

ಕರ್ನಾಟಕ ವಿಧಾನ ಪರಿಷತ್ತು

20ನೇ ನವೆಂಬರ್ 2017

ಸೋಮವಾರ

ವಿಷಯಾನುಕ್ರಮಣಿಕೆ

1. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

- 4352 – ಕೊಡಗು ಜಿಲ್ಲೆಯ ಮಡಕೇರಿಯಲ್ಲಿನ ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆ ವಿಳಂಬವಾಗಿರುವ ಕುರಿತು.
- ಶ್ರೀಮತಿ ಎಸ್.ವೀಣಾ ಅಚ್ಚಯ್ಯ
- 4224 – ಸಮುದಾಯ ಭವನ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನಗಳ ವಿವರ
- ಶ್ರೀ ಬಸವರಾಜ ಪಾಟೀಲ್ ಇಟಗಿ
- 4195 – ಹಿಂದುಳಿದ ವರ್ಗಗಳ ಜನರಿಗೆ ನೀಡಲಾದ ಮನೆಗಳ ಬಗ್ಗೆ- ಶ್ರೀಮತಿ ಜಯಮ್ಮ
- 4189 – ಹೆಚ್‌ಕೆಆರ್‌ಡಿಬಿ ಗೆ ನೀಡಿರುವ ಅನುದಾನ- ಶ್ರೀ ಕೆ.ಸಿ.ಕೊಂಡಯ್ಯ
- 4148 – ನೂತನ ಪಿಂಚಣಿ ಯೋಜನೆ (ಎನ್.ಪಿ.ಆರ್)
- ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು
- 4305 – ಸರ್ಕಾರಿ ವೈದ್ಯರಿಗೆ ನೀಡಿರುವ ಎಚ್ಚರಿಕೆ ಬಗ್ಗೆ.
- ಶ್ರೀ ರಾಮಚಂದ್ರಗೌಡ
- 4345 – ಡಾ: ಬಿ.ಆರ್.ಅಂಬೇಡ್ಕರ್ ಭವನಗಳ ಬಗ್ಗೆ.
- ಶ್ರೀಮತಿ ಮೋಟಮ್ಮ
- 4348 – ಕೆ.ಎಸ್.ಐ.ಡಿ.ಸಿ. ಟ್ಯಾಕ್ಸಿ ಸೇವೆ- ಶ್ರೀ ಟಿ.ಎ.ಶರವಣ
- 4367 – ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ ಕುರಿತು
- ಶ್ರೀ ಅರುಣ ಶಹಾಪುರ
- 4178 – ವೈದ್ಯಕೀಯ ಸ್ನಾತಕೋತ್ತರ ಸೀಟುಗಳ ಬಗ್ಗೆ.
- ಶ್ರೀ ರಿಜ್ವಾನ್ ಅರ್ಷದ್
- 4348 – ಉನ್ನತೀಕರಿಸಿರುವ ಆಸ್ಪತ್ರೆಗಳ ಬಗ್ಗೆ. - ಶ್ರೀ ಎಸ್‌ಎಸ್.ಬೋಸರಾಜ್
- 4023 – ಮೊದಲ ಮುಖ್ಯಮಂತ್ರಿಯಾದ ಕೆ.ಸಿ.ರೆಡ್ಡಿಯವರ ಪುತ್ಥಳಿ ಸ್ಥಾಪಿಸುವ ಕುರಿತು-
ಡಾ|| ಜಯಮಾಲ ರಾಮಚಂದ್ರ

ಆ) ಚುಕ್ಕೆ ರಹಿತ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು.

2. ಸಭಾಪತಿಯವರ ಅನುಮತಿ ಮೇರೆ ಚರ್ಚಿಸಲ್ಪಟ್ಟ ವಿಷಯಗಳು.

ಅ) ಮಾತೃ ಪೂರ್ಣ ಯೋಜನೆ ಕರಾವಳಿ ಜಿಲ್ಲೆಗಳಲ್ಲಿ ವಿಫಲವಾಗಿರುವ ಕುರಿತು.

- ಶ್ರೀ ಕೋಟ ಶ್ರೀನಿವಾಸ ಪೂಜಾರಿ
- ಶ್ರೀಮತಿ ಉಮಾಶ್ರೀ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ಬೆಳಗಾವಿ ಸುವರ್ಣಸೌಧದಲ್ಲಿ ಯಾವುದೇ ಕಛೇರಿಗಳು ಪ್ರಾರಂಭವಾಗದಿರುವ ಬಗ್ಗೆ.

- ಶ್ರೀ ಮಾನೆ ಶ್ರೀನಿವಾಸ
- ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು)

ಇ) ದಕ್ಷಿಣ ಕನ್ನಡ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಇಂದಿರಾ

ಕ್ಯಾಂಟನ್ ಪ್ರಾರಂಭಿಸಬೇಕೆಂದು ಕೋರಿ ಮನವಿ

- ಶ್ರೀ ಐವನ್ ಡಿಸೋಜಾ
- ಶ್ರೀ ಯು.ಟಿ.ಖಾದರ್(ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು)
-

ಈ) ರಾಜ್ಯದಲ್ಲಿ ಅಂಗಾನುಪಾತ ವ್ಯತ್ಯಾಸವಿರುವ ಬಗ್ಗೆ.

- ಕ್ಯಾಪ್ಟನ್ ಗಣೇಶ್ ಕಾರ್ಣಿಕ್
- ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು)

ಉ) ಚಿಕ್ಕಮಗಳೂರು ಜಿಲ್ಲೆ ಮೂಡಿಗರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ

ಹೆದ್ದಾರಿ 73 ಬಂಟ್ವಾಳ-ತುಮಕೂರು ರಸ್ತೆ ದುರಸ್ತಿ ಮಾಡಿಸುವ ಕುರಿತು.

- ಶ್ರೀ ಎಂ.ಕೆ.ಪ್ರಾಣೇಶ್
- ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು)

3. ಸಚಿವರ ಹೇಳಿಕೆಗಳು.

ಅ) ವಿಷಯ: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿರುವ ಕುಡಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ.

-ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು)

ಆ) ವಿಷಯ: ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಫಿ ಹಣ್ಣು ಕೊಯ್ಯುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡಬಾರದೆನ್ನುವ ಬಗ್ಗೆ.

-ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು)

ಇ) ವಿಷಯ: ಕರ್ನಾಟಕ ರಾಜ್ಯ ದಿನಗೂಲಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ .

-ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು)

ಈ) ವಿಷಯ: ರಾಜ್ಯ ಸರ್ಕಾರಿ ಸೇವೆಯ ಎಲ್ಲಾ ಹೊಸದಾಗಿ ನೇಮಕ ಗೊಂಡ ನೌಕರರಿಗೆ ನೂತನ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ.

-ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು)

4. ಚುಕ್ಕೆ ಗುರುತಿನ ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳ ಮಂಡನೆ

5. ಸಭೆಯ ಮುಂದಿಡಲಾದ ಕಾಗದ ಪತ್ರಗಳು

6. ಗಮನ ಸೆಳೆಯುವ ಸೂಚನೆ

ಅ) ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ರಸ್ತೆ, ಕುಡಿಯುವ ನೀರು ನೈರ್ಮಲ್ಯ ವಿಲೇವಾರಿ ಮುಂತಾದ ಕನಿಷ್ಠ ಮೂಲಭೂತ ಸೌಲಭ್ಯಗಳ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಬಗ್ಗೆ.

- ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟ
- ಶ್ರೀ ಪ್ರದೀಪ ಶೆಟ್ಟರ್
- ಶ್ರೀ ಮಾನೆ ಶ್ರೀನಿವಾಸ
- ಶ್ರೀ ವಿನಯ್ ಕುಲಕರ್ಣಿ(ಗಣಿ ಮತ್ತು ಭೂ ವಿಜ್ಞಾನ ಸಚಿವರು)
- ಶ್ರೀ ರೋಷನ್ ಬೇಗ್(ನಗರಾಭಿವೃದ್ಧಿ ಸಚಿವರು)

7. ಶಾಸನ ರಚನೆ

ವಿಧೇಯಕಗಳ ಪರ್ಯಾಯೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕ. 2017

- ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು)
- ಕ್ಯಾಪ್ಟನ್ ಗಣೇಶ್ ಕಾರ್ಣೀಕ್(ವಿರೋಧ ಪಕ್ಷದ ಮುಖ್ಯ ಸಚೇತಕರು)
- ಶ್ರೀ ಐವನ್ ಡಿ'ಸೋಜಾ(ಸರ್ಕಾರದ ಮುಖ್ಯ ಸಚೇತಕರು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಆ) ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ (ತಿದ್ದುಪಡಿ) ವಿಧೇಯಕ, 2017.

- ಶ್ರೀ ಕೆ.ಆರ್.ರಮೇಶ್ ಕುಮಾರ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)
- ಕ್ಯಾಪ್ಟನ್ ಗಣೇಶ್ ಕಾರ್ಣೀಕ್(ವಿರೋಧ ಪಕ್ಷದ ಮುಖ್ಯ ಸಚೇತಕರು)
- ಶ್ರೀ ಪುಟ್ಟಣ್ಣ
- ಶ್ರೀ ಮಾನೆ ಶ್ರೀನಿವಾಸ

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಇ) ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ, 2017

- ಶ್ರೀ ಆರ್.ರೋಷನ್ ಬೇಗ್(ನಗರಾಭಿವೃದ್ಧಿ ಸಚಿವರು)
- ಶ್ರೀ ಮಾನೆ ಶ್ರೀನಿವಾಸ
- ಕ್ಯಾಪ್ಟನ್ ಗಣೇಶ್ ಕಾರ್ಣೀಕ್(ವಿರೋಧ ಪಕ್ಷದ ಮುಖ್ಯ ಸಚೇತಕರು)
- ಶ್ರೀ ಪಿ.ಆರ್.ರಮೇಶ್
- ಶ್ರೀ ಐವನ್ ಡಿ'ಸೋಜಾ(ಸರ್ಕಾರದ ಮುಖ್ಯ ಸಚೇತಕರು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

8. ನಿಯಮ 330 ಮೇರೆಗೆ ಸಾರ್ವಜನಿಕ ಮಹತ್ವವುಳ್ಳ ಜರೂರು ವಿಷಯದ ಮೇಲಿನ ಚರ್ಚೆ.

ಅ)ರಾಜ್ಯದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಘೋಷಿಸಲಾದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವತಿಯಿಂದಲೇ ನಿವೇಶನ ಪತ್ರ ವಿತರಿಸುವ ಬಗ್ಗೆ.

- ಶ್ರೀ ಕೆ.ಎಸ್.ಈಶ್ವರಪ್ಪ(ವಿರೋಧ ಪಕ್ಷದ ನಾಯಕರು)
- ಶ್ರೀ ಮಾನೆ ಶ್ರೀನಿವಾಸ
- ಶ್ರೀ ಪಿ.ಆರ್.ರಮೇಶ್
- ಶ್ರೀ ಕಾಂತರಾಜು(ಬಿಎಂಎಲ್)
- ಕ್ಯಾಪ್ಟನ್ ಗಣೇಶ್ ಕಾರ್ಣಿಕ್
- ಶ್ರೀ ಕಾಗೋಡು ತಿಮ್ಮಪ್ಪ(ಕಂದಾಯ ಸಚಿವರು)
- ಶ್ರೀ ಕೆ.ಉ.ಶ್ರೀಕಂಠೇಗೌಡ
- ಶ್ರೀ ಬಸನಗೌಡ ಆರ್.ಪಾಟೀಲ್(ಯತ್ನಾಳ)
- ಶ್ರೀ ಎ.ಮಂಜು(ಪಶು ಸಂಗೋಪನಾ ಸಚಿವರು)
- ಶ್ರೀ ಡಿ.ಎಸ್.ವೀರಯ್ಯ
- ಶ್ರೀ ಆರ್.ಚೌಡರೆಡ್ಡಿ ತೂಪಲ್ಲ
- ಶ್ರೀ ಎನ್.ಅಪ್ಪಾಜಿಗೌಡ

<><><>

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕರ್ನಾಟಕ ವಿಧಾನ ಪರಿಷತ್ತು

ಸೋಮವಾರ, 20ನೇ ನವೆಂಬರ್ 2017

ಸದನವು ಬೆಳಗಾವಿಯ ಸುವರ್ಣ ಸೌಧದಲ್ಲಿರುವ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 11 ಗಂಟೆ 10 ನಿಮಿಷಕ್ಕೆ ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಡಿ.ಹೆಚ್.ಶಂಕರಮೂರ್ತಿ) ಅವರು

ಹೀಲದಲ್ಲಿ ಉಪಸ್ಥಿತರಿದ್ದರು.

01. ಪ್ರಶ್ನೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ : 4352

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯನವರ ಮನೆಯನ್ನು ಸ್ಮಾರಕವಾಗಿ ಮಾಡುವ ಕಾಮಗಾರಿ ಅತ್ಯಂತ ವಿಳಂಬವಾಗುತ್ತಿದೆ. ಭಾರತೀಯ ಸೇನೆಗೆ ವಿಶಿಷ್ಟವಾದ ಕೊಡುಗೆಯನ್ನು ಕೊಟ್ಟ ಜನರಲ್ ತಿಮ್ಮಯ್ಯನವರ ಸ್ಮಾರಕದ ಕಾಮಗಾರಿಯು ವಿಳಂಬವಾಗುತ್ತಿರುವುದರಿಂದ ಕೊಡವ ಸಮುದಾಯಕ್ಕೆ ನಿರಾಸೆಯಾಗಿದೆ ಎಂದರೆ ತಪ್ಪಾಗಲಾರದು. 2013ರಲ್ಲಿ ಈ ಕಾಮಗಾರಿಗೆ ಸುಮಾರು 5.5 ಕೋಟಿ ಆಡಳಿತಾತ್ಮಕ ಅನುಮೋದನೆಯೂ ಸಹ ಸಿಕ್ಕಿದೆ. ಆದರೆ ಈವರೆವಿಗೂ ಪೂರ್ಣಗೊಂಡಿರುವುದಿಲ್ಲ. ಆದ್ದರಿಂದ ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, ಇದುವರೆವಿಗೂ ಕೇವಲ 45 ಲಕ್ಷ ರೂಪಾಯಿಗಳು ಮಾತ್ರ ಬಿಡುಗಡೆಯಾಗಿದೆ. ಈ ಕೆಲಸವು 2016ರಿಂದ ಪ್ರಾರಂಭವಾಗಿದೆ. ಅಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಿದ್ದು, ಬಹುಶಃ ಅದನ್ನು ತೆರವುಗೊಳಿಸಿದ ನಂತರ ಕಾಮಗಾರಿಯು ಪ್ರಾರಂಭವಾಗಿದೆ. ಅನೇಕ ಕಾಮಗಾರಿಗಳು ಇನ್ನೂ ಆಗಬೇಕಾಗಿದೆ. ಆದಷ್ಟು ಬೇಗ ಈ ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾಮಗಾರಿಯು ಪೂರ್ಣಗೊಳ್ಳಬೇಕಾಗಿದೆ. ಏಕೆಂದರೆ ಬರುವ ಮಾರ್ಚ್ 21 ರಂದು ಜನರಲ್ ತಿಮ್ಮಯ್ಯನವರ ಜನ್ಮದಿನವಿದ್ದು, ಅದರೊಳಗಾಗಿ ಮಾನ್ಯ ಸಚಿವರು ಮನಸ್ಸು ಮಾಡಿದರೆ ಆ ಕಾಮಗಾರಿಯು ಪೂರ್ಣಗೊಂಡು ಅವರ ಹುಟ್ಟುಹಬ್ಬದ ದಿನ ಅದನ್ನು ಉದ್ಘಾಟನೆ ಮಾಡಬೇಕೆಂಬುದು ಜನರ ನಿರೀಕ್ಷೆಯಾಗಿದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಉಳಿದ ಹಣವನ್ನು ಬಿಡುಗಡೆ ಮಾಡಬೇಕೆಂದು ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಸಚಿವರನ್ನು ಕೋರುತ್ತೇನೆ.

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ಜನರಲ್ ತಿಮ್ಮಯ್ಯನವರ ಸ್ಮಾರಕಕ್ಕೆ ಸಂಬಂಧಪಟ್ಟವರಿಗೆ 2013ರಲ್ಲಿ 5.5 ಕೋಟಿ ರೂಪಾಯಿಗಳನ್ನು ಕೊಡಬೇಕೆಂದು ಘೋಷಣೆಯಾಗಿತ್ತು. ಆ ಪ್ರಕಾರವಾಗಿ 45 ಲಕ್ಷ ರೂಪಾಯಿಗಳನ್ನು ಕೊಡಲಾಗಿದೆ. ಆ ಹಣವನ್ನು ಬಳಕೆ ಮಾಡಿಕೊಂಡಿರುವ ಬಗ್ಗೆ ಬಳಕೆ ಪ್ರಮಾಣಪತ್ರವನ್ನು ಕಳುಹಿಸಿರಲಿಲ್ಲ. ಈಗ ದಿನಾಂಕ 19.07.2017ರಂದು ಎಂದರೆ ಎರಡು ತಿಂಗಳ ಹಿಂದೆಯಷ್ಟೇ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಇನ್ನುಳಿದ ಹಣವನ್ನು ಬಿಡುಗಡೆ ಮಾಡಲಕ್ಕೆ ಸದ್ಯದಲ್ಲೆಯೇ ಕ್ರಮವನ್ನು ವಹಿಸುತ್ತೇವೆ.

ಸಭಾಪತಿಯವರು:- ಧನ್ಯವಾದಗಳು. ಬೇಗ ಬಿಡುಗಡೆ ಮಾಡಿ ಎಂದು ಮಾನ್ಯ ಸದಸ್ಯರು ಕೇಳುತ್ತಿದ್ದಾರೆ.

ಶ್ರೀಮತಿ ಮೋಟಮ್ಮ:- ಮಾನ್ಯ ಸಭಾಪತಿಯವರೇ, 'ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜೆಗೆ' ಎನ್ನುವಂತೆ ಇಷ್ಟು ಕಡಿಮೆ ಮೊತ್ತಕ್ಕೆ ಹೇಗೆ ಆ ಸ್ಮಾರಕ ಬೇಗ ಪೂರ್ಣಗೊಳ್ಳುತ್ತದೆ? ಈ ರೀತಿಯಾದರೆ ಹೇಗೆ ಜನರಲ್ ತಿಮ್ಮಯ್ಯನವರಿಗೆ ಗೌರವವನ್ನು ಸಲ್ಲಿಸಿದಂತೆ ಆಗುತ್ತದೆ?

ಸಭಾಪತಿಯವರು:- ಶ್ರೀಮತಿ ವಿಣಾ ಅಚ್ಚಯ್ಯನವರು ಉಳಿದ ಹಣವನ್ನು ಬೇಗ ಬಿಡುಗಡೆ ಮಾಡಿ ಎಂದು ಹೇಳಿದರು. ಅದಕ್ಕೆ utilization certificate ಬಂದ ತಕ್ಷಣ ಕೊಡುತ್ತೇವೆಂದು ಮಾನ್ಯ ಸಚಿವರು ಹೇಳಿದರು.

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ಮೊದಲನೆಯ ಹಂತದಲ್ಲಿ ಕೊಡತಕ್ಕಂತಹ ರೂ.45 ಲಕ್ಷ ಹಣವನ್ನು ಈಗಾಗಲೇ ಕೊಟ್ಟಿದ್ದೇವೆ. ಅವರು ತಕ್ಷಣ ಹಣವನ್ನು ಬಳಕೆ ಮಾಡಿಕೊಂಡು ಬಳಕೆ ಪ್ರಮಾಣಪತ್ರವನ್ನು ಕೊಟ್ಟು ಹಣವನ್ನು ಬಿಡುಗಡೆ ಮಾಡಿಕೊಳ್ಳಬಹುದಾಗಿತ್ತು. ಆದರೆ 2017ರಲ್ಲಿ ಬಳಕೆ ಪ್ರಮಾಣಪತ್ರವನ್ನು ಕೊಟ್ಟಿದ್ದಾರೆ. ಇನ್ನುಳಿದ ಹಣವನ್ನು ಬಿಡುಗಡೆ ಮಾಡಲು ನಾವು ಕ್ರಮ ಕೈಗೊಳ್ಳುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಸ್ಮಾರಕ ಘೋಷಣೆಯಾಗಿ ನಾಲ್ಕು ವರ್ಷಗಳಾಗಿದೆ. ಮಾನ್ಯ ಮಂತ್ರಿಗಳಿಗೆ ಈ ಉತ್ತರ ತೃಪ್ತಿ ತಂದಿದೆಯೇ? ಜನರಲ್ ತಿಮ್ಮಯ್ಯನವರ ಬಗ್ಗೆ ನಮ್ಮ ಸಹೋದರಿ ಪ್ರಶ್ನೆಯನ್ನು ಕೇಳಿದ್ದಾರೆ. ಈ ಕಾಮಗಾರಿಗೆ ರೂ.45 ಲಕ್ಷಗಳನ್ನು ಅಂದು ಬಿಡುಗಡೆ ಮಾಡಿ ಇತ್ತೀಚೆಗೆ ಇದರ Utilization Certificate ನ್ನು ಕೊಡುತ್ತಿದ್ದಾರೆಯೆಂದು ಇಲಾಖೆಯವರು ಏನು ಮಾಡುತ್ತಿದ್ದಾರೆ, ಅವರಿಗೇನು ಕೆಲಸ? ನಾಲ್ಕು ವರ್ಷಗಳಿಂದ ಏನೂ ಕಾಮಗಾರಿಯಾಗದೆ ಈಗ Utilization Certificate ನ್ನು ಕೊಡುತ್ತಿದ್ದಾರೆಯೆಂದು 5.5 ಕೋಟಿಗಳು ಖರ್ಚಾಗಬೇಕೆಂದರೆ ಇನ್ನಷ್ಟು ವರ್ಷಗಳು ಬೇಕು? ಅಂದರೆ ಇನ್ನೂ 40 ವರ್ಷಗಳು ಬೇಕು. ಮಾರ್ಚ್ 21ರಂದು ಜನರಲ್ ತಿಮ್ಮಯ್ಯನವರ ಹುಟ್ಟುಹಬ್ಬ. ಸಚಿವರು ಅವರ ಅವಧಿಯಿರುವುದರೊಳಗಾಗಿಯಾದರೂ ದಯವಿಟ್ಟು ಇದನ್ನು ಪೂರ್ಣಗೊಳಿಸುವ ಪ್ರಯತ್ನವನ್ನು ಮಾಡುತ್ತಾರೆಯೇ?

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ಇದು ನಮ್ಮ ಇಲಾಖೆಯಿಂದ ತಡವಾಗಿರುವಂಥದಲ್ಲ. ಮೇಲಿಂದ ಮೇಲೆ ಜಿಲ್ಲಾಧಿಕಾರಿಗಳ ಬಳಿಯೂ ಸಹ ಸಂಪರ್ಕವನ್ನು ಇಟ್ಟುಕೊಂಡು ನಮ್ಮ ಇಲಾಖೆಯ ಅಧಿಕಾರಿಗಳು ಈ ವಿಷಯದಲ್ಲಿ ನಿರಂತರವಾಗಿ ಕ್ರಮವನ್ನು ವಹಿಸಿದ್ದಾರೆ. ಮೊದಲು ಸಾರಿಗೆ ಇಲಾಖೆಯವರು ಜನರಲ್ ತಿಮ್ಮಯ್ಯನವರ ಮನೆಯನ್ನು ಸಾರಿಗೆ ಇಲಾಖೆಯ ಕಛೇರಿಯಾಗಿ ಮಾಡಿಕೊಂಡಿದ್ದರು. ಅವರು ಅದನ್ನು ನಮಗೆ ಹಸ್ತಾಂತರಿಸಲು ವಿಳಂಬ ಮಾಡಿದರು. ಆ ಜಿಲ್ಲೆಯ ಆಡಳಿತಾತ್ಮಕ ಮತ್ತು ತಾಂತ್ರಿಕ ಕಾರಣಗಳಿಂದಾಗಿ ಇವೆಲ್ಲವೂ ತಡವಾಗಿದೆ. ಹಸ್ತಾಂತರಗೊಂಡ ನಂತರ ಏನು ಕೆಲಸ ಮಾಡಲಾಗಿದೆಯೋ, ಅದಕ್ಕೆ Utilization Certificate ನ್ನು ನೀಡಿರುತ್ತಾರೆ. ಖಂಡಿತವಾಗಿಯೂ ಉಳಿದ ಹಣವನ್ನು ಬಿಡುಗಡೆ ಮಾಡುತ್ತೇವೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆ ಇಲಾಖೆ, ಈ ಇಲಾಖೆ ಎಂದಲ್ಲ. ಆ ಇಲಾಖೆಯೂ ಕಾಂಗ್ರೆಸ್ ಸರ್ಕಾರದ್ದೇ, ಈ ಇಲಾಖೆಯೂ ಕಾಂಗ್ರೆಸ್ ಸರ್ಕಾರದ್ದೇ. ಬೇರೆ ಏನೂ ಅಲ್ಲ. ಮಂತ್ರಿಗಳು ಕರೆದರೆ ಬೇರೆ ಇಲಾಖೆ ಅಧಿಕಾರಿಗಳಾದರೂ ಬರುವುದಿಲ್ಲ ಎಂದು ಹೇಳುತ್ತಾರೆಯೇ? ಬರುವುದಿಲ್ಲ ಎನ್ನುವವರ ಬಗ್ಗೆ ಕ್ರಮ ಕೈಗೊಳ್ಳಲಿ. ಸರ್ಕಾರ ಏನು ಮಾಡುತ್ತಿದೆ?

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ನಮ್ಮ ಇಲಾಖೆಯ ಅಧಿಕಾರಿಗಳು ಅಲ್ಲಿಗೆ ಹೋಗಿ ಸಾಕಷ್ಟು ಬಾರಿ ಚರ್ಚೆ ಮಾಡಿ ಇದಕ್ಕೆ ಸಂಬಂಧಿಸಿದ ಹಾಗೆ ಕ್ರಮವನ್ನು ತೆಗೆದುಕೊಂಡ ಕಾರಣದಿಂದಲೇ ಆ ಜಾಗವು ನಮಗೆ ಹಸ್ತಾಂತರಗೊಂಡಿರುವಂಥದ್ದು. ಅಲ್ಲಿಯವರೆವಿಗೂ ಆಗಿರಲಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಾವು ಅದಕ್ಕೆ ಒತ್ತಾಸೆಯಾಗಿ ನಿಂತು ಕೆಲಸವನ್ನು ಮಾಡಿದ್ದೇವೆ. ಅಲ್ಲನ ಆಡಳಿತಾತ್ಮಕ ವಿಚಾರಗಳೆಲ್ಲವು ಲೋಪದೋಷಗಳ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಶೀಘ್ರವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಇಲ್ಲಿ ಮಾನ್ಯ ಸಭಾನಾಯಕರಿದ್ದಾರೆ. ಜನರಲ್ ತಿಮ್ಮಯ್ಯನವರ ಸ್ಮಾರಕದ ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸಿಕೊಡುತ್ತಾರೆಂಬುದನ್ನು ಸ್ಪಷ್ಟ ಪಡಿಸಲಿ. ಒಂದೊಂದು ಇಲಾಖೆಯವರಿಗೂ ಹೊಂದಾಣಿಕೆ ಇಲ್ಲವೆಂದರೆ ನಾವೇನು ಮಾಡುವುದು?

ಶ್ರೀ ಎಂ.ಆರ್.ನೀತಾರಾಂ:- ಮಾನ್ಯ ಸಭಾಪತಿಯವರೇ, ನಾನು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವನೂ ಸಹ ಆಗಿದ್ದೇನೆ. ಸಾರಿಗೆ ಇಲಾಖೆಯವರು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಿರಲಿಲ್ಲ. ಅದಾದ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಸಹ ಹಸ್ತಾಂತರ ಆಗಿರಲಿಲ್ಲ. ಕಳೆದ ಆಗಸ್ಟ್ ತಿಂಗಳಿನಲ್ಲಿ ಮೂರು ಇಲಾಖೆಗಳ ಕಾರ್ಯದರ್ಶಿಗಳನ್ನು ಒಂದು ಸಭೆ ಕರೆದು ಹಸ್ತಾಂತರಿಸಲಾಗಿದೆ. ಕೆಲವು ಸಾರಿಗೆ ಇಲಾಖೆ ಅಧಿಕಾರಿಗಳು ಅಲ್ಲಿ ವಾಸ ಇದ್ದರು. ಅದನ್ನು ಒಂದು ಭಾಗದಲ್ಲಿ ಖಾಲಿ ಮಾಡಿಸಿಕೊಟ್ಟ ಮೇಲೆ ಕೆಲಸವನ್ನು ಪ್ರಾರಂಭ ಮಾಡಲಾಗಿದೆ. Utilization Certificate ನ್ನು ಬಂದ ತಕ್ಷಣ ಈಗ ಹಣವನ್ನು ಬಿಡುಗಡೆ ಮಾಡುತ್ತೇವೆಂದು ಸಚಿವರು ಹೇಳಿದ್ದಾರೆ. ಎರಡನೆಯದಾಗಿ ನಾವು ಕೇಂದ್ರ ಸರ್ಕಾರದ Defence Ministry ಯವರಿಗೆ ಬರೆದು ತೋಪು ಮುಂತಾದವುಗಳನ್ನು ತರಿಸಬೇಕಾಗಿತ್ತು. ಅದರ ಬಗ್ಗೆ ಸಹ ನಾನು ಒಂದು ಸಭೆಯನ್ನು ಕರೆದು ಜಿಲ್ಲಾಧಿಕಾರಿಗಳ ಮೂಲಕ ಆ ಕೆಲಸವನ್ನೂ ಸಹ ಮಾಡಿದ್ದೇವೆ. ಆದಷ್ಟು ಬೇಗ ಅವರ ಜನ್ಮದಿನಕ್ಕೆ ಮುಂಚಿತವಾಗಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನವನ್ನು ಸರ್ಕಾರ ಮಾಡುತ್ತದೆ ಎಂದು ತಿಳಿಸಬಯಸುತ್ತೇನೆ.

ಪ್ರಶ್ನೆ ಸಂಖ್ಯೆ: 4224

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಬಸವರಾಜ ಪಾಟೀಲ್ ಇಟಗಿ:- ಮಾನ್ಯ ಸಭಾಪತಿಯವರೇ, ನಾನು ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ಸುಮಾರು 158 ಭವನಗಳಿಗೆ ಇಲ್ಲಯವರೆಗೆ ಮಂಜೂರಾತಿಯನ್ನು ಕೊಡಲಾಗಿದೆ. ಇದರಲ್ಲಿ ಕಾಮಗಾರಿಯು ವಿಳಂಬವಾಗಿರುವ ಬಗ್ಗೆಯೂ ಸಹ ಉಲ್ಲೇಖಿಸಿದ್ದಾರೆ. ನನ್ನ ಒಂದು ಆತಂಕ ಏನೆಂದರೆ, ಒಂದು ಭವನ ಮಂಜೂರಾದ ಮೇಲೆ ಕನಿಷ್ಠ ಮೂರರಿಂದ ನಾಲ್ಕು ವರ್ಷಗಳವರೆಗೆ ಅದರ ಕಾಮಗಾರಿಯು ನಡೆಯಲಾರದಂತಹ ಪರಿಸ್ಥಿತಿ ಆ ಇಲಾಖೆಯಲ್ಲಿ ಇದೆ. ಮಂಜೂರಾದ ನಂತರ ಅಂದಾಜು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಿದ್ದ ಪಡಿಸುವುದಕ್ಕೆ ಒಂದು ವರ್ಷ ಸಮಯ ಬೇಕಾಗುತ್ತದೆ. ಆ ಗ್ರಾಮಗಳಿಗೆ ಹೋಗಿ ಜನ ಪ್ರತಿನಿಧಿಗಳನ್ನು ಭೇಟಿಯಾಗಿ ಏನು ಸಮಸ್ಯೆ ಇರುತ್ತದೆ ಎಂಬುದನ್ನು ಕೇಳುವುದೇ ಇಲ್ಲ. ನಾವು ಜನ ಪ್ರತಿನಿಧಿಗಳು ಹೋಗಿ ಏಕೆ ನಿಮ್ಮ ಇಲಾಖೆಯಿಂದ ಕೆಲಸವಾಗುತ್ತಿಲ್ಲವೆಂದು *KDP* (Karnataka Development Programme) ಸಭೆಯಲ್ಲಿ ಕೇಳಿದರೆ ಒಂದು ವರ್ಷವಾದ ನಂತರ ಜಾಗದ ಸಮಸ್ಯೆ ಇದೆ ಎಂದು ಉತ್ತರ ಕೊಡುತ್ತಾರೆ. ಎಷ್ಟೋ ಜಾಗಗಳನ್ನು ನಾವೇ ಖುದ್ದಾಗಿ ಹಸ್ತಾಂತರ ಮಾಡಿದರೂ ಸಹ ಇವತ್ತಿನವರೆವಿಗೆ ಸರಿಯಾಗಿ ಅಂದಾಜು ಆಗಿರುವುದಿಲ್ಲ. ಆದರೂ ಸಹ ನಿರ್ಮಿತಿ ಕೇಂದ್ರ, *Cashew Tech*, *KRIDL* (Karnataka Rural Infrastructure Development Limited) ನಂತಹ ಸಂಸ್ಥೆಗಳಿಗೆ ಕೊಟ್ಟಿರುತ್ತಾರೆ. ಅವರೂ ಸಹ ವರ್ಷಗಟ್ಟಲೆ ತಡ ಮಾಡುತ್ತಾರೆ. ಅವರನ್ನು ನಾವು ಕೇಳಿದರೆ ಇನ್ನೂ ದುಡ್ಡು ಬಂದಿಲ್ಲ, ಅಡ್ವಾನ್ಸ್ ಕೊಟ್ಟ ಮೇಲೆ ಕೆಲಸ ಮಾಡುವುದು ಎಂದು ಹೇಳುತ್ತಾರೆ. ಉದಾಹರಣೆಗೆ ರೂ.12 ಲಕ್ಷಗಳನ್ನು ಒಂದು ಭವನ ಕಟ್ಟಲು ಕೊಟ್ಟಿರುತ್ತಾರೆ. ಮೂರು ವರ್ಷ ತಡವಾದ ಕಾರಣಕ್ಕೆ ಆ ವೆಚ್ಚ ಹೆಚ್ಚಾಗಿರುತ್ತದೆ. ಸುಮಾರು 15 ರಿಂದ 25% escalation ಆಗುತ್ತದೆ. ಆಗ ಆ ಏಜೆನ್ಸಿ ತೆಗೆದುಕೊಂಡಿರುವವರು ದುಡ್ಡು ಸಾಲುವುದಿಲ್ಲ ಎಂದು ನಿಲ್ಲುತ್ತಾರೆ. ಸುಮಾರು 8 ರಿಂದ 10 ವರ್ಷದವರೆವಿಗೆ ಇದು ಪೆಂಡಿಂಗ್ ನಿಲ್ಲುವುದು ಬಹಳಷ್ಟು ಸಲ ಆಗಿದೆ. ಕೆಲವು ಸ್ಥಳಗಳಲ್ಲಿ ಜಾಗ ಸಿಕ್ಕಿರುವುದಿಲ್ಲ ಎಂಬುದು ಉತ್ತರದಲ್ಲಿದೆ. ಸ್ವಲ್ಪ ದೊಡ್ಡ ದೊಡ್ಡ ಊರುಗಳಲ್ಲಿ ಜಾಗದ ಸಮಸ್ಯೆ ಇರುತ್ತದೆ. ಆದರೆ ಇಂತಹ ಭವನಗಳು ಅವಶ್ಯಕ ಇರುವುದರಿಂದ ಅವುಗಳನ್ನು ನಿರ್ಮಾಣ ಮಾಡಬೇಕಾಗಿದೆ. ಇಲಾಖೆಯಿಂದ ಇಂತಹ ಭವನಗಳು ಮಂಜೂರಾದ ಮೇಲೆ ಒಂದೆರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂಬ ಕಟ್ಟಪ್ಪಣೆ ಮಾಡಿದರೆ ಮಾತ್ರ ಇಂತಹ ಕಾಮಗಾರಿಗಳು ಪೂರ್ಣಗೊಳ್ಳಲು ಸಾಧ್ಯ. ಮಾನ್ಯ ಸಚಿವರು ಸಾಕಷ್ಟು ಮಂಜೂರಾತಿಯನ್ನು ಕೊಟ್ಟಿದ್ದಾರೆ. ಆದರೂ ಕೆಲಸವಾಗುತ್ತಿಲ್ಲ. ಅವರು ಬಂದ ನಂತರ ಸಾಕಷ್ಟು ಭವನಗಳ ನಿರ್ಮಾಣವಾಗಿವೆ. ಆ ಭವನಗಳ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಪಕ್ಷಕ್ಕೂ ಶ್ರೇಯಸ್ಸು ಹಾಗೂ ಸರ್ಕಾರಕ್ಕೂ ಶ್ರೇಯಸ್ಸು ಬರುತ್ತದೆ. ಇದನ್ನು ಒಂದು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

(...ಮುಂದು)

(1068)20.11.2017/11.20/ಕೆ.ಜಿ-ಎಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಮಾನ್ಯ ಗೌರವಾನ್ವಿತ ಸದಸ್ಯರು ಸಮುದಾಯ ಭವನಗಳ ನಿರ್ಮಾಣ ಮತ್ತು ಅವುಗಳ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಸರ್ಕಾರ ಸಮುದಾಯ ಭವನಗಳ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿರುವುದನ್ನು ಗಮನಿಸಿ, ಈಗ ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಸಮುದಾಯ ಭವನಗಳನ್ನು ನಿರ್ಮಿತಿ ಕೇಂದ್ರ, **K.R.I.D.L. (Karnataka Rural Infrastructure Development Limited)** ಮತ್ತು ಭೂಸೇನಾ ನಿಗಮಕ್ಕೆ ಕಾಮಗಾರಿಗಳನ್ನು ಕೊಡುತ್ತಿಲ್ಲ. ಅವರಿಗೆ ಹಣ ಕೊಡುತ್ತೇವೆ. ಆದರೆ, ಅವರು ಹಣವನ್ನು ತೆಗೆದುಕೊಂಡ ಮೇಲೆ ಕಾಮಗಾರಿಗಳನ್ನು ಬಹಳ ವಿಳಂಬ ಮಾಡುತ್ತಾರೆ. ಈಗ ನಾವು **time bound** ಹಾಕಿ ಟೆಂಡರ್ ಕರೆಯುತ್ತಿದ್ದೇವೆ. 12 ತಿಂಗಳಲ್ಲಿ ಅಥವಾ 18 ತಿಂಗಳುಗಳಲ್ಲಿ ಒಂದು ಕಟ್ಟಡವನ್ನು ಮುಗಿಸಿ ಕೊಡಬೇಕೆಂದು ಮಾಡಿದ್ದೇವೆ. ಆ ಕಟ್ಟಡ ನಿರ್ಮಾಣದ ಅವಧಿ, ಅದಕ್ಕೆ ಮಂಜೂರಾಗಿರುವಂತಹ ಮೊತ್ತದ ಮೇಲೆ ನಿರ್ಧಾರವಾಗಿರುತ್ತದೆ. ಜಿಲ್ಲಾ ಭವನ ಇದ್ದರೆ, 19 ತಿಂಗಳು. ತಾಲ್ಲೂಕ್ ಭವನಕ್ಕೆ ಸ್ವಲ್ಪ ಕಡಿಮೆ ಮೊತ್ತ ಇದ್ದರೆ, 12 ತಿಂಗಳಲ್ಲಿ ಮುಗಿಸಿ ಕೊಡಬೇಕೆಂದು ಮಾಡಿದ್ದೇವೆ. ಈ ರೀತಿ **time bound** ಮಾಡಿ ಕೊಡುತ್ತಿದ್ದೇವೆ. ಈಗ ಎಲ್ಲವನ್ನು ಟೆಂಡರ್ ಮೂಲಕ ಮಾಡುತ್ತಿದ್ದೇವೆ. 12 ಲಕ್ಷ ರೂಪಾಯಿಗಳ ಕಟ್ಟಡವನ್ನು 4 ತಿಂಗಳಲ್ಲಿ ಕಟ್ಟಿಕೊಳ್ಳಬಹುದು. ಅದು ಬಹಳ ವಿಳಂಬ ಎಂದೇನೂ ಎನಿಸುವುದಿಲ್ಲ. 12 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಒಂದು ಕಟ್ಟಡ ನಿರ್ಮಾಣ ಮಾಡುವುದು ಬಹಳ ದೊಡ್ಡ ವಿಷಯ ಏನಲ್ಲ. ಆದರೆ, ಅನವಶ್ಯಕವಾಗಿ ಕಾಲ ಹರಣ ಮಾಡುತ್ತಾರೆ. ಅಲ್ಲಿ ಭವನ ನಿರ್ಮಾಣ ಮಾಡಲು ಜಾಗ ಕೊಡುವುದಿಲ್ಲ. ಈ ರೀತಿಯ ಮೂಲಭೂತ ಸಮಸ್ಯೆಗಳು ಇವೆ. ಈಗ ನಾವು ರಾಜ್ಯ ಮಟ್ಟದಲ್ಲಿ ಒಂದು **review** ಮಾಡುತ್ತಿದ್ದೇವೆ. ಎಲ್ಲೆಲ್ಲಿ ಕಾಮಗಾರಿಗಳು ವಿಳಂಬವಾಗಿವೆ, ಅದು ಯಾರಿಂದ ವಿಳಂಬವಾಗಿದೆ; ಅದು ಸರ್ಕಾರದಿಂದ ಆಗಿದೆಯೇ, ಅದು ಏಕೆ ವಿಳಂಬವಾಗಿದೆ ಎಂಬುದನ್ನು ಈ ಸದನ ಮುಗಿದ ಮೇಲೆ ಭವನಗಳ ಸಮಸ್ಯೆಗಳ ಬಗ್ಗೆಯೇ ಒಂದು ಪರಿಶೀಲನಾ ಸಭೆಯನ್ನು ಮಾಡುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಎಲ್ಲೆಲ್ಲಿ ಭವನಗಳ ನಿರ್ಮಾಣ ಕಾರ್ಯ ಬಾಕಿ ಇವೆ, ಅವುಗಳನ್ನು ತಕ್ಷಣವೇ ಪೂರ್ಣಗೊಳಿಸುವುದಕ್ಕೆ ಒಂದು **time bound** ಹಾಕಿ ನಾವು ಒಂದು ಸೂಚನೆಯನ್ನು ಕೊಡುತ್ತೇವೆ. ಮಾನ್ಯ ಸದಸ್ಯರು ಜಾಗ ಸಿಗದಿದ್ದರೆ, ಖಾಸಗಿಯವರಿಂದ ಜಾಗಗಳನ್ನು ತೆಗೆದುಕೊಳ್ಳಿ ಎಂಬ ಸೂಚನೆಯನ್ನು ನೀಡಿದ್ದಾರೆ. ಆ ರೀತಿ ತಾಲ್ಲೂಕ್ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಾಗಗಳನ್ನು ತೆಗೆದುಕೊಳ್ಳಬಹುದು. ಆದರೆ, ಗ್ರಾಮಗಳಲ್ಲಿ 30 X 40 ಜಮೀನನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ. ಅಲ್ಲೇ ಸ್ಥಳೀಯವಾಗಿ ಲಭ್ಯವಾಗುವಂತಹ ಅವರ ಹಣ್ಣು ಇರಬಹುದು,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರವರ ಕಾಲೋನಿಯಲ್ಲ ಇರುವಂತಹ ಜಾಗಗಳನ್ನು ಕೊಡಬೇಕಾಗುತ್ತದೆ. ತಾಲ್ಲೂಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಭವನಗಳನ್ನು ನಿರ್ಮಾಣ ಮಾಡುವುದಕ್ಕೆ ದೊಡ್ಡ ಜಾಗ ಬೇಕಾಗುತ್ತದೆ. ಆ ಜಾಗಗಳನ್ನು ಖಾಸಗಿಯವರಿಂದ ಖರೀದಿ ಮಾಡಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ...

ಸಭಾಪತಿಯವರು:- ಮಾನ್ಯ ಈಶ್ವರಪ್ಪನವರೇ, ಅವರು ಮೀಟಿಂಗ್ ಮಾಡುತ್ತೇನೆಂದು ಹೇಳಿದ್ದಾರೆ ಅಲ್ಲವೇ, ದಯವಿಟ್ಟು ತಾವು ಕುಳಿತುಕೊಳ್ಳಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅವರು ಮೀಟಿಂಗ್ ಮಾಡಲಿ. ಇನ್ನು ಈ ಸರ್ಕಾರಕ್ಕೆ 4 ತಿಂಗಳ ಕಾಲಾವಧಿ ಇದೆ. ಕಳೆದ 4 ವರ್ಷಗಳಿಂದ ಒಟ್ಟು 158 ಭವನಗಳಲ್ಲಿ, 10 ಭವನಗಳು ಮಾತ್ರ ಪೂರ್ಣವಾಗಿರುತ್ತವೆ. ಮಾನ್ಯ ಸಚಿವರಿಗೆ ಈ ಇಲಾಖೆ ಸಿಕ್ಕಿರುವುದೇ ಒಂದು ವಿಶೇಷ. ಮಾನ್ಯ ಸಿದ್ದರಾಮಯ್ಯನವರು ಹಿಂದುಳಿದವರಿಗೆ ಮತ್ತು ದಲಿತರಿಗೆ ನ್ಯಾಯ ಕೊಡುತ್ತೇವೆಂದು ಹೇಳಿ ಮುಖ್ಯಮಂತ್ರಿಗಳಾಗಿದ್ದಾರೆ. ಈಗ 158 ಸಮುದಾಯ ಭವನಗಳಲ್ಲಿ 10 ಭವನಗಳನ್ನು ಮುಗಿಸಿದ್ದೇವೆಂದು ಉತ್ತರ ಕೊಡುತ್ತಿದ್ದಾರೆ. ಇದನ್ನು ಉತ್ತರ ಎಂದು ಹೇಳಬೇಕೇ? ಈ ಸರ್ಕಾರಕ್ಕೆ ಯಾರು ಅವರಿಗೆ ಕಾಮಗಾರಿಗಳನ್ನು ಕೊಡಬೇಕೆಂದು ಹೇಳಿದ್ದು? ಈ ಸರ್ಕಾರಕ್ಕೆ ಬೇರೆ ಯಾರು ಇರಲಿಲ್ಲವೇ? ಸರ್ಕಾರ ಏನು ಮಾಡುವುದಕ್ಕೆ ಹೊರಟಿದೆ? ಮಾನ್ಯ ಸಚಿವರು ಹಿಂದುಳಿದವರ ಹಾಗೂ ದಲಿತರ ಬಗ್ಗೆ ಕೆಲಸ ಮಾಡುವುದಕ್ಕೆ ನನ್ನ ಕೈಯಲ್ಲಿ ಆಗುತ್ತಿಲ್ಲ, ಅದಕ್ಕೆ ಈ ಇಲಾಖೆಯನ್ನು ಬಿಡುತ್ತೇನೆ ಎಂದು ಹೇಳಿ ರಾಜೀನಾಮೆಯನ್ನು ಕೊಟ್ಟುಬಿಡಲಿ. 158 ಸಮುದಾಯ ಭವನಗಳ ಪೈಕಿ, 10 ಭವನಗಳನ್ನು ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಮಾನ್ಯ ಸಚಿವರು ಕೊಡುತ್ತಿರುವ ಉತ್ತರ ಕಡತಕ್ಕೆ ಹೋಗುತ್ತದೆ, ಇದರಿಂದ ಸರ್ಕಾರಕ್ಕೆ ಏನು ಅನಿಸುವುದಿಲ್ಲವೇ? ಮತ್ತೆ ಈಗ ಮೀಟಿಂಗ್ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಹಾಗಾದರೆ, ಬಾಕಿ ಉಳಿದಿರುವಂತಹ ಭವನಗಳನ್ನು ಇವರು ಯಾವತ್ತು ಮುಗಿಸುತ್ತಾರೆ? ಇವತ್ತಿನವರೆಗೆ, ಇವರು ಮೀಟಿಂಗ್ ಮಾಡಿಲ್ಲವೇ? ಕಳೆದ 4 ವರ್ಷಗಳಿಂದ ಇವರು ಏನು ಮಾಡುತ್ತಿದ್ದರು? ಸರ್ಕಾರ ಇಲ್ಲವೆಂದರೆ ಏನು ಮಾಡಿದೆ ಎಂದು ಉತ್ತರ ನೀಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಬಸವರಾಜ್ ಪಾಟೀಲ್ ಇಟಗಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಇನ್ನೊಂದು

clarification ಅನ್ನು ಕೇಳಬಯಸುತ್ತೇನೆ. ಈಗ ಸರ್ಕಾರ ಒಂದು ಏಜೆನ್ಸಿಯವರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾಮಗಾರಿಯನ್ನು ಕೊಟ್ಟಿರುತ್ತಾರೆ. ಆ ಕಾಮಗಾರಿಗಾಗಿ ಅವರಿಗೆ ಒಟ್ಟು ಅಂದಾಜು ವೆಚ್ಚದಲ್ಲ ಸುಮಾರು 40% ಅಥವಾ 50% ಹಣವನ್ನು ಸಹ ಬಿಡುಗಡೆ ಮಾಡಿರುತ್ತದೆ. ಈ **Utilization Certificate** ಏನು ಕೊಡುವಂತಹ ಕೆಲಸ ಇದೆ, ಅದೇ ಸುಮಾರು 2 ವರ್ಷಗಳಿಗಿಂತ ಮುಂದಕ್ಕೆ ಹೋಗುತ್ತದೆ. ಇವತ್ತು ಆಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ ಇಂಥದ್ದೇ ಒಂದು ಪ್ರಶ್ನೆ ಬಂತು. ಈ **Utilization Certificate** ತರಬಿಟ್ಟಿರುವುದೂ ಸಹ, ಸುಮಾರು ಒಂದು ವರ್ಷ, ಎರಡು ವರ್ಷಗಳ ಕಾಲ ಸಮಯ ಆಗುತ್ತಿದೆ. ಇದರಿಂದ ಭವನಗಳು ಅರ್ಥಕ್ಕೆ ನಿಂತು ಹೋಗಿರುತ್ತವೆ. ಈ ಭವನಗಳ ಕಾಮಗಾರಿ ಏಕೆ ಆಗುತ್ತಿಲ್ಲವೆಂದರೆ, **Utilization Certification** ಹಣ ಬಿಡುಗಡೆ ಆಗಿಲ್ಲ. ಅದಕ್ಕೆ ನಾವು ಮಾಡುತ್ತಿಲ್ಲವೆಂಬ ಮಾತು ಇದೆ. ಈ **Utilization Certification** ಗಳನ್ನು ತಕ್ಷಣವೇ ಕೊಟ್ಟರೆ ಒಂದು ತಿಂಗಳಿನಲ್ಲಿ **quality check** ಮಾಡಿ **Utilization Certification** ಕೊಡುವಂತಹ ಕೆಲಸವನ್ನು ಮಾಡಿದಾಗ ಮಾತ್ರ ಈ ಭವನಗಳು **speed up** ಆಗುವುದಕ್ಕೆ ಸಾಧ್ಯವಿದೆ ಎಂಬ ಮಾತನ್ನು ತಮ್ಮ ಮುಖಾಂತರ ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ.

ಶ್ರೀ ಹೆಚ್.ಅಂಜನೇಯ:- ಮಾನ್ಯ ಸಭಾಪತಿಯವರೇ, **P.D. Account** ನಲ್ಲಿ ಹಣ ಇದೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಹಣ ಇದೆ. ಹಣ **P.D. Account** ನಲ್ಲಿ ಇತ್ತು ಎಂದರೆ, **Utilization Certification** ಆಗಿದೆ ಮತ್ತು ಬಳಕೆಯಾದಂತಹ ಪ್ರಮಾಣ ಪತ್ರವನ್ನು ಕೊಟ್ಟ ಮೇಲೆ, ನಮಗೆ ಈಗ ಮಂಜೂರಾತಿ ಬೇಕೆಂದರೆ, ಕೇಂದ್ರ ಕಛೇರಿಗೆ ಬರುವಂತೆ ಇಲ್ಲ. ಜಿಲ್ಲೆಯಲ್ಲಿ **P.D. Account** ನಲ್ಲಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇರುತ್ತದೆ. ಅದರಿಂದ ಅವರು ಹಣ ತೆಗೆದುಕೊಳ್ಳಬಹುದು. ಒಂದು ಭವನದ ಕಟ್ಟಡಕ್ಕೆ ಒಟ್ಟು 10 ಲಕ್ಷ ರೂಪಾಯಿಗಳು ಇದ್ದರೆ, ಅದರಲ್ಲಿ 5 ಲಕ್ಷ ರೂಪಾಯಿಗಳನ್ನು ಕೊಟ್ಟಿರುತ್ತೇವೆ. 5 ಲಕ್ಷ ರೂಪಾಯಿಗಳ ಕೆಲಸ ಆಗಿದೆ ಎಂದರೆ, ಬಾಕಿ 5 ಲಕ್ಷ ರೂಪಾಯಿಗಳನ್ನು ಜಿಲ್ಲಾಧಿಕಾರಿಯವರಿಗೆ ನೀವೇ ಮಂಜೂರು ಮಾಡಿ, ಅವರನ್ನು ನಮ್ಮ ಬಳಿಗೆ ಕಳುಹಿಸಬೇಡಿ ಎಂದು ಹೇಳಿದ್ದೇವೆ. ಇನ್ನು 48 ಭವನಗಳು ಪ್ರಗತಿಯಲ್ಲಿವೆ. ಉಳಿದ ಭವನಗಳಿಗೆ ಜಾಗ ಸಿಕ್ಕಿರುವುದಿಲ್ಲ. ಅದಕ್ಕೆ ನಾವು ಏನು ಮಾಡುವುದು? ಅದಕ್ಕೆ ನಾನು ರಾಜೀನಾಮೆ ಕೊಡಬೇಕೆ? ಇದು ನನ್ನ ನಿರ್ಲಕ್ಷ್ಯ ಅಲ್ಲ. ನನ್ನ ಅದಕ್ಷತೆಯೂ ಅಲ್ಲ, ನಾವು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದ್ದೇವೆ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಜಾಗ ಮತ್ತು ಅದರ ದಾಖಲೆಗಳು ಇಲ್ಲವೆಂದರೆ, ಹಣವನ್ನು ಮಂಜೂರು ಮಾಡುವುದಿಲ್ಲ. ಇದು ಮಾನ್ಯ ಸಚಿವರಿಗೂ ಗೊತ್ತಿದೆ. ಈ ರೀತಿ ದಾಖಲೆಗಳು ಇಲ್ಲದೆಯೇ ಕಳುಹಿಸಿರುವಂತಹ ಕಡತಗಳು ಬಾಕಿ ಇವೆ. ಮಾನ್ಯ ಸಚಿವರು ಶಿವಮೊಗ್ಗಕ್ಕೆ 2 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಅದಕ್ಕೆ ನಾನು ಮಾನ್ಯ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲ ಸೈಟ್ ಇತ್ತು ಪ್ಲಾನ್ ಅನುಮೋದನೆ ಆಗಿಲ್ಲ ಎನ್ನುವುದಕ್ಕೆ ಅದನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಕಟ್ಟಡದ ಕೆಲಸ ಪೂರ್ತಿ ಮುಗಿದು ಹೋಗಿದೆ. ಅನುಮೋದನೆ ಆಗಿಲ್ಲ. ಅದಕ್ಕೆ ನಾವು ಹಣ ಬಿಡುಗಡೆ ಮಾಡುವುದಿಲ್ಲವೆಂದು ಹೇಳುತ್ತಾರೆ. ನಾನು ಏಕೆ ಇದನ್ನು ಹೇಳುತ್ತಿದ್ದೇನೆಂದರೆ, ದಾಖಲೆಗಳು ಇಲ್ಲದಿದ್ದರೆ ಹಣವನ್ನು ಮಂಜೂರು ಮಾಡುವುದಿಲ್ಲ. ಇಲ್ಲ ನಾನು ಮಾನ್ಯ ಸಚಿವರನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಹೇಳುತ್ತಿಲ್ಲ. 158 ಭವನಗಳ ಪೈಕಿ 10 ಭವನಗಳು ಮಾತ್ರ ಮುಗಿದಿದೆ. ಇನ್ನು 87 ಭವನಗಳಿಗೆ ನಿವೇಶನಗಳನ್ನು ಪಡೆಯಲಾಗಿದ್ದು, ಶೀಘ್ರವೇ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗುವುದು ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ. ಆದರೆ, 23 ಭವನಗಳಿಗೆ ನಿವೇಶನಗಳು ಲಭ್ಯವೆಂದು ಹೇಳಿದ್ದಾರೆ. ಅದಕ್ಕೆ ನಾನು ಹೇಳುವುದೇನೆಂದರೆ, ಸುಮ್ಮನೆ ದಾಖಲೆ ಮತ್ತು ಹಿಂದುಳಿದವರ ಮೂಗಿಗೆ ತುಪ್ಪ ಹಚ್ಚುವಂತಹ ಕೆಲಸ ಮಾಡಬಾರದೆಂದು ಹೇಳಬಯಸುತ್ತೇನೆ. **P.D. Account** ನಲ್ಲಿ ಹಣ ಇದೆ ಎಂದು ಹೇಳುತ್ತಾರೆ. ಅದರಲ್ಲಿ ಹಣ ಇದ್ದರೆ, ಏನು ಮಾಡುವುದಕ್ಕೆ ಆಗುತ್ತದೆ? ಸರ್ಕಾರವೆ 158 ಭವನಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ 10 ಭವನಗಳನ್ನು ಮಾತ್ರ ನಿರ್ಮಾಣ ಮಾಡಿದೆ. ಈ ಸರ್ಕಾರಕ್ಕೆ ಇನ್ನು 4/5 ತಿಂಗಳ ಅವಧಿ ಮಾತ್ರ ಇದೆ. ಆದ್ದರಿಂದ ಕೇವಲ ಮಂಜೂರು ಮಾಡಿ ತೃಪ್ತಿ ಪಡುವುದೇ ಈ ಸರ್ಕಾರದ ಕೆಲಸವೇ? ಕೆಲಸ ಆಗಬೇಕಲ್ಲವೇ? ಆ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಿ 4/5 ತಿಂಗಳಿನಲ್ಲಿ ಎಷ್ಟು ಭವನಗಳನ್ನು ನಿರ್ಮಾಣ ಮಾಡುತ್ತಾರೆ ಎಂಬುದನ್ನು ಮಾನ್ಯ ಸಚಿವರು ಇಲ್ಲಿ ಸ್ಪಷ್ಟಪಡಿಸಬೇಕೆಂದು ಬಿತ್ತಾಯಿಸುತ್ತೇನೆ. .

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಈಗಾಗಲೇ 48 ಭವನಗಳು ಪ್ರಗತಿಯಿದ್ದು, ಅವುಗಳ ಕಾಮಗಾರಿಗಳು ಮುಕ್ತಾಯದ ಹಂತದಲ್ಲವೆ. ಸಾರ್ವಜನಿಕರು ನಮಗೆ ಭವನ ಕೊಡಿ ಎಂದು ಪದೇ ಪದೇ ಬರುತ್ತಾರೆ. ನಾನು ಬಹಳ ಉದಾರತೆಯಿಂದ ಮಂಜೂರು ಮಾಡಿದ್ದೇನೆ. ಅದಕ್ಕೆ ನಾನು ಅವರಿಗೆ ನಿವೇಶನ ಕೊಡಿ ಎಂದು ಹೇಳಿದ್ದೇನೆ. ಮುಂಚೆಯೇ ಎಲ್ಲಾ ಹಣವನ್ನು ಕೊಟ್ಟುಬಿಟ್ಟಿದೆ. **P.D. Account** ನಲ್ಲಿ ಇರುವ ಹಣ ಖರ್ಚಾಗಿರುವುದಿಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಹಣದ ಕೊರತೆ ಇಲ್ಲ; ಇಚ್ಛಾ ಶಕ್ತಿಯ ಕೊರತೆ ಸಹ ಇಲ್ಲ. ಅಲ್ಲ ಏನಾಗಿದೆ ಎಂದರೆ, ದಾಖಲೆಗಳ ಸಹಿತವಾಗಿ ನಿವೇಶನವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡಬೇಕು. ಈಗ ನಾವು ಜಿಲ್ಲಾ ಮಟ್ಟದಲ್ಲಿ ಕಾಮಗಾರಿಯನ್ನು ಯಾವುದೇ ಏಜೆನ್ಸಿಯವರಿಗೆ ಕೊಡುವುದಿಲ್ಲ. ನಾವೇ ಟೆಂಡರ್ ಕರೆದು ಲೋಕೋಪಯೋಗಿ ಇಲಾಖೆಗೆ ಕೊಡುತ್ತೇವೆ. ಇಲ್ಲವೆಂದರೆ ನಮ್ಮಲ್ಲಿಯೇ **K.R.E.I.S. (Karnataka Residential Educational Institutions Society)** ಇಲಾಖೆಯಿಂದ ಟೆಂಡರ್ ಕರೆದು **time bound** ಹಾಕಿ ಮಾಡುತ್ತಿದ್ದೇವೆ. ಎಲ್ಲಾ ಕಡೆಯೂ ಅದೇ ರೀತಿ ಮಾಡುತ್ತಿದ್ದೇವೆ. ಇತ್ತೀಚೆಗೆ, ಎಷ್ಟು ಭವನಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂಬುದನ್ನು ಬೇಕಾದರೆ ತೋರಿಸುತ್ತೇನೆ. ಕಳೆದ ತಿಂಗಳಿನಲ್ಲಿ 48 ಭವನಗಳ ನಿರ್ಮಾಣವನ್ನು ಸಂಪೂರ್ಣವಾಗಿ ಮುಗಿಸಿದ್ದೇವೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸಚಿವರೇ, ಸಾಕು ಬಡಿ. ಇಡೀ ಇಲಾಖೆಯ ಬಗ್ಗೆ ಪ್ರಶೋತ್ತರ ಅವಧಿಯಲ್ಲಿ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಕಟ್ಟಡ ನಿರ್ಮಿಸುವ ಬಗ್ಗೆ ಚರ್ಚೆ ಆಗಬೇಕು. ದಯವಿಟ್ಟು ತಾವು ಕುಳಿತುಕೊಳ್ಳಿ. ಮುಂದಿನ ಪ್ರಶ್ನೆ ಶ್ರೀಮತಿ ಜಯಮ್ಮನವರದು.

(ಗೊಂದಲ)

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಏನಾಗಿದೆ ಎಂಬುದನ್ನು ಒಂದು ನಿಮಿಷದಲ್ಲ ಹೇಳುತ್ತೇನೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸಚಿವರೇ, ಒಂದು ಪ್ರಶ್ನೆಗೆ 15 ನಿಮಿಷ ಚರ್ಚೆ ಆಗಿದೆ. ಎಲ್ಲರೂ ಹೀಗೆ ಎದ್ದು ನಿಂತುಕೊಂಡರೆ ಏನು ಮಾಡುವುದು? ನನ್ನ ಅನುಮತಿ ಇಲ್ಲದೆಯೇ ಎಲ್ಲರೂ ಎದ್ದು ನಿಂತುಕೊಂಡು ಪ್ರಶ್ನೆಗಳನ್ನು ಕೇಳಿದರೆ, ನನಗೆ ಸದನವನ್ನು ನಡೆಸುವುದು ಕಷ್ಟವಾಗುತ್ತದೆ.

(ಗೊಂದಲ)

ಶ್ರೀ ಎಂ.ಕೆ.ಪ್ರಾಣೇಶ್:- ಮಾನ್ಯ ಸಚಿವರೇ, ಈ ವಿಷಯದಲ್ಲಿ ಸರ್ಕಾರ ಏಕೆ ಅಸಹಾಯಕತೆಯನ್ನು ತೋರಿಸುತ್ತಿದೆ?

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಐವನ್ ಡಿ'ಸೋಜಾ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಶುಕ್ರವಾರದ ದಿವಸ ಪ್ರಶೋತ್ತರ ಅವಧಿಯನ್ನು ಮುಗಿಸುವುದಕ್ಕೆ 2 ಗಂಟೆ 48 ನಿಮಿಷಗಳ ಕಾಲ ತೆಗೆದುಕೊಂಡಿದ್ದೀರಿ. ಅದಕ್ಕೆ ನಾನು ಏನು ಹೇಳುತ್ತಿದ್ದೇನೆಂದರೆ, ನಾವು ನಮ್ಮ ನಿಯಮಾವಳಿಗಳ ಪ್ರಕಾರ, ನಾವು ಎಲ್ಲೋ ಒಂದು ಕಡೆ, ಇದನ್ನು **control** ಗೆ ತರದೆ ಇದ್ದರೆ, ಈಗ ವಿರೋಧ ಪಕ್ಷದ ನಾಯಕರು ಮಧ್ಯೆ ಪ್ರವೇಶ ಮಾಡುವುದಕ್ಕೆ ನನ್ನ ಅಭ್ಯಂತರ ಇಲ್ಲ. ಆದರೆ, ಇದನ್ನೇ ಮಾತನಾಡುತ್ತಾ ಹೋದರೆ, ಪ್ರಶೋತ್ತರ ಕಲಾಪವನ್ನು ಮುಗಿಸುವುದಕ್ಕೆ ಒಟ್ಟು 2 ಗಂಟೆ 48 ನಿಮಿಷ ತೆಗೆದುಕೊಂಡರೆ ಅದು ಹೇಗೆ ಆಗಬಹುದು ಎಂಬುದನ್ನು ನಾವು ಯೋಚನೆ ಮಾಡಬೇಕಾಗುತ್ತದೆ.

ಸಭಾಪತಿಯವರು:- ಅದಕ್ಕೆ ಮಾನ್ಯ ಸದಸ್ಯರು ಸಹಕಾರ ನೀಡಬೇಕು. ಈಗಾಲೇ ನಾನು ಶ್ರೀಮತಿ ಜಯಮ್ಮನವರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದ್ದೇನೆ. ಅವರು ಪ್ರಶ್ನೆಯನ್ನು ಕೇಳುವುದು ಬೇಡವೇ?

(ಗೊಂದಲ)

ಶ್ರೀ ಡಿ.ಎಸ್.ವೀರಯ್ಯ:- ಮಾನ್ಯ ಸಭಾಪತಿಯವರೇ, ಸಮುದಾಯ ಭವನಗಳ ಕಾಮಗಾರಿಗಳಲ್ಲಿ ವಿಳಂಬವಾಗಿದೆ, ಅವು ಇನ್ನು ಪೂರ್ಣಗೊಂಡಿಲ್ಲವೆಂದರೆ, ಇದು ಗಂಭೀರವಾದ ಸಮಸ್ಯೆ ಅಲ್ಲವೇ; ಅದಕ್ಕೆ ದಯವಿಟ್ಟು ಇದರ ಬಗ್ಗೆ ಮಾತನಾಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸುತ್ತಿದ್ದೇವೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಸಚಿವರು ಅದಕ್ಕೆ ಉತ್ತರ ಹೇಳಿದ್ದಾರೆ. ಒಂದು ಪ್ರಶ್ನೆಗೆ ಎಷ್ಟು ಸಮಯ ಕೊಡಬೇಕೆಂದು ತಾವೇ ಹೇಳಬಡಿ, ಅಷ್ಟು ಸಮಯವನ್ನು ನಾನು ಕೊಡುತ್ತೇನೆ. ಒಂದೊಂದು ಪ್ರಶ್ನೆಗೆ ಎಷ್ಟೆಷ್ಟು ಸಮಯ ಬೇಕು ಎಂದರೆ, ಅಷ್ಟು ಸಮಯವನ್ನು ನಾನು ಕೊಡುತ್ತೇನೆ.

ಶ್ರೀ ಡಿ.ಎಸ್.ವೀರಯ್ಯ:- ಮಾನ್ಯ ಸಭಾಪತಿಯವರೇ, ಇಂತಹ ಪ್ರಶ್ನೆಗೆ ತಾವು ಇನ್ನೂ 15 ನಿಮಿಷಗಳ ಕಾಲಾವಕಾಶ ಮಾಡಿಕೊಡಬೇಕಾಗುತ್ತದೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಆಯಿತು. ಈ ಪ್ರಶ್ನೆಗೆ ಇನ್ನೂ 15 ನಿಮಿಷ ಕಾಲಾವಕಾಶ ನೀಡಿದ್ದೇನೆ. ತಾವು ಪ್ರಶ್ನೆ ಕೇಳಬಹುದು.

ಶ್ರೀ ಎಂ.ಆರ್.ನೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಆ ರೀತಿ ಆಗುವುದಿಲ್ಲ. ತಾವು ಮುಂದಿನ ಪ್ರಶ್ನೆಗೆ ಹೋಗಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಡಿ.ಎಸ್.ವೀರಯ್ಯ:- ಮಾನ್ಯ ಸಭಾಪತಿಯವರೇ..

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರೇ, ತಾವು ದಯಮಾಡಿ ಕುಳಿತುಕೊಳ್ಳಿ. ಆ ರೀತಿ ಆಗುವುದಿಲ್ಲ. ಪ್ರಶ್ನೆಗಳಿಗೆ ನಾನು ಒಂದು ನಿಯಂತ್ರಣ ಮಾಡದೆ ಹೋದರೆ, ನಾನು ಪ್ರಶ್ನೋತ್ತರ ಕಲಾಪವನ್ನು ಮುಗಿಸುವುದು ಬಹಳ ಕಷ್ಟವಾಗುತ್ತದೆ ಎಂದು ಈಗಾಗಲೇ ಹೇಳಿದ್ದೇನೆ. ಇಲ್ಲಿ ಎಲ್ಲ ಸದಸ್ಯರೂ ಹಿರಿಯರಿದ್ದೀರಿ ಹಾಗೂ ಗೌರವಾನ್ವಿತರೂ ಇದ್ದೀರಿ. ಪ್ರತಿ ಪ್ರಶ್ನೆಗೆ ಎಲ್ಲರೂ ಉಪ ಪ್ರಶ್ನೆಗಳನ್ನು ಕೇಳಬೇಕು, ಅದಕ್ಕೆ ಉತ್ತರಗಳನ್ನು ಪಡೆದುಕೊಳ್ಳಬೇಕು ಎಂದರೆ ಕಷ್ಟವಾಗುತ್ತದೆ. ಹಿರಿಯ ಸದಸ್ಯರಾದ ಮಾನ್ಯ ಹೊರಣಿಯವರು ಬಹಳಷ್ಟು ಬಾರಿ ಹೇಳುತ್ತಿರುತ್ತಾರೆ.

(ಮುಂದು...)

(1069)20.11.2017-11.30-ಎಂವಿ-ಎಕೆ

ಸಭಾಪತಿಯವರು:- ಹಿರಿಯ ಸದಸ್ಯರಾದ ಮಾನ್ಯ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಣಿಯವರು ಬಹಳಷ್ಟು ಬಾರಿ ಹೇಳುತ್ತಿರುತ್ತಾರೆ. ಯಾರು ಪ್ರಶ್ನೆಯನ್ನು ಕೇಳುತ್ತಾರೆ, ಅವರನ್ನು ಬಿಟ್ಟು ಬೇರೆಯವರಿಗೆ ಉಪ ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡುವುದು ಬೇಡವೆಂದು ಹೇಳಿದ್ದಾರೆ. ತಾವೆಲ್ಲರೂ ಒಪ್ಪುವುದಾದರೆ ಇವತ್ತಿನಿಂದ ಆ ಕಾನೂನನ್ನು ಜಾರಿ ಮಾಡುತ್ತೇನೆ. ಪ್ರಶ್ನೆ ಕೇಳುವವರನ್ನು ಬಿಟ್ಟು ಬೇರೆ ಯಾರು ಉಪ ಪ್ರಶ್ನೆ ಕೇಳುವುದಕ್ಕೆ ನಾನು ಅನುಮತಿ ನೀಡುವುದಿಲ್ಲ. ಪ್ರಶ್ನೆ ಕೇಳಿದವರಿಗೆ ಸ್ವಲ್ಪ ಸಮಯ ನೋಡಿಕೊಂಡು ಒಂದು ಉಪ ಪ್ರಶ್ನೆ ಕೇಳುವುದಕ್ಕೆ ಅವಕಾಶ ಕೊಡುತ್ತೇನೆ. ಈಗ ಮಾನ್ಯ ಸದಸ್ಯರಾದ ಶ್ರೀಮತಿ ಜಯಮ್ಮನವರು ಪ್ರಶ್ನೆ ಕೇಳುವುದು.

ಚುಕ್ಕೆ ಪ್ರಶ್ನೆ ಸಂಖ್ಯೆ: 4195
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಜಯಮ್ಮ :- ಮಾನ್ಯ ಸಭಾಪತಿಯವರೇ, 2013-14ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನೀಡಲಾದ ಮನೆಗಳ ಸಂಖ್ಯೆ ಎಷ್ಟು ಎಂದು ಪ್ರಶ್ನೆ ಕೇಳಿದೆ. ಅದಕ್ಕೆ ಮಾನ್ಯ ಸಚಿವರು 9545 ಎಂದು ಉತ್ತರವನ್ನು ಕೊಟ್ಟಿದ್ದಾರೆ. ಅದೇ ರೀತಿ 2017-18ನೇ ಸಾಲಿಗೆ 833 ಗಳನ್ನು ಗೊಲ್ಲ ಸಮುದಾಯದವರಿಗೆ ಹಾಗೂ 833 ಇತರೆ ಸಮುದಾಯದವರಿಗೆ, ಅಂದರೆ ಒಟ್ಟು 1666 ಮನೆಗಳನ್ನು ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ಮಂಡಳಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭೆಯಲ್ಲಿ ನಿಗದಿಪಡಿಸಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಈವರೆಗೆ ಮಂಜೂರಾದ ಮನೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಮನೆಗಳ ಸಂಖ್ಯೆ ಎಷ್ಟು ಎಂದು ಕೇಳಿದ್ದೆ. ಅದಕ್ಕೆ ಮಾನ್ಯ ಸಚಿವರು 5075 ಎಂದು ಒಳ್ಳೆಯ ಉತ್ತರವನ್ನು ಕೊಟ್ಟಿದ್ದಾರೆ. ಗೊಲ್ಲರಹಟ್ಟಿಗಳಲ್ಲಿ ಮನೆಗಳ ಬೇಡಿಕೆ ಮತ್ತು ಅವಶ್ಯಕತೆ ಕೂಡ ತುಂಬಾ ಇರುತ್ತದೆ. ಮಾನ್ಯ ಸಚಿವರಲ್ಲಿ ನಾನು ಕೇಳಿಕೊಳ್ಳುವುದು ಇಷ್ಟೆ: ಇವತ್ತಿನ ದಿವಸ ಆ ಗೊಲ್ಲರಹಟ್ಟಿಗಳಲ್ಲಿ ಸಮಸ್ಯೆಗಳಿವೆ ಮತ್ತು ಮನೆಗಳ ಬೇಡಿಕೆ ಎಷ್ಟು ಇದೆ ಎಂದು ನಮ್ಮ ಮಾನ್ಯ ಸಚಿವರಿಗೂ ಕೂಡ ಗೊತ್ತಿದೆ. ನಾನು ಈ ಒಂದು ಪ್ರಶ್ನೆಯ ಮುಖಾಂತರ ಅವರನ್ನು ಕೇಳುವುದೇನೆಂದರೆ, ಗೊಲ್ಲರಹಟ್ಟಿಗಳ ಮನೆಗಳಿಗೆ ಒಂದು ವಿಶೇಷವಾದಂತಹ ಪ್ಯಾಕೇಜ್ ಅನ್ನು ಕೊಡಬೇಕೆಂದು ಸರ್ಕಾರ ಮತ್ತು ಮಾನ್ಯ ಸಚಿವರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತೇನೆ. ಏಕೆಂದರೆ, ಗೊಲ್ಲರಹಟ್ಟಿಗಳಿಗೆ ಹೋದಾಗ ಅಲ್ಲಿನ ಜನರು ಸಾಕಷ್ಟು ನಾಗರಿಕತೆಯಿಂದ, ಮೂಲಭೂತ ಸೌಕರ್ಯದಿಂದ, ಅಭಿವೃದ್ಧಿಯಿಂದ ಎಲ್ಲದರಲ್ಲೂ ಕೂಡ ಅವರು ಬಹಳಷ್ಟು ಹಿಂದುಳಿದಿದ್ದಾರೆ. ಮಾನ್ಯ ಸಚಿವರು ಕೂಡ ಒಂದು ಒಳ್ಳೆಯ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಮನೆಗಳನ್ನು ಕೊಟ್ಟರೆ, ಗೊಲ್ಲರಹಟ್ಟಿಗಳು ಗುಡಿಸಲು ಮುಕ್ತ ಎನ್ನುವ ರೀತಿಯಲ್ಲಿ ಆಗಬೇಕು ಎನ್ನುವುದು ನನ್ನ ಮತ್ತು ನನ್ನ ಸಮುದಾಯದವರ ಬೇಡಿಕೆ ಕೂಡ ಇದೆ, ಅದನ್ನು ಮಾಡಬೇಕೆಂದು ಈ ಸದನದ ಮುಖಾಂತರ ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರು ನಿಮ್ಮ ಪ್ರಶ್ನೆಗೆ ಉತ್ತರವನ್ನು ಹೇಳುತ್ತಾರೆ. ಕುಳಿತುಕೊಳ್ಳಿ, ನಿಮ್ಮ ಪ್ರಶ್ನೆಗೆ ಉತ್ತರ ಬೇಡವೆ?

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಗೊಲ್ಲರಹಟ್ಟಿ ಸಮುದಾಯದಲ್ಲಿ ಹುಟ್ಟಿದಂತಹ ಮಾನ್ಯ ಸದಸ್ಯರಾದ ಶ್ರೀಮತಿ ಜಯಮ್ಮನವರು ಅವರ ಸಮಸ್ಯೆಗಳ ಬಗ್ಗೆ, ಆಗಿಂದ್ದಾಗೆ ಸರ್ಕಾರದ ಗಮನ ಸೆಳೆಯುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಪ್ರಶ್ನೆ ನಿಜಕ್ಕೂ ಕೂಡ ಸ್ವಾಗತಾರ್ಹ, ಅದಕ್ಕನುಗುಣವಾಗಿ ಕರ್ನಾಟಕ ಸರ್ಕಾರ ಅದೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ, ವಿಶೇಷವಾಗಿ ಈ ಅಲೆಮಾರಿ ಜನರಿಗೆ ಹೆಚ್ಚು ಮನೆಗಳನ್ನು ಕೊಟ್ಟಿದೆ. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗಂತೂ ಎಷ್ಟು ಜನರಿಗೆ ಮನೆಗಳು ಬೇಕೋ, ಆ ಬೇಡಿಕೆ ಎಷ್ಟಿದೆ, ಅಷ್ಟನ್ನೂ ಕೂಡ ಕೊಡುವಂತಹ ಕೆಲಸವನ್ನು ಮಾಡಿದ್ದೇವೆ.

ಸಭಾಪತಿಯವರು:- ಈಗ ಅಲೆಮಾರಿ ಜನಾಂಗಕ್ಕೆ ಸಂಬಂಧಪಟ್ಟಂತೆ ಮಾತ್ರ ಉತ್ತರವನ್ನು ಹೇಳಿ. ಮಾನ್ಯ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡಿ. ಬೇರೆ ಉತ್ತರ ಬೇಡ, ದಯಮಾಡಿ ಸಹಕರಿಸಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ. ಕೆ.ಎಸ್.ಈಶ್ವರಪ್ಪ:- ನೀವು ಹಿಂದುಳಿದವರಿಗೆ ಮತ್ತು ದಲಿತರಿಗೆ ಅತೀ ಹೆಚ್ಚು ಕೆಲಸವನ್ನು ಮಾಡಿಕೊಟ್ಟಿದ್ದೀರಿ, ಖಂಡಿತವಾಗಿ ಇಂದು ಸಂಜೆ ನಿಮಗೆ ಒಂದು ಸನ್ಮಾನ ಸಮಾರಂಭವನ್ನು ಇಡೋಣ. ಆ ಸನ್ಮಾನ ಸಮಾರಂಭಕ್ಕೆ ತಾವು ದಯವಿಟ್ಟು ಬರಬೇಕು.

ಸಭಾಪತಿಯವರು:- ಮಾನ್ಯ ಸಚಿವರು, ಮಾನ್ಯ ಸದಸ್ಯರ ಪ್ರಶ್ನೆಗೆ ಮಾತ್ರ ಉತ್ತರವನ್ನು ನೀಡಿ.

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಅವರಿಗೆ open ಆಗಿ ಸವಾಲು ಹಾಕುತ್ತೇನೆ. ಅವರು ಚರ್ಚೆಗೆ ಬರಲಿ, ಅವರು ಏನು ಮಾಡಿದ್ದಾರೆ ಮತ್ತು ನಾವು ಏನು ಮಾಡಿದ್ದೇವೆ ಎಂದು ಚರ್ಚೆ ಮಾಡೋಣ.

ಶ್ರೀ. ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅವರು ಏನು ಮಾಡಿದ್ದಾರೆ, ಇವರು ಏನು ಮಾಡಿದ್ದಾರೆ ಎಂದು ಹೇಳುವುದು ಮುಖ್ಯವಲ್ಲ. ಇದು ಮರ್ಯಾದೆ ಇಲ್ಲದ ಸರ್ಕಾರ, ನಾವು ಇನ್ನೂ ಏನೆಂದು ಹೇಳಬೇಕು.

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಅವರು ಐದು ವರ್ಷದಲ್ಲೂ ಹಿಂದುಳಿದ ವರ್ಗದವರಿಗೆ ಮತ್ತು ಪರಿಶಿಷ್ಟ ಜಾತಿಯವರಿಗೆ ಏನು ವೆಚ್ಚ ಮಾಡಿದರು ಮತ್ತು ಈಗ ನಾವು ಏನು ವೆಚ್ಚ ಮಾಡಿದ್ದೇವೆಂದು ತುಲನೆ ಮಾಡಿ ನೋಡಿದರೆ ಆಗ ತಿಳಿಯುತ್ತದೆ, ಅವರು ಶೇಕಡ 20ರಷ್ಟು ವೆಚ್ಚ ಮಾಡಿದ್ದರೆ, ನಾವು ಶೇಕಡ 100ರಷ್ಟು ಅನ್ನು ವೆಚ್ಚ ಮಾಡಿದ್ದೇವೆ.

ಶ್ರೀ. ಕೆ.ಎಸ್.ಈಶ್ವರಪ್ಪ:- ನಿಮಗೆ ದಾಖಲೆ ಸಮೇತ ತೋರಿಸುತ್ತಿದ್ದೇವೆ. ಆದರೆ, ನೀವು ಏನು ಉತ್ತರ ಕೊಟ್ಟಿದ್ದೀರಿ. 158ಕ್ಕೆ 10 ಎಂದು ಇದೆ, ಇದಕ್ಕಿಂತ ದಾಖಲೆ ಬೇಕೆ? ನಾವು ಮಾಡಿದ್ದೇವೆ ಎಂದು ಚುನಾವಣೆಯವರೆವಿಗೂ ಸಹ ಇದೇ ಉತ್ತರವನ್ನು ಹೇಳುತ್ತಿರುತ್ತೀರಿ.

ಸಭಾಪತಿಯವರು:- ಉತ್ತರ ಮುಗಿಯಿತು, ಈಗ ಮುಂದಿನ ಪ್ರಶ್ನೆ.

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಮನೆಗಳನ್ನು ಅವರ ಬೇಡಿಕೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ನಾವು ಮಾತ್ರ ಹಿಂದುಳಿದ ವರ್ಗಗಳ ಇಲಾಖೆಯಿಂದ ಅಲೆಮಾರಿಗಳಿಗೆ ಮನೆಯನ್ನು ಕೊಡುತ್ತಿದ್ದೇವೆ. ಸಾಮಾನ್ಯವಾಗಿ ವಸತಿ ಇಲಾಖೆಯಿಂದಲೂ ಸಹ ಕೊಡುತ್ತಿದ್ದೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಸಚಿವರೇ, ಅವರ ಪ್ರಶ್ನೆಯನ್ನು ನೇರವಾಗಿ ಅರ್ಥ ಮಾಡಿಕೊಳ್ಳಿ. ಎಷ್ಟು ಮನೆಗಳನ್ನು ಕೊಡಬೇಕು ಎಂದುಕೊಂಡಿದ್ದೀರಿ, ಎಷ್ಟು ಮನೆಗಳನ್ನು ಕೊಟ್ಟಿದ್ದೀರಿ ಉಳಿದಿರುವಂತಹುಗಳನ್ನು ಯಾವಾಗ ಕೊಡುತ್ತೀರಾ? ಹಿಂದೆ ಇದ್ದವರು ಕೊಟ್ಟರೋ, ಮುಂದೆ ಇದ್ದವರು ಕೊಡುತ್ತಾರೋ ಅಥವಾ ಇಲ್ಲವೋ, ಅವೆಲ್ಲಾ ಪ್ರಶ್ನೆಗಳಿಲ್ಲ. ಮಾನ್ಯ ಸದಸ್ಯರಾದ ಶ್ರೀಮತಿ ಜಯಮನವರೆ ಇನ್ನು ಏನಾದರೂ ಪ್ರಶ್ನೆ ಕೇಳುವುದು ಇದೆಯೇ? ಇದ್ದರೆ ಪ್ರಶ್ನೆಯನ್ನು ಕೇಳಿ.

ಶ್ರೀಮತಿ ಜಯಮ್ಮ:- ಮಾನ್ಯ ಸಭಾಪತಿಯವರೇ, ಈಗ ಸರ್ಕಾರ ಗೊಲ್ಲರಹಟ್ಟಿ, ತಾಂಡಾ ಮತ್ತು ಇನ್ನು ತಳ ಸಮುದಾಯಗಳಿಗೆ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದಾರೆ, ಇದಕ್ಕಾಗಿ ಸರ್ಕಾರಕ್ಕೆ ಮತ್ತು ಸಚಿವ ಸಂಪುಟದ ಸದಸ್ಯರುಗಳಿಗೆ ಈ ಸದನದ ಮುಖಾಂತರ ಮತ್ತು ನಮ್ಮ ಸಮುದಾಯದ ಪರವಾಗಿ ಎಲ್ಲರಿಗೂ ಅಭಿನಂದನೆಗಳನ್ನೂ ಕೂಡ ಸಲ್ಲಿಸುತ್ತಿದ್ದೇನೆ. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗದವರು ಗೊಲ್ಲರಹಟ್ಟಿಗಳಲ್ಲಿ ಇರುವುದರಿಂದ, ಯಾವ ಜಿಲ್ಲೆಗಳಿಗೆ ಬೇಡಿಕೆ ಇರುವುದಿಲ್ಲ ಅಂತಹ ಜಿಲ್ಲೆಗಳಲ್ಲಿನ ಮನೆಗಳ ಮಂಜೂರಾತಿಯನ್ನು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಮಂಜೂರು ಮಾಡಿದ್ದೇ ಆದರೆ, ಆ ಗೊಲ್ಲರಹಟ್ಟಿಗಳಲ್ಲಿ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶವಾಗುತ್ತದೆ ಎಂದು ಮಾನ್ಯ ಸಚಿವರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರಾದ ಶ್ರೀ ಹೆಚ್.ಆಂಜನೇಯನವರೇ, ಮಾನ್ಯ ಸದಸ್ಯರಾದ ಶ್ರೀಮತಿ ಜಯಮ್ಮನವರು ಏನನ್ನು ಹೇಳುತ್ತಾರೆಂದರೆ. ಯಾವ ಜಿಲ್ಲೆಗಳಿಗೆ ಮನೆಗಳ ಬೇಡಿಕೆಗಳು ಇರುವುದಿಲ್ಲ, ಆ ಭಾಗಕ್ಕೆ ಮನೆಗಳ ಮಂಜೂರಾತಿ ಮಾಡುವುದರ ಬದಲಿಗೆ ಅಂತಹ ಮನೆಗಳನ್ನು ನಮ್ಮ ಜಿಲ್ಲೆಗಳಿಗೆ ಕೊಡಬೇಕೆಂದು ಕೇಳುತ್ತಿದ್ದಾರೆ. ನೀವು ಏನನ್ನು ಹೇಳುತ್ತೀರಾ, ಅವರು ತಮ್ಮ ಜಿಲ್ಲೆಗೆ ಎಷ್ಟು ಮನೆಗಳನ್ನು ಕೇಳಿದರು ಎಷ್ಟು ಮನೆಗಳನ್ನು ಕೊಡುತ್ತೀರಾ?

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಇಲ್ಲ, ಅವರು ಎಷ್ಟು ಕೇಳಿದರೂ ಅಷ್ಟನ್ನು ಕೊಡುವುದಕ್ಕೆ ಆಗುವುದಿಲ್ಲ. ಅವರಿಗೆ ಬೇಡಿಕೆ ಎಷ್ಟಿದೆ ಮತ್ತು ಬೇರೆ ಜಿಲ್ಲೆಗಳಲ್ಲಿ ಎಲ್ಲ ಬಳಕೆಯಾಗಿಲ್ಲ ಅದನ್ನು ನೋಡಿ, ಪರಿಶೀಲನೆ ಮಾಡಿ, ಮಾನ್ಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಗೆ ಸಮಾಧಾನ ಆಗುವ ರೀತಿಯಲ್ಲಿ ಮಂಜೂರಾತಿ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇನೆ.

ಸಭಾಪತಿಯವರು:- ಧನ್ಯವಾದಗಳು. ಮುಂದಿನ ಪ್ರಶ್ನೆ ಮಾನ್ಯ ಸದಸ್ಯರಾದ ಶ್ರೀ ಕೆ.ಸಿ.ಕೊಂಡಯ್ಯನವರದ್ದು.

ಚುಕ್ಕೆ ಪ್ರಶ್ನೆ ಸಂಖ್ಯೆ: 4189
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಸಿ.ಕೊಂಡಯ್ಯ:- ಮಾನ್ಯ ಸಭಾಪತಿಯವರೇ, ಮೂರು ಭಾಗಗಳಿಗೆ ಸಂಬಂಧಪಟ್ಟಂತೆ ನಾನು ಪ್ರಶ್ನೆಯನ್ನು ಕೇಳಿದ್ದೆ. ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಗಿ ಅದಕ್ಕೆ ಹಣವನ್ನು ಕೊಟ್ಟಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಕೊಟ್ಟಿದ್ದಾರೆ. ಇವತ್ತಿನ ದಿವಸ Hyderabad Karnataka Regional Development Board (HKRDB) ರಚನೆ ಆಗಿರುವುದು ನಮಗೆಲ್ಲರಿಗೂ ಗೊತ್ತಿದೆ. ನಾವುಗಳು ಅತ್ಯಂತ ಹಿಂದುಳಿದ ಪ್ರದೇಶಗಳೆಂದು, ಸುಮಾರು ಐವತ್ತು ವರ್ಷಗಳ ಹೋರಾಟದಿಂದ 2013ರಲ್ಲಿ HKRDB ಸಂವಿಧಾನದ ಪ್ರಕಾರ ಅನುಚ್ಛೇದ 371(ಜೆ) ಬಂದು ರಚನೆ ಆಯಿತು. ಸಂವಿಧಾನದ ಪ್ರಕಾರ ಇದು ಬೋರ್ಡ್ ಆದ ಮೇಲೆ ಇದನ್ನು govern ಮಾಡುವುದು ಮತ್ತು Governor ಇದರ ಪರಿಶೀಲನೆ ಮಾಡುತ್ತಾರೆ. ಇಲ್ಲಿ Gazette Notification, Part IV-A Bangalore November 6, 2013 No.1252, page 174 on HKRDB Order 2013, ಇದು ಆಯ್ಕೆ ಪ್ರಕಾರ DPAR ಯಿಂದ issue ಆಗಿ ಎರಡು ಭಾಗಗಳಿಂದ ಈ ಬೋರ್ಡ್ ಕೂಡಿದೆ. ಒಂದು “Function of the Advisory Council.” ಎರಡನೆಯದು “Function of the Board.” Advisory Council ನಲ್ಲಿ ಪ್ರತಿವರ್ಷ ಈ plan prepare ಮಾಡುವಾಗ, ಈ ಕೆಳಕಂಡಂತಹ ಆರು ಜಿಲ್ಲೆಗಳ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ಎಂಎಲ್‌ಎ ಮತ್ತು ಎಂಎಲ್‌ಸಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಒಳಗೊಂಡಂತಹ ಒಂದು Advisory Council ಅನ್ನು ಏರ್ಪಾಟು ಮಾಡಿದ್ದಾರೆ. ಒಂದು ದುರದೃಷ್ಟವಾದ ಸಂಗತಿ ಏನೆಂದರೆ, ನಾನು 2016-17ನೇ ವರ್ಷಕ್ಕೆ ಆಯ್ಕೆಯಾದೆ. ಈಗ ಇದು ಎರಡನೆ ವರ್ಷ. ಆದರೆ Advisory Council meeting ಅನ್ನು ಇಲ್ಲಿಯವರೆವಿಗೂ ಕರೆದಿಲ್ಲ. ಇದಕ್ಕೆ ಏನು grant ಕೊಡುತ್ತಾರೋ ಅದು non-lapsable grant. ಈ ವರ್ಷ ಸುಮಾರು 1500 ಕೋಟಿ ರೂಪಾಯಿಗಳನ್ನು provision ಮಾಡಿದ್ದಾರೆ. ಆದರೆ ಅದನ್ನು ಸೆಪ್ಟೆಂಬರ್ ಒಳಗೆ Advisory Council ನಲ್ಲಿ ಇಟ್ಟು, ಅದಕ್ಕೆ ಅನುಮೋದನೆ ತೆಗೆದುಕೊಂಡು, ಅದರ ನಂತರ Board approve ಮಾಡಿದ ಮೇಲೆ ಅದನ್ನು ಘನತೆವೆತ್ತ ರಾಜ್ಯಪಾಲರಿಗೆ ಕಳುಹಿಸಿದರೆ Action Plan approve ಆಗುತ್ತದೆ. This is the procedure. ಆದರೆ, ಇವತ್ತಿನವರೆವಿಗೂ ನಾನು ಎಂಎಲ್‌ಸಿ ಆಗಿ ಎರಡು ವರ್ಷವಾದರೂ ಸಹ ನಮ್ಮನ್ನು ಈ ಸಭೆಗೆ ಆಹ್ವಾನಿಸಿಲ್ಲ. ಈ Advisory Council ಏನು ಮಾಡಿದ್ದಾರೋ ಗೊತ್ತಿಲ್ಲ. ಅವರು ಏನು Action Plan ಮಾಡಿದ್ದಾರೋ ಗೊತ್ತಿಲ್ಲ. ನಾವು ಗ್ರಾಮೀಣ ಪ್ರದೇಶದ ಗ್ರಾಮಪಂಚಾಯತಿಗಳಿಂದ ಆಯ್ಕೆಯಾದಂತಹ ಸದಸ್ಯರು. Action Plan ಬಗ್ಗೆ, ಎಲ್ಲಾ ಎಂಎಲ್‌ಎ ಗಳನ್ನು ಕೇಳಿದರೆ, Advisory Council ಆಗಿಲ್ಲ ಎಂದು ಹೇಳಿದರು. ನಾನು ಈ ಕುರಿತು ಕಳೆದ ವಾರ ನಮ್ಮ ಜಿಲ್ಲಾಧಿಕಾರಿಗಳನ್ನು ಕೇಳಿದಾಗ ಅದು ನಮಗೂ ಸಹ ಗೊತ್ತಿಲ್ಲವೆಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೇಳಿದರು. ಇದು ಏಕೆ ಹೀಗಾಯಿತು, Advisory Council ಇಲ್ಲದೇ ಇದ್ದಾಗ, ಇನ್ನು Vision ಹೇಗೆ ಬರುತ್ತದೆ, Action Plan ಹೇಗೆ approve ಆಗುತ್ತದೆ, ಅದು ಅರ್ಥವಾಗುವುದಿಲ್ಲ. ಎರಡನೆಯದಾಗಿ, ಬೋರ್ಡ್ ಬಗ್ಗೆ ಈ ರೀತಿ ಹೇಳಲಾಗಿದೆ:-

“Function of the Board: The Board shall from time to time consider the recommendations of the Advisory Council made in the Annual Draft Development Plan. Assess the impact of various development efforts in removing backlog and in achieving overall development within the region.”

Page No.178 ರಲ್ಲಿ ಇದನ್ನು clear ಆಗಿ ಹೇಳಿದ್ದಾರೆ.

(ಮುಂದು...)

(1070)20.11.2017-11.40-ಎಲ್‌ಎಲ್-ಆರ್‌ಎನ್

ಶ್ರೀ ಕೆ.ಸಿ. ಕೊಂಡಯ್ಯ:- (ಮುಂದುವರೆದಿದ್ದು...)

ಇದನ್ನು ಪುಟ ಸಂಖ್ಯೆ: 178 ರಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಸಲಹಾ ಸಮಿತಿ ರಚನೆಯಾದ ನಂತರ ಬೋರ್ಡ್‌ನಲ್ಲಟ್ಟು ತೀರ್ಮಾನ ತೆಗೆದುಕೊಳ್ಳಬೇಕು. ಮಾನ್ಯ ಮಂತ್ರಿಗಳಿಗೆ, ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ(ಹೆಚ್.ಕೆ.ಆರ್.ಡಿ.ಬಿ.) 06.11.2013 ಆದ ಮೇಲೆ ಸಲಹಾ ಸಮಿತಿಯ ಸಭೆ ಕರೆದಿದ್ದಾರೆಯೇ, ಈ ಆಕ್ಷನ್ ಪ್ಲಾನ್ ಸಲಹಾ ಸಮಿತಿಯ ಪ್ರಕಾರ ನಡೆದಿದೆಯೇ, ಪ್ರತಿ ವರ್ಷ ಎಷ್ಟು ಬಾರಿ ಸಲಹಾ ಸಮಿತಿ ಸಭೆ ನಡೆದಿದೆ ಎಂದು ಕೇಳುವುದಕ್ಕೆ ಬಯಸುತ್ತೇನೆ. ಈ ವರ್ಷ 1,500 ಕೋಟಿ ರೂಪಾಯಿಗಳ ಅನುದಾನಕ್ಕೆ ಮುಂಗಡ ಪತ್ರದಲ್ಲ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಯವರೆಗೆ ಈ ಯೋಜನೆಯಾಗಿರಲಿಲ್ಲ. ನಾನು ಒಬ್ಬ ಸಲಹಾ ಸಮಿತಿಯ ಸದಸ್ಯನಾಗಿದ್ದರೂ ಸಹ ನನಗೆ ಇಲ್ಲಿಯವರೆಗೆ ಸಭೆ ನಡೆಸುವ ಬಗ್ಗೆ ಒಂದೂ ಆಹ್ವಾನ ನೀಡಿರುವುದಿಲ್ಲ ಅಥವಾ ಯಾವ ರೀತಿಯಿಂದಲೂ ತಿಳಿಸಿರುವುದಿಲ್ಲ. ಮೂರನೆಯದಾಗಿ, ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ?

ಸಭಾಪತಿಯವರು:- ಮಾನ್ಯ ಕೊಂಡಯ್ಯನವರೇ ತಾವು ತಮ್ಮ ಪ್ರಶ್ನೆ ಕೇಳಲೇ ಇಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಸಿ. ಕೊಂಡಯ್ಯ:- ಮಾನ್ಯ ಸಭಾಪತಿಯವರೇ, ನಾನು ನನ್ನ ಎರಡು ಪ್ರಶ್ನೆಗಳನ್ನು ಕೇಳಿದ್ದೇನೆ, ಈಗ ನನ್ನ ಮೂರನೆಯ ಪ್ರಶ್ನೆ ಕೇಳುತ್ತಿದ್ದೇನೆ. ಇಲ್ಲಿಯವರೆಗೆ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ 2013-14 ರಲ್ಲಿ 30 ಕೋಟಿ ರೂಪಾಯಿಗಳು, 2014-15 ರಲ್ಲಿ 300 ಕೋಟಿ ರೂಪಾಯಿಗಳನ್ನು ಅನುದಾನ ಬಿಡುಗಡೆ ಮಾಡಿದ್ದಾರೆ. ಅಂದರೆ, 2,330 ಕೋಟಿ ರೂಪಾಯಿಗಳನ್ನು ಈ 4 ವರ್ಷದ ಅವಧಿಯೊಳಗೆ ಅನುದಾನ ಬಿಡುಗಡೆಯಾಗಿದೆಯೆಂದು ಅಖತ ಉತ್ತರ ನೀಡಿದ್ದಾರೆ. ಆದರೆ, ನಮಗೆ eligibility ಇರುವುದು 4,800 ಕೋಟಿ ರೂಪಾಯಿಗಳು. ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಬಿಡುಗಡೆಯಾಗಿದ್ದ ಅನುದಾನದಲ್ಲಿ ಅರ್ಧದಷ್ಟು ಹಣವನ್ನು ಇದುವರೆವಿಗೂ ಸಹ ಏತಕ್ಕೆ ಉಪಯೋಗಿಸಿಕೊಂಡಿರುವುದಿಲ್ಲ. ಅಲ್ಲದೇ, 2017-18 ರ ಆರ್ಥಿಕ ವರ್ಷ ಮುಗಿಯುತ್ತಿದೆ, ಇದು non-lapsable. ಈ ಅನುದಾನದಲ್ಲಿ ಮಂಡಳಿ ಯಾವ ರೀತಿ ಕಾರ್ಯನಿರ್ವಹಿಸಬೇಕೆಂದು ಮಾನ್ಯ ಮಂತ್ರಿಗಳು ತಿಳಿಸಬೇಕು.

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಸಿ. ಕೊಂಡಯ್ಯನವರ ಪ್ರಶ್ನೆಗೆ ದೀರ್ಘವಾದಂತಹ ಉತ್ತರವನ್ನು ಒದಗಿಸಿದ್ದೇವೆ. ಆದರೂ ಕೆಲವು ಸಂಶಯಗಳನ್ನು ಮಾನ್ಯ ಸದಸ್ಯರು ವ್ಯಕ್ತಪಡಿಸಿದ್ದಾರೆ. ಕಳೆದ 2 ವರ್ಷಗಳಿಂದ ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲರ್‌ವರು ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಅವರು ಸಲಹಾ ಸಮಿತಿ ಸಭೆ ಮಾಡದೇ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಹ ಈ ಸಭೆಯನ್ನು ನಡೆಸಿಕೊಂಡು ಬಂದಿದ್ದಾರೆ. ಸಲಹಾ ಸಮಿತಿ ಸಭೆಯ ಬಗ್ಗೆ ನಾನು ಈಗಾಗಲೇ ಕೆಲವು ಸಚಿವರು ಮತ್ತು ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ 6 ಜಿಲ್ಲೆಗಳನ್ನು ಸೇರಿಸಿ ಬರುವ ತಿಂಗಳಿನಲ್ಲಿ ಒಂದು ಸಭೆಯನ್ನು ಮಾಡುತ್ತಿದ್ದೇವೆ. ಆದರೆ, ಜಿಲ್ಲಾವಾರು ಸಲಹಾ ಸಮಿತಿಗಳನ್ನು ರಚನೆ ಮಾಡಿಕೊಂಡು ಸಭೆ ನಡೆಸಿಕೊಂಡು ಬರುತ್ತಿದ್ದೇವೆ.

ಎರಡನೆಯದಾಗಿ, Vision-2030 ಎಂದು ನಾವು ಈಗಾಗಲೇ ಅಖತ ಉತ್ತರದಲ್ಲಿ ಕೊಟ್ಟಿದ್ದೇವೆ. ಅದರಲ್ಲಿ 2013-14 ರ ಪ್ರಾರಂಭದ ವರ್ಷ ಅಂದರೆ, ಮೊದಲ ವರ್ಷವಾಗಿದ್ದರಿಂದ ಹೆಚ್ಚು ಹಣ ಖರ್ಚು ಮಾಡುವುದಕ್ಕೆ ಆಗುತ್ತಿರಲಿಲ್ಲ. ನಂತರ, 300 ಕೋಟಿ, 750 ಕೋಟಿ, 750 ಕೋಟಿ ಮತ್ತು 500 ಕೋಟಿ ರೂಪಾಯಿಗಳ ಹಣವನ್ನು ಹೆಚ್ಚು ಖರ್ಚು ಮಾಡಿಕೊಂಡು ಬಂದಿದ್ದೇವೆ. ಕಳೆದ ವರ್ಷ ಮಾತ್ರ 1,500 ಕೋಟಿ ರೂಪಾಯಿಗಳವರೆಗೆ ನಾವು ಖರ್ಚು ಮಾಡಿದ್ದೇವೆ. ಈ ವರ್ಷವೂ ಸಹ 1,500 ಕೋಟಿ ರೂಪಾಯಿಗಳ ಅನುದಾನವನ್ನು ಖರ್ಚು ಮಾಡುವಂತಹ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ ಕೆಲಸಗಳು ಪೂರ್ಣವಾಗುವ ಹಂತದಲ್ಲಿದೆ. ಒಟ್ಟಾರೆಯಾಗಿ 2,330 ಕೋಟಿ ರೂಪಾಯಿಗಳ ಅನುದಾನ ಈಗಾಗಲೇ ಖರ್ಚಾಗಿದೆ. 1,500 ಕೋಟಿ ರೂಪಾಯಿಗಳ ಲೆಕ್ಕ ಇನ್ನೂ ನಮಗೆ ಬಂದಿರುವುದಿಲ್ಲ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, 2,330 ಕೋಟಿ ರೂಪಾಯಿಗಳ ಅನುದಾನ ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗೆ ಖರ್ಚಾಗಿರುವುದಿಲ್ಲ. ಅದು ಕೇವಲ ಬಿಡುಗಡೆಯಾದ ಹಣವಾಗಿರುತ್ತದೆಯಷ್ಟೇ.

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, 2,330 ಕೋಟಿ ರೂಪಾಯಿಗಳ ಅನುದಾನದ ಮೇರೆಗೆ ವಿವಿಧ ಕಾಮಗಾರಿಗಳು ಆಗುತ್ತಿವೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ಸರ್ಕಾರವೇ ಕೊಟ್ಟಿರುವ ಮಾಹಿತಿ ನನ್ನ ಬಳಿಯಿದೆ. ಅದಕ್ಕೋಸ್ಕರ ನಾನು ಹೇಳುತ್ತಿರುವುದು, ಸರ್ಕಾರ ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಾಗಿ 4,512 ಕೋಟಿ ರೂಪಾಯಿಗಳ ಅನುದಾನ 5 ವರ್ಷಗಳ ಅವಧಿಗೆ ಮಂಜೂರು ಮಾಡಿರುತ್ತದೆ. ಆದರೆ, ಅದರಲ್ಲಿ ಬಿಡುಗಡೆ ಮಾಡಿರುವುದು 2,330 ಕೋಟಿ ರೂಪಾಯಿಗಳು. ಈ ಅನುದಾನ ಪೂರ್ತಿಯಾಗಿ ಖರ್ಚಾಗಿರುವುದಿಲ್ಲ, ಅದಕ್ಕಾಗಿಯೇ ನಾನು ಈ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಮಾನ್ಯ ಸಭಾ ನಾಯಕರು ಸದರಿ ಅನುದಾನದಲ್ಲಿ ಎಷ್ಟು ಹಣ ಖರ್ಚಾಗಿದೆಯೆಂಬ ಮಾಹಿತಿಯನ್ನು ನಂತರ ಒದಗಿಸಲಿ. ಇದೇಲ್ಲಕ್ಕಿಂತಲೂ ಬಹಳ ಮುಖ್ಯವಾಗಿ ಸಲಹಾ ಸಮಿತಿಯ ಸಭೆ ಕರೆಯುವುದಕ್ಕೆ ಏನು ಸಮಸ್ಯೆಯಿದೆ ಎಂದು ಮಾನ್ಯ ಕೆ.ಸಿ. ಕೊಂಡಯ್ಯನವರು ಕೇಳುತ್ತಿದ್ದಾರೆ.

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ಬರುವ ತಿಂಗಳಿನಲ್ಲಿ...

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾ ನಾಯಕರು ಆಯಾ ಜಿಲ್ಲೆಗಳಲ್ಲಿ ಸಭೆ ನಡೆಸುತ್ತಿದ್ದೇವೆಂದು ಉತ್ತರ ನೀಡುತ್ತಿದ್ದಾರೆ. ಆ ರೀತಿ ಮಾಡುವುದಕ್ಕೆ ಬರುವುದಿಲ್ಲ. ಪೂರ್ಣ ಸಮಿತಿ ರಚಿಸಿ, ಅದಕ್ಕೆ ಮಾನ್ಯ ಸದಸ್ಯರನ್ನು ಆಹ್ವಾನಿಸಬೇಕು. 4,512 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿ, 2,330 ಕೋಟಿ ರೂಪಾಯಿಗಳೆಂದು ಅರ್ಧದಷ್ಟು ಹಣ ಬಿಡುಗಡೆ ಮಾಡಿದರೆ ಹೇಗೆ? ದಯಮಾಡಿ, ಮಾನ್ಯ ಸಭಾ ನಾಯಕರು ಏನೋ ಒಂದು ಉತ್ತರ ಕೊಟ್ಟು ಸುಮ್ಮನೆ ಆಗಬಾರದು. ಮಾನ್ಯ ಸಭಾ ನಾಯಕರು, ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ಈ ಜವಾಬ್ದಾರಿ ವಹಿಸಿಕೊಂಡಿದ್ದು, ಅವರು ಈ ಯೋಜನೆಗೆ ಒಂದು ಸರಿಯಾದ ರೂಪ ಕೊಟ್ಟು, ಸಂಪೂರ್ಣ ನಿರ್ಲಕ್ಷ್ಯವಾಗಿರುವಂತಹ ಈ ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ ತಾವು ಅಗತ್ಯ ಕ್ರಮ ಕೈಗೊಳ್ಳಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲರವರು ಕಳೆದ 2 ವರ್ಷದಿಂದ ಹೆಚ್.ಕೆ.ಆರ್.ಡಿ.ಬಿ., ಅಧ್ಯಕ್ಷರಾಗಿದ್ದಾರೆ. ಇದಕ್ಕೆ ಮುಂಚೆ ದಿವಂಗತ ಖಮರುಲ್ ಇಸ್ಲಾಂರವರು ಹೆಚ್.ಕೆ.ಆರ್.ಡಿ.ಬಿ., ಯ ಅಧ್ಯಕ್ಷರಾಗಿದ್ದರು. 2016 ರಿಂದ ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲರವರು ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ಸುಮಾರು 1,400 ಕೋಟಿ ರೂಪಾಯಿಗಳ ಮೊತ್ತದ ಕೆಲಸ ಮಾಡಿದ್ದೇವೆ ಮತ್ತು ಅದಕ್ಕೆ ಬೇಕಾದಂತಹ ಹಣವನ್ನು ಖರ್ಚು ಮಾಡುವಂತಹ ರೀತಿಯಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಈ ವರ್ಷವೂ ಸಹ ನಮ್ಮ ಮಾನ್ಯ ಮುಖ್ಯಮಂತ್ರಿಗಳು 1,500 ಕೋಟಿ ರೂಪಾಯಿಗಳ ಅನುದಾನ ಕೊಟ್ಟಿದ್ದಾರೆ. ಈ ವರ್ಷ ಮಾರ್ಚ್ ತಿಂಗಳೊಳಗೆ ಸಂಪೂರ್ಣ ಅನುದಾನ ಬಳಕೆ ಮಾಡುವಂತಹ ಕಾಮಗಾರಿಗಳನ್ನು ನಾವು ಯೋಜನೆ ಮಾಡಿಕೊಂಡಿದ್ದೇವೆ. ಇನ್ನು ದೀರ್ಘವಾದ ಉತ್ತರ ಅಗತ್ಯವೆನಿಸಿದರೆ, ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲರವರು ಉತ್ತರ ನೀಡುತ್ತಾರೆ.

ಸಭಾಪತಿಯವರು:- ಮಾನ್ಯ ಕೆ.ಸಿ. ಕೊಂಡಯ್ಯನವರು ಕೇಳಿದಂತಹ ಪ್ರಶ್ನೆಗೆ ನಾನು ಅವಕಾಶ ಕೊಟ್ಟು ಇಲ್ಲವೆಂದರೆ 10 ನಿಮಿಷ ಸಮಯ ಆಯಿತು. ಈಗಲೂ ಇನ್ನು ಅನೇಕ ಜನ ಮಾನ್ಯ ಸದಸ್ಯರು ಮಾತನಾಡಬೇಕೆಂದು ಕೈ ಮೇಲೆ ಎತ್ತುತ್ತಿದ್ದಾರೆ. ಇನ್ನು ಎಷ್ಟು ಸಮಯ ಈ ಪ್ರಶ್ನೆಗೆ ಬೇಕು? ಅದನ್ನು ಹೇಳಿದರೆ ಅಷ್ಟು ಸಮಯವನ್ನು ನಾನು ಕೊಡುತ್ತೇನೆ.

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ಒಂದು ಅರ್ಧ ಗಂಟೆ ಕಾಲಾವಕಾಶ ಕೊಟ್ಟರೆ...

ಸಭಾಪತಿಯವರು:- ಅರ್ಧ ಗಂಟೆ ಕಾಲಾವಕಾಶ ಈಗ ಬೇಕೇ?

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ಈ ಸಮಯದಲ್ಲಿ ಅಲ್ಲ. ಈ ಬಗ್ಗೆ ಸಂಪೂರ್ಣ ಉತ್ತರ ಕೊಡುವುದಕ್ಕೆ, ಈ ಸದನ ಮುಗಿಯುವುದರೊಳಗೆ ಅರ್ಧ ಗಂಟೆ ಚರ್ಚೆಗೆ ಒಂದು ಅವಕಾಶ ಕೊಡಿ.

ಸಭಾಪತಿಯವರು:- ಈ ವಿಷಯದ ಬಗ್ಗೆ ಯಾರಾದರೂ ಒಂದು ನೋಟಿಸ್ ಕೊಟ್ಟರೆ ನಾನು ಪ್ರಯತ್ನ ಮಾಡುತ್ತೇನೆ.

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ನೋಟಿಸ್ ಕೊಡುತ್ತೇವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಧನ್ಯವಾದಗಳು. ಮುಂದಿನ ಪ್ರಶ್ನೆ ಶ್ರೀ ರಾಮಚಂದ್ರಗೌಡರವರದ್ದು. ಅವರ ಪ್ರಶ್ನೆಯನ್ನು ಎರಡು ಪ್ರಶ್ನೆಗಳ ನಂತರ ತೆಗೆದುಕೊಳ್ಳುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಹೆಚ್.ಕೆ.ಆರ್.ಡಿ.ಬಿ., ವಿಷಯದ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಯಾರು ಬೇಕಾದರೂ ನೋಟಿಸ್ ನೀಡಬಹುದೇ?

ಸಭಾಪತಿಯವರು:- ಹೌದು.

ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ಸಭಾ ನಾಯಕರೇ ನೋಟಿಸ್ ನೀಡಬೇಕು.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಸದರಿ ವಿಷಯದ ಬಗ್ಗೆ ನೋಟಿಸ್ ಅನ್ನು ಮಾನ್ಯ ಸಭಾನಾಯಕರೇ ಏತಕ್ಕೆ ನೀಡಬೇಕು? ಅದನ್ನು ಯಾರು ಬೇಕಾದರೂ ನೀಡಬಹುದು.

ಸಭಾಪತಿಯವರು:- ಆ ವಿಷಯ ಸದನದ ಸ್ವತ್ತು, ಹಾಗಾಗಿ ನೋಟಿಸ್ ಅನ್ನು ಯಾರು ಬೇಕಾದರೂ ಕೊಡಬಹುದು.

ಪ್ರಶ್ನೆ ಸಂಖ್ಯೆ: 4148

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಯಲ್ಲಿ ಎರಡು ಪ್ರಮುಖವಾದ ವಿಷಯಗಳಿವೆ. ಒಂದನೆಯದು, ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಎನ್.ಪಿ.ಎಸ್.,(ನೂತನ ಪಿಂಚಣಿ ಯೋಜನೆ) ಅಳವಡಿಸಬೇಕು ಎನ್ನುವಂತಹದ್ದು ಮತ್ತು ಎರಡನೆಯದು, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅಳವಡಿಸಲಾಗುವುದೇ ಎಂದು ಪ್ರಶ್ನೆ ಕೇಳಿದ್ದೆನು. ಆದರೆ, ಮಾನ್ಯ ಸಚಿವರು ಸರ್ಕಾರದ ಆರ್ಥಿಕ ಇಲಾಖೆ ಸುತ್ತೋಲೆ ಸಂಖ್ಯೆ: ಆಇ(ಎಸ್‌ಪಿಎಲ್) 209 ಪಿಇಎನ್ 2012, ದಿನಾಂಕ: 21.02.2015 ರೆಫರ್ ಮಾಡಿ ಅನುದಾನ ಒದಗಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ದಿನಾಂಕ: 01.04.2006 ರ ನಂತರ ನೇಮಕವಾದ ಎಲ್ಲಾ ಸರ್ಕಾರಿ ನೌಕರರುಗಳಿಗೆ ಎನ್.ಪಿ.ಎಸ್. ಯೋಜನೆ ಅಳವಡಿಸಬೇಕೆಂದು ಇದೆ. 16 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ 2 ಸರ್ಕಾರಿ ದಂತ ವೈದ್ಯಕೀಯ ಕಾಲೇಜುಗಳಿಗೆ ಎನ್.ಪಿ.ಎಸ್., ಯೋಜನೆ ಅಳವಡಿಸಬೇಕೆಂದು ಹೇಳಿದರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಿಗೆ ಬರುವ ರೋಗಿಗಳಲ್ಲಿ ಹೆಚ್ಚು ಜನರು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿನವರಾಗಿರುವುದರಿಂದ ಇವರಿಗೆ ಉಚಿತವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಾಗೂ ಅತೀ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಆದಾಯದ ಮೂಲಗಳನ್ನು ಹೆಚ್ಚಿಸಲು ಅವಕಾಶವಿರುವುದಿಲ್ಲವಾದ್ದರಿಂದ ಈ ಸಂಸ್ಥೆಗಳಲ್ಲಿ ಸ್ವಂತ ಸಂಪನ್ಮೂಲಗಳಿಂದ ಎನ್.ಪಿ.ಎಸ್., ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಿರುವುದಿಲ್ಲ ಎಂದು ಈ ರೀತಿಯಾಗಿ ಉತ್ತರ ನೀಡಿರುತ್ತಾರೆ. ಇದಕ್ಕೂ ಎನ್.ಪಿ.ಎಸ್., ಯೋಜನೆಗೂ ಏನು ಸಂಬಂಧ ಇದೆ? ಇವರು ಸರ್ಕಾರಿ ನೌಕರರು ಹೌದೋ ಅಥವಾ ಇಲ್ಲವೋ? ದಿನಾಂಕ: 01.04.2006 ರ ನಂತರ ನೇಮಕವಾದ ಎಲ್ಲಾ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್., ಯೋಜನೆ ಅಳವಡಿಸಬೇಕೆಂದು ಸರ್ಕಾರಿ ಆದೇಶವಾಗಿದೆ. ಸ್ವಾಯತ್ತ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯವರು contribution ಕೊಡಬೇಕೆಂದು ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ನೌಕರರುಗಳಿಗೆ ಏತಕ್ಕೆ ಎನ್.ಪಿ.ಎಸ್., ಯೋಜನೆ ಅಳವಡಿಸಿರುವುದಿಲ್ಲ?

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರಾದಂತಹ ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಿಯವರು ಒಂದು ಪ್ರಮುಖವಾದ ಪ್ರಶ್ನೆಯನ್ನು ಕೇಳಿದ್ದಾರೆ. ಎನ್.ಪಿ.ಎಸ್., ಯೋಜನೆಯನ್ನು ದಿನಾಂಕ: 01.04.2006 ರ ನಂತರ ನೇಮಕವಾದ ಎಲ್ಲಾ ಸರ್ಕಾರಿ ನೌಕರರುಗಳಿಗೆ ಅಳವಡಿಸಬೇಕೆಂದು ಸರ್ಕಾರದ ಆದೇಶವಾಗಿದೆ. ಅದರಂತೆ, ಸದರಿ ಕಾಲೇಜಿನ ವೈದ್ಯರು/ಸಿಬ್ಬಂದಿಗಳಿಗೆ ಎನ್.ಪಿ.ಎಸ್. ಅಳವಡಿಸಬೇಕೆಂದು ಹೇಳಿದ್ದಾರೆ. ಈ ಬಗ್ಗೆ ಆರ್ಥಿಕ ಇಲಾಖೆಯವರ ಅಭಿಪ್ರಾಯ ಕೇಳಿದಾಗ, ಅವರು ಈಗ ಎಲ್ಲಾ ಸ್ವಾಯತ್ತ ಸಂಸ್ಥೆಗಳೂ, ಅಂದರೆ all autonomous institution ಗಳೂ ಕೂಡ, ಸ್ವಾಯತ್ತ ಸಂಸ್ಥೆಗಳವರೇ ನೌಕರರ ಎನ್.ಪಿ.ಎಸ್. ಯೋಜನೆ ಅಳವಡಿಸಲು own resources ನಿಂದ contribution ನೀಡಬೇಕೆಂದು ಸ್ಪಷ್ಟೀಕರಣ ನೀಡಿದ್ದಾರೆ.

ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರಿಗೆ ಕೇಳುವುದಕ್ಕೆ ಬಯಸುವುದೇನೆಂದರೆ, 16 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 2 ದಂತ ವೈದ್ಯಕೀಯ ಕಾಲೇಜುಗಳ ಬಗ್ಗೆ ಹೇಳುತ್ತಿದ್ದೇನೆ. ಅವು ಸ್ವಾಯತ್ತ ಸಂಸ್ಥೆಗಳಲ್ಲ.

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಸ್ವಾಯತ್ತ ಸಂಸ್ಥೆಗಳೆಂದರೆ ಯಾವುವು?

ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ಯೂನಿವರ್ಸಿಟಿಯಲ್ಲರುವ ಕಾಲೇಜುಗಳು ಸ್ವಾಯತ್ತ ಸಂಸ್ಥೆಗಳು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಅವುಗಳು ಸ್ವಾಯತ್ತ ಸಂಸ್ಥೆಗಳಲ್ಲ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಈಗ 16 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 2 ದಂತ ವೈದ್ಯಕೀಯ ಕಾಲೇಜುಗಳಿಗೆ ಎನ್.ಪಿ.ಎಸ್., ಯೋಜನೆ ಅಳವಡಿಸುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಲಿ.

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, 16 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 2 ದಂತ ವೈದ್ಯಕೀಯ ಕಾಲೇಜುಗಳು ಕೂಡ ಸ್ವಾಯತ್ತ ಸಂಸ್ಥೆಗಳೇ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಸರ್ಕಾರಿ ಕಾಲೇಜುಗಳು ಹೇಗೆ ಸ್ವಾಯತ್ತ ಸಂಸ್ಥೆಗಳಾಗುತ್ತವೆ?

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಅವು ಸರ್ಕಾರಿ ಕಾಲೇಜುಗಳಾಗಿದ್ದರೂ ಕೂಡ they are all autonomous institutes.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಸರ್ಕಾರ ಎಲ್ಲಾ ವಿಚಾರಗಳಿಗೂ ಆರ್ಥಿಕ ಇಲಾಖೆಯ ಅಭಿಪ್ರಾಯ ಕೇಳುತ್ತದೆ. ಆರ್ಥಿಕ ಇಲಾಖೆ ಅಭಿಪ್ರಾಯ ಕೇಳಬೇಕೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯವರು ಹೇಳುತ್ತಾರೆಯೇ? ಆರ್ಥಿಕ ಇಲಾಖೆಯವರು ಬೇಕಾದವನ್ನು ಹೇಳುತ್ತಾರೆ, ಆರ್ಥಿಕ ಇಲಾಖೆಯವರೆಂದರೆ ದೇವರು ಇದ್ದ ಹಾಗೆ, ಈ ರಾಜ್ಯದಲ್ಲಿ ಅವರು ಹೇಳಿದ್ದೇ ವೇದವಾಕ್ಯ. ದಿನಾಂಕ: 01.04.2006 ರ ನಂತರ ನೇಮಕವಾದ ಎಲ್ಲಾ ಸರ್ಕಾರಿ ನೌಕರರಿಗೆ ಎನ್.ಪಿ.ಎಸ್., ಯೋಜನೆಯನ್ನು ಅಳವಡಿಸಬೇಕೆಂದು ಸರ್ಕಾರಿ ಆದೇಶವಾಗಿದೆ. ಇವರು 16 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 2 ದಂತ ವೈದ್ಯಕೀಯ ಕಾಲೇಜುಗಳನ್ನು ಸ್ವಾಯತ್ತ ಸಂಸ್ಥೆಗಳೆಂದು ಹೇಗೆ ಹೇಳುತ್ತಾರೆ? ಆರ್ಥಿಕ ಇಲಾಖೆಯವರು ತಮ್ಮ ಇಲಾಖೆಯಲ್ಲಿ ಹಣ ಇದ್ದರೆ 'ಕೊಡುತ್ತೇವೆ' ಎನ್ನಬೇಕು ಇಲ್ಲವಾದರೆ ಹಣ 'ಇಲ್ಲ' ಎಂದು ಹೇಳಬೇಕು. ಹಣ ಕೊಡುವುದಕ್ಕೆ ಬರುವುದಿಲ್ಲವೆಂದು ಹೇಳುವುದಕ್ಕೆ ಅವರು ಯಾರು?

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಸರ್ಕಾರಿ ಆದೇಶವಾಗಿದೆ. 16 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 2 ದಂತ ವೈದ್ಯಕೀಯ ಕಾಲೇಜುಗಳ ವೈದ್ಯರ/ಸಿಬ್ಬಂದಿಗೆ ಎನ್.ಪಿ.ಎಸ್. ಯೋಜನೆ ಅಳವಡಿಸುವ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಎನ್.ಪಿ.ಎಸ್.,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯೋಜನೆಗೆ ಎಷ್ಟು ವೆಚ್ಚವಾಗುತ್ತದೆ ಅದನ್ನೂ ಕೂಡ ನಾವು ಸೇರಿಸಿ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆಯವರು ನಮಗೆ ಏನು ಪತ್ರ ಬರೆದಿದ್ದಾರೆಂದರೆ, “ತಾವು ತಮ್ಮ ಸ್ವಂತ ಸಂಪನ್ಮೂಲಗಳಿಂದ ಸದರಿಯವರಿಗೆ ಎನ್.ಪಿ.ಎಸ್., ಯೋಜನೆಗೆ ಹಣವನ್ನು ನೀಡಬೇಕೆಂದು” ಪತ್ರ ಬರೆದಿದ್ದಾರೆ. ಅದಕ್ಕೆ ನಾವು ಉತ್ತರವಾಗಿ, ನಮ್ಮ ಆಸ್ತಿಗಳಿಗೆ ಬಡ ರೋಗಿಗಳು ಬರುತ್ತಕ್ಕಂತಹ ಆಸ್ತಿಯಾಗಿದ್ದು, ಇಲ್ಲ ಯಾವ ರೋಗಿಯೂ ಹಣ ಕೊಡುವುದಿಲ್ಲ, ಇಲ್ಲ ಎಲ್ಲಾ ಸೇವೆಗಳು ಉಚಿತವಾಗಿ ನಡೆಯುತ್ತಿರುತ್ತವೆ, ಅದರಿಂದಾಗಿ ಇಲ್ಲ ಯಾವುದೇ ವರಮಾನ ಇರುವುದಿಲ್ಲ. ಆದುದರಿಂದ, ನಾವು ಎನ್.ಪಿ.ಎಸ್., ಯೋಜನೆಗೆ ಹಣ ಕೊಡುವುದಕ್ಕಾಗುವುದಿಲ್ಲವೆಂದು, ದಯಮಾಡಿ ತಾವೇ ಹಣ ಕೊಡಬೇಕೆಂದು ಹೇಳಿದ್ದೇವೆ. ಆ ವಿಚಾರ ಇನ್ನೂ ಚರ್ಚೆಯಲ್ಲರುತ್ತದೆ. ಅವರ ಮನವೊಲಿಸಿ ಹಣ ನೀಡುವಂತಹದ್ದಕ್ಕೆ, ಕಳೆದ ಸಾರಿ ಬಜೆಟ್ ಅಧಿವೇಶನಕ್ಕಿಂತಲೂ ಮುಂಚೆ ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರ ಜೊತೆ ಮಾತನಾಡಿ ಅವರ ಮನವೊಲಿಸಿದ್ದೆನು. ಆದರೆ, ಅದು ಅಪೆಂಡಿಕ್ಸ್-ಬಿ ಮಾಡುವಾಗ ಬಿಟ್ಟುಹೋಗಿದೆ. ಪುನಃ ಅವರು ನಮಗೆ ಸ್ಪಷ್ಟೀಕರಣ ಕೋರಿದರು, ನಾವೂ ಕೂಡ ನಂತರ ಸ್ಪಷ್ಟೀಕರಣ ಕೋರಿ ಪತ್ರ ಬರೆದಿದ್ದೇವೆ. ನಾವು ನಮ್ಮ ವೈದ್ಯರ/ಸಿಬ್ಬಂದಿಗಳಿಗೆ ಎನ್.ಪಿ.ಎಸ್., ಯೋಜನೆ ಅಳವಡಿಸುವುದಕ್ಕೆ ನಮ್ಮಲ್ಲಿ ಯಾವುದೇ ಸ್ವಂತ ಸಂಪನ್ಮೂಲಗಳಿಲ್ಲ, ಈ ಯೋಜನೆಯನ್ನು ನಮ್ಮಿಂದ ಭರಿಸಲು ಸಾಧ್ಯವಿಲ್ಲವೆಂದು ಹೇಳಿದ್ದೇವೆ. ಅಪೆಂಡಿಕ್ಸ್-ಬಿ ಮಾಡುವಾಗ ಇದನ್ನು include ಮಾಡಿ ನೀವೇ ಕೊಡಬೇಕೆಂದು ಹೇಳಿದ್ದೇವೆ. It is under discussion. We will try to convince the Finance Department to get it done.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ...

ಸಭಾಪತಿಯವರು:- ಮಾನ್ಯ ಸಚಿವರು ತಮ್ಮ ಪ್ರಶ್ನೆಗೆ ಎನ್.ಪಿ.ಎಸ್. ಯೋಜನೆ ಅಳವಡಿಸಲು ಪ್ರಯತ್ನ ಮಾಡುತ್ತೇನೆಂದು ಹೇಳಿದ್ದಾರೆ.

(ಮುಂದುವರೆದಿದೆ...)

(1071)20.11.2017/11.50/ವೈಎಲ್-ಆರ್ ಎನ್

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು (ಮುಂದು):-

ದಯಮಾಡಿ ಮಾನ್ಯ ಸಚಿವರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು ಸರ್ಕಾರಿ ನೌಕರರೋ ಅಥವಾ ಅಲ್ಲವೋ ಎನ್ನುವುದರ ಬಗ್ಗೆ ಉತ್ತರಬೇಕಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರಿ ನೌಕರರಿಗೆ ಕೊಡತಕ್ಕಂಥ ಸವಲತ್ತುಗಳನ್ನು ಸರ್ಕಾರಿ ಸ್ವಯತ ಸಂಸ್ಥೆಗಳಿಗೂ ಒದಗಿಸಬೇಕೆಂಬ ಕಾನೂನು ಇದೆ ಎಂಬುದು ಆರ್ಥಿಕ ಇಲಾಖೆಯವರಿಗೂ ಗೊತ್ತಿದೆ. 2015ರ ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳ ನೌಕರರುಗಳಿಗೆ ಎನ್‌ಪಿಎಸ್ ಅಳವಡಿಸಲು ಒಂದು ಸಮಿತಿಯನ್ನು ರಚಿಸಿ ಸಭೆಯನ್ನು ಮಾಡಿ ಎನ್‌ಪಿಎಸ್ ಅಳವಡಿಸಲು ಪರಿಶೀಲಿಸಲಾಗುವುದೆಂದು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರೇ ಹೇಳಿದ್ದರು. ಹಾಗೆಯೇ ಎಸ್‌ಹೆಚ್‌ಡಬ್ಲ್ಯೂ 229 ಎಂಎಂಎ 2017, ದಿನಾಂಕ:22.09.2017 ರಂದು ಆದೇಶವನ್ನು ಸಹ ಹೊರಡಿಸಿದ್ದು, “Dental & Super specialty Hospitals’ ನ ಖಾಯಂ ಸಿಬ್ಬಂದಿಗಳು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ NPS ತಕ್ಷಣ ಅನ್ವಯಿಸುತ್ತದೆ” ಎಂದು ಈ ಆದೇಶದಲ್ಲಿ ಹೊರಡಿಸಲಾಗಿದೆ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಬಳಿ ಇರತಕ್ಕಂಥ ಆದೇಶವೇನಿದೆ ಅದನ್ನು ಕಳುಹಿಸಿಕೊಡಲಿ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಅವರು ತೆಗೆದುಕೊಂಡು ನೋಡಲಿ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಸಂಪೂರ್ಣವಾಗಿ ಓದಲಿ. ಅರ್ಥ ಓದಿದರೆ ಹೇಗೆ ಅರ್ಥವಾಗುತ್ತದೆ?

ಸಭಾಪತಿಯವರು:- ನಿಮ್ಮ ಹತ್ತಿರ ಇರತಕ್ಕಂಥ ಆದೇಶವನ್ನು ಮಾನ್ಯ ಸಚಿವರಿಗೆ ಕಳುಹಿಸಿಕೊಡಿ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸದಸ್ಯರು ಹೇಳಿದ ಹಾಗೆ 2015ರ ಬೆಳಗಾವಿ ಅಧಿವೇಶನದಲ್ಲಿ ಪರಿಶೀಲನೆ ಮಾಡಿ, ಇದನ್ನು ಮಾಡುತ್ತೇವೆಂದು ಆಶ್ವಾಸನೆ ಕೊಟ್ಟಿದ್ದೇನೆ. ಆಶ್ವಾಸನೆ ನೀಡಿದ ಮೇಲೆ ನಾವೇನು ಸುಮ್ಮನೆ ಕುಳಿತುಕೊಂಡಿಲ್ಲ. ಈಗಾಗಲೇ ನಾನು ಆರ್ಥಿಕ ಇಲಾಖೆಯವರಿಗೆ ಪತ್ರವನ್ನು ಬರೆದು, ಇದರ ಬಗ್ಗೆ ಸಭೆಯನ್ನು ನಡೆಸಿ ಚರ್ಚೆ ಮಾಡಿ convince ಮಾಡಲು ನಮ್ಮ ಇಲಾಖೆಯಿಂದ ಏನೇನು ಪ್ರಯತ್ನ ಮಾಡಬೇಕೋ ಅದೆಲ್ಲವನ್ನು ಮಾಡಿದ್ದೇವೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ಹೇಳತಕ್ಕಂಥ ವಿಚಾರವೇನೆಂದರೆ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಮ್ಮ ಇಲಾಖೆ ವತಿಯಿಂದ ಸತತವಾದ ಪ್ರಯತ್ನ ನಡೆಯುತ್ತಿದೆ.ಆರ್ಥಿಕ ಇಲಾಖೆಯವರು ಅಂತಿಮವಾದ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಆರ್ಥಿಕ ಇಲಾಖೆಯವರು, ಪಿಡಬ್ಲ್ಯೂಡಿ ಇಲಾಖೆ, ಶಿಕ್ಷಣ ಇಲಾಖೆ ಇನ್ನಿತರ ಇಲಾಖೆಯವರಿಗೆಲ್ಲಾ ಅನುಮತಿ ಕೊಡುತ್ತಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬರತಕ್ಕಂಥ ಸರ್ಕಾರಿ ಸಂಸ್ಥೆಗಳಿಗೆ ಕೊಡುವುದಿಲ್ಲವೆಂದರೆ ಹೇಗೆ? ಇದನ್ನು ಮಾನ್ಯ ಸಚಿವರು ಅರ್ಥಮಾಡಿಕೊಳ್ಳಬೇಕು. ಸರ್ಕಾರಿ ನೌಕರರೆಂದರೆ ವೈದ್ಯಕೀಯ ಶಿಕ್ಷಣ ಇಲಾಖೆ, ಪಿಡಬ್ಲ್ಯೂಡಿ ಇಲಾಖೆ, ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಎಲ್ಲರೂ ಸೇರಿಕೊಳ್ಳುತ್ತಾರೆ. ಆದರೆ, ಪರಿಶೀಲನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಸ್ವಯತ ಸಂಸ್ಥೆಯ ವೈದ್ಯಕೀಯ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಎನ್‌ಪಿಎಸ್ ಅನ್ವಹಿಸಿದರೆ 45.35 ಕೋಟಿ ರೂಪಾಯಿಗಳು ಬೇಕಾಗುತ್ತದೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಆಯಿತು. 45.35 ಕೋಟಿ ರೂಪಾಯಿಗಳು ಬೇಕೆಂದು ಹೇಳುತ್ತಾರೆ. ಇಷ್ಟು ಹಣ ಆಗುತ್ತದೆಂದು ಆ ನೌಕರರಿಗೆ ಅನ್ಯಾಯ ಮಾಡುವುದಕ್ಕಾಗುತ್ತದೆಯೇ?

ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, autonomous ಎನ್ನುವುದು ಸರ್ಕಾರಿ ನೌಕರರಿಗೆ ಆಡಳಿತಾತ್ಮಕವಾದ ಅಧಿಕಾರಕೊಟ್ಟಿರತಕ್ಕಂಥದಾಗಿದೆ. Autonomous ಎಂದ ತಕ್ಷಣ ಸರ್ಕಾರಿ ವ್ಯಾಪ್ತಿಯೊಳಗಡೆ ಬರದೇ ಇರುವುದಿಲ್ಲ ಎಂದಲ್ಲ. ಅವರುಗಳು ಕೂಡ ಸರ್ಕಾರಿ ನೌಕರರೇ. ಇದಕ್ಕಾಗಿಯೇ ವಿಶೇಷವಾದಂತಹ ಆದೇಶವನ್ನು ಹೊರಡಿಸಬೇಕೆಂದು ನನಗೆ ಅನ್ನಿಸುತ್ತಿಲ್ಲ. ಇದು ಆರ್ಥಿಕ ಇಲಾಖೆಯವರು ಮಾಡುತ್ತಿರತಕ್ಕಂಥ ದೊಡ್ಡ ತಪ್ಪಾಗಿದೆ. ಇವರೂ ಸರ್ಕಾರಿ ನೌಕರರೇ ಎನ್‌ಪಿಎಸ್ ಅನ್ವಯಿಸಲೇ ಬೇಕು. ಇವರನ್ನು ಕೂಡ ಕೆಸಿಎಸ್‌ಆರ್ ನಿಯಮದ ಮೂಲಕವೇ ನೇಮಕ ಮಾಡಿಕೊಳ್ಳಲಾಗಿದೆ. ಕೊಡುವುದಕ್ಕೆ ಬರುವುದಿಲ್ಲವೆಂದು ಹೇಗೇ ಹೇಳುವುದಕ್ಕಾಗುತ್ತದೆ?

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಮ್ಮ ಇಲಾಖೆಯ ಪ್ರಕಾರ ಈ ನೌಕರರಿಗೆ ಕೆಸಿಎಸ್‌ಆರ್ ನಿಯಮ ಅನ್ವಯಿಸುವುದಿಲ್ಲ. ತಾವು ದಯವಿಟ್ಟು ಇದನ್ನು ಸಂಪೂರ್ಣವಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅರ್ಥಮಾಡಿಕೊಳ್ಳಬೇಕು. ನಮ್ಮದೇ ಆದಂತಹ ಸಿ & ಆರ್ ನಿಯಮ, bylaws ಇರುತ್ತದೆ. ಅದಕ್ಕಾಗಿಯೇ ನಾವು ಸಹ ಮಾನ್ಯ ಸದಸ್ಯರ ವಾದವೇನಿದೆ ಅದನ್ನೇ ನಾವು ಮನವರಿಕೆ ಮಾಡತಕ್ಕಂಥ ಪ್ರಯತ್ನವನ್ನು ಮಾಡುತ್ತಿದ್ದೇವೆ. These are all registered under Societies Registration Act.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಸದನಕ್ಕೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಸರ್ಕಾರಿ ನೌಕರರ ಬಗ್ಗೆ ನಾನು ಹೇಳುತ್ತಿಲ್ಲ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಾನು ಹೇಳುತ್ತಿರತಕ್ಕಂಥದು ಸತ್ಯ. ಬೇಕಾದರೆ ಕಡತವನ್ನು ತೆಗೆಸಲ. ಏನು ತಪ್ಪು ಮಾಹಿತಿ ಹೇಳುತ್ತಿದ್ದೇನೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಹೌದು ಇದು ಸರ್ಕಾರಿ ನೌಕರರಿಗೆ.....

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಾನು ಹೇಳಿರತಕ್ಕಂಥದು ಏನೆಂದರೆ ಸ್ವಾಯತ್ತ ಸಂಸ್ಥೆಯಲ್ಲಿ ಕೆಸಿಎಸ್‌ಆರ್ ನಿಯಮ ಅನ್ವಯಿಸುವುದಿಲ್ಲ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಸ್ವಾಯತ್ತ ಸಂಸ್ಥೆಯ ಬಗ್ಗೆ ನಾನು ಹೇಳುತ್ತಿಲ್ಲ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಇದು autonomous institution.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಇದು ಹೇಗೆ autonomous ಸಂಸ್ಥೆಯಾಗುತ್ತದೆ?

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಇದು ಹೇಗೆ Autonomous ಸಂಸ್ಥೆಯಾಗುತ್ತದೆ ಎಂದರೆ these are registered under Societies Registration Act.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಕೆ.ಎಸ್.ಆರ್ ನಿಯಮ ಅನ್ವಯಿಸುತ್ತಾರೆಯೇ ಅಥವಾ ಇಲ್ಲವೋ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಮ್ಮದೇ ಆದಂತಹ ಸಿ ಅಂಡ್ ಆರ್ ನಿಯಮ ಇದೆ.

ಶ್ರೀ ಕೆ.ಎಸ್.ಈಶ್ವರಪ್ಪ(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಿಸಿದಂತೆ separate meeting ಕರೆಯಲಿ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಸಭೆಯನ್ನು ಕರೆಯುವುದರಿಂದ ಆಗುವುದಿಲ್ಲ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಸಭೆಯನ್ನು ಮಾಡಿ ನಮ್ಮನ್ನು ಕರೆಸಲಿ, ನಾವು ಇದರ ಬಗ್ಗೆ ಆರ್ಥಿಕ ಇಲಾಖೆಯವರಿಗೆ convince ಮಾಡುತ್ತೇವೆ. ಸದನದಲ್ಲಿ ಮಾತನಾಡಬೇಕೆಂದರೆ ಸಭಾಪತಿಯವರು ಸಮಯವಾಗುತ್ತಿದೆ ಎಂದು ಹೇಳುತ್ತಿರುತ್ತಾರೆ. ನಾವು ಸಭೆಯಲ್ಲಿ ಕುಳಿತುಕೊಂಡು ಚರ್ಚೆ ಮಾಡೋಣ.

(ಗೊಂದಲ)

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಈಗಾಗಲೇ 3 ಭಾರಿ ಆರ್ಥಿಕ ಇಲಾಖೆಯವರ ಜೊತೆ ಸಭೆಯನ್ನು ಮಾಡಿದ್ದೇವೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, 2015 ರಿಂದ ಇಲ್ಲಿಯವರೆಗೂ ಪರಿಶೀಲನೆ ಮಾಡಿದ್ದೇವೆಂದರೆ ಏನರ್ಥ?

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಪ್ರಯತ್ನ ಮಾಡಿದ್ದೇವೆಂದು ಹೇಳುತ್ತಿರುವುದು. ತಾವು ಪೂರ್ತಿಯಾಗಿ ಕೇಳಿಸಿಕೊಂಡಿಲ್ಲ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಹೌದು ನಾನು ಅದನ್ನೇ ಹೇಳುತ್ತಿರುವುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಎಷ್ಟು ಸಲ ಪ್ರಯತ್ನ ಮಾಡಿದ್ದೇವೆ. ಎಷ್ಟು ಸಲ ಪತ್ರ ಬರೆದಿದ್ದೇವೆ. ಎಷ್ಟು ಸಲ ಸಭೆಯನ್ನು ಮಾಡಿದ್ದೇವೆ ಎಂಬುದರ ಬಗ್ಗೆಯೇ ಹೇಳುತ್ತಿದ್ದೇನೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪತ್ರ ಬರೆದಿದ್ದೇವೆ ಉತ್ತರ ಬಂದಿಲ್ಲವೆಂದರೆ ಹೇಗೆ? ನೀವೇ ಇಲಾಖಾ ಸಚಿವರಾಗಿ ಸರ್ಕಾರವನ್ನು ನಡೆಸುತ್ತಿರತಕ್ಕಂಥ ನೀವೇ ಅಲ್ಲವೇ?

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಮ್ಮ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಈ ರೀತಿ ಕೊಡಬೇಕೆಂದು ಪತ್ರ ಬರೆದಿದ್ದೇವೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಇದನ್ನು ಕೊಡುವುದಕ್ಕೆ ಎರಡು ವರ್ಷ ಬೇಕೇ?

(ಗೊಂದಲ)

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಮ್ಮ ಪ್ರಯತ್ನವೇನಿದೆ ಅದನ್ನು ಮಾಡುತ್ತಿದ್ದೇವೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾವು ಸಹ ಅವರ ಸಹಕಾರಕ್ಕೆ ಬರುತ್ತೇವೆ. ದಯವಿಟ್ಟು ಒಂದು ಸಭೆಯನ್ನು ಕರೆಯಿರಿ.

ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಎರಡು ವರ್ಷ ಬೇಕೇ?

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಇಲಾಖಾ ಸಚಿವರಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ, ಭಕ್ಕೆ ಬೇಡುತ್ತೇವೆಂದರೆ ಏನು ಹೇಳಬೇಕು?

(ಗೊಂದಲ)

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ನಾವು ಭಕ್ಕೆ ಬೇಡುತ್ತೇವೆಂದು ಯಾರಿಗೂ ಹೇಳಿಲ್ಲ. ತಮ್ಮದೇ ಆದಂತಹ ಕಲ್ಪನೆಯನ್ನು ಮಾಡಿಕೊಂಡು ಸದನದಲ್ಲ ಮಾತನಾಡುತ್ತಿದ್ದಾರೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, ಕಲ್ಪನೆ ಮಾಡಿಕೊಂಡು ಮಾತನಾಡುತ್ತಿಲ್ಲ. ನಾನು ಕೇಳುತ್ತಿರುವುದು ಅವರು ಸರ್ಕಾರಿ ನೌಕರರೇ ಅಲ್ಲವೇ ಎಂಬುದನ್ನು ಹೇಳಲಿ.

(ಗೊಂದಲ)

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ತಮ್ಮ ಮುಖಾಂತರ ಮಾನ್ಯ ಸಚಿವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ, ದಯವಿಟ್ಟು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಸಭೆಯನ್ನು ಕರೆಯಿರಿ. ಆ ಸಭೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಸಮಸ್ಯೆಯನ್ನು ಬಗೆಹರಿಸೋಣ.

(ಗೊಂದಲ)

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ನಮಗೆ ಬುದ್ಧಿ ಹೇಳುತ್ತಾರಲ್ಲ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಯಾರನ್ನು ನಾವು ಸಭೆಗೆ ಕರೆಯಬೇಕೆಂದು ಹೇಳುತ್ತಿದ್ದಾರೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅಧಿಕಾರಿಗಳನ್ನು ಕರೆಯಿರಿ. ಏನು ಹೇಳುತ್ತಾರೆಂದು ನೋಡೋಣ.

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಮತ್ತೊಮ್ಮೆ ಆರ್ಥಿಕ ಇಲಾಖೆಯವರನ್ನು ಕರೆಸಿ ಸಭೆ ಮಾಡುತ್ತೇವೆ. ಅವರು ಉತ್ತರವನ್ನು ಏನು ಕೊಡುತ್ತಾರೆಂದು ನೋಡಿ, ನಮ್ಮ ಪ್ರಯತ್ನ ಮಾಡುತ್ತೇವೆ. ಏನಾಯಿತು ಎಂದು ತಮಗೆ ತಿಳಿಸುತ್ತೇನೆ. ನಮ್ಮ ಇಲಾಖೆಯಿಂದ

(ಗೊಂದಲ)

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ,...

ಡಾ: ಶರಣಪ್ರಕಾಶ ಆರ್ ಪಾಟೀಲ:- ಮಾನ್ಯ ಸಭಾಪತಿಯವರೇ, ಜ್ಯೋತಿ ಸಂಜೀವಿನಿ ಬಗೆಯು ಮಾನ್ಯ ಸದಸ್ಯರು ಪ್ರಶ್ನೆ ಎತ್ತಿಹಿಡಿದಿದ್ದಾರೆ. ಜ್ಯೋತಿ ಸಂಜೀವಿನಿಯನ್ನು ನಮ್ಮ ಇಲಾಖೆಯವರಿಗೆ ನೀಡಿರುವುದಿಲ್ಲ. ಏಕೆಂದರೆ ಹೆಚ್‌ಆರ್‌ಎಂಎಸ್ ನಲ್ಲಿ ಅವರೂ ಇಲ್ಲ. ಹಾಗಾಗಿ ಈಗಾಗಲೇ ಅವರಿಗೆ reimbursement ಸವಲತ್ತನ್ನು ಕೊಡುತ್ತಿದ್ದೇವೆ. ಒಂದು ವೇಳೆ ಜ್ಯೋತಿ ಸಂಜೀವಿನಿ ಬೇಕೆಂದು ಏನಾದರೂ ಪ್ರಸ್ತಾವನೆಯನ್ನು ನೀಡಿದರೆ ಮಾಡಬಹುದು. ಏಕೆಂದರೆ, ಸಂಘದವರು ಯಾರೂ ಸಹ ಬಂದು ನಮಗೆ ಒತ್ತಾಯ ಮಾಡಿಲ್ಲ. ಆ ರೀತಿ ಬೇಡಿಕೆ ಬಂದರೆ ಪರಿಶೀಲನೆ ಮಾಡುತ್ತೇವೆ.

ಸಭಾಪತಿಯವರು:- ಧನ್ಯವಾದಗಳು.

ಜುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 4305

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ರಾಮಚಂದ್ರಗೌಡ:- ಮಾನ್ಯ ಸಭಾಪತಿಯವರೇ, ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಹೊರಗಡೆ ಔಷಧಿಗಳನ್ನು ಖರೀದಿಸಲು ಚೀಟಿ ಬರೆದು ಕೊಟ್ಟರೆ, ಚೀಟಿ ಬರೆದು ಕೊಟ್ಟ ವೈದ್ಯರನ್ನು ಅಮಾನತ್ತು ಮಾಡಲಾಗುವುದೆಂದು ದೊಡ್ಡ ದೊಡ್ಡ ಅಕ್ಷರದಲ್ಲಿ ಮುದ್ರಿಸಲಾಗಿದೆ. ಆದರೆ, ವೈದ್ಯರುಗಳು ರೋಗಿಗಳಿಗೆ ಹೊರಗಡೆ ಔಷಧಿ ಖರೀದಿಸಲು ಚೀಟಿ ಬರೆದು ಕಳುಹಿಸುತ್ತಿಲ್ಲವೆಂದು ಇಲಾಖೆಯ ಕಾರ್ಯದರ್ಶಿಗಳು ಹೇಳುತ್ತಾರೆ ಹಾಗೂ ಹೊರಗಿನ ಖಾಸಗಿ ಔಷಧಿ ಮಳಿಗೆಗಳಿಗೆ ಚೀಟಿಯಲ್ಲಿ ವೈದ್ಯ ಸಲಹೆ ಬರೆಯುವುದನ್ನು ಮತ್ತು ಮತ್ತಿತರ ತಪ್ಪುಗಳನ್ನು ಮಾಡುತ್ತಿಲ್ಲವೆಂದು ಕೂಡಲೇ ಪ್ರಮಾಣ ಪತ್ರ ಸಲ್ಲಿಸಲು ಎಲ್ಲಾ ವೈದ್ಯರಿಗೆ ಸುತ್ತೋಲೆ ಹೊರಡಿಸಿದ್ದೇವೆಂದು ಇಲಾಖೆಯ ಕಾರ್ಯದರ್ಶಿಯವರು ತಿಳಿಸಿದ್ದಾರೆ. ವೈದ್ಯರು ಅನುಭವಿಸತಕ್ಕಂಥ ಕಷ್ಟ ಬಹಳ ಇದೆ. ದಿನಾಂಕ: 01.10.2006 ರಲ್ಲಿ ಪ್ರಸ್ತಾವನೆ ಮಾಡಿ ಒಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯಲ್ಲಿ ತಿಳಿಸಿರುವಂತೆ “ಇನ್ನು ಮುಂದೆ ಆರೋಗ್ಯ ಸಂಸ್ಥೆಗಳ ಉಗ್ರಾಣಗಳಲ್ಲಿ ಲಭ್ಯವಿರುವ ಔಷಧಿಗಳನ್ನು ಖಾಸಗಿ ಔಷಧಾಲಯಗಳಿಂದ ಖರೀದಿಸಲು ಬ್ರಾಂಡ್ ಹೆಸರಿನಲ್ಲಿ ಸಲಹಾ ಚೀಟಿ (Prescription) ಗಳನ್ನು ನೀಡುವುದು ಕಂಡು ಬಂದಲ್ಲಿ ಹಾಗೂ ಜನೌಷಧಿ ಮಳಿಗೆಗಳಿಂದ ಔಷಧಿಗಳನ್ನು ಖರೀದಿಸದೆ ಖಾಸಗಿ ಔಷಧಾಲಯಗಳಿಂದ ಖರೀದಿಸಲು ಪ್ರೇರಿಪಿಸಿದ್ದು ಕಂಡುಬಂದಲ್ಲಿ ಅಂತಹ ವೈದ್ಯಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು.

ಮುಂದುವರೆದು, ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ /ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ/ಜಿಲ್ಲಾ ಆಸ್ಪತ್ರೆ/ ರಾಜ್ಯದ ಇತರೆ ಆರೋಗ್ಯ ಕೇಂದ್ರಗಳಲ್ಲಿ ಸ್ಥಳೀಯವಾಗಿ ಲಭ್ಯವಿರುವ ಅನುದಾನದಲ್ಲಿಯೂ ಕೂಡ ಜನೌಷಧಿಗಳನ್ನೇ ಖರೀದಿಸಿ ಬಳಸಲು ಆದೇಶಿಸಿದ್ದಾರೆ.”

ಸಭಾಪತಿಯವರು:- ಸುತ್ತೋಲೆಯಲ್ಲಿರತಕ್ಕಂಥ ವಿಚಾರವನ್ನು ಓದುವುದು ಬೇಡ. ನಿಮ್ಮ ಪ್ರಶ್ನೆ ಏನೆಂಬುದನ್ನು ಕೇಳಿ.

ಶ್ರೀ ರಾಮಚಂದ್ರಗೌಡ:- ಮಾನ್ಯ ಸಭಾಪತಿಯವರೇ, ಇದು ಸರ್ಕಾರಿ ಆದೇಶವಾಗಿದೆ.

ಸಭಾಪತಿಯವರು:- ಆಯಿತು. ನಿಮ್ಮ ಪ್ರಶ್ನೆ ಏನೆಂಬುದನ್ನು ಕೇಳಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ರಾಮಚಂದ್ರಗೌಡ:- ಮಾನ್ಯ ಸಭಾಪತಿಯವರೇ, ಆಯಿತು. ಸರ್ಕಾರಿ ಆದೇಶದಲ್ಲ ಏನಿದೆ ಎಂಬ ವಿಚಾರ ಮಾನ್ಯ ಸಚಿವರಿಗೂ ಗೊತ್ತಿದೆ. ಮೊದಲನೆಯ ಪ್ರಶ್ನೆ ಸರ್ಕಾರಿ ಆಸ್ಪತ್ರೆಗಳಲ್ಲಿರತಕ್ಕಂಥ ಔಷಧಿಗಳನ್ನೇ ಕೊಡಿ ಎಂದು ಹೇಳಿದರೆ ವೈದ್ಯರುಗಳ ಕೈ ಕಟ್ಟದಂತಾಗುವುದಿಲ್ಲವೇ? ಎರಡನೆಯದಾಗಿ ಖಾಯಿಲೆ ನಿವಾರಣೆಯಾಗದೇ ಇದ್ದಾಗ ಬೇರೆ ಔಷಧಿಗಳನ್ನು ಬರೆದು ಕೊಡದೇ, ಕೊಟ್ಟ ಔಷಧಿಗಳನ್ನೇ ಮತ್ತೆ ಮತ್ತೆ ಕೊಟ್ಟರೆ ರೋಗಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವುದಿಲ್ಲವೇ? ನಮ್ಮ ಅನುಭವ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ. ವೈದ್ಯರು ಮತ್ತು medical store ನವರು ಒಂದೇ ನಾಣ್ಯದ ಎರಡು ಮುಖವಿದಂತೆ. ಸರ್ಕಾರಿ ವೈದ್ಯರ ಮೇಲೆ ನಂಬಿಕೆ ಇಡದೇ ಅವರಿಗೆ ಅಬರ್ಷ ನೀಡದಿದರೆ ಹೇಗೆ? ವೈದ್ಯರಿಂದ ತಪ್ಪು ಕಂಡು ಬಂದರೆ ಅಂತಹ ವೈದ್ಯರ ಮೇಲೆ ಕ್ರಮ ಜರುಗಿಸಲು ಅವಕಾಶ ಇದೆ. ಹೀಗಿರುವಾಗ ಈ ರೀತಿಯ ಆದೇಶ ಹೊರಡಿಸುವ ಅಗತ್ಯ ಇದೆಯೇ? ನಾನು ಏನು ತಪ್ಪು ಮಾಡಿಲ್ಲವೆಂದು ವೈದ್ಯರು self-declaration ಕೊಡಬೇಕೇ? ಯಾವುದೇ ಸರ್ಕಾರಿ ಅಧಿಕಾರಿಗಳು ಎಲ್ಲಯೂ self-declaration ಕೊಡುವುದಿಲ್ಲ. ಆದರೆ, ಇಲ್ಲ ವೈದ್ಯರು ಮಾತ್ರ ನಾನು ಏನು ಮಾಡಿಲ್ಲವೆಂದು self-declaration ಕೊಟ್ಟರೆ ಮುಂದಿನ ತಿಂಗಳು ಸಂಬಳ ಕೊಡುವುದು. ಇದು ಸರಿಯೇ? ಎಂಬುದನ್ನು ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಕೆ.ಆರ್.ರಮೇಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ರಾಮಚಂದ್ರಗೌಡರು ಬಹಳ ದೀರ್ಘ ಕಾಲದ ಅನುಭವ ಇರತಕ್ಕಂಥ ಸದನದ ಸದಸ್ಯರು.

(ಮುಂದು) . . .

(1072)/20.11.2017/12.00/ಎಸ್ಕೆ-ವಿಕೆ

ಶ್ರೀ ಕೆ.ಆರ್. ರಮೇಶ್ ಕುಮಾರ್ (ಮುಂದು):-

ಸರ್ಕಾರ ಒಂದು ನಿರ್ಣಯ ತೆಗೆದುಕೊಳ್ಳಬೇಕಾದರೆ ಅದಕ್ಕೆ ಒಂದು ಹಿನ್ನೆಲೆ ಇರುತ್ತದೆ. ಸರ್ಕಾರ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಟ್ಟು, ಔಷಧಿಗಳನ್ನು ಕೊಳ್ಳುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆಂದು ಬಡ ರೋಗಿಗಳು ಹೋದಾಗ, ಅವರಿಗೆ ಯಾವ ಔಷಧಿ ಕೊಡಬೇಕೋ, ಆ ಔಷಧಿ ಅಲ್ಲ ಇರುವುದಿಲ್ಲ. ಆದ್ದರಿಂದ, ಅವರಿಗೆ ಚೀಟಿ ಬರೆದುಕೊಡಬೇಕಾಗುತ್ತದೆ ಮತ್ತು ಅವನು ಹೊರಗೆ ಹೋಗಿ ಔಷಧಿಯನ್ನು ಕೊಳ್ಳಬೇಕಾಗುತ್ತದೆ. Branded medicine and generic

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

medicine ಗೆ ಬೆಲೆಯಲ್ಲಿ ಶೇಕಡ 70 ರಿಂದ 80 ರಷ್ಟು ವ್ಯತ್ಯಾಸವಿರುತ್ತದೆ. ನಾನು ಈ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಾಗ, ನಮ್ಮಲ್ಲಿ ಯಾವ ಕಾರಣಗಳಿಗಾಗಿ ಕೆಲವು ಕೋಟಿ ರೂಪಾಯಿಗಳಷ್ಟು ಖರೀದಿ ಮಾಡಿ stock ಇಟ್ಟಿದ್ದಂತಹ ಔಷಧಿಗಳ ಅವಧಿ ಮುಗಿದು ಹೋಗಿತ್ತು. ಆ ಔಷಧಿಗಳು ಉಪಯೋಗಕ್ಕೆ ಬರುತ್ತಿರಲಿಲ್ಲ. ಒಂದು ಕಡೆ ತೆರಿಗೆದಾರನ ಹಣದಿಂದ ಖರೀದಿಸಿದಂತಹ ಔಷಧಿಗಳು ಅವಧಿ ಮೀರಿದೆ. ಇನ್ನೊಂದು ಕಡೆಗೆ ಅಗತ್ಯವಿರುವ ಔಷಧಿಗಳು ಲಭ್ಯವಿರುತ್ತಿರಲಿಲ್ಲ. ಅದಕ್ಕೆ ಒಂದು policy ಯನ್ನು ಮಾಡಿ ಯಾವ ಔಷಧಿಗಳು ಅಗತ್ಯವಿರುತ್ತದೆ, ಅದನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಕೇಂದ್ರದವರು ನಮ್ಮ District Drugs Logistics and Warehousing Society ಗೆ ಪ್ರತಿ ಹದಿನೈದು ದಿವಸಕ್ಕೆ ಅಥವಾ ಒಂದು ತಿಂಗಳಿಗೆ ಅವರ ಆಸ್ಪತ್ರೆಗೆ ಬರುವಂತಹ ಒಳ ರೋಗಿಗಳು ಮತ್ತು ಹೊರ ರೋಗಿಗಳು ಯಾವೆ ಸ್ವರೂಪದ ಕಾಯಿಲೆಯನ್ನು ಹೊಂದಿರುತ್ತಾರೆ ಮತ್ತು ಯಾವ ಔಷಧಿ ಬೇಕಾಗುತ್ತದೆಂಬುದರ ಆಧಾರದ ಮೇಲೆ ನಮಗೆ indent ಮಾಡಬೇಕು. ಅದರ ಆಧಾರದ ಮೇಲೆ ನಾವು ಔಷಧಿಗಳನ್ನು ಕೊಳ್ಳಬೇಕು. ನಲವತ್ತೆಂಟು ಗಂಟೆಯೊಳಗೆ Drugs Logistics and Warehousing Society ಯವರು ಅವರಿಗೆ ಔಷಧಿಯನ್ನು ಪೂರೈಸಬೇಕು. ಈ ಸನ್ನಿವೇಶದಲ್ಲಿ ಕೆಲವು ಸಂದರ್ಭಗಳಲ್ಲಿ ನಮಗೆ ಕೂಡಲೇ ಔಷಧಿಗಳನ್ನು ಸರಬರಾಜು ಮಾಡುವುದಕ್ಕಾಗುವುದಿಲ್ಲ. Users fund ಮತ್ತು ಆರೋಗ್ಯ ರಕ್ಷಾ ಸಮಿತಿಯಿಂದ ಹಾಗೂ ಎಲ್ಲಾ ಸಂಸ್ಥೆಗಳಿಂದ ಹಣವನ್ನು ಇಟ್ಟಿದ್ದೇವೆ. ಅವರೇ ಪಕ್ಕದಲ್ಲಿ ತಕ್ಷಣ ಕೊಳ್ಳಬೇಕು. ಕೇಂದ್ರ ಸರ್ಕಾರದ BPPI (Bureau of Pharma PSUs of India) ಜೊತೆಗೆ ಜನೌಷಧಿ 200 ಮಳಿಗೆಗಳನ್ನು ತೆರೆಯುವುದಕ್ಕೆ, ನಾವು ಒಡಂಬಡಿಕೆಯನ್ನು ಮಾಡಿಕೊಂಡಿದ್ದೇವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ generic medicines ಮಾರುವುದಕ್ಕೆ ನಾವು ಜನೌಷಧಿ ಮಳಿಗೆಗಳನ್ನು ತೆರೆದಿದ್ದೇವೆ. ಬಡವನ ಹಣ ಸುಅಗೆಯಾಗಬಾರದು, ತೆರಿಗೆದಾರನ ಹಣ ದುರ್ವಿನಿಯೋಗವಾಗಬಾರದು. ಯಾವ ರೋಗಿಯೂ ಕೂಡ ಔಷಧಿ ಇಲ್ಲದೇ ಹೋಗಬಾರದೆಂಬ ಕಾರಣಕ್ಕೆ ನಾವು ಈ policy ಯನ್ನು ರೂಪಿಸಿದ್ದೇವೆ. ಇದನ್ನು ಕ್ರಮೇಣವಾಗಿ ಜಾರಿಗೆ ತರುವ ಹಂತದಲ್ಲಿದ್ದೇವೆ. ನಾವು ವೈದ್ಯರುಗಳಿಗೆ ಏನು ಹೇಳಿದ್ದೇವೆಂದರೆ, ನೀವು branded medicine ಗಳಿಗೆ ಚೀಟಿಯನ್ನು ಕೊಡುವಂಥದ್ದನ್ನು ನಿಷೇಧಿಸಿದ್ದೇವೆ. ಅವರಿಗೆ ಬೇಕಾಗಿರುವಂತಹ ಎಲ್ಲಾ ಔಷಧಿಗಳನ್ನು generic medicine ನಲ್ಲಿ supply ಮಾಡುತ್ತೇವೆ. 'ಜೀವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಮೂಲ್ಯ ಇದು ನಮ್ಮ ಉದ್ದೇಶವಾಗಿದೆ. ಆದ್ದರಿಂದ, ಅವರಿಗೆ ಔಷಧಿಗಳ ಅನಿವಾರ್ಯವಿದ್ದಂತಹ ಸಂದರ್ಭದಲ್ಲಿ ಕೊಂಡುಕೊಳ್ಳುವುದಕ್ಕೂ ಕೂಡ ಹಣವನ್ನು ಕೊಟ್ಟಿದ್ದೇವೆ.

ಶ್ರೀ ರಾಮಚಂದ್ರಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಮೆಡಿಕಲ್ ಶಾಪ್‌ನಲ್ಲಿ ಔಷಧಿ ಕೇಳಿದರೆ, ಅವರಿಗೆ ಹೆಚ್ಚು ಲಾಭ ಯಾವುದು ಬರುತ್ತದೆಯೋ, ಅದೇ ಔಷಧಿಯನ್ನು ಕೊಡುವುದು. ಅವರು ಲಾಭ ಬರದೇ ಇರುವ ಔಷಧಿಯನ್ನು ಕೊಡುವುದಿಲ್ಲ. ಈ ತರಹ ಒಂದು ವ್ಯವಸ್ಥೆ ಇದೆ. ಇದನ್ನು ತಜ್ಞ ವೈದ್ಯರುಗಳಿಗೂ ಹೇಳಿದರೆ, ತಜ್ಞ ವೈದ್ಯರುಗಳು ರೋಗಿಗಳ ಮೇಲೆ ವಿಪರೀತ experiment ಮಾಡಿರುತ್ತಾರೆ. ಆ experiment ಮೇಲೆ ಯಾರಿಗೆ ಏನು ಔಷಧಿಯನ್ನು ಕೊಡಬಹುದು ಎನ್ನುವಂತಹ ಅನುಭವ ಬಂದಿರುತ್ತದೆ. ಈ order ನ್ನು ಎಲ್ಲರಿಗೂ ಒಂದೇ ಮಾಡಿದರೆ, ಸರಿ ಹೋಗುವುದಿಲ್ಲವೆಂಬುದು ನನ್ನ ಅನುಭವದ ಭಾವನೆಯಾಗಿದೆ. ಆದ್ದರಿಂದ, ತಜ್ಞ ವೈದ್ಯರಿಗೆ ಇದರಲ್ಲಿ ಏನಾದರೂ ಸ್ವಲ್ಪ relax ಮಾಡಬಹುದೆ ಎಂಬುದು ನನ್ನ ವಿಚಾರವಾಗಿದೆ.

ಶ್ರೀ ಕೆ.ಆರ್. ರಮೇಶ್ ಕುಮಾರ್:- ಮಾನ್ಯ ಸಭಾಪತಿಯವರೆ, ಗೌರವಾನ್ವಿತ ಮಾನ್ಯ ಸದಸ್ಯರ ಅಭಿಪ್ರಾಯವನ್ನು ನಾನು ಗಣನೆಗೆ ತೆಗೆದುಕೊಳ್ಳುತ್ತೇನೆ. ನಾನು ಖದ್ದಾಗಿ ದೆಹಲಿಗೆ ಹೋಗಿ, ಕೇಂದ್ರ ಸಚಿವರಾದಂತಹ ಮಾನ್ಯ ಆನಂತ್ ಕುಮಾರ್‌ರವರನ್ನು ಭೇಟಿ ಮಾಡಿದ್ದೇನೆ. ಏಕೆಂದರೆ ಈ BBPI ಅವರ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ನಾವು MoU ನ್ನು ಮಾಡಿಕೊಂಡು ಬಂದಿದ್ದೇವೆ. ಇಡೀ ಜಗತ್ತಿನಲ್ಲಿ pharmaceutical industry ಯವರ ಹಾವಳಿಯನ್ನು ತಡೆಯಲಾರದೇ, ಇದು ವಿಶ್ವ ಆರೋಗ್ಯ ಸಂಸ್ಥೆಯವರು ಮಾಡಿರುವ ಕೆಲಸ. Generic medicine ಎಂದರೆ, branded medicine ನ್ನಷ್ಟೇ ಫಲಕಾರಿಯಾಗಿ ಉತ್ತಮ ಗುಣಮಟ್ಟದ ಔಷಧಿಯನ್ನು ಆ ಬ್ರಾಂಡ್‌ನ ಹೆಸರು ಇಲ್ಲದೇ ಮಾರಾಟ ಮಾಡುವಂತಹದು. ಇದಕ್ಕೆ ಬಹಳ resistance offer ಮಾಡಿದ್ದಾರೆ. ಎಲ್ಲರೂ ಕೆಟ್ಟವರು ಎಂದು ನಾವು ಯಾವತ್ತೂ ಯಾವ ಕ್ಷೇತ್ರಕ್ಕೂ ಹೇಳಬಾರದು. ಎಲ್ಲಾ ಕಡೆಗಳಲ್ಲಿಯೂ ಉತ್ತಮಿರುತ್ತಾರೆ. ಕೆಲವೇ ಜನರು ಕೆಟ್ಟವರಿದ್ದರೂ ಸಾಕು. ಹಸಿವಾದರೆ, ಹೊಟ್ಟೆ ತುಂಬಾ ಅನ್ನ ತಿನ್ನಬೇಕು, ಆದರೆ ಸಾಯುವುದಕ್ಕೆ ಎಷ್ಟು ವಿಷ ತಿನ್ನಬೇಕು, ಒಂದು ಔನ್ಸ್ ತಿಂದರೆ ಸತ್ತು ಹೋಗಿ ಬಿಡುತ್ತೇವೆ. ಆದ್ದರಿಂದ, ನಾವು ಇದನ್ನು ತಡೆಗಟ್ಟಬೇಕಾಗಿತ್ತು. Medical representative ಬರುವುದು, Doctors ನ್ನು ಭೇಟಿ ಮಾಡಿ ಅವರ ಹತ್ತಿರ ಮಾತನಾಡಿ ಹೋಗುವುದು. ಇವರು ಅದೇ ರೀತಿ medicine prescription ಕೊಡುವಂತಹದು ಮತ್ತು ನಮ್ಮ ಆಸ್ಪತ್ರೆಯ ಪಕ್ಕದಲ್ಲಿಯೇ ಖಾಸಗಿ ಮೆಡಿಕಲ್ ಶಾಪ್ ಇರುವಂತಹದು,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇವೆಲ್ಲವನ್ನೂ ಕೂಡ ನಿಯಂತ್ರಣಕ್ಕೆ ತರಬೇಕು. ನಾನು ಪುನಃ ಒತ್ತಿ ಹೇಳುತ್ತೇನೆ, ಅದು repetition ಆದರೂ ಪರವಾಗಿಲ್ಲ. ಆ ಅವಧಿ ಮೀರಿದ ಔಷಧಿಗಳನ್ನು ನಮ್ಮ ಸರ್ಕಾರಿ ದಾಸ್ತಾನು ಮಳಿಗೆಗಳಲ್ಲಿ stock ಇಡುವುದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿ, ಈ ನಿರ್ಣಯವನ್ನು ಮಾಡಿದ್ದೇವೆ. ಬಡ ರೋಗಿಗಳು ಆಸ್ಪತ್ರೆಗೆ ಬಹಳ ಆತಂಕದಿಂದ ಬರುತ್ತಾರೆ. ಅವರಿಗೆ ಚೀಟಿ ಬರೆದುಕೊಟ್ಟು, ಔಷಧಿಯನ್ನು ತೆಗೆದುಕೊಂಡು ಬನ್ನಿ ಎಂದು ಹೇಳುವಂತಹದ್ದನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ಈ ನಿರ್ಣಯವನ್ನು ಮಾಡಿದ್ದೇವೆ. ಅನಿವಾರ್ಯವಿರುವಂತಹ ಸಂದರ್ಭಗಳಲ್ಲಿ ಅಗತ್ಯವಿರುವ ಔಷಧಿಗಳನ್ನು ಕೊಂಡುಕೊಳ್ಳುವುದಕ್ಕೆ, ಅವರಿಗೆ ಏನು ಬೇಕೋ, ಆ ಹಣವನ್ನೂ ಇಟ್ಟಿದ್ದೇವೆ. ಮಾನ್ಯ ಸದಸ್ಯರು ಕೊಟ್ಟಂತಹ ಸಲಹೆಯನ್ನು ಕೂಡ ತಜ್ಞ ವೈದ್ಯರ ವಿಚಾರದಲ್ಲ ಹೇಗೆ ಮಾಡಬೇಕು ಎನ್ನುವುದರ ಬಗ್ಗೆ ಖಂಡಿತವಾಗಿಯೂ ಮುಕ್ತ ಮನಸ್ಸಿನಿಂದ ಅಲೋಚನೆ ಮಾಡಿ, ಏನಾದರೂ ಬದಲಾವಣೆಯಿದ್ದಲ್ಲಿ ಖಂಡಿತವಾಗಿಯೂ ಮಾಡೋಣ.

ಸಭಾಪತಿಯವರು:- ಧನ್ಯವಾದಗಳು.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 4345

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಮೋಟಮ್ಮ:- ಮಾನ್ಯ ಸಭಾಪತಿಯವರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ಮಾನ್ಯ ಬಸವರಾಜ ಪಾಟೀಲ್ ಇಟಗಿಯವರ ಪ್ರಶ್ನೆ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆಯಾಗಿದೆ. ಮೊದಲನೆಯದಾಗಿ, ನಾನು ಪ್ರಶ್ನೆ ಕೇಳಿದ ಮುಖ್ಯ ಉದ್ದೇಶವೇನೆಂದರೆ, ಈ ಭವನವನ್ನು ಕಟ್ಟುವುದಕ್ಕೆ ನಿವೇಶನವನ್ನು ಕೊಡುವುದಕ್ಕೆ ಏಕೆ ಸಾಧ್ಯವಾಗುತ್ತಿಲ್ಲವೆಂಬುದನ್ನು ಮಾನ್ಯ ಸಚಿವರು ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ. ಮೂಡಿಗೆರೆ ಪಟ್ಟಣಕ್ಕೆ 2012 ರಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಮಂಜೂರಾಗಿದೆ. 50 ಸಾವಿರ ರೂಪಾಯಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಆದರೆ ಜಿಲ್ಲಾಧಿಕಾರಿಗಳಾಗಲೀ ಮತ್ತು ಸಮಾಜ ಕಲ್ಯಾಣ ಇಲಾಖೆಯವರಾಗಲೀ ಆ ನಿವೇಶನವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಹಿಂದೆ ಇದ್ದಂತಹ ತಹಶೀಲ್ದಾರ್‌ರೊಬ್ಬರು 5 ಎಕರೆ ಜಾಗವನ್ನು ಈ University of Agricultural Sciences ನ Regional Research Station ನಲ್ಲಿ ಪತ್ತೆ ಹಚ್ಚಿ, ಆ 5 ಎಕರೆಯಲ್ಲಿ, ಅಂಬೇಡ್ಕರ್ ಭವನದ ನಿರ್ಮಾಣ ಒಂದೆರಡು ಎಕರೆಯನ್ನು ಮಂಜೂರು ಮಾಡುವ ಕೆಲಸವನ್ನು ಮಾಡಿದರು. ಆದರೆ ಅದನ್ನು ಇಲಾಖೆಯವರು object ಮಾಡಿದ್ದರಿಂದ ಮತ್ತೆ ಜಾಗವನ್ನು cancel ಮಾಡುವ ಕೆಲಸವಾಗಿದೆ. ಅಲ್ಲಿ ವಿಶ್ವವಿದ್ಯಾಲಯದವರಿಗೆ ಒತ್ತುವರಿ ಜಾಗ ಕೂಡ ಇದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಯಮಾಡಿ, ಆ ಜಾಗದಲ್ಲಿ ಒಂದು ಎಕರೆಯನ್ನು ತಕ್ಷಣ ಜಿಲ್ಲಾಧಿಕಾರಿಯವರು handover ಮಾಡಿಕೊಂಡು ಅಲ್ಲಿ ಅಂಬೇಡ್ಕರ್ ಭವನವನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾಗುವಂತೆ ಮಾನ್ಯ ಸಚಿವರು ಒತ್ತಾಯ ಮಾಡಬೇಕೆಂದು ವಿನಂತಿಸುತ್ತೇನೆ.

ಮತ್ತೊಂದು ವಿಚಾರವೇನೆಂದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗರೆ ಕ್ಷೇತ್ರಕ್ಕೆ ಮಳಲೂರು ಪಂಚಾಯತಿ, ಹಾದಿ ಹಳ್ಳಿಯಲ್ಲಿ ಅಂಬೇಡ್ಕರ್ ಭವನದ ಜಾಗಕ್ಕೆ ಸರ್ವಣೀಯರು ಮತ್ತು ದಲತರ ಮಧ್ಯೆ ಜಗಳವಾಗಿ ಅಲ್ಲಿ ಕಟ್ಟಬಾರದು, ಇಲ್ಲಿ ಕಟ್ಟಬಾರದು; ಆ ಜಾಗವಾಗುವುದಿಲ್ಲ, ಈ ಜಾಗವಾಗುವುದಿಲ್ಲ ಎಂದು ಎರಡು ಬಾರಿ ಗಲಾಟೆಯಾದ ಸಂದರ್ಭದಲ್ಲಿ ಕೈಕಾಲು ಮುರಿದುಕೊಂಡು ಕೆಲವರು ಆಸ್ಪತ್ರೆಯಲ್ಲಿದ್ದಾರೆ. ಜಿಲ್ಲಾಧಿಕಾರಿಯವರು ಮತ್ತು ಎಸ್‌ಪಿಯವರು ಮುಂದೆ ನಿಂತು ಆ ಜಾಗವನ್ನು ಪಡೆದುಕೊಳ್ಳುವುದಕ್ಕೆ ಆ ಊರಿನ ಜನರನ್ನು convince ಮಾಡುವುದು ಸೂಕ್ತವಾಗುತ್ತದೆ. ಡಾ: ಬಿ.ಆರ್. ಅಂಬೇಡ್ಕರ್‌ವರು ಒಬ್ಬ ಮಹಾನ್ ವ್ಯಕ್ತಿ. ಅವರ ಹೆಸರಿನಲ್ಲಿ ಅಲ್ಲೊಂದು ಭವನವಾಗುತ್ತದೆ ಎಂದು ಹೇಳಿದರೆ ಅದರಿಂದ ಮಾನ್ಯ ಸಚಿವರಿಗೂ ಒಂದು ಕೀರ್ತಿ ಸಿಗುತ್ತದೆ. ಆದ್ದರಿಂದ, ಇದಕ್ಕೆ object ಮಾಡಬಾರದೆಂದು ಹೇಳಿ, ನೀವು convincing ಆಗಿ ಹೋದರೆ, ಅಲ್ಲಿ ಆ ಭವನ ನಿರ್ಮಾಣ ಆಗಬಹುದೆಂಬುದು ನನ್ನ ಅನಿಸಿಕೆಯಾಗಿದೆ. ಸರ್ಕಾರದ ಉತ್ತರದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 124 ಭವನಗಳ ನಿರ್ಮಾಣಕ್ಕೆ ನಿವೇಶನಗಳ ಲಭ್ಯವಿದೆ, ಸುಮಾರು 16 ಭವನಗಳಿಗೆ ನಿವೇಶನ ಲಭ್ಯವಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಲಭ್ಯವಿಲ್ಲದ ಕಡೆಗಳಲ್ಲಿ ಈ ರೀತಿಯಲ್ಲಿ ನಮ್ಮ ಜಿಲ್ಲಾಧಿಕಾರಿಗಳು ಏನಿರುತ್ತಾರೆ, ಅವರು ಜಿಲ್ಲಾ ಮಟ್ಟದಲ್ಲಿ Social Justice Committee ಯ Chair Person ಕೂಡ ಆಗಿರುತ್ತಾರೆ. ಅವರು ಆಯಾಯ ಪ್ರದೇಶದ ಪಂಚಾಯತಿಗಳಿಗೆ directions ಕೊಟ್ಟು, ಜಾಗವನ್ನು ಪಡೆದು, ಅದಷ್ಟು ಬೇಗನೆ ಅಂಬೇಡ್ಕರ್ ಭವನವನ್ನು ಕಟ್ಟುವುದಕ್ಕೆ ಮುಂದಾಗಬೇಕಾಗುತ್ತದೆ. ಆ ಬಗ್ಗೆ ಇಲಾಖೆಯ ಸಚಿವರಿಂದ ಸರಿಯಾದ strict instructions ಹೋದರೆ ಒಳ್ಳೆಯದು ಮತ್ತು ಇದನ್ನು ಅವರು ಮಾಡುತ್ತಾರೆಂಬುದು ನನ್ನ ನಂಬಿಕೆಯಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರು

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೆ, ಮೂಡಿಗರೆ ತಾಲ್ಲೂಕು ಕೇಂದ್ರದಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಜಾಗ ಕೊಡುವುದಕ್ಕೆ ನಾನು ಜಿಲ್ಲಾಧಿಕಾರಿಗಳಿಗೆ ಮತ್ತು ನಮ್ಮ ಅಧಿಕಾರಿಗಳಿಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇನೆ. ಹಿರಿಯ ಸದಸ್ಯರಾದಂತಹ ಶ್ರೀಮತಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೋಟೊರವರು ತಿಳಿಸಿರುವಂತೆ, ಬೇರೆ ಬೇರೆ ಇಲಾಖೆಯವರು ನಮಗೆ ಜಾಗ ಕೊಡಬೇಕು. ಅವರು ಇನ್ನೂ ಜಾಗ ಕೊಟ್ಟಿಲ್ಲ. ಅವರು ಜಾಗ ಕೊಟ್ಟ ನಂತರ ಸುಮಾರು ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದಲ್ಲ, ಡಾ|| ಬಿ.ಆರ್. ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಒಂದು ಟೆಂಡರ್ ಮಾಡಿ, time bound ಹಾಕಿ ತಕ್ಷಣವೇ ನಿರ್ಮಿಸಿ ಕೊಡುತ್ತೇವೆ. ಅವರು ಪ್ರಯತ್ನ ಮಾಡಲೇ, ನಾನು ಕೂಡ ಜಿಲ್ಲಾಧಿಕಾರಿಯವರಿಗೆ ಹೇಳಿ ಕೂಡಲೇ ಜಾಗವನ್ನು ತೆಗೆದುಕೊಂಡು, ಕಟ್ಟಡವನ್ನು ಪ್ರಾರಂಭ ಮಾಡುವುದಕ್ಕೆ ಕ್ರಮ ಕೈಗೊಳ್ಳುತ್ತೇನೆ.

ಸಭಾಪತಿಯವರು:- ಧನ್ಯವಾದಗಳು.

(ಮುಂದು...)

(1073)20.11.2017/12.10,ಟಿಸಿಹೆಚ್-ವಿಕೆ

ಸಭಾಪತಿಯವರು:- ಅದನ್ನು ಮಾಡಿಕೊಟ್ಟು, ಹಣವನ್ನು ಹಚ್ಚಾಗಿ ಬಿಡುಗಡೆ ಮಾಡುತ್ತೇವೆಂದು ಮಾನ್ಯ ಸಚಿವರು ಹೇಳುತ್ತಿದ್ದಾರೆ.

ಶ್ರೀಮತಿ ಮೋಟೊರ:- ಮಾನ್ಯ ಸಭಾಪತಿಯವರೇ, ಇಲ್ಲ, ಇಲ್ಲ, ಮಳಲಾರು ಪಂಚಾಯತಿ ಆದಿಹಳ್ಳಿಯಲ್ಲಿ ನಿವೇಶನ ಇದೆ. ಅದಕ್ಕೋಸ್ಕರವಾಗಿ ಎರಡೂ ಗುಂಪಿನ ಮಧ್ಯೆ ಜಗಳವಾಗಿದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಅದನ್ನು ಪರಿಹಾರ ಮಾಡುವುದಕ್ಕೆ ಒಂದು ಪ್ರಯತ್ನ ಮಾಡಿ.

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಆದಿ ಹಳ್ಳಿಯ ವಿಚಾರದ ಬಗ್ಗೆ ಸಹ ನಾನು ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಿ ಆದಷ್ಟು ಬೇಗ ಆ ಜಾಗವನ್ನು ಇತ್ಯರ್ಥಪಡಿಸಿ, ನಮ್ಮ ಇಲಾಖೆಗೆ ಕೊಡಿ, ಅಲ್ಲ ಡಾ||ಬಿ.ಆರ್.ಅಂಬೇಡ್ಕರ್ ಭವನವನ್ನು ಕಟ್ಟುತ್ತೇವೆ ಎನ್ನುವ ಸೂಚನೆ ಮತ್ತು ಮನವಿಯನ್ನು ನಾನು ಜಿಲ್ಲಾಧಿಕಾರಿಗಳಿಗೆ ಕೊಡುತ್ತೇನೆ.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ. 4348

(ಉತ್ತರ ಲಗತ್ತಿಸಿದೆ.)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆ.ಎಸ್.ಟಿ.ಡಿ.ಸಿ ಯಿಂದ ಸುಮಾರು 500 ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಬಹುಶಃ ಟ್ಯಾಕ್ಸಿ ಡ್ರೈವರ್‌ಗಳಿಂದ ಒಂದು ತಿಂಗಳಿಗೆ 1700 ರೂಪಾಯಿಗಳಿಂದ 2000 ರೂಪಾಯಿಗಳವರೆಗೂ ಶುಲ್ಕವನ್ನು ವಸೂಲ ಮಾಡುತ್ತಿದ್ದೀರಿ, ಆ Call Centre ಗಳಲ್ಲಿ ಅವರಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ ಇದು ಒಂದು ಹಾಗೂ ಆ Call Centre ಎಲ್ಲದೆ ಎಂಬುದೇ ಗೊತ್ತಿಲ್ಲ. Call Centre ನ ಹಣವನ್ನು ಎಲ್ಲ ಇಡುತ್ತಿದ್ದೀರಿ? ಅದರ ಬಗ್ಗೆ ಸಹ ಮಾಹಿತಿ ಕೊಡಿ. ಎರಡನೆಯದಾಗಿ, ಈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈಗ parking fee ವಸೂಲಯಲ್ಲಯೂ ಸಹ ಕೆಲವು ಅಕ್ರಮಗಳು ನಡೆದಿವೆ ಎಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಏನು ಕ್ರಮ ಜರುಗಿಸಲಾಗಿದೆ ಎಂದು ಸಹ ಪ್ರಶ್ನೆ ಕೇಳಿದ್ದೇನೆ. ಅದಕ್ಕೆ ತಾವು ಕೆಲವು ಮಾಹಿತಿಗಳನ್ನು ಕೊಟ್ಟಿದ್ದೀರಿ. ಇದರ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆಯೂ ಸಹ ಸಂಪೂರ್ಣವಾದ ಮಾಹಿತಿಯನ್ನು ಕೇಳಿದ್ದೇನೆ. ಅದಕ್ಕೆ 2015-16ರ ವಾರ್ಷಿಕ ವೇತನ ಮುಂಬಡ್ತಿಯನ್ನು ತಡೆಹಿಡಿಯಲಾಗಿದೆ ಎಂದು ಉತ್ತರದಲ್ಲಿ ಹೇಳಿದ್ದೀರಿ. ಈಗ ಇಬ್ಬರನ್ನು ಹೊರಗುತ್ತಿಗೆಯಿಂದ ತೆಗೆದುಕೊಂಡಿದ್ದೇವೆಂದು ಹೇಳಿದ್ದೀರಿ. ಇವತ್ತಿನ ದಿವಸ ಸರ್ಕಾರವು ಯಾವ ಕಾಲ ಮಿತಿಯನ್ನು ಇಟ್ಟುಕೊಂಡು, ಟ್ಯಾಕ್ಸಿಗಳ ಸೇವೆಯನ್ನು ಉತ್ತಮ ರೀತಿಯಲ್ಲಿ ಪಡೆಯಲಾಗುತ್ತಿದೆಯೇ? ಈ ವಿಷಯದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಕೊಡಿ.

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್ (ಶ್ರೀ ಹಿಯಾಂಕ್ ಖರ್ಗೆರವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಎತ್ತಿರತಕ್ಕಂತಹ ಪ್ರಶ್ನೆಗೆ ಒಂದು ಸುಧೀರ್ಘವಾಗಿರತಕ್ಕಂಥ ಉತ್ತರವನ್ನು ಕೊಟ್ಟಿದ್ದೇವೆ. ಅವರು ನಿರೀಕ್ಷಿಸುವಾಗಲೇ ನೀವು Call Centre ನಿಂದ ಎಷ್ಟು charge ಮಾಡುತ್ತಿದ್ದೀರಿ ಎನ್ನುವುದರ ಬಗ್ಗೆಯೂ ಸಹ ಮಾಹಿತಿಯನ್ನು ಕೇಳಿದ್ದಾರೆ. ಜುಲೈ 1ನೇ ತಾರೀಖಿನಿಂದ ಯಾವುದೇ Call Centre ಗಳ charges ಇಲ್ಲ. ಜುಲೈ 1ನೇ ತಾರೀಖಿನಿಂದ Call Centre ಚಾರ್ಜಿಸ್ ಅನ್ನು ತೆಗೆದುಹಾಕಲಾಗಿದೆ. ಈ Call Centre ಗಳನ್ನು ಯಾರು ಒಡೆತನ ಮಾಡುತ್ತಿದ್ದಾರೆಂದು ಸಹ ಕೇಳಿದ್ದಾರೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಆ Call Centre ಎಲ್ಲದೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್ (ಶ್ರೀ ಪಿಯಾಂಕ ಖರ್ಗೆರವರ ಪರವಾಗಿ):- ಮಾನ್ಯ ಸಭಾಪತಿಯವರೇ, ಆ Call Centre ಎಲ್ಲ ಕಾರ್ಯನಿರ್ವಹಿಸುತ್ತಿದೆಯೆಂದು ತಮಗೆ ಒಂದು ನಿಮಿಷದಲ್ಲ ಮಾಹಿತಿ ಕೊಡುತ್ತೇನೆ. ಸದ್ಯಕ್ಕೆ ಈ Call Centreಗಳನ್ನು ಕೆ.ಎಸ್.ಟಿ.ಡಿ.ಸಿಯವರು manage ಮಾಡುತ್ತಿದ್ದಾರೆ. ಮಾನ್ಯ ಸದಸ್ಯರು ಇದರಲ್ಲಿ ಕೆಲವೊಂದು ಅವ್ಯವಹಾರಗಳಾಗಿವೆ ಎನ್ನುವಂತಹ ಪ್ರಶ್ನೆಯನ್ನು ಕೇಳಿದ್ದಾರೆ, ಅದಕ್ಕೆ ಉತ್ತರವನ್ನು ಕೊಟ್ಟಿದ್ದೇವೆ. ಈಗ ನಿರ್ದಿಷ್ಟವಾಗಿರತಕ್ಕಂಥ ನಾಲ್ಕು ಪ್ರಕರಣಗಳಲ್ಲಿ ಏನೇನು ಅವ್ಯವಹಾರವಾಗಿತ್ತು, ಅದಕ್ಕೆ ನಾವು ಏನು ಕ್ರಮ ಕೈಗೊಂಡಿದ್ದೇವೆ ಎನ್ನುವುದನ್ನು ಉತ್ತರದಲ್ಲಿ ಈಗಾಗಲೇ ಒದಗಿಸಿದ್ದೇವೆ. ಈಗ ಯಶವಂತಪುರದಲ್ಲಿ ಇರತಕ್ಕಂಥ ಕೆ.ಎಸ್.ಟಿ.ಡಿ.ಸಿ ಕಛೇರಿಯಲ್ಲಿ ಈ Call Centre ಇದೆ. Call Centre ನ location ಅನ್ನು ಮಾನ್ಯ ಸದಸ್ಯರು ಕೇಳುತ್ತಿದ್ದಾರೆ, ಅದಕ್ಕೆ ನಾನು ಹೇಳುತ್ತಿದ್ದೇನೆ. ಈಗ ನೀವು ಇನ್ನೂ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದಕ್ಕೆ ಏನು ಕ್ರಮ ಕೈಗೊಳ್ಳುತ್ತಿದ್ದೀರೆಂದು ಕೇಳಿದ್ದೀರಿ. ಅದಕ್ಕೆ ನಾವು ಈಗಾಗಲೇ ಏನು ಕ್ರಮ ತೆಗೆದುಕೊಂಡಿದ್ದೇವೆಂದು ಸುಧೀರ್ಘವಾಗಿರತಕ್ಕಂಥ ಉತ್ತರವನ್ನು ಕೊಟ್ಟಿದ್ದೇವೆ. ಹಿಂದೆ ನೋಂದಣಿಯಲ್ಲಿ ಕೆಲವೊಂದು ಕೋಟಾ ರೀತಿ ಇತ್ತು. ನಾವು ಅದೆಲ್ಲವನ್ನೂ ರದ್ದುಪಡಿಸಿ, online registration ಗೆ ಈಗಾಗಲೇ ಚಾಲನೆ ಕೊಡಲಾಗಿದೆ.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ಯಶವಂತಪುರದಲ್ಲಿ ಆ ಕಛೇರಿ ಇದೆ ಎಂದು ಹೇಳುತ್ತಿದ್ದೀರಿ. ಆದರೆ ಟ್ಯಾಕ್ಸಿ ಡ್ರೈವರ್ಸ್ ಕೆಲಸ ನಿರ್ವಹಿಸುವುದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲವೇ? ಆದರೆ, ವಿಮಾನ ನಿಲ್ದಾಣದಲ್ಲಿ Booking Centre ಏನು ಇತ್ತು ಅದನ್ನು ತಾವು ಏತಕ್ಕೆ ಮುಚ್ಚಿದ್ದೀರಿ? ವಿಮಾನ ನಿಲ್ದಾಣದಲ್ಲೇ Booking Centre ಇದ್ದರೆ, ಅಲ್ಲಿಗೆ ಬರತಕ್ಕಂಥ ಪ್ರಯಾಣಿಕರಿಗೆ ticket booking ಮಾಡುವುದಕ್ಕೆ ಅನುಕೂಲವಾಗುತ್ತದೆ, ಅದನ್ನು ಏತಕ್ಕೆ ಮುಚ್ಚಿದ್ದೀರಿ? ಅದು ಅಲ್ಲಿ ಇರಬೇಕಲ್ಲವೇ? ತಾವು ಅದನ್ನು ಯಾವ ಕಾರಣಕ್ಕೋಸ್ಕರ ಮುಚ್ಚಿದ್ದೀರಿ?

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ನೀವು ವಿಮಾನ ನಿಲ್ದಾಣನಲ್ಲರತಕ್ಕಂಥ Booking Centre ಬಗ್ಗೆ ಕೇಳುತ್ತಿದ್ದೀರಾ?

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಹೌದು. ವಿಮಾನ ನಿಲ್ದಾಣನಲ್ಲರತಕ್ಕಂಥ Booking Centre ಬಗ್ಗೆ ಕೇಳುತ್ತಿರುವುದು ಅದು ಒಂದು. ಎರಡನೆಯದಾಗಿ, ಆ ಒಂದು ಟ್ಯಾಕ್ಸಿ ಡ್ರೈವರ್‌ಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ಎನ್ನುವ ಬಗ್ಗೆ ಕೂಡ ದೂರು ಇದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಈಗ ಇದರಲ್ಲಿ ಇನ್ನೊಂದು ಏನೆಂದರೆ, P7 Planning Office of KSTDC is available at Airport. ವಿಮಾನ ನಿಲ್ದಾಣದಲ್ಲಿಯೂ ಸಹ ಒಂದು ಕಛೇರಿ ಇದೆ. ಅಲ್ಲಿಯೂ ಸಹ ಸಂಪರ್ಕದ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ ಅನಿಸುತ್ತದೆ. ಹಾಗಾಗಿ, ವಿಮಾನ ನಿಲ್ದಾಣದ P7 Planning Office of KSTDC ನಲ್ಲಿಯೂ ಸಹ ಈ Call Centre available ಇದೆ. ನಾನು ವಿಮಾನ ನಿಲ್ದಾಣದಲ್ಲಿ ಇರತಕ್ಕಂಥದ್ದನ್ನು ಹೇಳುತ್ತಿದ್ದೇನೆ. ನಾನು ಇಲಾಖೆಯ ಅಧಿಕಾರಿಗಳು ಕೊಟ್ಟಿರತಕ್ಕಂಥ ಉತ್ತರವನ್ನು ನೋಡಿ ಹೇಳುತ್ತಿದ್ದೇನೆ. ಒಂದುವೇಳೆ, ಅಲ್ಲಿ Call Centre ಇರಬೇಕೆಂದು ತಾವು ಅಭಿಪ್ರಾಯಪಟ್ಟಲ್ಲಿ, ಖಂಡಿತವಾಗಿ ಅದು ಇದೆ ಎಂದು ನಾನು ಅಂದುಕೊಂಡಿದ್ದೇನೆ. ಆದರೂ ಇಲ್ಲವೆಂದರೆ ಅದನ್ನು ಪರಿಶೀಲನೆ ಮಾಡಿ ಪ್ರಾರಂಭ ಮಾಡುವುದಕ್ಕೆ ಹೇಳುತ್ತೇನೆ.

ಸಭಾಪತಿಯವರು:- ಧನ್ಯವಾದಗಳು.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಿ.

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಆಯಿತು. ಇನ್ನೊಂದು ಈಗ ನಮ್ಮ ಟ್ಯಾಕ್ಸಿ ಮಾಲೀಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಅನುಕೂಲವಾಗಲಿ ಎಂದು online ಮೂಲಕ ಅರ್ಜಿ ಹಾಕಬೇಕೆಂದು ಪ್ರಾರಂಭ ಮಾಡಿದ್ದೇವೆ. ಇದಕ್ಕೆ ಮುಂಚೆ ಏನಿತ್ತು ಎಂದರೆ, ಅವರು ಒಂದು ಅರ್ಜಿಯನ್ನು ಇಟ್ಟುಕೊಂಡು ಅವರ ಹತ್ತಿರ, ಇವರ ಹತ್ತಿರ ಅಲೆದಾಡತಕ್ಕಂಥದ್ದೆಲ್ಲವನ್ನೂ ತೆಗೆದು ಹಾಕಿ, ಅವರು ನೇರವಾಗಿ ಅವರು online ಮೂಲಕ ಅರ್ಜಿ ಸಲ್ಲಿಸಬಹುದು. ಅವರ ಏನೇನು documents requirement ಏನು ಇದೆಯೋ, Airport Authority ಯವರ ಏನು ಮಾನದಂಡವಿದೆಯೋ ಅದರ ಪ್ರಕಾರ documents upload ಮಾಡಿದರೆ, online registrationಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.

ಸಭಾಪತಿಯವರು:- ಧನ್ಯವಾದಗಳು.

ಶ್ರೀ ಟಿ.ಎ.ಶರವಣ:- ಮಾನ್ಯ ಸಭಾಪತಿಯವರೇ, ಅಲ್ಲಿ ಅಧಿಕಾರಿಗಳು ಇಲ್ಲ. ಅಲ್ಲಿಗೆ ಅಧಿಕಾರಿಗಳನ್ನು ನೇಮಕಗೊಳಿಸಬೇಕು.

ಡಾ|| ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಆ ಕೆಲಸವನ್ನು ನಾವು ಮಾಡುತ್ತೇವೆ.

ಸಭಾಪತಿಯವರು:- ಧನ್ಯವಾದಗಳು.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ. 4367

(ಉತ್ತರ ಲಗತ್ತಿಸಿದೆ.)

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆಗೆ ಮಾನ್ಯ ಸಚಿವರು ಬಹಳ ಅದ್ಭುತವಾದಂತಹ ಉತ್ತರವನ್ನು ಒದಗಿಸಿದ್ದಾರೆ. ಆದರೆ, ಇಲಾಖೆ ಹೇಗಿದೆಯೋ ಆ ರೀತಿ ನನಗೆ ಉತ್ತರ ಬಂದಿದೆ. 462 ಪ್ರಾಚಾರ್ಯರು ಹುದ್ದೆಗಳಲ್ಲಿ 462 ಪ್ರಾಚಾರ್ಯರ ಹುದ್ದೆಗಳು ಖಾಲಿ ಇವೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಾನುಸಾರ ವಸತಿ ಶಾಲೆಗಳ ಪ್ರಾಂಶುಪಾಲರ ಮುಂಬಡ್ತಿಯಿಂದ ತುಂಬುವ ಹುದ್ದೆಗಳು ಎಷ್ಟು ಇವೆ ಹಾಗೂ ನೇರ ನೇಮಕಾತಿ ಮೀಸಲಾತಿ ಅನುಪಾತದಂತೆ ಎಷ್ಟು ಹುದ್ದೆಗಳಿವೆ ಎಂದು ಕೇಳಿದ್ದೆನು. ಆ ರೀತಿ ವಿಂಗಡಣೆ ಮಾಡಿಲ್ಲವೆಂದು ಹೇಳಿದ್ದೀರಿ. ಆ ವಿಂಗಡಣೆ ಮಾಡದೆಯೇ ತಾವು ನೇರ ನೇಮಕಾತಿಗೆ ಹೇಗೆ ಕ್ರಮ ವಹಿಸಿದ್ದೀರಿ, ಎನ್ನುವುದು ನನ್ನ ಮೊದಲನೆಯ ಪ್ರಶ್ನೆ. ಇನ್ನು ಎರಡನೆಯ ಪ್ರಶ್ನೆ, 5 ವರ್ಷಗಳ ಸೇವೆ ಪೂರೈಸಿದ ಶಿಕ್ಷಕರು ಲಭ್ಯವಿಲ್ಲದೇ ಇರುವುದರಿಂದ ಮುಂಬಡ್ತಿ ನೀಡಿರುವುದಿಲ್ಲವೆಂದು ಹೇಳಿದ್ದೀರಿ. ಈಗ ಪ್ರಸ್ತುತ ಈಗ 5 ವರ್ಷ ಸೇವೆ ಪೂರೈಸಿದ ಶಿಕ್ಷಕರು ಲಭ್ಯವಿದ್ದಾರೆ, ಅದಕ್ಕೆ ಇವರು ಮುಂಬಡ್ತಿಯನ್ನು ಕೊಡುತ್ತಿದ್ದೇವೆಂದು ಹೇಳುತ್ತಿದ್ದೀರಿ. ಈ ಪ್ರಶ್ನೆಗೆ ನೀಡಿರುವ ಉತ್ತರ ತಮಗೆ ಸಮಾಧಾನ ತಂದಿದೆಯೇ ಎಂದು ನೇರವಾಗಿ ನಾನು ತಮಗೆ ಪ್ರಶ್ನೆ ಕೇಳುವುದಕ್ಕೆ ಇಚ್ಛೆಪಡುತ್ತೇನೆ. ತಾವು ಡಿ.ಆರ್ ಮತ್ತು ಪಿ.ಆರ್ ಕೋಟವನ್ನು ನಿಗದಿ ಮಾಡದೆಯೇ ನೇರ ನೇಮಕಾತಿಯಿಂದ ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದ್ದೀರಿ. ಇನ್ನೊಂದು ಕಡೆ ಈಗ ಶಿಕ್ಷಕರು ಲಭ್ಯವಿದ್ದಾರೆ ನಾವು ಬಡ್ಡಿ ಮೂಲಕ ತುಂಬುತ್ತೇವೆಂದು ಹೇಳುತ್ತೀರಿ. ಅಂದರೆ ಇಲಾಖೆ ಏನು ಮಾಡುತ್ತಿದೆ ಎನ್ನುವಂತಹ ಅರಿವು ತಮಗೆ ಇದೆಯೇ ಎನ್ನುವಂತಹ ಪ್ರಶ್ನೆಯನ್ನು ನಾನು ಸನ್ಮಾನ್ಯ ಶಿಕ್ಷಣ ಸಚಿವರಿಗೆ ಕೇಳುವುದಕ್ಕೆ ಇಚ್ಛೆಪಡುತ್ತೇನೆ.

ಸಭಾಪತಿಯವರು:- ಮಾನ್ಯ ಶಿಕ್ಷಣ ಸಚಿವರು ಉತ್ತರ ಕೊಡುವುದು.

ಶ್ರೀ ಹೆಚ್.ಆಂಜನೇಯ (ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಇವರಿಗೆ ಈ ಸಂಸ್ಥೆ ಹೊಸದಾಗಿ ಪ್ರಾರಂಭವಾಗಿರುವ ಬಗ್ಗೆ ಈ ವಿಚಾರ ಗೊತ್ತಿದೆ. ಇಲ್ಲಿ ಆರಂಭದಲ್ಲ ನಾವು ಏನು ನೇರ ನೇಮಕಾತಿಯಲ್ಲಿ ನೇಮಿಸಿಕೊಂಡಿದ್ದು ಮತ್ತು ಕೋರ್ಟ್‌ನಲ್ಲಿ ಗೊಂದಲವಾಗಿದ್ದು ಮತ್ತು ನಂತರ ಅವರನ್ನು ನೇಮಕ ಮಾಡಿರುವುದು ಇದೆಲ್ಲವೂ ಇದೆ. ಅದಕ್ಕೆ ಒಂದು ಸಂಪೂರ್ಣವಾಗಿರತಕ್ಕಂಥ ಒಂದು ಕಾಯಕಲ್ಪ ನೀಡುವುದಕ್ಕೆ ನಾವು ಈಗ ಹೊಸದಾಗಿ ಪ್ರಾಂಶುಪಾಲರ ಹುದ್ದೆಗಳನ್ನು ಸೃಷ್ಟಿ ಮಾಡಿ, ಕೆ.ಪಿ.ಎಸ್.ಸಿ

“ತಿಡ್ಡುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೂಲಕ ನಾವು ತುಂಬುವುದಕ್ಕೆ ಕೊಟ್ಟಿದ್ದೇನೆ. ಕಳೆದ ವರ್ಷ ಕೆ.ಪಿ.ಎಸ್.ಸಿ ಪರೀಕ್ಷೆ ಬರೆದಂತಹ ಸಂದರ್ಭದಲ್ಲಿ 5 ವರ್ಷ ಸೇವೆ ಪೂರ್ಣಗೊಂಡಿರತಕ್ಕಂಥ ಶಿಕ್ಷಕರು ಇರಲಿಲ್ಲ. ಆ ಸಂದರ್ಭದಲ್ಲಿ ಅವರು ಐದು ವರ್ಷ ಪೂರೈಸಿರಲಿಲ್ಲ. ಆದರೆ ಈಗ ಲಭ್ಯವಾಗಿದ್ದಾರೆ ಎಂದು ಹೇಳುತ್ತಿದ್ದೇನೆ. ಆದ್ದರಿಂದ ಈ ಬಗ್ಗೆ ಈಗಾಗಲೇ ನಾವು ನೋಟೀಫಿಕೇಷನ್‌ಗೆ ಕೊಟ್ಟಿದ್ದೇವೆ. ಕೆ.ಪಿ.ಎಸ್.ಸಿಯಲ್ಲಿ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಪ್ರಾಂಶುಪಾಲರು ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್‌ಗೆ ಹೋಗಿ. . .

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ತಾವು ಮುಂಬಡ್ತಿ ಹುದ್ದೆಗಳು ಮತ್ತು ನೇರ ನೇಮಕಾತಿ ಮೂಲಕ ತುಂಬುವ ಹುದ್ದೆಗಳನ್ನು ಗುರುತಿಸದೆಯೇ ಹೇಗೆ ತಾವು ಈ ಕ್ರಮ ಕೈಗೊಂಡಿದ್ದೀರಿ?

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ನಾನು ಆ ಹುದ್ದೆಗಳನ್ನು ತುಂಬಲು ಕೆ.ಪಿ.ಎಸ್.ಸಿಗೆ ಕೊಡುವ ಸಂದರ್ಭದಲ್ಲಿ ಅವರುಗಳಿಗೆ 5 ವರ್ಷ ಸೇವೆ ಪೂರ್ಣವಾಗಿರಲಿಲ್ಲ.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ಅದು ಇನ್ನೊಂದು ಸ್ಥಳ ನಾನು ಕೇಳುವ ಪ್ರಶ್ನೆ ನೇರವಾಗಿದೆ. ಮುಂಬಡ್ತಿಯಿಂದ ತುಂಬಬೇಕಾದ ಹುದ್ದೆಗಳು ಎಷ್ಟು ಮತ್ತು ...

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಆದುದರಿಂದ ನಾವು ಈಗ ಏನು ಮಾಡಿದ್ದೇವೆಂದರೆ, ಕೆ.ಪಿ.ಎಸ್.ಸಿಗೆ ಕೊಟ್ಟಿದ್ದೇವೆ. ಈಗ ಅವರು 5 ವರ್ಷ ಸೇವೆ ಆಗಿದೆ. ಈ ಬಗ್ಗೆ ನಮಗೆ ಅನ್ಯಾಯವಾಗಿದೆ ಎಂದು ಪ್ರಾಂಶುಪಾಲರು ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್‌ನವರು ಆ ಹುದ್ದೆಗಳನ್ನು ಹೊರತುಪಡಿಸಿ, ತುಂಬುವಂತೆ ಹೇಳಿದ್ದಾರೆ. ಅದರ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೆ ಯಾವುದೇ ರೀತಿಯ. . .

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಹಾಗಾದರೆ ಅವರಿಗೆ ಎಷ್ಟು ಹುದ್ದೆಗಳನ್ನು ಬಿಟ್ಟು, ಬಾಕಿ ಹುದ್ದೆಗಳಿಗೆ ತುಂಬುತ್ತೀರೀ? ಇಲಾಖಾ ಮಂತ್ರಿಗಳು ಎಷ್ಟು ಹುದ್ದೆಗಳನ್ನು ತುಂಬುತ್ತೀರೆಂದು ಹೇಳಿ? ನಿಮ್ಮ ಹತ್ತಿರ ನೇರ ನೇಮಕಾತಿಗೆ ತುಂಬುವಂತಹ ಹುದ್ದೆಗಳು ಎಷ್ಟು ಇವೆ. ತಾವು ಪದೋನ್ನತಿಯಿಂದ ತುಂಬಲು ಇರುವಂಥಹ ಹುದ್ದೆಗಳನ್ನು ಗುರುತಿಸದೆಯೇ ಕೋರ್ಟ್‌ಗೆ ಹೋದರೆ ಹೇಗೆ ಯಶಸ್ಸು ಸಿಗುತ್ತದೆ.

ಸಭಾಪತಿಯವರು:- ಶ್ರೀ ಅರುಣ್ ಶಹಾಪುರ ರವರೇ, ಒಂದು ನಿಮಿಷ. ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಕೇಳುತ್ತಿರುವಂತಹ ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಹತ್ತಿರ ಒಟ್ಟು ಎಷ್ಟು ಹುದ್ದೆಗಳಿವೆ. ಅದರಲ್ಲಿ ಕೆಲವು ಹುದ್ದೆಗಳನ್ನು ನೇರ ನೇಮಕಾತಿಯಿಂದ ತುಂಬಿಕೊಳ್ಳಬೇಕು ಮತ್ತು ಕೆಲವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹುದ್ದೆಗಳನ್ನು on promotion ಮುಖಾಂತರ ಕೊಡಬೇಕು. ಅದರ ಬಗ್ಗೆ ಎಷ್ಟೆಷ್ಟು ಎಂದು ಅವರು ಪ್ರಶ್ನೆ ಕೇಳುತ್ತಿದ್ದಾರೆ. ತಾವು ಉದ್ಯೋಗದ್ದನ್ನು ಏತಕ್ಕೆ ಹೇಳುತ್ತೀರಿ.

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ ಮುಂಬಡ್ತಿ ಕೊಡುವುದಕ್ಕೆ ಅವರು ಕಡ್ಡಾಯವಾಗಿ 5 ವರ್ಷ ಸೇವೆ ಸಲ್ಲಿಸಿರಬೇಕಾಗಿರುತ್ತದೆ.

ಸಭಾಪತಿಯವರು:- ಮಾನ್ಯ ಸಚಿವರೇ, ಆ ವಿಷಯ ಮತ್ತು ಈ ವಿಷಯ ಎರಡೂ ಬೇರೆ ಬೇರೆ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಇದು ಬಹಳ ಸರಳವಾಗಿದೆ. ಒಟ್ಟು ಹುದ್ದೆಗಳಲ್ಲಿ ಮುಂಬಡ್ತಿಯಿಂದ ತುಂಬುವಂತಹ ಹುದ್ದೆಗಳು ಎಷ್ಟು ಇವೆ ಮತ್ತು ನೇರ ನೇಮಕಾತಿಯಿಂದ ತುಂಬುವಂತಹ ಹುದ್ದೆಗಳು ಎಷ್ಟು ಇವೆ ಅವುಗಳನ್ನಷ್ಟೇ ಹೇಳಿ, ತಾವು 5 ವರ್ಷದ ಬಗ್ಗೆ ಹೇಳುವುದು ಬೇಡ.

ಶ್ರೀ ಹೆಚ್.ಆಂಜನೇಯ:- ಮಾನ್ಯ ಸಭಾಪತಿಯವರೇ, ಈಗ ಶೇ.50ರಷ್ಟು ಹುದ್ದೆಗಳನ್ನು ಮುಂಬಡ್ತಿಯಿಂದ ತುಂಬುವುದು ಮತ್ತು ಶೇ.50ರಷ್ಟು ಹುದ್ದೆಗಳನ್ನು ನೇರ ನೇಮಕಾತಿಯಿಂದ ತುಂಬಿಕೊಳ್ಳಲು ನಮ್ಮ ಇಲಾಖೆಯ ಬೈಲಾದಲ್ಲಿ ಮಾಡಿಕೊಂಡಿದ್ದೇವೆ. ಈ ಶೇ.50ರಷ್ಟು ಹುದ್ದೆಗಳನ್ನು ತುಂಬಬೇಕಾದಂತಹ ಸಂದರ್ಭದಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿದಂತಹ ಶಿಕ್ಷಕರು ಇಲ್ಲದೇ ಇದ್ದುದರಿಂದ, ಕಳೆದ 2 ವರ್ಷಗಳಿಂದ ನಾವು ಕೆ.ಪಿ.ಎಸ್.ಸಿ ಮೂಲಕ ಪ್ರಾಂಶುಪಾಲರ ಹುದ್ದೆಗಳನ್ನು ತುಂಬುವುದಕ್ಕೆ ಕೊಟ್ಟಿದ್ದೇವೆ. ಕಳೆದ ವರ್ಷ ಆ ಹುದ್ದೆಗಳನ್ನು ಭರ್ತಿ ಮಾಡಲು ಕೊಟ್ಟಿದ್ದೇವೆ, ಆದರೆ, ಈಗ ಆ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟಂತಹ ಶಿಕ್ಷಕರು ಅದನ್ನು ತಡೆಹಿಡಿಯಬೇಕೆಂದು ಕೋರ್ಟಿಗೆ ಹೋಗಿದ್ದಾರೆ. ಕೋರ್ಟಿನವರು ಸಹ ಒಂದು ಸ್ಪಷ್ಟವಾದಂತಹ ಆದೇಶವನ್ನು ನೀಡಿದ್ದಾರೆ. ಆ ಆದೇಶದ ಪ್ರಕಾರ ನಾವು ಮಾಡುತ್ತೇವೆ.

(ಮುಂದು...)

(1074)/20.11.2017/12.20/ಎಂ.ಎಂ/ಐ.ಎನ್.ಎಸ್

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಅವರು ಕೊಟ್ಟಿರುವ ಉತ್ತರದಲ್ಲಿ ತಪ್ಪಿದೆ. ಅವರು ಹೇಳಿರುವ ಮಾತಿಗೆ ವಿರುದ್ಧವಾಗಿ ಉತ್ತರವನ್ನು ಕೊಟ್ಟಿದ್ದಾರೆ. ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಂತೆ 310 ಪ್ರಾಂಶುಪಾಲರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಕರ್ನಾಟಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕ್ರಮ ವಹಿಸಲಾಗಿದೆಯೆಂದು ಹೇಳಿದ್ದಾರೆ. ಅಂದರೆ ಅವರ ಸಿ & ಆರ್ ರೋಲ್ಸ್ ಪ್ರಕಾರವೇ ನೇರ ನೇಮಕಾತಿಗೆ 310 ಹುದ್ದೆಗಳಿವೆ. ಆದರೆ ಹುದ್ದೆ ಇಲ್ಲವೆಂದು ಹೇಳುತ್ತಾರೆ.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಬಡ್ಡಿ ಕೊಡುವಂತಹ ಸಂದರ್ಭದಲ್ಲರಲ್ಲ, ಈಗ ಬಂದಿದೆ ಎಂದು ಹೇಳುತ್ತಿದ್ದೇನೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಚಿವರೇ, ತಾವು ಕೊಟ್ಟಿರುವ ಉತ್ತರವನ್ನು ಓದಿ. ಸಿ & ಆರ್ ರೋಲ್ಸ್ ಪ್ರಕಾರ ನೇರ ನೇಮಕಾತಿಗೆ ಎಷ್ಟು ಹುದ್ದೆಗಳಿಗೆ ಅವಕಾಶವಿದೆ?

ಸಭಾಪತಿಯವರು:- ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರೇ, ನಿಧಾನವಾಗಿ ಕೇಳಿ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಹೀಗೆ ಅವರೇ ಉತ್ತರ ಕೊಟ್ಟಿದ್ದಾರೆ.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಸಿ & ಆರ್ ರೋಲ್ಸ್ ಪ್ರಕಾರ ಈಗಾಗಲೇ ಕೆ.ಪಿ.ಎಸ್.ಸಿ. ಗೆ ಪತ್ರ ಬರೆಯಲಾಗಿದೆ. ಆಗ ಬಡ್ಡಿ ಕೊಡುವಂತಹ ಸಂದರ್ಭದಲ್ಲ ಅವರಿಗೆ Seniority ಬಂದಿರಲಿಲ್ಲ. ಆಗ ನಾವು ಕೆ.ಪಿ.ಎಸ್.ಸಿ. ಗೆ ಬರೆದಿದ್ದೆವು. ಈಗ ಕೆ.ಪಿ.ಎಸ್.ಸಿ. ಯವರು ಹುದ್ದೆಗಳನ್ನು ತುಂಬುತ್ತಾರೆ. ಇದರ ಬಗ್ಗೆ ಕೋರ್ಟಿಗೆ ಹೋಗಿದ್ದರು, ಈಗ ಕೋರ್ಟಿನಿಂದ ನಮಗೆ ಒಂದು ನಿರ್ದೇಶನ ಬಂದಿದೆ. ಆ ನಿರ್ದೇಶನದಂತೆ ಮಾಡುತ್ತೇವೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಅರುಣ ಶಹಾಪೂರ ಅವರು ಆಗ ಉತ್ತರ ಕೇಳಿರಲಿಲ್ಲ, ಈಗ ಉತ್ತರ ಕೇಳಿದ್ದಾರೆ.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಹೌದು ಈಗ ಕೇಳಿರುವ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದೇನೆ.

ಶ್ರೀ ಎಂ.ಆರ್. ಸೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಯಾರು ಪ್ರಶ್ನೆ ಕೇಳಿದ್ದಾರೆ ಉತ್ತರವು ಅವರಿಗೆ ಮಾತ್ರ ಸೀಮಿತವಾಗಿರಬೇಕೆಂದು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇವೆ. ಆದರೆ ಇವತ್ತೇ ತೀರ್ಮಾನ ತೆಗೆದುಕೊಂಡು ಇವತ್ತೇ ಅದನ್ನು violate ಮಾಡಿದರೆ ಹೇಗೆ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಎಲ್ಲಾ ಪ್ರಮುಖವಾಗಿರುವುದರಿಂದ ಕೇಳಲೇ ಬೇಕಾಗುತ್ತದೆ.

ಶ್ರೀ ಎಂ.ಆರ್. ಸೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಪ್ರಮುಖವಾದವುಗಳಾದರೆ ಅವರೇ ಕೇಳಲಿ ಅವರೇ ಹೇಳಲಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನೀವು ಹೀಗೇ ಹೇಳಬೇಕು ನಾವು ಹೀಗೇ ಮಾಡಬೇಕು, ಇದೇ ವ್ಯವಸ್ಥೆ. ಮಾನ್ಯ ಸಭಾಪತಿಯವರು ಹೀಗೆ ಹೇಳಬೇಕು, ವಿರೋಧಪಕ್ಷದವರಾದ ನಾವು ಹೀಗೆ ಮಾಡಲೇಬೇಕು. ಇದೇ ಪದ್ಧತಿ, ಏನೂ ಮಾಡುವುದಕ್ಕಾಗುವುದಿಲ್ಲ.

ಶ್ರೀ ಅರುಣ ಶಹಾಪೂರ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ನೇರವಾಗಿದೆ.

ಸಭಾಪತಿಯವರು:- ನಿಧಾನವಾಗಿ ಹೇಳಿ .

ಶ್ರೀ ಅರುಣ ಶಹಾಪೂರ:- ಮಾನ್ಯ ಸಭಾಪತಿಯವರೇ, D.R. Quota and P.R. Quota ವನ್ನು ಫಿಕ್ಸ್ ಮಾಡದೇ ನೇಮಕಾತಿಗೆ ಮುಂದಾಗಿರುವ ಕಾರಣಕ್ಕಾಗಿ ಇಲ್ಲಿ ಗೊಂದಲ ನಿರ್ಮಾಣವಾಗಿದೆ. ಅವರು ಅರ್ಹರಾಗಿರುವಂತಹ ಸಿಬ್ಬಂದಿಯಾಗಿದ್ದಾರೋ ಇಲ್ಲವೋ ಅದು ಬೇರೆ ವಿಷಯ. ಆದರೆ D.R. Quota ಮತ್ತು P.R. Quota ಎಷ್ಟು ಎಂಬುದನ್ನು ಫಿಕ್ಸ್ ಮಾಡಬೇಕಾಗಿತ್ತು, ಅದನ್ನು ನೀವು ಮಾಡಿಲ್ಲ. ಇದು ತಪ್ಪಾಗಿದೆಯೆಂದು ಅಲ್ಲಿನ ಸಿಬ್ಬಂದಿಗಳು ಹೋರಾಟ ಮಾಡಿ ಇವರ ಗಮನವನ್ನು ಸೆಳೆಯಬೇಕೆಂದು ಮಾಡಿದರೆ ಇವರು ನೋಟಿಸ್ ಒಂದನ್ನು ಹೊರಡಿಸಿದ್ದಾರೆ. “ನೀವೇನಾದರೂ ಈ ರೀತಿ ಹೋರಾಟ ಮಾಡಿದರೆ ನಿಮ್ಮ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳುತ್ತೇವೆ. ಇದು ಕಾನೂನು ಬಾಹಿರವಾಗಿದ್ದು, ನಿಮ್ಮನ್ನು ಕಿತ್ತೊಗೆಯುತ್ತೇವೆ” ಎಂದು ಹೇಳಿರುವುದು ಕಳೆದ ಬಾರಿಯೂ ಸದನದಲ್ಲಿ ಪ್ರಸ್ತಾಪವಾಗಿದೆ. ಕ್ರೈಸ್ತ ಶಿಕ್ಷಣ ಸಂಸ್ಥೆ ಎಂಬ ಒಂದು ಸಂಸ್ಥೆ ಇದೆ, ಅಲ್ಲಿ ಆ ಸಿಬ್ಬಂದಿಯ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಹಿಂದುಗಳ ವರ್ಗಗಳ ಕಲ್ಯಾಣ ಇಲಾಖೆಯು ಈಗಾಗಲೇ ಶಿಫಾರಸು ಮಾಡಿದೆ ಕ್ರೈಸ್ತ ಶಿಕ್ಷಣ ಸಂಸ್ಥೆ ಒಂದು ಬಿಳಿಯಾನೆಯಾಗಿದೆ, ಮೊರಾರ್ಜಿ ಮತ್ತು ವಸತಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವಲ್ಲಿ ಇದರ ಅಗತ್ಯತೆ ಇಲ್ಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿರುವ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ಚೆನ್ನಮ್ಮ ಶಾಲೆಗಳಲ್ಲಿರುವ ಸಿಬ್ಬಂದಿಯನ್ನು ಇಲಾಖಾ ಸಿಬ್ಬಂದಿಯೆಂದು ಪರಿಗಣಿಸುತ್ತೀರಿ, ಇಲ್ಲ ಅನುದಾನಿತ ಸಿಬ್ಬಂದಿ ಅಂದರೆ, ಅಹಿಂದದಲ್ಲ ‘ಅ’ ಬೇರೆ ‘ಹಿಂದ’ ಬೇರೆ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಕ್ರೈಸ್ತ ಶಿಕ್ಷಣ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಸ್ಥೆಯನ್ನು ತೆಗೆದು ಹಾಕಿ ಇವರನ್ನು ಇಲಾಖಾ ಸಿಬ್ಬಂದಿಯೆಂದು ಪರಿಗಣಿಸಿ ಶಿಕ್ಷಕರಿಗೆ ಸಿಗಬೇಕಾಗಿರುವ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಉತ್ತರವನ್ನು ಹೇಳಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಸಚಿವರು ಹೇಳುತ್ತಾರೆ.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಸಿಬ್ಬಂದಿಗಳು ಮೊನ್ನೆ ದಿವಸ ಧರಣಿ ನಡೆಸಿದರು. ಅವರನ್ನು ಭೇಟಿ ಮಾಡಿ ಅವರ ಸಮಸ್ಯೆಗಳಿಗೆ ನಿಯಮಾವಳಿಗಳ ಪ್ರಕಾರ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆಂದು ಹೇಳಿ, ನಿನ್ನೆಯ ದಿನ ಅವರ ಜೊತೆ ಮಾತುಕತೆ ನಡೆಸಿ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಹೇಳಿದ್ದೇನೆ. ನಂತರ ಒಂದು ಸಭೆಯನ್ನು ಕರೆದು ನಿಯಮಾವಳಿಗಳ ಆಧಾರದ ಮೇಲೆ ನ್ಯಾಯವನ್ನು ಒದಗಿಸಿಕೊಡುತ್ತೇನೆಂಬ ಭರವಸೆಯನ್ನು ನೀಡಿದ್ದೇನೆ. ನಂತರ ಅವರನ್ನೆಲ್ಲಾ ಕರೆದು ಒಂದು ಸಭೆ ನಡೆಸಿ ತಾರತಮ್ಯವಾಗಿರುವುದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ.

ಶ್ರೀ ಅರುಣ ಶಹಾಪೂರ:- ಮಾನ್ಯ ಸಚಿವರೇ, ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಿ. ಶಿಕ್ಷಕರನ್ನು ಮತ್ತು ಅಲ್ಲನ ಸಿಬ್ಬಂದಿಗಳನ್ನು ಹೆದರಿಸಿ ನೀಡಿರುವ ಈ ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಿ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಭಾಪತಿಯವರೇ, ಧರಣಿ ನಡೆಸಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆಂದು ನೋಟಿಸ್ ನೀಡಿದ್ದಾರೆ. ಮಾನ್ಯ ಸಚಿವರೇ, ತಾವು ಕೂಡ ಧರಣಿ ನಡೆಸಿದ್ದಿರಲ್ಲವೇ? ಆಗ ನಾನೇ ಸಚಿವನಾಗಿದ್ದೆ, ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಅದನ್ನೆಲ್ಲಾ ಬಿಡಿ.

ಶ್ರೀ ಅರುಣ ಶಹಾಪೂರ:- ಮಾನ್ಯ ಸಚಿವರೇ, ಶಿಕ್ಷಕರ ಮೇಲೆ ದಬ್ಬಾಳಿಕೆ ಮಾಡುವುದು ಬೇಡ ಕೊಟ್ಟಿರುವ ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಿ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:- ಮಾನ್ಯ ಸಚಿವರೇ, ಧರಣಿನಿರತರಿಗೆ ನೀಡಿರುವ ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಿ.

ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಚಿವರೇ, ಧರಣಿನಿರತರಿಗೆ ನೀಡಿರುವ ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಿ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ತಮಗೆ ಗೊತ್ತಿರುವ ಹಾಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರಣಿ ಮಾಡದೆ ಇರುವುದಕ್ಕೆ ಸಾಧ್ಯವೇ ಇಲ್ಲ. ದಯವಿಟ್ಟು ಸದ್ಯಕ್ಕೆ ಅದನ್ನು ವಾಪಸ್ ತೆಗೆದುಕೊಳ್ಳಿ. ನಂತರ ಸಭೆ ಕರೆಯಿರಿ. ಇದನ್ನು ಬಗೆಹರಿಸೋಣ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಅವರ ಬೇಡಿಕೆಗಳೇನು? ಶಿಕ್ಷಣ ಇಲಾಖೆಯಲ್ಲಿ ಯಾವ ಯಾವ ಸೌಲಭ್ಯಗಳನ್ನು ಕೊಡುತ್ತೀರೋ ಅದೇ ಸೌಲಭ್ಯಗಳನ್ನು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಕೊಡಿ ಎಂದು ಕೇಳುತ್ತಿದ್ದಾರೆ. ಬಡ್ಡಿ ಸೌಲಭ್ಯ, ಜ್ಯೋತಿ ಸಂಜೀವಿನಿ ಸೌಲಭ್ಯವನ್ನು ಕೇಳುತ್ತಾರೆ. ಅವರು ಕೇಳುವುದು ಅನ್ಯಾಯವೇ?

ಸಭಾಪತಿಯವರು:- ಮಾನ್ಯ ಸಚಿವರು ಮಾಡುತ್ತೇನೆಂದು ಹೇಳಿದ್ದಾರಲ್ಲವೇ?

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಚಿವರು ಬಹಳ ಧಾರಾಳ ಮನೋಭಾವದವರಾಗಿದ್ದಾರೆ.

ಶ್ರೀ ಎಸ್.ವಿ. ಸಂಕನೂರ:- ಮಾನ್ಯ ಸಭಾಪತಿಯವರೇ, ಇದು ಸಂವಿಧಾನಾತ್ಮಕ ಹಕ್ಕಾಗಿದ್ದು, ಅನ್ಯಾಯವಾದಾಗ ಹೋರಾಟ ಮಾಡಬೇಕಾಗುತ್ತದೆ.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಶಿಕ್ಷಣ, ಆರೋಗ್ಯ, ರಕ್ಷಣೆ ಇವುಗಳಿಗೆ ಸಂಬಂಧಪಟ್ಟಂತೆ ಯಾರು ಮುಷ್ಕರ ಮಾಡುತ್ತಾರೆ ಅವರಿಗೆ ಹೀಗೆ ಮಾಡಬಾರದು, ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ಕೊಡುವುದು ಮಾಮೂಲ, ಆ ರೀತಿಯ ಪತ್ರವೊಂದನ್ನು ಕೊಟ್ಟಿದ್ದಾರೆ. ಅವರ ಹತ್ತಿರ ನಾನು ಮಾತನಾಡಿದ್ದೇನೆ. ಮಾನ್ಯ ಸದಸ್ಯರಾದ ಅರುಣ ಶಹಾಪೂರ, ಬಸವರಾಜ ಹೊರಟ್ಟ ಇವರೆಲ್ಲಾ ಅವರ ಸಂವಿಧಾನದ ಪಿತ್ಯಗಳಾಗಿದ್ದಾರೆ. ಇವರು ಹೇಳಿದ ಹಾಗೆ ನಾನು ಕೇಳಿದ್ದೇನೆ ಅದರಂತೆ ಮಾಡಿದ್ದೇನೆ. ಶಿಕ್ಷಕರಿಗೆ ನ್ಯಾಯಸಮ್ಮತವಾಗಿ ಏನು ಬೇಕೋ ಅದನ್ನು ಮಾಡಿಕೊಡುತ್ತೇನೆ. ಅದರ ಬಗ್ಗೆ ಚರ್ಚೆ ಮಾಡುವುದು ಬೇಡ.

(ಗೊಂದಲ)

ಶ್ರೀ ರಮೇಶ್ ಬಾಬು:- ಮಾನ್ಯ ಸಭಾಪತಿಯವರೇ, ಕಳೆದ ಅಧಿವೇಶನದಲ್ಲಿ ಇದೇ ರೀತಿಯ ಒಂದು ಚರ್ಚೆಯಾಗಿ ಅದನ್ನು ವಾಪಸ್ ಪಡೆಯಲಾಗಿತ್ತು. ಇದೇ ರೀತಿ ಅಧಿವೇಶನದ ಸಮಯದಲ್ಲಿ ಶಿಕ್ಷಕರು ಧರಣಿ ಮಾಡುತ್ತಿರುವುದನ್ನು ಸದನದ ಗಮನಕ್ಕೆ ತಂದಾಗ ಮಾನ್ಯ ಸಚಿವರು ಅದನ್ನು ವಾಪಸ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಡೆದುಕೊಂಡಿದ್ದರು. ಈಗ ಮತ್ತೆ ಅದೇ ರೀತಿಯ ನೋಟಿಸ್ ಕೊಟ್ಟಿದ್ದೀರಿ. ದಯಮಾಡಿ ಅದನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಅಮರನಾಥ ಪಾಟೀಲರು ಸಭಾನಾಯಕರ ಬಳಿ ಹೋಗಿ ಮಾತನಾಡುತ್ತಿದ್ದರು)

ಸಭಾಪತಿಯವರು:- ಅಮರನಾಥ ಪಾಟೀಲರವರೆ, ಹಾಗೆ ನೇರವಾಗಿ ಹೋಗಿ ಅಲ್ಲಿ ಮಾತನಾಡಬಾರದು.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಸಭೆ ಕರೆದು ಅದನ್ನು ಸರಿಪಡಿಸುತ್ತೇನೆಂದು ಹೇಳಿದ್ದೇನೆ. ಈ ನೋಟಿಸ್ ಕೊಟ್ಟಿರುವುದು ದೊಡ್ಡ ವಿಷಯವಲ್ಲ. ನೋಟಿಸ್ ಕೊಡುವುದು ಸಹಜ.

ಶ್ರೀ ಎಂ.ಆರ್. ಸೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಒಂದು ಸಭೆಯನ್ನು ಕರೆದು ಪರಿಹರಿಸುತ್ತೇನೆಂದು ಹೇಳಿದ್ದಾರೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಸಭೆಯನ್ನು ಕರೆಯಲಿ, ಆದರೆ ಧರಣಿ ನಡೆಸುತ್ತಿರುವವರ ಮೇಲೆ ಕ್ರಮ ತೆಗೆದುಕೊಂಡರೆ ಹೇಗೆ? ದಯವಿಟ್ಟು ಕೊಟ್ಟಿರುವ ನೋಟಿಸ್ ಅನ್ನು ವಾಪಸ್ ತೆಗೆದುಕೊಳ್ಳಿ.

(ಈ ಹಂತದಲ್ಲಿ ವಿರೋಧಪಕ್ಷದ ಸದಸ್ಯರುಗಳು ಸದನದ ಬಾವಿಗೆ ಬಂದು ಧರಣಿ ನಡೆಸಿದರು)

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಅವರು ಕೊಟ್ಟಿರುವ ನೋಟಿಸ್ ಕಾನೂನಿಗೆ ವಿರುದ್ಧವಾಗಿದೆ.

(ಗೊಂದಲ)

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:- ಮಾನ್ಯ ಸಭಾಪತಿಯವರೇ, 'ಕ್ರೈಸ್ಟ್' ಎನ್ನುವ ಪದವನ್ನು ತೆಗೆದುಹಾಕಲು ಹೇಳಿ.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರವನ್ನು ಹೇಳುತ್ತಾರೆ.

ಶ್ರೀ ಹೆಚ್. ಅಂಜನೇಯ:- ಮಾನ್ಯ ಸಭಾಪತಿಯವರೇ, ಅವರು ಮುಷ್ಕರ ಮಾಡುತ್ತೇವೆಂದಾಗ ಇವರು ಮುಷ್ಕರವನ್ನು ಮಾಡಬಾರದೆಂದು ಒಂದು ನೋಟಿಸ್ ಕೊಡುತ್ತಾರೆ. ಆದರೂ ಇಲ್ಲ ಮುಷ್ಕರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿದಾಗ ನಾನು ಅವರ ಬಳಿ ಹೋಗಿ ಮಾತನಾಡಿ, ಸಭೆಯೊಂದನ್ನು ಕರೆದು ನಿಮ್ಮ ಸಮಸ್ಯೆಗಳ ಬಗ್ಗೆ by-law ಏನು ಹೇಳುತ್ತದೆ ಅದರ ಪ್ರಕಾರ ನಿಮ್ಮ service, ವೃಂದ ಇವೆಲ್ಲವನ್ನೂ ಮಾಡುವುದಕ್ಕೆ ನಾವು ಪರಿಶೀಲನೆ ಮಾಡುತ್ತೇವೆಂದು ಹೇಳಿದ್ದೇನೆ. ಇದರ ಮಧ್ಯದಲ್ಲ ಕೊಟ್ಟಿರುವ ನೋಟಿಸ್ ಬಗ್ಗೆ ಹೇಳುವುದಾದರೆ, ಈ ನೋಟಿಸ್ ಏನು ತಲೆ ಹೋಗುವಂತಹದ್ದಲ್ಲ, ಈ ನೋಟಿಸನ್ನು ವಾಪಸ್ ಪಡೆದಿದ್ದೇನೆ, ತಾವೆಲ್ಲರೂ ಈಗ ತಮ್ಮ ತಮ್ಮ ಸ್ಥಾನಗಳಿಗೆ ತೆರಳಿ.

(ಈ ಹಂತದಲ್ಲಿ ಸದನದ ಬಾವಿಯಲ್ಲಿ ಧರಣಿನಿರತರಾಗಿದ್ದ ವಿರೋಧಪಕ್ಷದ ಸದಸ್ಯರುಗಳು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು)

ಚುಕ್ಕೆ ಪ್ರಶ್ನೆ ಸಂಖ್ಯೆ: 4329

ಸಭಾಪತಿಯವರು:- ಮಾನ್ಯ ಸದಸ್ಯರಾದ ಶ್ರೀ ಅಮರನಾಥ ಪಾಟೀಲರವರ ಈ ಪ್ರಶ್ನೆಗೆ ಸಮಯವನ್ನು ಕೇಳಿದ್ದಾರೆ. ಸಮಯ ಏಕೆ ಬೇಕಾಗಿದೆ? ಯಾವಾಗ ಉತ್ತರವನ್ನು ಕೊಡಿಸುತ್ತೀರಿ?

ಶ್ರೀ ಎಂ.ಆರ್. ಸೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಸಿ. ಕೊಂಡಯ್ಯನವರು ಬಹುತೇಕ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಅಮರನಾಥ ಪಾಟೀಲರವರು ಕೂಡ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ಆದರೆ ಇವರು 'ವಿವೇಚನೆ' ಎಂಬ ಬಗ್ಗೆ ಮಾತ್ರ ಕೇಳಿದ್ದಾರೆ. ಇದೊಂದನ್ನು ಮಾತ್ರ ನಿಯಮ 330 ಮೇರೆಗೆ ಅಥವಾ ಅರ್ಧಗಂಟಿ ಕಾಲಾವಧಿ ಚರ್ಚೆಗೆ ಇರುವ ವಿಷಯದಲ್ಲೇ ಇದನ್ನೂ ಸೇರಿಸಿಕೊಳ್ಳುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅರ್ಧ ಗಂಟಿ ಕಾಲಾವಧಿ ಚರ್ಚೆಗೆ ನೋಟಿಸ್ ಕಳುಹಿಸುತ್ತೇವೆ, ಅದರಲ್ಲೇ ಇದನ್ನೂ ಸೇರಿಸಬಹುದು.

ಸಭಾಪತಿಯವರು:- ಆ ಪತ್ರ ಬಂದಿದೆ.

ಶ್ರೀ ಎಂ.ಆರ್. ಸೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅರ್ಧಗಂಟಿ ಕಾಲಾವಧಿ ಚರ್ಚೆಯಲ್ಲಿಯೇ ಈ ಪ್ರಶ್ನೆಯ ಬಗ್ಗೆ ಮಾತನಾಡುತ್ತಾರೆ.

ಚುಕ್ಕೆ ಪ್ರಶ್ನೆ ಸಂಖ್ಯೆ: 4178

(ಉತ್ತರದ ಪ್ರತಿ ಲಗತ್ತಿಸಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಆರ್. ಪ್ರಸನ್ನ ಕುಮಾರ್ (ಶ್ರೀ ರಿಜ್ಜಾನ್ ಅರ್ಷದ್ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಉತ್ತರದ ಅನುಬಂಧದಲ್ಲಿ ಎಲ್ಲವನ್ನೂ ತಿಳಿಸಿದ್ದಾರೆ. ಆದರೆ ಈ ಪ್ರಶ್ನೆ ಕೇಳುವುದಕ್ಕೆ ಮುಖ್ಯವಾದ ಉದ್ದೇಶವೇನೆಂದರೆ, ಸರ್ಕಾರಿ ಕಾಲೇಜುಗಳಲ್ಲಿ ಕೆಲವು ಸೌಲಭ್ಯಗಳನ್ನು ಕೊಡದಿದ್ದರೆ ಸುಮಾರು 400 Post Graduation (P.G.) seats ತಪ್ಪಿ ಹೋಗುತ್ತವೆ ಎಂದು ಪ್ರಶ್ನೆ ಕೇಳಲಾಗಿದೆ.

(ಮುಂದು . . .

(1075)20-11-2017/12-30/ಕೆಹೆಚ್/ಬಿಎನ್‌ಎಸ್

ಶ್ರೀ ಆರ್.ಪ್ರಸನ್ನ ಕುಮಾರ್ (ಮುಂದು):- ಸರ್ಕಾರಿ ಕಾಲೇಜುಗಳಿಗೆ ಕೆಲವು ಸೌಲಭ್ಯಗಳನ್ನು ಕೊಡದೇ ಇರುವ ಬಗ್ಗೆ ಈ ಪ್ರಶ್ನೆಗಳನ್ನು ಮಾನ್ಯ ಸಚಿವರಲ್ಲಿ ಕೇಳಿದ್ದೇನೆ. ಆದರೆ ಅನುಬಂಧ-1 ರಲ್ಲಿ ಈ ಬಾರಿ Post Graduation (P.G.) seats ಗೆ ಮಾನ್ಯತೆ ಸಿಕ್ಕಿದೆ ಮತ್ತು ಪಿ.ಜಿ.ಸೀಟುಗಳನ್ನು ಕೊಡುತ್ತೇವೆಂಬ ಉತ್ತರವನ್ನು ಮಾನ್ಯ ಸಚಿವರು ಕೊಟ್ಟಿದ್ದಾರೆ. ಆದರೆ, ಬೀದರ್, ರಾಯಚೂರು, ಶಿವಮೊಗ್ಗ ಜಿಲ್ಲೆಯಲ್ಲಿ ಪಿ.ಜಿ.ಸೀಟುಗಳ ಬಗ್ಗೆ ಯಾವುದೇ ಪ್ರಸ್ತಾವವನ್ನು ಮಾಡಿಲ್ಲ. ಆದ್ದರಿಂದ, ಮಾನ್ಯ ಸಚಿವರು ಇದರ ಬಗ್ಗೆ ವಿವರಣೆಯನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಮ್ಮ ಮುಖಾಂತರ ನಾನು ಕೇಳಿಕೊಳ್ಳುತ್ತಿದ್ದೇನೆ.

ಶ್ರೀ ಶರಣಪ್ರಕಾಶ್ ರುದ್ರಪ್ಪ ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗಳಿಗೆ ಉತ್ತರದಲ್ಲಿ ಬಹಳ ಸ್ಪಷ್ಟವಾಗಿ ಅವರ ಆತಂಕಗಳು ಏನಿದೆಯೋ ಅದನ್ನು ನಿವಾರಿಸುವಂತಹ ಪ್ರಯತ್ನವನ್ನು ಮಾಡಿದ್ದೇನೆ. ಮಾನ್ಯ ಸದಸ್ಯರ ಪ್ರಶ್ನೆಯೇನೆಂದರೆ, ಸರ್ಕಾರಿ ವೈದಕೀಯ ಕಾಲೇಜುಗಳಿಗೆ attach ಆಗಿರುವಂತಹ ಆಸ್ಪತ್ರೆಗಳಲ್ಲಿ, Autonomous Institution ಗಳಲ್ಲಿ ಏನು ಆಸ್ಪತ್ರೆಗಳಿವೆ, ಅವುಗಳಲ್ಲಿ ಈಗ Public-Private Partnership (PPP) ಮಾದರಿಯಲ್ಲಿ ಎಂ.ಆರ್.ಐ. ಸ್ಕ್ಯಾನಿಂಗ್ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಪ್ರಸ್ತಾವನೆ ಇದೆ. ನಾವೇನು ಉತ್ತರವನ್ನು ಕೊಟ್ಟಿದ್ದೇವೆಂದರೆ, ಈಗಾಗಲೇ ನಾವು ಸರ್ಕಾರದ ವತಿಯಿಂದಲೇ ಎಂ.ಆರ್.ಐ. ಸ್ಕ್ಯಾನಿಂಗ್ ಯಂತ್ರಗಳನ್ನು ಖರೀದಿ ಮಾಡಿ, ಸಂಬಂಧಪಟ್ಟ ಆಸ್ಪತ್ರೆಗಳಿಗೆ ಕೊಡುತ್ತಿದ್ದೇವೆ. PPP ಮಾದರಿಯಲ್ಲಿ ಮಾಡುವಂತಹ ಅವಶ್ಯಕತೆ ಇಲ್ಲವೆಂದು ಹೇಳಿದ್ದೇವೆ. PPP ಮಾದರಿಯಲ್ಲಿ ಮಾಡಿದರೆ ಅದು ಸಾಮಾನ್ಯ ಜನರ ಮೇಲೆ ವೆಚ್ಚ ಬೀಳುತ್ತದೆ. ಹಾಗಾಗಿ ಅದರ ಅವಶ್ಯಕತೆ ಇಲ್ಲ. ನಾವೇ ಸರ್ಕಾರದ ವತಿಯಿಂದ ಅದನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

procure ಮಾಡುತ್ತೇವೆಂದು ಹೇಳಿದ್ದೇವೆ. ಈ ವರ್ಷ ಸುಮಾರು 300ಕ್ಕಿಂತ ಹೆಚ್ಚು ಸೀಟುಗಳನ್ನು ನೀಡಬೇಕೆಂದು Medical Council of India (MCI) ಗೆ ಈಗಾಗಲೇ apply ಮಾಡಿದ್ದೇವೆ. ಅದಕ್ಕೆ ಏನೇನು ಮೂಲಭೂತ ಸೌಲಭ್ಯಗಳನ್ನು ಅಳವಡಿಸುವುದಕ್ಕೆ ಎಲ್ಲ ತಯಾರಿಯನ್ನು ಮಾಡಿಕೊಂಡಿದ್ದೇವೆ. ಹಾಗಾಗಿ, ಯಾವುದೇ ಸರ್ಕಾರಿ ಸೀಟುಗಳು ಕೈತಪ್ಪಿ ಹೋಗುವುದಕ್ಕೆ ನಾವು ಬಿಡುವುದಿಲ್ಲ. ಎಲ್ಲ ಸೀಟುಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಯತ್ನವನ್ನು ಮಾಡುತ್ತೇವೆ. ಕಳೆದ ವರ್ಷ ಕೂಡ ಸೀಟುಗಳ ಸಂಖ್ಯೆ ಹೆಚ್ಚಾಗಿದ್ದು, ಈ ವರ್ಷವೂ ಸರ್ಕಾರಿ ವೈದ್ಯಕೀಯ, ಸ್ನಾತಕೋತ್ತರ ಸೀಟುಗಳನ್ನು ಹೆಚ್ಚು ಮಾಡುವುದಕ್ಕೆ apply ಮಾಡಿದ್ದೇವೆ. ಅದಕ್ಕೆ ಬೇಕಾಗಿರುವಂತಹ ಎಲ್ಲಾ equipments ನ್ನು ನಮ್ಮ ಸಂಸ್ಥೆಯಿಂದ ಖರೀದಿ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ. 4222

(ಮಾನ್ಯ ಸದಸ್ಯರಾದ ಶ್ರೀ ಬಿ.ಜಿ. ಪುಟ್ಟಸ್ವಾಮಿ ರವರು ಸದನದಲ್ಲ ಹಾಜರಿರುವುದಿಲ್ಲ)

ಪ್ರಶ್ನೆ ಸಂಖ್ಯೆ. 4348
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ಎಸ್. ಬೋಸೋರಾಜು:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ರಾಯಚೂರು ಜಿಲ್ಲೆಯಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದಿಲ್ಲ ಎಂಬ ಉತ್ತರವನ್ನು ಕೊಟ್ಟಿದ್ದಾರೆ. ನಮಗೆ ಸಿಕ್ಕಿರುವಂತಹ ಮಾಹಿತಿಯ ಪ್ರಕಾರ ಶಿರ್ವಾರ್, ಮಸ್ಕಿ, ಜವಳಗೆರೆ, ಈ ಸ್ಥಳಗಳಲ್ಲಿರುವ ಆಸ್ಪತ್ರೆಗಳ ಬಗ್ಗೆ ಪ್ರಸ್ತಾವನೆ ಸರ್ಕಾರದ ಮುಂದಿದೆ. ಶಿರ್ವಾರ್ ಹಾಗೂ ಮಸ್ಕಿ ಈ ಎರಡು ತಾಲ್ಲೂಕುಗಳು ನೂತನವಾಗಿ ಪ್ರಾರಂಭವಾಗಿದೆ. ಈ ಎರಡು ತಾಲ್ಲೂಕುಗಳಲ್ಲಿ ಆಗಿದೆಯೇ ಅಥವಾ ಇಲ್ಲವೇ ಎಂಬ ಉದ್ದೇಶದಿಂದ ಮಾನ್ಯ ಸಚಿವರನ್ನು ಕೇಳಿದ್ದು, ಸಚಿವರು ನೀಡಿರುವ ಅಖತ ಉತ್ತರದಲ್ಲ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

ರಾಯಚೂರು ಜಿಲ್ಲೆಯಲ್ಲಿರುವ ನಾಲ್ಕು ತಾಲ್ಲೂಕು ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕಗಳನ್ನು ಪ್ರಾರಂಭ ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು ಎನ್ನುವ ನನ್ನ ಎರಡನೆಯ ಪ್ರಶ್ನೆಗೆ ಈಗಾಗಲೇ ತುರ್ತು ನಿಗಾ ಘಟಕಗಳನ್ನು ಪ್ರಾರಂಭ ಮಾಡಲು ಸರ್ಕಾರ ಕ್ರಮವನ್ನು ತೆಗೆದುಕೊಂಡಿದೆ. ಸದರಿ 4 ತಾಲ್ಲೂಕು ಆಸ್ಪತ್ರೆಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳು ಸರಬರಾಜು ಆಗಿದೆ. ಆದಷ್ಟು ಬೇಗ ತಜ್ಞವೈದ್ಯರನ್ನು ನಿಯೋಜನೆ ಮಾಡುತ್ತೇವೆ ಎಂದು ಮಾನ್ಯ ಸಚಿವರು ಅಖತ ಉತ್ತರದಲ್ಲ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಿಳಿಸಿದ್ದಾರೆ. ಈ ಆಸ್ಪತ್ರೆಗಳ upgradation ಮಾಡುವುದಾದರೆ Community Health Centres ರೀತಿಯಲ್ಲಿ ಆಗಬೇಕಾಗಿದೆ. ಇದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ನೀಡಬೇಕೆಂದು ತಮ್ಮ ಮುಖಾಂತರ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಕೆ.ಆರ್.ರಮೇಶ್ ಕುಮಾರ್:- ಮಾನ್ಯ ಸಭಾಪತಿಯವರೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಿ ಕೆಲಸ ಮಾಡುತ್ತಿರುವಂತಹ ಆಸ್ಪತ್ರೆಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಬೇಕಾದರೆ 4 ಜನ ತಜ್ಞವೈದ್ಯರನ್ನು ನೇಮಕ ಮಾಡಬೇಕಾಗುತ್ತದೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡವನ್ನು ಸಹ ವಿಸ್ತೀರ್ಣಗೊಳಿಸಬೇಕಾಗುತ್ತದೆ. ಇದಕ್ಕೆ ಹಣಕಾಸಿನ ಕೊರತೆಯಿದೆ. ಈಗಾಗಲೇ ರಾಜ್ಯದಲ್ಲ 206 ಸಮುದಾಯ ಆರೋಗ್ಯ ಕೇಂದ್ರಗಳೇನು ಕೆಲಸ ಮಾಡುತ್ತಿವೆ, ಅವುಗಳಲ್ಲಿಯೇ ತಜ್ಞವೈದ್ಯರುಗಳ ಕೊರತೆಯಿದ್ದು, ಲೋಕಸೇವಾ ಆಯೋಗದಿಂದ ತಜ್ಞವೈದ್ಯರುಗಳನ್ನು ನೇಮಕ ಮಾಡಲು ಅಧಿಸೂಚನೆಯನ್ನು ಹೊರಡಿಸಿದ್ದು, ಅದು ಯಾವುದೇ ರೀತಿಯಲ್ಲಿ ಸಫಲವಾಗಲಿಲ್ಲ. ಗುತ್ತಿಗೆ ಆಧಾರದ ಮೇಲೆ ತಜ್ಞವೈದ್ಯರನ್ನು ಕರೆದಿದ್ದೆವು, ಅದರಿಂದ ಸಹ ಯಾವುದೇ ರೀತಿಯಲ್ಲಿ ಪ್ರಯೋಜನವಾಗಲಿಲ್ಲ. Call basis ಮೇಲೆ ಬಂದು ಕೆಲಸ ಮಾಡಿ ಎಂದಿದ್ದೆವು, ಅದಕ್ಕೂ ಸಹ ಯಾವುದೇ ರೀತಿಯ ಸಹಕಾರ ಸಿಗಲಿಲ್ಲ. ಕೊನೆಯದಾಗಿ, ಅವರ ವೇತನ ಕೊಡುವುದರ ಬಗ್ಗೆ ಹರಾಜಿಗೆ ಹೋಗಿದ್ದೇವೆ. ಆದರೂ ಸಹ ತಜ್ಞರ ವೈದ್ಯರುಗಳ ಕೊರತೆ ನೀಗಿಲ್ಲ. ಜನರ ಖುಷಿಗೆ ಮತ್ತು ಪ್ರಚಾರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿದರೆ ಜನರಿಗೆ ಏನು ಲಾಭ ಸಿಗುವುದಿಲ್ಲ. ಅದರ ಬದಲಿಗೆ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಂದು ದಿನಕ್ಕೆ 150 ಕ್ಕಿಂತ ಹೆಚ್ಚು ಹೊರ ರೋಗಿಗಳಿರುತ್ತಾರೆ, ಅಂತಹ ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ ಇನ್ನೊಬ್ಬ ವೈದ್ಯರನ್ನು ಕೊಡುತ್ತಿದ್ದೇವೆ, Gynecologist ಅನ್ನು ಕೊಟ್ಟು, 24x7 ಕೆಲಸ ಮಾಡಬೇಕೆಂಬ ತೀರ್ಮಾನಕ್ಕೆ ಬಂದಿದ್ದೇವೆ. ಈ ಮೂರು ವಿಷಯಗಳ ಬಗ್ಗೆ ಪ್ರಸ್ತಾಪವಿರುವುದು ನಿಜ. ತಜ್ಞವೈದ್ಯರುಗಳ ಲಭ್ಯತೆ ಇಲ್ಲದೆಯಿರುವುದು ಮತ್ತು ಹಣಕಾಸಿನ ವಿಚಾರ, ಈ ಎರಡೂ ವಿಚಾರಗಳು involve ಆಗಿರುವುದರಿಂದ, as a policy, ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ರಾಜ್ಯದಲ್ಲ ಈಗ ಮೇಲ್ದರ್ಜೆಗೇರಿಸುತ್ತಿಲ್ಲ.

ಎರಡನೆಯದಾಗಿ, ತಾಲ್ಲೂಕು ಆಸ್ಪತ್ರೆಗಳಲ್ಲಿ ತುರ್ತು ನಿಗಾ ಘಟಕಗಳ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಇಲ್ಲಿಯವರೆವಿಗೂ ಇದ್ದಂತಹ ಆರೋಗ್ಯ ವ್ಯವಸ್ಥೆಯಲ್ಲಿ ಯಾವುದಾದರೂ ಒಂದು ಹಳ್ಳಿಯ ಮೂಲೆ ಪ್ರದೇಶದಲ್ಲ ಯಾರಿಗಾದರೂ ತಕ್ಷಣಕ್ಕೆ ಏನಾದರೂ ತೊಂದರೆಯಾದರೆ ಮತ್ತು ಅವರ ಜೀವ ಅಪಾಯದ ಅಂಚಿನಲ್ಲಿ ಇದ್ದರೆ, ಅವರು ಜಿಲ್ಲಾ ಕೇಂದ್ರಗಳಿಗೆ ಹೋಗುವವರೆಗೆ ಅವರಿಗೆ ಯಾವುದೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರಿತಿಯ ಸೌಲಭ್ಯಗಳು ಇರುತ್ತಿರಲಿಲ್ಲ. ಅಂತಹವರ ಪ್ರಾಣವನ್ನು ರಕ್ಷಣೆ ಮಾಡುವ ಉದ್ದೇಶದಿಂದ ಆಂಬ್ಯುಲೆನ್ಸ್ ಅನ್ನು ಪ್ರತಿ 10-12 ಕಿ.ಮೀ. ವ್ಯಾಪ್ತಿಯಲ್ಲಿ ಇಡೀ ರಾಜ್ಯದಲ್ಲ Global Positioning System (GPS) ಮುಖಾಂತರ ಆಂಬ್ಯುಲೆನ್ಸ್ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ಆಂಬ್ಯುಲೆನ್ಸ್‌ನಲ್ಲಿ ತರಬೇತಿ ಹೊಂದಿರುವಂತಹ ಅಧಿಕಾರಿ ವರ್ಗದವರು ಇರುತ್ತಾರೆ ಮತ್ತು ಔಷಧಿಗಳು ಇರುತ್ತದೆ. ತಕ್ಷಣ ಅವರನ್ನು ತಾಲ್ಲೂಕು ಕೇಂದ್ರಕ್ಕೆ ಕರೆದುಕೊಂಡು ಬಂದರೆ, ತೀವ್ರ ನಿಗಾ ಘಟಕದ ವ್ಯವಸ್ಥೆ ಇದ್ದರೆ, ಅಲ್ಲಿ Ventilator ವ್ಯವಸ್ಥೆ ಇದ್ದರೆ, ಅವರಿಗೆ ಆ ವ್ಯವಸ್ಥೆಯನ್ನು ಒದಗಿಸಿಕೊಡುತ್ತೇವೆ. Telemedicine ಸೌಲಭ್ಯವನ್ನು ಏರ್ಪಾಡು ಮಾಡುತ್ತಿದ್ದೇವೆ. Telemedicine ಮುಖಾಂತರ ಉನ್ನತ ವೈದ್ಯರು ಯಾರು ಇರುತ್ತಾರೆ, ಅವರ ಜೊತೆಗೆ ಸಮಾಲೋಚನೆ ನಡೆಸಿ, ಇವರ ದೇಹ ಸ್ಥಿತಿಯನ್ನು stabilise ಮಾಡಿ, ನಂತರ ಅವರಿಗೆ ಬೇಕಾಗಿರುವಂತಹ ಚಿಕಿತ್ಸೆಯನ್ನು ಮಾಡುವುದಕ್ಕೆ ವೈದ್ಯರನ್ನು ಕಳುಹಿಸಿಕೊಡುತ್ತಿದ್ದೇವೆ. ಇದಕ್ಕೆಲ್ಲ ಜನ ಪ್ರತಿನಿಧಿಗಳ ಸಹಾಯವನ್ನು ಪಡೆದುಕೊಂಡು, ಸಂಸತ್ತು ಸದಸ್ಯರು ಮತ್ತು ಶಾಸಕರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯ ಹಣದಲ್ಲ ಕೊಡಲಿ, ನಾವು ಸ್ವಲ್ಪ ಹಣವನ್ನು ಹಾಕಿಕೊಂಡು ಮಾಡುತ್ತೇವೆಂದು ಹೇಳಿದ್ದೇವೆ. ಕೆಲವರೆಲ್ಲ ಪುಣ್ಯವಂತರು ಹಣವನ್ನು ಕೊಟ್ಟಿದ್ದಾರೆ. ಕೆಲವರಿಗೆ ಸಮಯ ಸಿಕ್ಕಿಲ್ಲ, ಅವರು ಕೊಟ್ಟಿಲ್ಲ. ಆದರೆ, ಅವರಿಗೂ ಸಹ ಧನ್ಯವಾದಗಳನ್ನು ಹೇಳುತ್ತೇನೆ. ಇಡೀ ರಾಜ್ಯದಲ್ಲರುವ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಜನವರಿ 1ನೇ ತಾರೀಖಿನೊಳಗಾಗಿ ತೀವ್ರ ನಿಗಾ ಘಟಕಗಳನ್ನು ಪ್ರಾರಂಭಿಸಿ, ಯಾವುದೇ ಜೀವ ಅಪಾಯದ ಅಂಚಿನಲ್ಲಿರುವಂತಹವರನ್ನು ಕಾಪಾಡುವುದಕ್ಕೆ ಸರ್ಕಾರವು ಬದ್ಧತೆಯಿಂದ ಕೂಡಿದೆ. ಆ ಕೆಲಸದಲ್ಲ ನಾವು ನಿರತರಾಗಿದ್ದೇವೆ.

ಪ್ರಶ್ನೆ ಸಂಖ್ಯೆ: 4197

ಸಭಾಪತಿಯವರು:- ಶ್ರೀ ಸಯದ್ ಮುಧೀರ್ ಆಗಾ ರವರ ಪರವಾಗಿ ಶ್ರೀ ಆರ್.ಚೌಡರೆಡ್ಡಿ ತೊಪಲ್ಲರವರು ಪ್ರಶ್ನೆಯನ್ನು ಕೇಳುತ್ತಾರೆ.

(ಮಾನ್ಯ ಸದಸ್ಯರುಗಳಾದ ಶ್ರೀ ಸಯದ್ ಮುಧೀರ್ ಆಗಾ ಮತ್ತು ಶ್ರೀ ಆರ್.ಚೌಡರೆಡ್ಡಿ ತೊಪಲ್ಲ ರವರುಗಳು ಸದನದಲ್ಲ ಹಾಜರಿರುವುದಿಲ್ಲ)

ಪ್ರಶ್ನೆ ಸಂಖ್ಯೆ: 4321

(ಮಾನ್ಯ ಸದಸ್ಯರಾದ ಶ್ರೀ ಪಿ.ಆರ್. ರಮೇಶ್ ರವರು ಸದನದಲ್ಲ ಹಾಜರಿರುವುದಿಲ್ಲ)

ತಡೆಹಿಡಿಯಲಾದ ಪ್ರಶ್ನೆ ಸಂಖ್ಯೆ: 405

(ಉತ್ತರವನ್ನು ಲಗತ್ತಿಸಲಾಗಿದೆ)

ಡಾ|| ಜಯಮಾಲ ರಾಮಚಂದ್ರ:- ಮಾನ್ಯ ಸಭಾಪತಿಯವರೇ, ಕರ್ನಾಟಕದ ಮೊದಲ ಮುಖ್ಯಮಂತ್ರಿಯಾದ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿ (ಕೆ.ಸಿ. ರೆಡ್ಡಿ) ಯವರ ಪುತ್ರಗಳನ್ನು ವಿಧಾನಸೌಧದ 60ನೇ ವಜ್ರಮಹೋತ್ಸವದ ನೆನಪಿಗಾಗಿ ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಬೇಕೆಂಬ ಚಿಂತನೆ ಇದೆಯೇ ಎನ್ನುವ ಪ್ರಶ್ನೆಗೆ ಮಾನ್ಯ ಸಚಿವರು ಅಖತ ಉತ್ತರದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಗಣ್ಯ ವ್ಯಕ್ತಿಯ ಪ್ರತಿಮೆಗಳನ್ನು ಸ್ಥಾಪಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯ ಸಚಿವರನ್ನು ಕೇಳಿಕೊಳ್ಳುವುದೇನೆಂದರೆ, ಇತ್ತೀಚೆಗೆ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪನೆ ಮಾಡಿದರು. ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪನೆ ಮಾಡುವುದಕ್ಕೆ ನ್ಯಾಯಾಲಯದ ಆದೇಶ ಅನ್ವಯಿಸಲಿಲ್ಲವೇ? ಬಹಳಷ್ಟು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಶ್ರೀ ಕೆ.ಸಿ.ರೆಡ್ಡಿ ಯವರು ಈ ರಾಜ್ಯ ಕಂಡಂತಹ ನಿಷ್ಠಾವಂತ ಒಬ್ಬ ಮುಖ್ಯಮಂತ್ರಿಯಾದಂತಹವರು. ಇವರು ಅಂದಿನ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾಗಿದ್ದಂತಹವರು. ಇವರ ಹೆಸರಿನಲ್ಲಿ ಒಂದು ಪುಸ್ತಕವನ್ನು ಸ್ಥಾಪನೆ ಮಾಡಬೇಕೆಂದು ತಮ್ಮ ಮುಖಾಂತರ ಮತ್ತೊಮ್ಮೆ ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುತ್ತೇನೆ.

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ಈಗ ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ನಾವು ಹೇಳುವಂತಹ ಸಂದರ್ಭದಲ್ಲಿ ಯಾವುದೇ ಪುಸ್ತಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಾಣ ಮಾಡುವುದಕ್ಕೆ ಅವಕಾಶವಿಲ್ಲವೆನ್ನುವ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಏನು ಆದೇಶ ಮಾಡಿದೆ, ಅದರ ಪ್ರಕಾರವಾಗಿ ಉತ್ತರವನ್ನು ಮಾನ್ಯ ಸದಸ್ಯರಿಗೆ ಕೊಟ್ಟಿದ್ದೇವೆ. ಅವಿಸ್ಮರಣೀಯವಾದಂತಹ ಸೇವೆಯನ್ನು ನಮ್ಮ ರಾಜ್ಯಕ್ಕೆ ಮಾಡಿ ಮುಖ್ಯ ಮಂತ್ರಿಗಳಾದ ಶ್ರೀಯುತ ಕ್ಯಾಸಂಬಳ್ಳಿ ಚಂಗಲರಾಯ ರೆಡ್ಡಿ (ಕೆ.ಸಿ. ರೆಡ್ಡಿ) ಯವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಅದರಲ್ಲಿ ಯಾವುದೇ ರೀತಿಯ ಎರಡು ಮಾತಿಲ್ಲ. ಆ ಕಾರಣದಿಂದಲೇ 2017ನೇ ಸಾಲಿನಲ್ಲಿ ಆಯವ್ಯಯದಲ್ಲಿ ಫೋಷಣೆಯನ್ನು ಮಾಡಿ, ಅವರಿಗೆ ಗೌರವಾರ್ಥವಾಗಿ ಒಂದು ಸ್ಮಾರಕವನ್ನು ನಿರ್ಮಾಣ ಮಾಡುವುದಕ್ಕೆ 2 ಕೋಟಿ ರೂಪಾಯಿಗಳನ್ನು ತೆಗೆದಿಡಲಾಗಿದೆ. ಆ ಅನುದಾನವನ್ನು ಚಡುಗಡೆ ಮಾಡಿದ್ದೇವೆ. ಸ್ಮಾರಕವನ್ನು ಮಾಡುವುದಕ್ಕಾಗಿ ಕ್ಯಾಸಂಬಳ್ಳಿ ಜಿಲ್ಲಾಧಿಕಾರಿಯವರು 10 ಎಕರೆ ಜಾಗವನ್ನು ಕೊಡುವಂತಹ ಕೆಲಸವನ್ನು ಮಾಡಿದ್ದಾರೆ. ಈ ಒಂದು ಕೆಲಸವನ್ನು ಆ ಊರಿನಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಈ ಉತ್ತರವನ್ನು ಕೊಟ್ಟಿದ್ದೇವೆ. ನಮ್ಮ ರಾಜ್ಯ ಸರ್ಕಾರ ಶ್ರೀ ಕೆ.ಸಿ.ರೆಡ್ಡಿ ಯವರಿಗೆ ಗೌರವಾರ್ಥವಾಗಿ ನಾವು ಈಗಾಗಲೇ ಈ ಕೆಲಸವನ್ನು ಮಾಡಿದ್ದೇವೆ ಎಂಬ ಉತ್ತರವನ್ನು ಮಾನ್ಯ ಸದಸ್ಯರಿಗೆ ಕೊಟ್ಟಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಡಾ|| ಜಯಮಾಲ ರಾಮಚಂದ್ರ:- ಮಾನ್ಯ ಸಭಾಪತಿಯವರೇ, . . .

(ಮುಂದು)

(1076)20-11-2017/12:40/ಎಸ್‌ಪಿಆರ್/ಕೆಎಸ್

ಶ್ರೀ ಡಿ.ಎಸ್.ವೀರಯ್ಯ:- ಮಾನ್ಯ ಸಭಾಪತಿಯವರೇ, ದಿವಂಗತ ಕೆ.ಸಿ.ರೆಡ್ಡಿ ರವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಕೇವಲ ಐದು ಜನ ಸಚಿವರು ಮಾತ್ರವೇ ಇದ್ದರು. ಅಷ್ಟೇ ಮಂತ್ರಿಗಳ ಸಂಪುಟವನ್ನಿಟ್ಟುಕೊಂಡು . . .

ಸಭಾಪತಿಯವರು:- ಈಗ ನಿಮ್ಮ ಪ್ರಶ್ನೆ ಏನು ಎಂಬುದನ್ನು ನೇರವಾಗಿ ಕೇಳಿ.

ಶ್ರೀ ಡಿ.ಎಸ್.ವೀರಯ್ಯ:- ಮಾನ್ಯ ಸಭಾಪತಿಯವರೇ, ರಾಜ್ಯದ ಮೊದಲನೇ ಮುಖ್ಯಮಂತ್ರಿಯಾಗಿ ರಾಜ್ಯವನ್ನು ನಡೆಸಿದ್ದಾರೆ ಎಂದರೆ ಇಂದಿನ ಪೀಳಿಗೆ ಅವರನ್ನು ಮರೆಯಬಾರದು, ಅವರ ಸೇವೆಗಳನ್ನು ಸ್ಮರಿಸಿಕೊಳ್ಳಬೇಕು. ಎಲ್ಲಾ ಪ್ರಮುಖ ಪುಸ್ತಕಗಳನ್ನು ನಿರ್ಮಿಸುತ್ತಿದ್ದೀರಿ. ದಿವಂಗತ ಕೆ.ಸಿ.ರೆಡ್ಡಿಯವರು ರಾಜ್ಯದ ಮೊದಲನೇ ಮುಖ್ಯಮಂತ್ರಿಗಳಾಗಿ ದಾಖಲೆಯನ್ನು ಮಾಡಿದ್ದಾರೆ. ಈ ಕಾರಣಗಳಿಂದಾಗಿ ಅವರ ಪುಸ್ತಕಯನ್ನು ನಿರ್ಮಿಸಬೇಕೆಂದು ನಾನು ಕೂಡ ಒತ್ತಾಯಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ.

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಕೆ.ಸಿ.ರೆಡ್ಡಿರವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸುವ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.

ಅ) ಚುಕ್ಕೆಗುರ್ತಿಯಲ್ಲಿ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸಮೂಹ-1 ರ ಅಖತ ಮೂಲಕ ಉತ್ತರಿಸುವ ಒಟ್ಟು 156 ಪ್ರಶ್ನೆಗಳ ಪೈಕಿ 76 ಪ್ರಶ್ನೆಗಳಿಗೆ ಉತ್ತರಗಳನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

2. ಸಭಾಪತಿಯವರ ಅಪ್ಪಣೆ ಮೇರೆಗೆ ಪ್ರಸ್ತಾಪಿಸಲಾದ ವಿಷಯಗಳು

ಅ) ವಿಷಯ: ಮಾತೃಪೂರ್ಣ ಯೋಜನೆ ಕರಾವಳಿ ಜಿಲ್ಲೆಗಳಲ್ಲಿ ವಿಫಲವಾಗಿರುವ ಬಗ್ಗೆ

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸರ್ಕಾರದ ಮಹತ್ವಾಕಾಂಕ್ಷೆಯ ಮಾತೃಪೂರ್ಣ ಯೋಜನೆಯಂತೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಅಂಗನವಾಡಿಯಲ್ಲಿ ಫಲಾನುಭವಿಗಳಿಗೆ ಊಟ ಕೊಡುವ ಯೋಜನೆಯಿದ್ದು, ಸದರಿ ಯೋಜನೆ ಅನುಷ್ಠಾನದ ಬಗ್ಗೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ತೀವ್ರವಾದ ಗೊಂದಲ ಉಂಟಾಗಿದೆ. ಈ ಹಿಂದೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಕೊಡುವ ದೃಷ್ಟಿಯಿಂದ ಅಕ್ಕಿ, ಗೋಧಿ, ಹೆಸರು, ಬೆಲ್ಲ ಮುಂತಾದ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ಟನ್ನು ಫಲಾನುಭವಿಗಳಿಗೆ ನೇರವಾಗಿ ಮನೆಗೆ ಒದಗಿಸಲಾಗುತ್ತಿತ್ತು.

ಮಾತೃಪೂರ್ಣ ಯೋಜನೆಯ ಅನುಷ್ಠಾನದ ನಂತರ ಪ್ರತಿದಿನ 21 ರೂಪಾಯಿಗಳ ವೆಚ್ಚದಲ್ಲಿ ಪೌಷ್ಟಿಕ ಊಟವನ್ನು ಅಂಗನವಾಡಿಗಳಲ್ಲಿ ಬಡಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 1,190 ಅಂಗನವಾಡಿಗಳಿದ್ದು, 15,000 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯ ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1,800 ಮಂದಿ ಮಾತ್ರ ಅಂಗನವಾಡಿಗೆ ಬಂದು ಯೋಜನೆಯ ಫಲವನ್ನು ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2,104 ಅಂಗನವಾಡಿಗಳಿವೆ. 28,000 ಗರ್ಭಿಣಿ ಮತ್ತು ಬಾಣಂತಿಯರನ್ನು ಗುರುತಿಸಲಾಗಿದೆ. ಇವರ ಪೈಕಿ ಕೇವಲ 2,000 ಮಂದಿ ಮಾತ್ರ ಅಂಗನವಾಡಿಗೆ ಬಂದು ಊಟ ಮಾಡುವಂತಹ ಪರಿಸ್ಥಿತಿಗಳು ಸಮೀಕ್ಷೆಯಿಂದ ತಿಳಿದುಬಂದಿದೆ.

ಗರ್ಭಿಣಿ ಮತ್ತು ಬಾಣಂತಿಯರು ಅವರೇ ಅಂಗನವಾಡಿಗಳಿಗೆ ಬಂದು ಊಟ ಮಾಡಿ ಹೋಗುವ ಬಗ್ಗೆ ಬಹುತೇಕ ಫಲಾನುಭವಿಗಳು ನಿರಾಕರಿಸುತ್ತಾ ಬಂದಿದ್ದಾರೆ. ಅವರ ಬೇಡಿಕೆ ಏನೆಂದರೆ, ಹಿಂದಿನಂತೆ 7 ರೂಪಾಯಿ ಬದಲು ಈಗಿನ 21 ರೂಪಾಯಿಗಳ ಮೊತ್ತದಲ್ಲಿ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಣೆ ಮಾಡಬೇಕೆಂದು ಸಾರ್ವತ್ರಿಕವಾಗಿ ಮನವಿಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತ್‌ಗಳಲ್ಲಿ, ಗ್ರಾಮ ಸಭೆಗಳಲ್ಲಿ, ಸಾಮಾನ್ಯ ಸಭೆಗಳಲ್ಲಿ ಮಾತ್ರವಲ್ಲ, ಉಡುಪಿ, ಕುಂದಾಪುರ, ಕಾರ್ಕಳ, ತಾಲ್ಲೂಕು ಪಂಚಾಯತ್ ಸಭೆಗಳಲ್ಲಿ ಕೂಡ ಮಾತೃಪೂರ್ಣ ಯೋಜನೆಯಲ್ಲಿ ಮಧ್ಯಾಹ್ನದ ಊಟದ ಬದಲು ಈ ಹಿಂದಿನಂತೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಮನೆಗೆ ವಿತರಿಸುವಂತೆ ಈ ಸಾಮಾನ್ಯ ಸಭೆಗಳಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಉಡುಪಿ ಜಿಲ್ಲಾ ಪಂಚಾಯತ್ ಒಟ್ಟು ಅಭಿಪ್ರಾಯದಂತೆ ಮಧ್ಯಾಹ್ನ ಊಟಕೋಸ್ತರ ಗರ್ಭಣಿ ಮತ್ತು ಬಾಣಂತಿ ಫಲಾನುಭವಿಗಳು ಅಂಗನವಾಡಿಗೆ ನಡೆದುಕೊಂಡು ಹೋಗುವ ಬದಲು ಹಿಂದಿನಂತೆ ಆಹಾರ ಸಾಮಗ್ರಿ ಕಿಟ್ ಒದಗಿಸುವುದು ಸೂಕ್ತವೆಂಬ ನಿರ್ಧಾರವನ್ನು ಜಿಲ್ಲಾ ಪಂಚಾಯತಿಯು ತಳೆದಿದೆ.

ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳ ಭೌಗೋಳಿಕ ಸ್ಥಿತಿಗತಿ, ಗುಡ್ಡಗಾಡು ಪ್ರದೇಶಗಳನ್ನು ದಾಟಿ ಹೋಗಬೇಕಾದಂತಹ ಅನಿವಾರ್ಯತೆ ಇವುಗಳೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಂಗನವಾಡಿ ಊಟದ ಬದಲು ಮೊದಲನಂತೆ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಗರ್ಭಣಿ ಮತ್ತು ಬಾಣಂತಿಯರ ಮನೆಗಳಿಗೆ ವಿತರಿಸಬೇಕೆಂದು, ಇದರಿಂದ ಮಾತೃಪೂರ್ಣ ಯೋಜನೆಯ ಉದ್ದೇಶ ಹಾಗೂ ಫಲಾನುಭವಿಗಳ ಬೇಡಿಕೆ ಎರಡೂ ಈಡೇರಿಸಿದಂತಾಗುತ್ತದೆ ಎಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತೇನೆ.

ಸಭಾಪತಿಯವರು:- ಉತ್ತರ ತಯಾರಿದ್ದರೆ ಕೊಡಬಹುದು, ಇಲ್ಲವೆಂದಾದಲ್ಲಿ ಕಾಲಾವಕಾಶವನ್ನು ತೆಗೆದುಕೊಳ್ಳಬಹುದು.

ಶ್ರೀಮತಿ ಉಮಾಶ್ರೀ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು):- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿಕೊಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಈ ಯೋಜನೆಯಲ್ಲಿ 18000 ಜನರ ಪೈಕಿ ಕೇವಲ 2,000 ಜನರು ಮಾತ್ರವೇ ಊಟಕ್ಕೆ ಬರುತ್ತಿದ್ದಾರೆ. ಇಡೀ ರಾಜ್ಯದ ಸ್ಥಿತಿಗತಿ ಬಗ್ಗೆ ನನಗೆ ಗೊತ್ತಿಲ್ಲ ಕೇವಲ ನಮ್ಮ ಜಿಲ್ಲೆಯ ಬಗ್ಗೆ ಮಾತ್ರವೇ ಹೇಳಿದ್ದೇನೆ. ದಯಮಾಡಿ ಮೊದಲನಂತೆ ಸರ್ಕಾರ ಕಿಟ್‌ಗಳನ್ನು ವಿತರಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀಮತಿ ಉಮಾಶ್ರೀ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಿಕೊಡುತ್ತೇನೆ.

ಅ) ವಿಷಯ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಯಾವುದೇ ಕಛೇರಿಗಳು ಪ್ರಾರಂಭವಾಗದಿರುವ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಮಾನೆ ಶ್ರೀನಿವಾಸ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಾಣವಾಗಿರುವುದು ಈ ಭಾಗದ ಜನತೆಗೆ ಅತ್ಯಂತ ಸಂತೋಷಕರವಾದ ಸಂಗತಿಯಾಗಿರುತ್ತದೆ. ಆದರೆ ಕಟ್ಟಡ ನಿರ್ಮಾಣವಾಗಿ ಹಲವು ವರ್ಷಗಳು ಕಳೆದರೂ ಸಹ ಸುವರ್ಣ ವಿಧಾನಸೌಧದಲ್ಲ ಹಲವು ಅಧಿವೇಶನಗಳು ನಡೆದಿದ್ದರೂ ಅಧಿವೇಶನದ ನಂತರ ಈ ಸೌಧದಲ್ಲ ಅಧಿಕೃತವಾಗಿ ಯಾವುದೇ ಕಛೇರಿಗಳು ಸ್ಥಳಾಂತರಗೊಳ್ಳದೇ ಇಲ್ಲನ ಎಲ್ಲಾ ಯಂತ್ರೋಪಕರಣಗಳು, ಪೀಠೋಪಕರಣಗಳು ಹಾಳಾಗಿ ಸರ್ಕಾರಕ್ಕೆ ಬಹುದೊಡ್ಡ ನಷ್ಟವುಂಟಾಗಿರುತ್ತದೆ. ಕರ್ನಾಟಕದ ಉತ್ತರ ಭಾಗಕ್ಕೆ ಸಂಬಂಧಪಟ್ಟ ಅನೇಕ ನಿಗಮ ಮಂಡಳಿಗಳು ಹಾಗೂ ಇಲಾಖಾ ಕಛೇರಿಗಳು ಹಾಗೂ ಬಾಡಿಗೆ ಕಟ್ಟಡದಲ್ಲರುವ ಸರ್ಕಾರಿ ಕಛೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಿ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸುವ ವಿಷಯವನ್ನು ತಮ್ಮ ಮೂಲಕ ಸರ್ಕಾರದ ಗಮನಕ್ಕೆ ತರಲಕ್ಕೆ ಬಯಸುತ್ತೇನೆ.

ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲ ಉತ್ತರವನ್ನು ತರಿಸಿಕೊಡಲಾಗುವುದು.

ಇ) ವಿಷಯ: ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಇಂದಿರಾ ಕ್ಯಾಂಟನ್ ಪ್ರಾರಂಭಿಸುವ ಬಗ್ಗೆ

ಶ್ರೀ ಐವನ್ ಡಿ'ಸೋಜಾ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪ ಮಾಡಲು ನೀಡಿದ ಅವಕಾಶಕ್ಕಾಗಿ ವಂದನೆಗಳು. ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ಇಂದಿರಾ ಕ್ಯಾಂಟನ್ ಬೆಂಗಳೂರು ನಗರದ ಐದು ಕಡೆಗಳಲ್ಲಿ ಪ್ರಾರಂಭಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ ಸದರಿ ಕ್ಯಾಂಟನ್‌ಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ಕಡೆ ಮಂಜೂರು ಮಾಡಿರುವುದು ಮತ್ತು ಉಲ್ಲಾಳ ಪುರಸಭೆಯ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ವರದಿಯಲ್ಲಿ ಪ್ರಕಟವಾಗಿದೆ.

ಇಂದಿರಾ ಕ್ಯಾಂಟನ್ ಸ್ಥಾಪನೆಯ ಉದ್ದೇಶವೆಂದರೆ, ಎಲ್ಲ ಕಾರ್ಮಿಕರು, ಅಲೆಮಾರಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಉದ್ಯೋಗಕ್ಕಾಗಿ ಬರುವವರಿದ್ದಾರೆ, ಅಂತಹ ಪ್ರದೇಶಗಳಲ್ಲಿ ಸ್ಥಾಪನೆಯಾದರೆ ಬಡವರಿಗೆ ಅದರ ಸಂಪೂರ್ಣ ಪ್ರಯೋಜನ ಆಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಮೂಡಬದ್ರೆ ಮತ್ತು ಬಜ್ಜಿ ಪ್ರದೇಶಗಳಲ್ಲಿ ಅತ್ಯಂತ ಹೆಚ್ಚು ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಬಡತನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ರೇಖೆಗಿಂತ ಕಡಿಮೆ ಇರುವ ಜನರಿರುತ್ತಾರೆ. ಆದ್ದರಿಂದ ಅಂತಹ ಕಡೆಗಳಲ್ಲಿ ಇಂದಿರಾ ಕ್ಯಾಂಪೇನ್ ಸ್ಥಾಪನೆ ಮಾಡಬೇಕಾಗಿ ಈ ಮೂಲಕ ಕೋರುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಐದು ತಾಲ್ಲೂಕುಗಳಲ್ಲಿ ತಾಲ್ಲೂಕಿಗೆ ಕನಿಷ್ಠ ಐದರಂತೆ ಇಂದಿರಾ ಕ್ಯಾಂಪೇನ್‌ಗಳನ್ನು ಸ್ಥಾಪಿಸಲು ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮಾನ್ಯ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರ ಗಮನವನ್ನು ಸೆಳೆಯಬಯಸುತ್ತೇನೆ.

ಮೂಡಬದ್ರೆ ತಾಲ್ಲೂಕು ಷೋಷಣೆಯಾಗಿದೆ. ಆದರೆ ಇಂದಿರಾ ಕ್ಯಾಂಪೇನ್‌ಗಳನ್ನು ನೀಡುವಲ್ಲಿ ಮಾತ್ರ ಯಾವುದೇ ಯೋಜನೆಯನ್ನು ಕೈಗೊಳ್ಳದೇ ಇರುವುದು, ತಾಲ್ಲೂಕು ರಚನೆಯ ಬಗ್ಗೆ ಸ್ವಲ್ಪ ಅನುಮಾನ ಮೂಡಿದೆ. ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರು ಸದನದಲ್ಲಿದ್ದಾರೆ, ಹೀಗಾಗಿ ದಯವಿಟ್ಟು ಉತ್ತರವನ್ನು ಕೊಡಬೇಕಾಗಿ ಕೋರುತ್ತೇನೆ.

ಸಭಾಪತಿಯವರು:- ಉತ್ತರ ಸಿದ್ಧವಿದ್ದರೆ ಕೊಡಬಹುದು, ಇಲ್ಲವೆಂದಾದಲ್ಲಿ ಸಮಯಾವಕಾಶವನ್ನು ತೆಗೆದುಕೊಳ್ಳಬಹುದು.

ಶ್ರೀ ಯು.ಉ.ಖಾದರ್ (ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು):- ಮಾನ್ಯ ಸಭಾಪತಿಯವರೇ, ಪ್ರಸ್ತುತ ವಿಷಯವು ನಗರಾಡಳಿತ ಇಲಾಖೆಗೆ ಒಳಪಡುತ್ತದೆ. ನಾವು ಯೋಜನೆಗೆ ಬೆಂಬಲ ನೀಡುತ್ತಿರುವ ಇಲಾಖೆಯಾಗಿರುವ ಕಾರಣ ನಮ್ಮಿಂದ ಮಾಹಿತಿಯನ್ನು ಕೇಳಿದ್ದಾರೆ. ಈಗಾಗಲೇ ನಮ್ಮ ರಾಜ್ಯದ ಬೆಂಗಳೂರು ನಗರದಲ್ಲ ಬಿ.ಬಿ.ಎಂ.ಪಿ. ವ್ಯಾಪ್ತಿಯ ಪ್ರದೇಶಗಳಲ್ಲಿ ಐತಿಹಾಸಿಕ ಇಂದಿರಾ ಕ್ಯಾಂಪೇನ್‌ನ್ನು ಪ್ರಾರಂಭಿಸಲಾಗಿದೆ. ನಾಗರೀಕರು ಯಾರೂ ಹಸಿದ ಹೊಟ್ಟೆಯಿಂದ ದುಡಿಯಬಾರದು ಹಾಗೂ ಶಿಕ್ಷಣವನ್ನು ಪಡೆಯುವಂತಹ ಮಕ್ಕಳು ಹಸಿದ ಹೊಟ್ಟೆಯಲ್ಲರಬಾರದು ಎನ್ನುವ ಉದ್ದೇಶದಿಂದ ಇವತ್ತಿನ ದಿವಸ ಇಂದಿರಾ ಕ್ಯಾಂಪೇನ್‌ಗಳನ್ನು ಅತ್ಯಂತ ಯಶಸ್ವಿಯಾಗಿ ನೇರವೇರಿಸಲಾಗಿದೆ. ಇವತ್ತಿನ ದಿವಸ ಬೆಂಗಳೂರು ನಗರದ ಬಿ.ಬಿ.ಎಂ.ಪಿ. ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರವಲ್ಲದೇ, ಜನರ ಅಪೇಕ್ಷೆಯ ಮೇರೆಗೆ ಮತ್ತೂ ಹಲವಾರು ಮನವಿಗಳು ಸ್ವೀಕೃತಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಸಹ ಕ್ಯಾಂಪೇನ್‌ಗಳನ್ನು ಪ್ರಾರಂಭ ಮಾಡಲಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ಈಗಾಗಲೇ ಆದೇಶವನ್ನು ಹೊರಡಿಸಿದ್ದಾರೆ. ಬಹುಶಃ ಮುಂದಿನ ದಿನಗಳಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದ 247 ಪ್ರದೇಶಗಳಲ್ಲಿ ಕ್ಯಾಂಪೇನ್ ಪ್ರಾರಂಭವಾಗುತ್ತದೆ. ಮಾನ್ಯ ಸದಸ್ಯರಾದ ಶ್ರೀ ಐವನ್ ಡಿ'ಸೋಜಾರವರು ಇದೇ ರೀತಿ ಮೂಡಬದ್ರೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮತ್ತು ಇನ್ನಿತರೆ ತಾಲ್ಲೂಕು ಕೇಂದ್ರಗಳಲ್ಲಿ ಅಂದರೆ, ತಾಲ್ಲೂಕು ಕೇಂದ್ರಗಳಾಗಿ ಪರಿವರ್ತನೆಯಾಗುವಲ್ಲಿಯೂ ಸಹ ಕ್ಯಾಂಟನ್‌ಗಳನ್ನು ಪ್ರಾರಂಭಿಸಲಾಗುವುದು ಎಂಬುದಾಗಿ ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈ ವಿಷಯ: ರಾಜ್ಯದಲ್ಲಿ ಅಂಗಾನುಪಾತ ವ್ಯತ್ಯಾಸವಿರುವ ಬಗ್ಗೆ

ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದನೆಗಳು. ರಾಜ್ಯದಲ್ಲಿ ಹುಟ್ಟುವ ಮಕ್ಕಳ ಅಂಗಾನುಪಾತದ ಕುರಿತಾದ ಆತಂಕಕಾರಿ ವರದಿ ಇಂದಿನ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. 2014 ರಲ್ಲಿ ಪ್ರತಿ ಸಾವಿರ ಗಂಡು ಶಿಶುಗಳಿಗೆ 917 ಹೆಣ್ಣು ಶಿಶುಗಳಿದ್ದ ಅನುಪಾತ ಕೇವಲ 2 ವರ್ಷಗಳಲ್ಲಿ ಅಂದರೆ 2016 ನೇ ಸಾಲಿನಲ್ಲಿ 898 ಕ್ಕೆ ಇಳಿದಿರುವುದು ಅತ್ಯಂತ ಆಘಾತಕಾರಿಯಾಗಿದೆ. 1994 ರ PC & PNDT (Preconception and Prenatal Diagnosis Techniques Act – Prohibition of Sex Selection) ಕಾಯ್ದೆಗೆ 2002 ರಲ್ಲಿ ತಿದ್ದುಪಡಿ ಮಾಡಿದ್ದರು. ಈ ಕುರಿತಾಗಿ ಯಾವುದೇ ಪರಿಣಾಮಕಾರಿ ಬದಲಾವಣೆಗಳಾದಂತೆ ತೋರುತ್ತಿಲ್ಲ. ಕಳೆದ 15 ವರ್ಷಗಳಿಂದ ವರದಿಯಲ್ಲಿ ಉಲ್ಲೇಖಿಸಿದಂತೆ ಕೇವಲ 79 ಪ್ರಕರಣಗಳನ್ನು ದಾಖಲಿಸಲಾಗಿದ್ದು, 38 ಪ್ರಕರಣಗಳು ಇನ್ನೂ ಇತ್ಯರ್ಥಗೊಂಡಿಲ್ಲ. ಈ ಪ್ರಕರಣಗಳ ಪೈಕಿ ಕೇವಲ ಮೂರು ಪ್ರಕರಣಗಳಲ್ಲಿ ಶಿಕ್ಷೆ ಆಗುವುದನ್ನು ನಿರೀಕ್ಷಿಸಲಾಗಿದೆ.

ಅತ್ಯಂತ ಕಠಿಣವಾದ ಕಾನೂನು ಇದ್ದರೂ ಕಳೆದ 15 ವರ್ಷಗಳಲ್ಲಿ ಯಾವುದೇ ಪ್ರಕರಣ ಶಿಕ್ಷೆಗೆ ಒಳಗಾಗದಿರುವುದು ಎಲ್ಲೋ ಒಂದು ಕಡೆ ಅಂಗಾನುಪಾತ 898 ಕ್ಕೆ ಕುಸಿಯಲು ಒಂದು ಪ್ರಮುಖ ಕಾರಣವಾಗಿದ್ದು, ಇದರ ದೂರಗಾಮಿ ಪರಿಣಾಮ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಉಂಟಾಗಬಹುದಾದ ಅನಾಹುತವನ್ನು ಪರಿಗಣಿಸಿ ಸರ್ಕಾರ PC & PNDT ಕಾನೂನನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಶೂನ್ಯವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೆ.ಆರ್.ರಮೇಶ್ ಕುಮಾರ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಯಾವ ಪತ್ರಿಕೆ ಎಂದು ನಮೂದು ಮಾಡಿದ್ದರೆ ನನಗೆ ಸುಲಭವಾಗುತ್ತಿತ್ತು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, **‘Times of India’** ದಿನಪತ್ರಿಕೆಯಲ್ಲಿ, . . .

ಶ್ರೀ ಕೆ.ಆರ್.ರಮೇಶ್ ಕುಮಾರ್:- ಮಾನ್ಯ ಸಭಾಪತಿಯವರೇ, ಅದೇ ಪತ್ರಿಕೆಯನ್ನು ನಾನು ಈಗ ತಾನೇ ಓದುತ್ತಿದ್ದೆ. ತಾವು ವಿಷಯವನ್ನು ಪ್ರಸ್ತಾಪಿಸಿದ ಮೇಲೆ ನಾನು ಸದನಕ್ಕೆ ಹಿಂದಿರುಗಿ ಬಂದೆನು. ಪತ್ರಿಕೆಯನ್ನು ಓದುವುದಕ್ಕೆ ಆಗಲಿಲ್ಲ. ನಾವು ಈಗಾಗಲೇ ಇದೇ ವಿಚಾರದಲ್ಲ ನಾಲ್ಕು ತಿಂಗಳುಗಳ ಹಿಂದೆ ಒಂದು ಸಭೆಯನ್ನು ಮಾಡಿದ್ದೆನು. ಸ್ಟ್ಯಾನ್ ಸೆಂಟರ್‌ಗಳಲ್ಲಿ ಯಾರು ಸ್ಟ್ಯಾನಿಂಗ್ ಮಾಡುತ್ತಾರೆ, ಅಲ್ಲಿ ಸ್ತ್ರೀರೋಗ ತಜ್ಞರ ಉಲ್ಲೇಖವೇ ಇರುವುದಿಲ್ಲ. ಗರ್ಭಿಣಿ ಮಹಿಳೆಯರನ್ನು ಆಕೆಯ ಗಂಡ ಮತ್ತು ಅತ್ತೆಯವರು ನೇರವಾಗಿ ಸ್ಟ್ಯಾನಿಂಗ್ ಸೆಂಟರ್‌ಗಳಿಗೆ ಕರೆದುಕೊಂಡು ಹೋಗುತ್ತಾರೆ. ಗರ್ಭದಲ್ಲರುವ ಶಿಶು ಗಂಡು ಅಥವಾ ಹೆಣ್ಣು ಎಂದು ತಿಳಿಯುವ ಕಾತುರತೆ ಅವರಿಗೆ ಇರುತ್ತದೆ. PC & PNDT ಕಾಯ್ದೆಯ ಪ್ರಕಾರ ಭ್ರೂಣವನ್ನು ಪತ್ತೆ ಮಾಡಬಾರದು. ಗರ್ಭಿಣಿಯ ಸ್ಟ್ಯಾನಿಂಗ್ ಮಾಡಬೇಕು ಅಥವಾ ಮಾಡಬಾರದು ಎಂಬ ಬಗ್ಗೆ ಸ್ತ್ರೀರೋಗ ತಜ್ಞರು ಹೇಳಬೇಕು. ಸ್ಟ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಟ್ಯಾನಿಂಗ್ ಮಾಡುವವರು ವೈದ್ಯರುಗಳೇ. ವೃತ್ತಿ ಸಂಹಿತೆಯನ್ನು ಬಿಟ್ಟುಬಿಟ್ಟಾಗ ಮನುಷ್ಯ ರಾಕ್ಷಸನಾಗಿ ಮಾರ್ಪಟ್ಟಾಗ ಇಂತಹ ಪ್ರಕರಣಗಳಾಗುತ್ತವೆ. ಕಾನೂನನ್ನು ಎಷ್ಟೇ ಕಟ್ಟುನಿಟ್ಟಾಗಿ ಮಾಡಿದರೂ ಕೂಡ ಅದನ್ನು ನುಸುಳುವ ಪ್ರಯತ್ನಗಳನ್ನು ಕೆಲವರು ಮಾಡುತ್ತಾರೆ.

(ಮುಂದು)

(1077)12.50/20-11-2017/CS.KS

ಶ್ರೀ ಕೆ.ಆರ್.ರಮೇಶ್ ಕುಮಾರ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)(ಮುಂದು):- ಆದ್ದರಿಂದ ಈ ರೀತಿ ಎಲ್ಲ ಆದ ಮೇಲೆ ಯಾವುದೇ Gynecologist ನ reference ಇಲ್ಲದೇ ನೇರವಾಗಿ scan ಮಾಡಿಸಿಕೊಂಡಿದ್ದು, ಅದರ ಬಗ್ಗೆ ನಮಗೇನಾದರೂ ದೂರು ಬಂದಲ್ಲಿ ತಕ್ಷಣ ಆ scanning centers ಅನ್ನು ಅಲ್ಲಿಯೇ abolish ಮಾಡುತ್ತೇವೆ. ಅವರ license ರದ್ದುಗೊಳಿಸುವುದರ ಜೊತೆಗೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಲಾಗುವುದು. ಉಳಿದಂತೆ ಈಗ ಕೋರ್ಟಿನಲ್ಲಿ ಬಾಕಿಯಿರುವ ಕೇಸ್‌ಗಳಿಗೆ evidence ಎಲ್ಲಾ ಬೇಕಾಗುತ್ತದೆ. ಕೋರ್ಟಿನಲ್ಲಿರುವ ಪ್ರಕರಣಗಳು ಏನಾಗಬಹುದೆಂದು ಹೇಳುವುದಕ್ಕೆ ನನಗೂ ಸಾಧ್ಯವಿಲ್ಲ, ಹಾಗೆಯೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಿಮಗೂ ಸಹ ಸಾಧ್ಯವಿಲ್ಲ. ಆದರೆ ಗೌರವಾನ್ವಿತ ಸದಸ್ಯರ ಮಾನವೀಯ ಅಂತಃಕರಣದ ಪ್ರಸ್ತಾವನೆ ಏನಿದೆ ಅದರ ಜೊತೆಗೆ ನನ್ನ ಸಹಮತ ಇದೆ. ನಾನು ತಾವು ಎಲ್ಲರೂ ಮಾನ್ಯ ಸಭಾಪತಿಗಳ ಮುಖೇನ ಈ ನಾಗರೀಕ ಸಮಾಜಕ್ಕೆ ಒಂದು ಮನವಿಯನ್ನು ಮಾಡಿಕೊಳ್ಳೋಣ, ಯಾರು ಕೂಡ ಈ ನೀಚ ಕೃತ್ಯಕ್ಕೆ ಕೈ ಹಾಕಬೇಡಿ ಹೆಣ್ಣಾಗಲೀ ಗಂಡಾಗಲೀ ಎಲ್ಲವೂ ಮಕ್ಕಳೇ, ಎಲ್ಲವೂ ಒಂದೇ. ಹೆಣ್ಣು ಮಗು ಬೇಡ ಎಂದರೆ ನಮ್ಮ ತಾಯಿಯನ್ನೇ ನಾವು ಬೇಡ ಎಂದ ಹಾಗಾಗುತ್ತದೆ. ನನ್ನ ತಾಯಿ ಇಲ್ಲದಿದ್ದರೆ ನಾನು ಈ ಜಗತ್ತಿಗೆ ಹೇಗೆ ಬರುತ್ತಿದ್ದೆನು? ಇಷ್ಟು ಕೂಡ ಕನಿಷ್ಠ ಮಾನವೀಯ ಮೌಲ್ಯಗಳಿಲ್ಲದೇ ನಾವು ನಡೆದುಕೊಳ್ಳುತ್ತಿದ್ದೇವೆ. ಆದ್ದರಿಂದ, this is an issue beyond Politics. ಆದ್ದರಿಂದ ತಮ್ಮ ಮುಖೇನ ಇಡೀ ನಾಗರೀಕ ಸಮಾಜಕ್ಕೆ ಮನವಿಯನ್ನು ಮಾಡಿಕೊಳ್ಳೋಣ. ಹೀಗೆ ಹೇಳಿಕೊಂಡು ನಾವು ಸುಮ್ಮನೆ ಕೈ ಚೆಲ್ಲಿ ಕೂರುವುದಿಲ್ಲ. Already, Government is on the way. The Government is competent to hold those people, the very firm hand none of them will escape in the scrutiny of Law they will be taught the lesson.

CAPTIAN GANESH KARNIK:- Scanning Centers monitoring ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆಯೇ?

Sri K.R. RAMESH KUMAR:- We have already done it. Deputy Commissioner ರವರಿಗೆ ಇದನ್ನು ಒಪ್ಪಿಸಿದ್ದೇವೆ. ಎಲ್ಲೆಲ್ಲಿ ದೂರುಗಳು ಬರುತ್ತವೆ ಅಲ್ಲಿ, the Deputy Commissioner should initiate the action immediately. ಎಂದು ಆದೇಶ ಮಾಡಿದ್ದೇವೆ. ಈ ಸ್ಯಾನಿಂಗ್ ಹೆಚ್ಚಿಗೆ ನಡೆದಿರುವುದು ಗುಲ್ಬರ್ಗಾ ಭಾಗದಲ್ಲಿ ಈಗಾಗಲೇ ಅಲ್ಲಿ 10-12 ಜನರ ಮೇಲೆ ಕೇಸು ಹಾಕಲಾಗಿದೆ. All those cases are pending. ತಕ್ಷಣಕ್ಕೆ ಅವರ ಸ್ಯಾನಿಂಗ್ ಸೆಂಟರ್‌ಗಳ ಪರವಾನಗಿಯನ್ನು ರದ್ದು ಮಾಡುತ್ತೇವೆ. ಇದನ್ನೇ ನಾನು ಕೆಲವು ನಿಮಿಷಗಳ ಮೊದಲು ಹೇಳಿದ್ದೇನೆ. ಈ ರೀತಿಯ ಕೆಲಸ ಮಾಡುವವರು ಕಡಿಮೆ ಜನ ಇದ್ದರೂ ಕೂಡ ಇವರು ಇಡೀ ವೃತ್ತಿಗೆ ಅಗೌರವವನ್ನು ತಂದು ಬಿಡುತ್ತಾರೆ. ಆದ್ದರಿಂದ ನಾವು ಆಗಾಗ್ಗೆ ಸೂಕ್ತ ಕಾನೂನುಗಳನ್ನು ತರಬೇಕಾಗುತ್ತದೆ. ಯಾವುದೇ ಕಾನೂನು ತಂದರೂ ಸಹ ನಾವು ಈಗ ಇಡೀ ರಾಜ್ಯದಲ್ಲಿ ಯಾವ ಒಂದು ಕಾಯಿದೆಯ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ, ಈ ಕಾಯಿದೆಯನ್ನು ತರುವ ಮೂಲಕ ಅಪರಾಧಗಳ ನಿಯಂತ್ರಣಕ್ಕಾಗಿಯೇ ತಿದ್ದುಪಡಿಗಳನ್ನು ತರುವುದು ಬಹಳ ಮುಖ್ಯವಾಗಿದೆ. ನಿರಪರಾಧಿಗಳನ್ನು ಆತಂಕಕ್ಕೆ

“ತಿದ್ದುಪಡಿಯಾಗದ ಪ್ರತಿ/unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಈಡು ಮಾಡುವುದಕ್ಕೆ ಅಲ್ಲ. ಅಪರಾಧಗಳನ್ನು ತಡೆಯಬೇಕು, ಅಪರಾಧಿ ಮನೋಭಾವ ಇರುವವರನ್ನು ನಿಯಂತ್ರಿಸಬೇಕು ಇದರಿಂದ ಸಮಾಜ ಆರೋಗ್ಯವಾಗಿರಬೇಕೆನ್ನುವುದೇ ನಮ್ಮ ಕಳಕಳಿ. ಖಂಡಿತ ನಿಮ್ಮೆಲ್ಲರ ಜೊತೆಗೆ ನನ್ನ ಸಹಮತ ಇದೆ.

ಉ) ವಿಷಯ: ಚಿಕ್ಕ ಮಗಳೂರು ಜಿಲ್ಲೆ ಮೂಡಿಗರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬರುವ ರಾಷ್ಟ್ರೀಯ ಹೆದ್ದಾರಿ 73 ಬಂಟ್ವಾಳ-ತುಮಕೂರು ರಸ್ತೆ ದುರಸ್ತಿ ಮಾಡಿಸುವ ಕುರಿತು.

~~~~~

ಶ್ರೀ ಎಂ.ಕೆ.ಪ್ರಾಣೇಶ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗರೆ ತಾಲ್ಲೂಕು ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 73 ಬಂಟ್ವಾಳ-ತುಮಕೂರು ರಸ್ತೆ ಸಂಪೂರ್ಣ ಹಾಳಾಗಿದ್ದು ಹಾಗೂ ಚಾರ್ಮುಡಿ ಫಾಟ್ ರಸ್ತೆ ಇಕ್ಕಲಗಳಲ್ಲಿ ಮಳೆ ನೀರು ಕೊರೆದು ಹೊಂಡ ನಿರ್ಮಾಣವಾಗಿರುವ ಕಾರಣ 2-3 ಕಡೆ ರಸ್ತೆ ತುಂಡಾಗುವ ಸಂದರ್ಭವಿರುತ್ತದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಸರಿ ಪಡಿಸದೇ ಶಿರಾಡಿ ಫಾಟ್‌ನ್ನು ಬಂದ್ ಮಾಡುವಂತಹ ಪ್ರಸ್ತಾವವಿರುವುದರಿಂದ ಎಲ್ಲಾ ವಾಹನಗಳು ಶಿರಾಡಿ ಫಾಟ್ ಬದಲಾಗಿ ಚಾರ್ಮುಡಿ ಫಾಟ್‌ನಲ್ಲಿ ಸಂಚರಿಸುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಕಾರಣ ಮೂಡಿಗರೆ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಯನ್ನು ಈ ಕೂಡಲೇ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿರುವ ವಿಚಾರವನ್ನು ಮಾನ್ಯ ಲೋಕೋಪಯೋಗಿ ಸಚಿವರ ಗಮನಕ್ಕೆ ತಂದು ಉತ್ತರ ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತೇನೆ.

### 3. ಸಚಿವರ ಹೇಳಿಕೆಗಳು

ಅ) ವಿಷಯ:ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿರುವ ಕುಡಚಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ.

~~~~~

ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,

(ಸಚಿವರ ಅಖತ ಹೇಳಿಕೆಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅ) ವಿಷಯ: ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಫಿ ಹಣ್ಣು ಕೊಯ್ಯುವ ಸಮಯದಲ್ಲಿದ್ದು ವಿದ್ಯುತ್ ಕಡಿತ ಮಾಡಬಾರದೆನ್ನುವ ಬಗ್ಗೆ.

ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು, ಇಂಧನ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,

(ಸಚಿವರ ಅಖತ ಹೇಳಿಕೆಯನ್ನು ಲಗತ್ತಿಸಲಾಗಿದೆ)

ಇ) ವಿಷಯ: ಕರ್ನಾಟಕ ರಾಜ್ಯ ದಿನಗೂಲಿ ನೌಕರರ ವಿವಿಧ ಬೇಡಿಕೆಗಳ ಬಗ್ಗೆ.

ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು, ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ,

(ಸಚಿವರ ಅಖತ ಹೇಳಿಕೆಯನ್ನು ಲಗತ್ತಿಸಲಾಗಿದೆ)

ಈ) ವಿಷಯ: ರಾಜ್ಯ ಸರ್ಕಾರಿ ಸೇವೆಯ ಎಲ್ಲಾ ಹೊಸದಾಗಿ ನೇಮಕ ಗೊಂಡ ನೌಕರರಿಗೆ ನೂತನ ಹಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ.

ಶ್ರೀ ಎಂ.ಆರ್. ಸೀತಾರಾಂ(ಸಭಾನಾಯಕರು, ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ,

(ಸಚಿವರ ಅಖತ ಹೇಳಿಕೆಯನ್ನು ಲಗತ್ತಿಸಲಾಗಿದೆ)

4. ಚುಕ್ಕೆ ಗುರುತಿನ ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳ ಮಂಡನೆ

ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 13ನೇ ನವೆಂಬರ್ 2017, ಸಮೂಹ-1ರ ಸದನದಲ್ಲಿ ಉತ್ತರಿಸುವ ಒಟ್ಟು 15 ಪ್ರಶ್ನೆಗಳ ಪೈಕಿ 14 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ ಒಟ್ಟು 109 ಪ್ರಶ್ನೆಗಳ ಪೈಕಿ 68 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಉತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು.

ಶ್ರೀ ರಮೇಶ್ ಬಾಬು:- ಮಾನ್ಯ ಸಭಾಪತಿಯವರೇ, 29ರ ಪಟ್ಟಿಯಲ್ಲಿದ್ದ ನನ್ನ 5 ಪ್ರಶ್ನೆಗಳ ಪೈಕಿ ಒಂದು ಪ್ರಶ್ನೆಗೆ ಮಾತ್ರ ಉತ್ತರ ನೀಡಲಾಗಿದೆ. ಇನ್ನು ನಾಲ್ಕು ಪ್ರಶ್ನೆಗಳಿಗೆ ಉತ್ತರ ನೀಡುವುದು ಬಾಕಿಯಿವೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದಂತಹ ಕಳೆದ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಸಭಾಪತಿಯವರು:- ಈ ಸಲ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಿಸುವುದಾಗಿ ಸರ್ಕಾರದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳೇ ಸದನದಲ್ಲಿ ಭರವಸೆ ನೀಡಿದ್ದಾರೆ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನನ್ನ ಕೆಲವು ಪ್ರಶ್ನೆಗಳಿಗೂ ಸಹ ಉತ್ತರ ಸಿಕ್ಕಿರುವುದಿಲ್ಲ.

ಸಭಾಪತಿಯವರು:- ಸಭಾನಾಯಕರು ಇದನ್ನು ಗಮನಿಸಬೇಕು, ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಪಡೆಯುವುದು ಸದಸ್ಯರುಗಳ ಹಕ್ಕು.

ಶ್ರೀ ಎಂ.ಆರ್.ಸೀತಾರಾಂ:- ಮಾನ್ಯ ಸಭಾಪತಿಯವರೇ, ಈಗಾಗಲೇ ಸಂಬಂಧಪಟ್ಟ ಮಂತ್ರಿಗಳಿಗೆ ಹಾಗೂ ಇಲಾಖೆಗಳಿಗೆ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಉತ್ತರಗಳನ್ನು ತರಿಸಿಕೊಡಲಾಗುವುದು. ತಾವು ಹೇಳಿದಂತೆ ಮಾನ್ಯ ಮುಖ್ಯಮಂತ್ರಿಗಳು ಈ ಭರವಸೆಯನ್ನು ಸದನಕ್ಕೆ ನೀಡಿದ್ದಾರೆ. ಆ ದಿಶೆಯಲ್ಲಿ ನಾನು ಕೂಡ ಪ್ರಯತ್ನ ಮಾಡುತ್ತಿದ್ದೇನೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಅಧಿವೇಶನ ಮುಗಿದ ಮೇಲೆ ಬಾಕಿ ಇರುವ ಯಾವುದೇ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗುವುದಿಲ್ಲ. ಕಳೆದ ಸದನದಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಇನ್ನೂ ನಮಗೆ ಉತ್ತರ ಸಿಕ್ಕಿಲ್ಲ.

ಸಭಾಪತಿಯವರು:- ಈಗ ಕಾನೂನು ಬದಲಾವಣೆ ಆಗಿದೆ. ಇಲ್ಲಿ ಏನು pending questions ಎಂದು declare ಆಗುತ್ತದೆ. ಉದಾಹರಣೆಗೆ 100 ಪ್ರಶ್ನೆಗಳ ಪೈಕಿ 90 ಪ್ರಶ್ನೆಗಳಿಗೆ ಉತ್ತರ ನೀಡಿ 10 ಪ್ರಶ್ನೆಗಳನ್ನು ಉಳಿಸಿಕೊಂಡಿದ್ದರೆ ಆ ಪೆಂಡಿಂಗ್ ಪ್ರಶ್ನೆಗಳಿಗೆ ಉತ್ತರವನ್ನು ಸಂಬಂಧಪಟ್ಟ ಸದಸ್ಯರುಗಳಿಗೆ ಕಳುಹಿಸಬೇಕೆಂದು ನಿರ್ಧಾರ ಆಗಿದೆ. ಈ ಸಲ ಆ ವ್ಯವಸ್ಥೆ ಆಗುತ್ತದೆ. ಈ ಸಲ ಎಲ್ಲಾ ಉತ್ತರಗಳನ್ನು ಕಳುಹಿಸಿ ಕೊಡಲಾಗುವುದು.

5. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳು

“ತಿದ್ದುಪಡಿಯಾಗದ ಪ್ರತಿ/unedited copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾರ್ಯದರ್ಶಿ(ಕವಿಪ):- ಮಾನ್ಯ ಸಭಾಪತಿಯವರೆ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2017ನೇ ಸಾಲಿನ “ಕರ್ನಾಟಕ ಅಮಾನವೀಯ ದುಷ್ಪ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ” ವನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅದಕ್ಕೂ ಮೊದಲು ನಾನು ದಿನಗೂಲಿ ನೌಕರರ ಬಗ್ಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದ್ದೆನು. ಅದಕ್ಕೆ ಸಚಿವರು ಉತ್ತರ ಕೊಡುವ ಸಂದರ್ಭದಲ್ಲಿ ಶ್ರೀಮತಿ ತಾರಾ ಅವರ ಹೆಸರನ್ನು ಮಾತ್ರ ಹಾಕಿದ್ದಾರೆ ನನ್ನ ಹೆಸರನ್ನು ಹಾಕಿರುವುದಿಲ್ಲ.

ಸಭಾಪತಿಯವರು:- ಸಚಿವರು ಇದನ್ನು ಗಮನಿಸಬೇಕು.

ಶ್ರೀ ಎಂ.ಆರ್.ಸೀತಾರಾಂ:- ಉತ್ತರ ಕೊಡುವಾಗ ಸರಿಪಡಿಸಿ ನೀಡುತ್ತೇನೆ.

9. ಗಮನ ಸೆಳೆಯುವ ಸೂಚನೆ

ವಿಷಯ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ರಸ್ತೆ ಕುಡಿಯುವ ನೀರು, ನೈರ್ಮಲ್ಯ ವಿಲೇವಾರಿ ಮುಂತಾದ ಕನಿಷ್ಠ ಮೂಲಭೂತ ಸೌಲಭ್ಯಗಳ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಬಗ್ಗೆ.

~~~~~

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ರಸ್ತೆ ಕುಡಿಯುವ ನೀರು, ನೈರ್ಮಲ್ಯ ವಿಲೇವಾರಿ ಮುಂತಾದ ಕನಿಷ್ಠ ಮೂಲಭೂತ ಸೌಲಭ್ಯಗಳ ನಿರ್ವಹಣೆಯ ಕೊರತೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಾನ್ಯ ನಗರಾಭಿವೃದ್ಧಿ ಮತ್ತು ಹಜ್ ಸಚಿವರ ಗಮನವನ್ನು ಸೆಳೆಯುತ್ತೇನೆ.

**ಶ್ರೀ ಆರ್.ರೋಷನ್ ಬೇಗ್(ನಗರಾಭಿವೃದ್ಧಿ ಮತ್ತು ಹಜ್ ಸಚಿವರು):-** ಮಾನ್ಯ ಸಭಾಪತಿಯವರೆ, ನೀರು ಸರಬರಾಜು ಮತ್ತು ರಸ್ತೆ ಕಾಮಗಾರಿ ಹಾಗೂ ಒಳಚರಂಡಿಯ ಬಗ್ಗೆ ಬಹಳ ವಿವರವಾಗಿ ಸುಮಾರು 9 ಪುಟಗಳ ಉತ್ತರವನ್ನು ನೀಡಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ಸಚಿವರ ಹೇಳಿಕೆಯನ್ನು ಲಗತ್ತಿಸಲಾಗಿದೆ)

(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರು ಪೀಠವನ್ನು ಅಲಂಕರಿಸಿದರು.)

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಉತ್ತರ ಬಹಳ ದೊಡ್ಡದಾಗಿರುವುದರಿಂದ, read and record ಎಂದು ಅಂದುಕೊಳ್ಳುತ್ತೇವೆ. ಬೆಂಗಳೂರು ನಂತರ ಹುಬ್ಬಳ್ಳಿ-ಧಾರವಾಡ ರಾಜ್ಯದ ಎರಡನೆಯ ದೊಡ್ಡ ನಗರ. ಆದರೆ ದುರ್ಯವದ ಸಂಗತಿ ಏನೆಂದರೆ ಇಲ್ಲಿ ನೀರನ್ನು 8 ರಿಂದ 10 ದಿವಸಗಳಿಗೊಮ್ಮೆ ಬಿಡುತ್ತಾರೆ. 24x7 ಎಂದು ಮಾಡಿದ್ದರೂ ಸಹ 8 ರಿಂದ 10 ದಿವಸಗಳಿಗೊಮ್ಮೆ ನೀರನ್ನು ಬಿಡುತ್ತಾರೆ. ಇದೆಲ್ಲಾ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ತಿಳಿದಿದೆ.

(ಮುಂದು)

(1078)/20-11-2017/1-00/ಎಲ್‌ಎಂ/ಜಿಆರ್

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಮುಂದು):-

ಹುಬ್ಬಳ್ಳಿ-ಧಾರವಾಡ ಮಹಾನಗರಗಳಲ್ಲಿ ದಿನದಿಂದ ದಿನಕ್ಕೆ ಸ್ಲಂಗಳು ಬೆಳೆಯುತ್ತಿವೆ. ಮತ್ತು ಅಲ್ಲ ಯಾವುದೇ ಕಾಮಗಾರಿಗೆ ಟೆಂಡರ್ ಕರೆದರೆ, ಅಲ್ಲಿಯ ಮಹಾನಗರ ಪಾಲಿಕೆಯ ಸದಸ್ಯರು, ಸಿಬ್ಬಂದಿ ಮತ್ತು ಕೆಲವು ರಾಜಕಾರಣಿಗಳು ಅವರೇ ಟೆಂಡರ್ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅಲ್ಲ ಯಾವುದೇ ಕೆಲಸವಾಗುತ್ತಿಲ್ಲ. ಉಣಕಲ್ ಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದನ್ನು ತಾವು ಎಲ್ಲರೂ ನೋಡಿದ್ದೀರಿ. ಮೊದಲು ಇಡೀ ಹುಬ್ಬಳ್ಳಿಗೆ ನೀರನ್ನು ಈ ಕೆರೆಯಿಂದಲೇ ಸರಬರಾಜು ಮಾಡಲಾಗುತ್ತಿತ್ತು. ಇವತ್ತು ಇದು ಸಂಪೂರ್ಣವಾಗಿ ಕಲುಷಿತವಾಗಿದೆ. ಇದಕ್ಕಾಗಿ ಎಷ್ಟು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೋ ಗೊತ್ತಿಲ್ಲ. ಇನ್ನು ರಸ್ತೆಗಳ ಬಗ್ಗೆ ಹೇಳಬೇಕು ಎಂದರೆ, ಹಣ ಮಂಜೂರು ಮಾಡುತ್ತಾರೆ, ರಸ್ತೆ ಕಾಮಗಾರಿಗೆ ಟೆಂಡರ್ ಕರೆಯುತ್ತಾರೆ, ಟೆಂಡರ್ ಆಗುತ್ತದೆ, ಕಾಮಗಾರಿಯು ಮುಗಿಯುತ್ತದೆ. ಕಾಮಗಾರಿ ಮುಗಿದ ಮಾರನೇ ದಿನವೇ ಎಲ್ಲ ರಸ್ತೆಯನ್ನು ಕಿತ್ತು ಹಾಕಿರುತ್ತಾರೆ. ಏಕೆಂದರೆ, “ ಅಮೃತ ಯೋಜನೆ ಯುಜಿಡಿ”, ರಿಲಾಯನ್ಸ್, ಏರ್‌ಟೆಲ್, ವೊಡಾಫೋನ್, ಬಿ.ಎಸ್.ಎನ್.ಎಲ್., ಈ ಕಂಪನಿಗಳು ತಮ್ಮ ಲೈನ್ ಹಾಕಲು ರಸ್ತೆಯನ್ನು ಕಿತ್ತು ಹಾಕುತ್ತಾರೆ. ಮತ್ತು ಮನೆ-ಮನೆಗೆ ಗ್ಯಾಸ್ ಸರಬರಾಜು ಮಾಡಬೇಕು ಎಂದು ಅದಕ್ಕೂ ರಸ್ತೆಯನ್ನು ಕಿತ್ತು ಹಾಕುತ್ತಾರೆ. 24 X 7 ನೀರು ಸರಬರಾಜು ಮಾಡುತ್ತೇವೆ ಎಂದು ಅವರು ರಸ್ತೆಯನ್ನು ಕಿತ್ತು ಹಾಕುತ್ತಾರೆ. ಕಸದ ವಿಲೇವಾರಿ ಕೆಲಸವನ್ನು ದೇವರೆ ಕಾಪಾಡಬೇಕು. ಇಷ್ಟೆಲ್ಲಾ ಸಮಸ್ಯೆಗಳು ಹುಬ್ಬಳ್ಳಿ-ಧಾರವಾಡ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಹಾನಗರಗಳಲ್ಲಿ ಇವೆ. ಇವುಗಳ ಜೊತೆಗೆ ಇನ್ನೊಂದು ಅತಿ ದೊಡ್ಡದಾದ ನೋವಿನ ಸಂಗತಿ ಎಂದರೆ, ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಇರುವಷ್ಟು ಹಂದಿ ಮತ್ತು ನಾಯಿಗಳ ಕಾಟ ಬೇರೆ ಯಾವ ನಗರಗಳಲ್ಲಿಯೂ ಇಲ್ಲ. ಇದು ಬೆಂಗಳೂರು ನಗರವನ್ನು ಮೀರಿಸಿದೆ. ರಸ್ತೆಗಳ ಬಗ್ಗೆ ಹೇಳಬೇಕು ಎಂದರೆ, ನಮ್ಮ ಮನೆಯಿಂದ ಬೆಳಗಾವಿ ಅಥವಾ ಧಾರವಾಡಕ್ಕೆ ಬರಬೇಕು ಎಂದರೆ ಐಬಿ ಹತ್ತಿರ ಒಂದು ರಸ್ತೆ ಇದೆ. ಆ ರಸ್ತೆಯಲ್ಲಿ ಓಡಾಡಿ ನನ್ನ ಬೆನ್ನು ಮತ್ತು ಗೋಣು ನೋವು ಬಂದಿದೆ, ಸ್ಟಾಂಡಿಲೈಟಸ್ ಆಗಿದೆ. ಅದಕ್ಕಾಗಿ ಈಗ ನಾನು ಬಸ್‌ಸ್ಟಾಂಡ್ ಮುಂದಿನ ರಸ್ತೆ ಮೂಲಕ ಬರುತ್ತಿದ್ದೇನೆ. ಇದು ನನ್ನ ಒಬ್ಬನ ಸಮಸ್ಯೆಯಲ್ಲ, ಸವಸ್ತು ಹುಬ್ಬಳ್ಳಿ-ಧಾರವಾಡ ನಗರಗಳ ಜನರ ಸಮಸ್ಯೆಗಳಾಗಿವೆ. ಇನ್ನು ಹುಬ್ಬಳ್ಳಿಯಿಂದ-ಧಾರವಾಡಕ್ಕೆ, ಧಾರವಾಡದಿಂದ-ಹುಬ್ಬಳ್ಳಿಗೆ “Bus Rapid Transport System (B.R.T.S.)” ಎಂದು ಹೊಸ ಯೋಜನೆ ಮಾಡಿದ್ದಾರೆ. ನಾಲ್ಕು ವರ್ಷವಾಯಿತು ಅದು ಇನ್ನು ಪೂರ್ತಿಯಾಗಿರುವುದಿಲ್ಲ. ಮಾನ್ಯ ಮಂತ್ರಿಗಳು ದೊಡ್ಡದಾದ ಉತ್ತರವನ್ನು ಕೊಟ್ಟಿದ್ದಾರೆ. ನಾನು ಅವರ ಉತ್ತರವನ್ನು ನೋಡಿದ್ದೇನೆ. ಇನ್ನು ಇವತ್ತು ಹುಬ್ಬಳ್ಳಿ ಮಹಾನಗರದಲ್ಲಿ ಬಡಾವಣೆಗಳು ಹೇಗೆ ಇವೆ ಎನ್ನುವುದು ಪತ್ರಿಕೆಗಳಲ್ಲಿ ಬಂದಿದೆ, “ಹಳ್ಳಿಗಿಂತ ಕಡೆ ಈ ಬಡಾವಣೆ” ಇದು ವಿಜಯ ಕರ್ನಾಟಕ, ಪ್ರಜಾವಾಣಿ ಎಲ್ಲಾ ಪತ್ರಿಕೆಗಳಲ್ಲಿಯೂ ಬಂದಿದೆ. ಸೂಚನಾ ಫಲಕ ಹಾಕದೆ ರಸ್ತೆ ಕಾಮಗಾರಿಗಳನ್ನು ಮಾಡುತ್ತಿರುತ್ತಾರೆ. ಹುಬ್ಬಳ್ಳಿಯಲ್ಲಿ ಒಂದು ಬಡಾವಣೆ ಇದೆ, ಅದಕ್ಕೆ ದಾರಿಯೇ ಇಲ್ಲ. ಆ ಬಡಾವಣೆಗೆ ಪತ್ರಗಳು ಏನಾದರೂ ಬಂದರೆ ಫೋನ್ ಮಾಡಿ ನಿಮ್ಮ ಮನೆ ಎಲ್ಲ ಇದೆ, ಎಲ್ಲಗೆ ಬರಬೇಕು ಎಂದು ಕೇಳಿ ಪತ್ರವನ್ನು ತಂದುಕೊಡುವಂತಹ ಪರಿಸ್ಥಿತಿ ಇದೆ. ಅದಕ್ಕೆ “ಪತ್ರವನ್ನು ಮುಟ್ಟಿಸಲು ಫೋನ್ ಮಾಡಬೇಕು” ಎಂದು ಪತ್ರಿಕೆಗಳಲ್ಲಿ ಬಂದಿದೆ. ಈ ಪತ್ರಿಕೆಗಳಲ್ಲಿ ಬಂದಿರುವುದು ಹಳೆಯದಲ್ಲ, 2-11-2017ರ ಪತ್ರಿಕೆಯಲ್ಲಿ ಬಂದಿದೆ, 7-11-2017ರ ಪತ್ರಿಕೆಯಲ್ಲಿ ಬಂದಿದೆ, “ಹಳ್ಳಿಗಿಂತ ಕಡೆ ಈ ಬಡಾವಣೆ” ಎನ್ನುವ ಸುದ್ದಿ 13-11-2017ರ ಪತ್ರಿಕೆಯಲ್ಲಿ ಬಂದಿದೆ. “ಹಂದಿ ಕಡಿತದಿಂದ ಮಗುವಿಗೆ ಗಾಯ” “ಬೌಬೌ ಹಾವಳಿಗೆ ಅವಳ ನಗರಗಳು ತತ್ತರ” ಮಕ್ಕಳನ್ನು ಶಾಲೆಗೆ ಕಳುಹಿಸುವುದು ತಾಯಂದಿರುಗಳಿಗೆ ಕಷ್ಟವಾಗಿದೆ. ಎಲ್ಲ ನಾಯಿ ಅಥವಾ ಹಂದಿಗಳು ಮಕ್ಕಳನ್ನು ಕಚ್ಚಿಬಿಡುತ್ತವೋ ಎಂದು ಭಯಪಡುತ್ತಾ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿದೆ. (ಮಗುವಿಗೆ ನಾಯಿ ಕಡಿದಿರುವ ಚಿತ್ರವನ್ನು ಸದನಕ್ಕೆ ತೋರಿಸಲಾಯಿತು) ನೋಡಿ ನಾಯಿ ಯಾವ ರೀತಿ ಮಗುವನ್ನು ಕಡಿದಿದೆ ಎಂದು. ಹಂದಿಗಳು ಸಹಿತ ಮಕ್ಕಳನ್ನು ಕಚ್ಚುತ್ತಿವೆ. “ಹಂದಿಗಳನ್ನು ಸ್ಥಳಾಂತರಿಸಲು ಇಂದು ಕೊನೆ ದಿನ” ಆದರೂ ಇವತ್ತಿನವರೆಗೆ ಹಂದಿಗಳು ಹಾಗೆಯೇ ರಸ್ತೆಯಲ್ಲಿ ಓಡಾಡುತ್ತಿವೆ. ಈ ಹಂದಿಗಳನ್ನು ಸಾಕುವವರೆಲ್ಲರೂ ದೊಡ್ಡ-ದೊಡ್ಡ ರಾಜಕಾರಣಿಗಳ ಹಿಂದೆ ಓಡಾಡುವಂತಹವರು. ಅದಕ್ಕೆ ಇವತ್ತು ಎಲ್ಲ ಪತ್ರಿಕೆಗಳನ್ನು ತಂದಿದ್ದೇನೆ. ಕನ್ನಡ ಪ್ರಭ, ಪ್ರಜಾವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಜಯವಾಣಿ, ವಿಶ್ವವಾಣಿ ಎಲ್ಲಾ ಪತ್ರಿಕೆಗಳನ್ನು ತಂದಿದ್ದೇನೆ. ಈ ಚಿತ್ರವನ್ನು ನೋಡಿ ನಾಯಿಗಳು ಮುಖ್ಯ ರಸ್ತೆಯಲ್ಲಿ ಹೇಗೆ ಓಡಾಡುತ್ತಿವೆ ಎಂದು (ಪತ್ರಿಕೆಯಲ್ಲಿ ಬಂದಿರುವ ಚಿತ್ರವನ್ನು ಸದನಕ್ಕೆ ತೋರಿಸಿದರು). ಹುಬ್ಬಳ್ಳಿ ಮಹಾನಗರದಲ್ಲಿ ಒಂದು ಫ್ಲೈಓವರ್ ಮಾಡಬೇಕು ಎನ್ನುವ ಪ್ರಸ್ತಾವನೆ ಇದೆ. ನಾವು 2014ರಲ್ಲಿ ಭರವಸೆ ಸಮಿತಿಯಿಂದ ಫ್ಲೈಓವರ್ ಕಾಮಗಾರಿ ನೋಡಲು ಹುಬ್ಬಳ್ಳಿಗೆ ಭೇಟಿ ಕೊಟ್ಟಿದ್ದೆವು. 29-10-2014ರಲ್ಲಿ ಹುಬ್ಬಳ್ಳಿಯಲ್ಲಿ ಫ್ಲೈಓವರ್ ನಿರ್ಮಿಸಬೇಕೆಂದು ನಾವು ಕೇಳಿದ್ದೆವು. ಆಗ ಅದಕ್ಕೆ 30 ಕೋಟಿ ರೂ.ಗಳಷ್ಟು ವೆಚ್ಚವಾಗುತ್ತದೆ ಎಂದು ಹೇಳಿದ್ದರು. ಆದರೆ ಇವತ್ತು 300 ಕೋಟಿ ರೂ.ಗಳಾಗಿದೆ. ಆದರೆ ಇವತ್ತಿನವರೆಗೆ ಅಲ್ಲಿ ಯಾವುದೇ ಕಾಮಗಾರಿಯನ್ನು ತೆಗೆದುಕೊಂಡಿರುವುದಿಲ್ಲ. 29-10-2014ರಂದು ಅವಳ ನಗರದ ಸಮಗ್ರ ಅಭಿವೃದ್ಧಿಗೆ ಮಾಜಿ ಸಿಎಂ ಮಾನ್ಯ ಜಗದೀಶ್ ಶೆಟ್ಟರ್‌ರವರು ಒಂದು ಸಭೆಯನ್ನು ಕರೆಯಲಿ ಎಂದು ನಾವು ಹೇಳಿದ್ದೆವು. ಆಗ ಮಾನ್ಯ ಮುಖ್ಯಮಂತ್ರಿಗಳು ವಿರೋಧ ಪಕ್ಷದ ನಾಯಕರನ್ನು ಕರೆದು ನೀವೇ ಎಲ್ಲರೂ ಮಾತನಾಡಿ ತೀರ್ಮಾನ ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಿ ಎಂದು ಹೇಳಿದರು. ಆದರೆ ಇವತ್ತಿನವರೆಗೆ ಆ ಕೆಲಸವಾಗಿರುವುದಿಲ್ಲ. ಹುಬ್ಬಳ್ಳಿಯಲ್ಲಿ ಸವಾಯಿ ಗಂಧರ್ವರ ಹೆಸರಿನಲ್ಲಿ ಒಂದು ಹಾಲ್ ಕಟ್ಟಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳು ಇಷ್ಟೊತ್ತು ಇಲ್ಲೇ ಇದ್ದರು, ಈಗ ಎದ್ದು ಹೋಗಿದ್ದಾರೆ. ಅವರಿಗೆ ಈ ವಿಚಾರವನ್ನು ತಿಳಿಸಬೇಕಾಗಿತ್ತು. ಆ ಕಟ್ಟಡ ಹಳೆಯದಾಗಿದೆ. ಅದನ್ನು ಕಟ್ಟಬೇಕು ಎನ್ನುವ ಪ್ರಸ್ತಾವನೆ ನಾಲ್ಕು ವರ್ಷಗಳ ಹಿಂದೆಯೇ ಬಂದಿದ್ದರೂ ಇದುವರೆಗೆ ಆ ಕೆಲಸವಾಗಿರುವುದಿಲ್ಲ. ಸರ್ಕಾರ ಅಷ್ಟು ಖರ್ಚು ಮಾಡಲಾಗಿದೆ, ಇಷ್ಟು ಖರ್ಚು ಮಾಡಲಾಗಿದೆ ಎಂದು ಉತ್ತರ ಹೇಳುತ್ತದೆ. ಆದರೆ ಇಷ್ಟೇನೂ ಪೇಪರ್ ಕಟ್ಟಿಂಗ್‌ಗಳನ್ನು ನಾನು ತೆಗೆದುಕೊಂಡು ಬಂದಿರುವ ಉದ್ದೇಶ ಎಂದರೆ, ಈ ಪತ್ರಿಕೆಗಳು ನವೆಂಬರ್ ತಿಂಗಳಲ್ಲಿ ಬಂದಿರುವಂತಹವು. ಸರ್ಕಾರ ಇಷ್ಟು ಹಣವನ್ನು ಖರ್ಚು ಮಾಡಿದೆ ಎಂದು ಹೇಳುತ್ತಿರುವಾಗ ಆ ಹಣ ಎಲ್ಲ ಹೋಯಿತು? ಸವಾಯಿ ಗಂಧರ್ವ ಹಾಲ್ ಕಟ್ಟಡ ಕಟ್ಟಲು ನಾಲ್ಕು ವರ್ಷಗಳ ಹಿಂದೆಯೇ ಟೆಂಡರ್ ಆಗಿದೆ. ಇಲ್ಲಿ ಯಾವುದೇ ಕಾಮಗಾರಿಗಳಿಗೆ ಟೆಂಡರ್ ಕರೆದಾಗ ಒಬ್ಬನೇ ಗುತ್ತಿಗೆದಾರ ಎಲ್ಲವನ್ನು ತೆಗೆದುಕೊಂಡಿರುತ್ತಾನೆ. ಅಲ್ಲಿ ಗುತ್ತಿಗೆದಾರರು ಮತ್ತು ಮಹಾನಗರ ಪಾಲಿಕೆಯಲ್ಲಿರುವ ಸಿಬ್ಬಂದಿಗಳು ಶಾಮೀಲಾಗಿರುತ್ತಾರೆ. ಬೀದಿ ದೀಪಗಳನ್ನು ಆರಿಸಲು ಏಜೆನ್ಸಿಗೆ ಕೊಟ್ಟಿದ್ದಾರೆ. ಒಮ್ಮೆ ನಮ್ಮ ಮನೆ ಮುಂದೆಯೇ 8 ಗಂಟೆಗೆ ಬೀದಿ ದೀಪ ಆರಿಸುತ್ತಿದ್ದರು. ಒಂದು ದಿನ ದೀಪ ಆರಿಸಲು ಬಂದ ಹುಡುಗನನ್ನು ಹಿಡಿದು ನಿಲ್ಲಿಸಿ ಪೊಲೀಸ್‌ನವರನ್ನು ಕರೆಯಿಸಿ ವಿಚಾರಿಸಿದಾಗ ಆ ಬೀದಿ ದೀಪ ಆರಿಸುವ ಕೆಲಸವನ್ನು ಅಲ್ಲಿ ಕೆಲಸ ಮಾಡುವ Superintendent ನ ಹೆಂಡತಿ ಹೆಸರಿನಲ್ಲಿ ಟೆಂಡರ್ ತೆಗೆದುಕೊಳ್ಳಲಾಗಿದೆ. ಎಲ್ಲಾ ಕಾಮಗಾರಿಗಳ ಗುತ್ತಿಗೆಯನ್ನು ಇವರೇ ತೆಗೆದುಕೊಂಡಿರುತ್ತಾರೆ. ಮಹಾನಗರ ಪಾಲಿಕೆಯಲ್ಲಿಯೂ ಸದಸ್ಯರು, ಕೆಲಸ ಮಾಡುವವರು ಮತ್ತು ಕೆಲವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಧಿಕಾರಿಗಳು, ರಾಜಕಾರಣಿಗಳು ಸೇರಿ ಎಲ್ಲ ಗುತ್ತಿಗೆಯನ್ನು ಇವರೇ ತೆಗೆದುಕೊಂಡಿರುತ್ತಾರೆ. ಈ ವಿಚಾರವನ್ನು ನಾನು ತುಂಬಾ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಬೆಂಗಳೂರಿನ ನಂತರದ ಮಹಾನಗರ ಹುಬ್ಬಳ್ಳಿ ಎಂದು ಹೇಳುತ್ತಾರೆ, ಇಲ್ಲ ಫ್ಲೈಓವರ್ ಗತಿ ಹೀಗೆ ಇದೆ, “Hubballi-Dharwad B.R.T.S.,” ಬಸ್ ಯೋಜನೆ ನಾಲ್ಕು ವರ್ಷಗಳಿಂದ ಹಾಗೇ ಇದೆ. ಸವಾಯಿ ಗಂಧರ್ವ ಭವನದ ಪರಿಸ್ಥಿತಿ ಹೀಗೆ. ಯಾವುದೇ ಒಂದು ಕಾಮಗಾರಿಯು ಪೂರ್ತಿಯಾಗಿರುವುದಿಲ್ಲ. ನಮ್ಮ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದಕ್ಕೆ ಒಂದು ಉದಾಹರಣೆ ಹೇಳುತ್ತೇನೆ, ಮಾನ್ಯ ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಲ್ಲಿ ಕುಡಿಯುವ ನೀರಿನ ಚರ್ಚೆಗಾಗಿ ಒಂದು ಸಭೆಯನ್ನು ಕರೆದಿದ್ದರು. ಆಗ ಜನರೆಲ್ಲರೂ ನಮಗೆ 15 ದಿನಕ್ಕೆ 17 ದಿನಕ್ಕೆ ಒಂದು ಸಾರಿ ನೀರು ಬಿಡುತ್ತಾರೆ ಆ ನೀರನ್ನು ನಾವು ಹೇಗೆ ಕುಡಿಯಬೇಕು ಎಂದು ಕೇಳಿದರು. ಆಗ ಮಾನ್ಯ ಎಸ್.ಎಂ.ಕೃಷ್ಣರವರಿಗೆ ಶಾಕ್ ಆಯಿತು. ತಕ್ಷಣ ಅಧಿಕಾರಿಗಳನ್ನು ಕರೆದು ಎಷ್ಟು ದಿನಕ್ಕೆ ಒಮ್ಮೆ ನೀರು ಬಿಡುತ್ತೀರಿ ಎಂದು ಕೇಳಿದರು. ಆಗ Superintendent Engineer 15 ದಿನಕ್ಕೆ ಒಮ್ಮೆ ನೀರು ಬಿಡುತ್ತಿರುವುದು ನಿಜ ಸರ್ ಎಂದು ಹೇಳಿದರು. ಆಗ ಮುಖ್ಯಮಂತ್ರಿಗಳು ಇನ್ನು ಮುಂದೆ 10 ದಿನಕ್ಕೆ ಒಂದು ಸಾರಿ ನೀರು ಸರಬರಾಜು ಮಾಡಲು ನಾನು ಸೂಚಿಸುತ್ತೇನೆ ಎಂದು ಹೇಳಿದ ತಕ್ಷಣ ಜನರು ಚಪ್ಪಾಳೆ ಹೊಡೆದರು. ಇಂತಹ ಪರಿಸ್ಥಿತಿ ನಮ್ಮದಾಗಿದೆ. ಮೂರು-ನಾಲ್ಕು ವರ್ಷಗಳಿಂದ ಏನೂ ಸುಧಾರಣೆಯಾಗಿರುವುದಿಲ್ಲ. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿಯೂ ರೋಡ್‌ಗಳು ಕಿತ್ತು ಹೋಗಿವೆ. ಹಲವಾರು ಆಯುಕ್ತರು ಇಲ್ಲ ಬಂದು ಹೋಗಿದ್ದಾರೆ. ಈಗ ಒಬ್ಬರು ಆಯುಕ್ತರು ಬಂದಿದ್ದಾರೆ. ಅವರು ಮಿಲಿಟರಿಯಿಂದ ಬಂದವರು, strict ಆಗಿ ಆಡಳಿತ ನಡೆಸುತ್ತಿದ್ದಾರೆ. Strict ಆಗಿ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಎಲ್ಲಯೂ ಭ್ರಷ್ಟಾಚಾರಕ್ಕೆ ಅವಕಾಶ ಕೊಡುತ್ತಿಲ್ಲ. ಆದ್ದರಿಂದ ಉಳಿದ ಎಲ್ಲರೂ ಸೇರಿ ಅವರನ್ನು ವರ್ಗವಣಿ ಮಾಡಿಸಲು ಪತ್ರ ಬರೆದು ಸಹಿ ಹಾಕಿ ಕೊಟ್ಟಿದ್ದಾರೆ. ಮಿಲಿಟರಿ ಮನುಷ್ಯ ಅವರು, ಯಾರ ಮುಲಾಜನ್ನು ಹಿಡಿಯುವುದಿಲ್ಲ. ಪ್ರತಿದಿನ ಒಂದು ದೂರು ಅವರ ಮೇಲೆ ಬರುತ್ತಿದೆ. ಇಡೀ ಕರ್ನಾಟಕದಲ್ಲಿ ಎರಡನೇ ದೊಡ್ಡ ಮಹಾನಗರವಾದ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಕುಡಿಯುವ ನೀರು ಇಲ್ಲ. ಸರಿಯಾದ ಶೌಚಾಲಯಗಳು ಇಲ್ಲ, ರೈಲ್ವೆ ಸ್ಟೇಷನ್‌ನಿಂದ ಐ.ಬಿ., ಗೆ ಹೋಗುವ ದಾರಿಯಲ್ಲಿ ಬಹಿರ್ದೇಸೆಗೆ ಹೋಗುತ್ತಾರೆ. ಇನ್ನು ಸ್ಲಂ ಗಳಲ್ಲಿ ಶುಚಿತ್ವವಿಲ್ಲದೆ ಸುಮಾರು 1400 ಜನರಿಗೆ ಡೆಂಗ್ಯೂ ಜ್ವರ ಬಂದಿದೆ. ಇನ್ನು ಹುಬ್ಬಳ್ಳಿಯಲ್ಲಿ ಒಂದು ಮತ್ತು ಧಾರವಾಡದಲ್ಲಿ ಒಂದು ಎರಡು ಸೂಪರ್ ಮಾರ್ಕೆಟ್‌ಗಳು ಇವೆ. ಅವು ಹೆಸರಿಗೆ ಮಾತ್ರ ಸೂಪರ್ ಮಾರ್ಕೆಟ್ ಸ್ಲಂ ರೀತಿಯಲ್ಲಿ ಇವೆ. ಇವುಗಳನ್ನು ಖಾಸಗಿಯವರಿಗೆ ಕೊಟ್ಟು *public-private partnership* ಅಡಿಯಲ್ಲಿ ಕೊಡಬೇಕು ಎಂದು ಯೋಜನೆ ಮಾಡಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

23-10-2017ನೇ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಮಾನ್ಯ ಪಾಟೀಲ್ ಪುಟ್ಟಪ್ಪನವರು ಒಂದು ಮಾತನ್ನು ಹೇಳಿದ್ದಾರೆ. “ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿರುವ ಹುಬ್ಬಳ್ಳಿ-ಧಾರವಾಡ” ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ಹಳ್ಳಿಯ ಸ್ವರೂಪಕ್ಕೆ ಹೊರಟಿದೆ ಎಂದು ಹಿರಿಯ ಪರ್ತಕರ್ತ ನಾಡೋಜ ಪಾಟೀಲ್ ಪುಟ್ಟಪ್ಪನವರು ಹೇಳಿದ್ದಾರೆ. ಹುಬ್ಬಳ್ಳಿ-ಧಾರವಾಡಗಳ ಸಮೀಪದಲ್ಲಿರುವ ಗದಗ-ಬೆಟಗೆರಿ, ಬಾಗಲಕೋಟೆ, ಕೊಪ್ಪಳ, ಗಂಗಾವತಿ, ಹೊಸಪೇಟೆ, ಬಳ್ಳಾರಿ, ವಿಜಯಪುರ ನಗರಗಳು ಅನುಕರಣೀಯ ಎಂಬ ಹಾಗೆ ಬೃಹತ್ ಆಗಿ ಬೆಳೆದಿವೆ. ಆದರೆ ಹುಬ್ಬಳ್ಳಿ-ಧಾರವಾಡ ನಗರಗಳು ದಿನದಿಂದ ದಿನಕ್ಕೆ ಹಳ್ಳಗಳಾಗುತ್ತಿವೆ. ಈ ನಗರಗಳಿಗೆ ಪ್ರತಿ ವರ್ಷ ಹಣ ಖರ್ಚಾಗುತ್ತದೆ. ಆದರೆ ಆ ಹಣ ಎಲ್ಲ ಹೋಗುತ್ತದೆ ಎನ್ನುವುದು ಆ ದೇವರಿಗೆ ಗೊತ್ತು...

(ಮುಂದು)

(1079)20-11-2017(01-10)ಜಎಸ್‌ಡಿ/ಜಆರ್

ಶ್ರೀ ಬಸವರಾಜ ಹೊರಟ್ಟ (ಮುಂದು)

ಆ ಹಣ ಎಲ್ಲ ಹೋಗುತ್ತದೆ ಎನ್ನುವುದು ದೇವರಿಗೊಬ್ಬನಿಗೆ ಗೊತ್ತು. ಈ ಜಂಟಿ ನಗರಗಳಿಗೆ ಬಹಳಷ್ಟು ಹಣವನ್ನು ಖರ್ಚು ಮಾಡಿದ್ದೇವೆ. ತಮ್ಮ ಬೆನ್ನನ್ನು ಜನ ಪ್ರತಿನಿಧಿಗಳು ತಾವೇ ಚಪ್ಪರಿಸಿಕೊಳ್ಳುತ್ತಾರೆ ಎಂದು ಎಲ್ಲಾ ಶಾಸಕರಿಗೆ ಸಂಬಂಧಪಟ್ಟಂತೆ ಬಂದಿದೆ. ದಾವಣಗೆರೆ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಬೆಳಗಾವಿ ನಗರಗಳು ಸುಂದರವಾಗಿ ಬೆಳೆಯತೊಡಗಿವೆ. ಆದರೆ ಹುಬ್ಬಳ್ಳಿ-ಧಾರವಾಡ ನಗರಗಳು ಸುಂದರವಾಗಿ ಬೆಳೆಯದಿರುವುದಕ್ಕೆ ಈ ನಗರಗಳ ನಾಯಕರೇ ಒಂದು ಶಾಪವಾಗಿ ಪರಿಣಮಿಸಿದ್ದಾರೆಂದು ವಿಷಾದಿಸಿದ್ದಾರೆ. ಮಾನ್ಯ ಸಭಾಪತಿಯವರೇ, ಇದು ಎಲ್ಲಾ ಜನ ಪ್ರತಿನಿಧಿಗಳಿಗೂ ಅನ್ವಯಿಸುತ್ತದೆ. ಇನ್ನು ಹುಬ್ಬಳ್ಳಿ ಧಾರವಾಡಗಳ ಮಧ್ಯದಲ್ಲಿ :.ಉ.ಉ.ಉ, ಬಗ್ಗೆ ದೇವರಿಗೆ ಗೊತ್ತು. ನಾನು ಹಿಂದೆ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು, ಕೆಳಗಿನ ಮನೆ ಸದಸ್ಯರಾದ ಶ್ರೀ ಉಮೇಶ್ ಕತ್ತಿಯವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ಒಂದು ಹೇಳಿಕೆಯನ್ನು ನೀಡಿದ್ದರು. ಈಗಲೂ ನಾವು ಅದಕ್ಕೆ ವಿರೋಧ ಮಾಡಿದೆ. ಪ್ರತ್ಯೇಕ ರಾಜ್ಯ ಕೇಳುವವರಿಗೆ ನಾವು ಎಂದೂ ಬೆಂಬಲ ಕೊಡುವುದಿಲ್ಲ. ಏಕೆಂದರೆ ಅಖಂಡವಾದ ಕರ್ನಾಟಕವನ್ನು ಕಟ್ಟಲು ಅನೇಕ ಮಂದಿ ಪರಿಶ್ರಮ ಪಟ್ಟಿದ್ದಾರೆ, ಆದ್ದರಿಂದ ಪ್ರತ್ಯೇಕತೆ ಬಗ್ಗೆ ನಾವು ಕೇಳುವಂತಿಲ್ಲ. ಗುಲ್ಬರ್ಗ, ಮುಂಬೈ-ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜನರು ಏನೋ ಸಂಕಟ ಅಥವಾ ಸಿಟ್ಟಾಗಿ ಆ ಕ್ಷಣದಲ್ಲಿ ಮಾತನಾಡುತ್ತಾರೆ. ಅದಕ್ಕೆ ನಾವು ವಿರೋಧ ಮಾಡಿದ್ದೇನೆ. ಮಾಜಿ

“ತಿಡ್ಡುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಚಿವರಾದ ಶ್ರೀ ಉಮೇಶ್ ಕತ್ತಿಯವರು ಪ್ರತ್ಯೇಕ ರಾಜ್ಯದ ಹೇಳಿಕೆಗೆ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ವಿರೋಧ ವ್ಯಕ್ತಪಡಿಸಿದ್ದಾರೆಂಬ ಮಾತು ಬಂದಿದೆ. ಇವತ್ತು ಶಿವಮೊಗ್ಗಕ್ಕೆ ಹೋದಾಗ ಮಾನ್ಯ ಈಶ್ವರಪ್ಪನವರು ಇದ್ದು, ಶಿವಮೊಗ್ಗ ನಗರವನ್ನು ಬಹಳ ಸುಂದರವಾಗಿ ಬೆಳೆಸಿದ್ದಾರೆ. ನಾವು ಅನೇಕ ಬಾರಿ ಟೀಕೆ ಟಿಪ್ಪಣಿಗಳನ್ನು ಮಾಡುತ್ತೇವೆ. ಹಿಂದೆ ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಬೇಕಾದಷ್ಟು ಅನುಕೂಲತೆ ಮಾಡಿದ್ದಾರೆ. ಅದೇ ರೀತಿ ಮಾನ್ಯ ಕುಮಾರ ಸ್ವಾಮಿಯವರು ರಾಮನಗರವನ್ನು ಬೆಳೆಸಿದ್ದಾರೆ. ಈಗಿನ ಮಾನ್ಯ ಮುಖ್ಯಮಂತ್ರಿಗಳು ಮೈಸೂರು ನಗರಕ್ಕೆ ಸಾಕಷ್ಟು ಹಣವನ್ನು ಕೊಟ್ಟಿದ್ದಾರೆ. ಉತ್ತರ ಕರ್ನಾಟಕಕ್ಕೆ ನಾವೇ ಒಂದು ಶಾಪವಾಗಿ ಪರಿಣಮಿಸಿದ್ದೇವೆಯೇ?

ಶ್ರೀ ಎಸ್. ನಾಗರಾಜ್ (ಸಂದೇಶ್ ನಾಗರಾಜ್):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರು ಮೈಸೂರು ನಗರಕ್ಕೆ ಏನು ಜಾಸ್ತಿ ಕೊಟ್ಟಿಲ್ಲ.

ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ಅದನ್ನು ಮಾನ್ಯ ಸದಸ್ಯರು ಹಾಗೂ ಮಾನ್ಯ ಮುಖ್ಯಮಂತ್ರಿಯವರೇ ಹೇಳಬೇಕು. ನನಗೆ ಗೊತ್ತಿಲ್ಲ. ನಾನು ಪತ್ರಿಕೆಗಳಲ್ಲಿ ಓದಿರುವ ಎಲ್ಲಾ ಕಟ್ಟಿಂಗ್ಸ್ ತಂದಿದ್ದೇನೆ. ಮೈಸೂರು ನಗರಕ್ಕೆ ಎಷ್ಟು ಸಾವಿರ ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ ಎನ್ನುವ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವುದನ್ನು ಹೇಳುತ್ತಿದ್ದೇನೆ. ನಮಗೆ ಯಾವುದೂ ಇಲ್ಲದೇ ಇರುವ ನಗರ ಹುಬ್ಬಳ್ಳಿ ಧಾರವಾಡ ಆಗಿದೆ. ಜನರು ಶಾಪ ಹಾಕಿದರೂ ಯಾರೂ ಲಕ್ಷ್ಯ ಮಾಡದಂತಹ ಪರಿಸ್ಥಿತಿಯಲ್ಲಿ ಇಲ್ಲ. ರಸ್ತೆಗೆ ಡಾಂಬರು ಹಾಕುತ್ತಾರೆ, ನಂತರದ ದಿನ ಅದನ್ನು ಹೊಡೆಯುತ್ತಾರೆ. ರಿಲೈಯನ್ಸ್, ಕೇಬಲ್, ಮನೆ ಮನೆಗೆ ಗ್ಯಾಸ್ ಪೈಪ್ ಹಾಕಲು ಅಗೆಯುತ್ತಾರೆ. ಹೀಗಾಗಿ ಏನು ಮಾಡಬೇಕೆಂದು ನಮಗೂ ಅರ್ಥವಾಗಿಲ್ಲ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸಮಯವನ್ನು ನಿಗದಿ ಮಾಡುವ ಸಮಯದಲ್ಲಿ ಇದರ ಬಗ್ಗೆಯೂ ಚರ್ಚೆಯಾಗಬೇಕು. ಇವುಗಳು ಕೂಡ ದೊಡ್ಡದಾದ ನಗರಗಳಾಗಿವೆ. ಮಾನ್ಯ ಸಚಿವರು ಉತ್ತರವನ್ನು ಕೊಟ್ಟು ಸಾಧ್ಯವಿರುವುದೆಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಣಕಾಸು ಖರ್ಚಾಗಿರುವುದು ನಿಜ, ಟೆಂಡರ್ ಆದದ್ದು ನಿಜ, ಇದೆಲ್ಲವನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಮಾನ್ಯ ಸಚಿವರು ಸುಮಾರು 8-9 ಪುಟಗಳ ಸವಿನಾರವಾದ ಉತ್ತರವನ್ನು ಕೊಟ್ಟಿದ್ದಾರೆ. ಇದರಲ್ಲಿ ವಾಸ್ತವಾಂಶವನ್ನು ದೂರ ಇಟ್ಟುಕೊಳ್ಳುತ್ತಾರೆ, ಅಂದರೆ ಟೆಂಡರ್ ಆಗಿ ಕಾಮಗಾರಿಗಳೆಲ್ಲವೂ ನಡೆದಿದೆ ಹಣ ಖರ್ಚಾಗಿದೆ ಎಂದು ಹೇಳಿದ್ದಾರೆ. ಆದರೆ ಇವತ್ತಿನವರೆಗೂ ಕಾಮಗಾರಿಗಳು ಪೂರ್ತಿಯಾಗಿಲ್ಲ. ಇವತ್ತು ಕಿತ್ತೂರು ಚೆನ್ನಮ್ಮ ಸರ್ಕಲ್‌ಗೆ 7 ರಸ್ತೆಗಳು ಸೇರುತ್ತವೆ. ಬೆಂಗಳೂರು-ಹುಬ್ಬಳ್ಳಿ, ಬಿಜಾಪುರ-ಹುಬ್ಬಳ್ಳಿ, ಬೆಳಗಾಂ-ಹುಬ್ಬಳ್ಳಿ, ಬಳ್ಳಾರಿ-ಹುಬ್ಬಳ್ಳಿ ಸೇರಿದಂತೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನೇಕ ರಸ್ತೆಗಳು ಕೂಡುತ್ತವೆ. ಮೇಲು ರಸ್ತೆ ಮಾಡುತ್ತೇವೆ ಎಂದು ಹೇಳಿ ಇಲ್ಲಯವರೆಗೂ ಮಾಡಿಲ್ಲ. ಒಟ್ಟಿನಲ್ಲಿ ನಗರದಲ್ಲಿ ನೈರ್ಮಲ್ಯ, ರಸ್ತೆಗಳು ಸೇರಿದಂತೆ ಎಲ್ಲಾ ಬಂದರೂ ಈ ರೀತಿ ಮಾಡಿದ್ದಾರೆ. ಮಾನ್ಯ ಸಭಾಪತಿಯವರೇ, ಕರವನ್ನು ಬಹಳ ಪ್ರಾಮಾಣಿಕವಾಗಿ ಹುಬ್ಬಳ್ಳಿ-ಧಾರವಾಡದ ಜನರು ಕೊಡುತ್ತಾರೆ. ಉಳಿದವರೂ ಕೊಡಬಹುದು. ಇಷ್ಟೆಲ್ಲಾ ಕರ ಕೊಟ್ಟು ಏನು ಈ ರೀತಿಯ ಪರಿಸ್ಥಿತಿ ಇದೆ ಎಂದು ಜನ ಕೇಳುತ್ತಾರೆ. ಸಂಚಾರಿ ದಟ್ಟಣೆಯಿಂದ 7-8 ಮಂದಿ ಅಪಘಾತಗಳಲ್ಲಿ ಸಾಯುತ್ತಿರುತ್ತಾರೆ. ರಸ್ತೆಗಳು ಸರಿಯಾಗಿಲ್ಲ, ಸ್ಕೂಟರ್/ಬೈಕ್ ಸವಾರರು ಹೆಲ್ಮೆಟ್ ಹಾಕಿಕೊಳ್ಳುವುದಿಲ್ಲ. ದಿನದಿಂದ ದಿನಕ್ಕೆ 300 ರಿಂದ 400 ವಾಹನಗಳು ರಸ್ತೆಯಲ್ಲಿ ಓಡಾಡುತ್ತವೆ. ಇದರಿಂದ ಜನರೆಲ್ಲರೂ ಶಾಪ ಹಾಕುತ್ತಾರೆ. ಹುಬ್ಬಳ್ಳಿ-ಧಾರವಾಡವನ್ನು ಬೆಂಗಳೂರಿನಂತಹ ದೊಡ್ಡ ಮಹಾನಗರ ಎಂದು ಹೇಳುವುದು ಸರಿಯಾದರೂ ಅದಕ್ಕೆ ತಕ್ಕಂತೆ ಸೌಲಭ್ಯಗಳು ಇಲ್ಲ ಇಲ್ಲ. ಆ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟವಾಗಿ ಇಷ್ಟು ಮಾಡುವುದಕ್ಕೆ ಆಗುತ್ತದೆ ಮತ್ತು ಇಷ್ಟು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಬೇಕು. ಕೆಲಸ ಮಾಡುವುದಿದ್ದರೆ ಸರಿಯಾದ ರೀತಿಯಲ್ಲಿ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಯಾರಿಗೂ ಹೆದರಿಕೆ ಇರುವುದಿಲ್ಲ. ಶೇಕಡ 40ರಷ್ಟು ಹಣ ಭ್ರಷ್ಟಾಚಾರಕ್ಕೆ ಹೋಗುತ್ತದೆ. ಪ್ರತಿಯೊಂದರಲ್ಲಿಯೂ ಅಂದರೆ ಒಳಚರಂಡಿ ಇರಬಹುದು, ಮತ್ತೊಂದು ಮಗದೊಂದು ಇರಬಹುದು, ಎಲ್ಲದರಲ್ಲಿಯೂ ಶೇಕಡ 40ರಷ್ಟು ಹಣ ಭ್ರಷ್ಟಾಚಾರವಾಗುತ್ತದೆ. ಕೆಲವು ವಿಷಯಗಳನ್ನು ನಾನು ಹೇಳಬಾರದಿದ್ದರೂ ಇಲ್ಲಿ ಪ್ರಸ್ತಾಪ ಮಾಡುತ್ತೇನೆ. Hubli Dharwad Development Authority ಹೊಸ ಹೊಸ ಬಡಾವಣೆಗಳನ್ನು ಅಭಿವೃದ್ಧಿ ಮಾಡುತ್ತದೆ. ಅಲ್ಲಿನ ಪೈಕಿ ಒಬ್ಬ ಬಂದು Hubli Dharwad Development Authority ನಲ್ಲಿ ಶ್ರೀ ಯಲ್ಲಪ್ಪ ಬೆಳಂಕಾರ್ ಎಂಬ ವ್ಯಕ್ತಿ ನಮ್ಮ ವಿಷಯವು ಇದ್ದು, ಎಲ್ಲವೂ ಆಗಬೇಕು. ನಮಗೆ ಏನೂ ಅನುಕೂಲತೆಗಳು ಇಲ್ಲ. ಅಲ್ಲಿನ ಅಧಿಕಾರಿ ಪೈಕಿ ಒಬ್ಬರು ನಡು ರಸ್ತೆಯಲ್ಲಿ ಮನೆ ಕಟ್ಟಿದ್ದಾರೆ. ಅದನ್ನು ತೆಗೆಯುವುದಕ್ಕೆ ಹೋಗುವುದಿಲ್ಲ, ಆದರೆ ಎಲ್ಲರಿಗೂ ಏನು ಮುಟ್ಟಿಸಬೇಕೋ, ಅದನ್ನು ಮುಟ್ಟಿಸುತ್ತೇನೆ ಎಂದು ಹೇಳಿ, ನಿಮಗೆ ಕೊಡಬೇಕಾದ್ದನ್ನು ಅಲ್ಲಿಯೇ ಕೊಟ್ಟಿದ್ದೇವೆ ಎಂದು ಹೇಳಿದರು. ನಾನು ವ್ಯಕ್ತಿಯ ಹೆಸರನ್ನು ಹೇಳುತ್ತೇನೆ. ಆಗ ನನಗೆ ಸಿಟ್ಟು ಬಂತು. ಪರಿಸ್ಥಿತಿ ಈ ರೀತಿ ಇದೆ, ಎಲ್ಲರಿಗೂ ಕೊಡಬೇಕು ಎಂದು ಹೇಳುತ್ತಾರೆ. ನಾನು ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿ ಬಹಳ ಕೆಟ್ಟದಾಗಿ ಮಾತನಾಡಿದಾಗ ಒಬ್ಬ ಎದ್ದು ಕ್ಷಮೆ ಕೇಳಿದ. ಇದು ಪರಿಸ್ಥಿತಿಯಲ್ಲಿ ನಡೆದಿದೆ. ಆದ್ದರಿಂದ ದಯಮಾಡಿ ಒಳ್ಳೆಯ ಅಧಿಕಾರಿಗಳನ್ನು ಹಾಕಿ, ಜನಪ್ರತಿನಿಧಿಗಳಿಗೆ ಕೆಲಸ ಮಾಡಲು ಬಿಡಿ. ಎಲ್ಲರಿಗೂ ತಿಳಿದಂತೆ ಸಂಬಂಧಿಕರುಗಳೇ ಟೆಂಡರ್‌ಗಳನ್ನು ಹಾಕುತ್ತಾರೆ. ಕೆಲಸ ಆಗುವುದಿಲ್ಲ ಮತ್ತು ಯಾರನ್ನೂ ಕೇಳುವುದಕ್ಕೆ ಆಗುವುದಿಲ್ಲ. ಇಂತಹ ಪರಿಸ್ಥಿತಿ ಇದೆ. ಉಣಕಲ್ ಕೆರೆಗೆ ಎಷ್ಟು ಖರ್ಚು ಮಾಡಿದ್ದಾರೆಂಬ ಮಾಹಿತಿಯನ್ನು ದಯಮಾಡಿ ತೆಗೆದುಕೊಳ್ಳಬೇಕು. ಎಷ್ಟು ಖರ್ಚು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಿದರೂ ಕೂಡ ಇವತ್ತಿಗೂ ಆ ಕೆರೆ ಹಾಗೆಯೇ ಇದೆ. ಅಲ್ಲಿನ ನವಣಗೆರೆ, ಬೈರೂರು ಕೊಪ್ಪ, ಉಣಕಲ್ ಎಲ್ಲಾ ಊರುಗಳ ಒಳಚರಂಡಿ ನೀರು ಈ ಕೆರೆಗೆ ಬರುತ್ತದೆ. ಹಿಂದೆ ಮಾನ್ಯ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆಯವರನ್ನು ಕರೆದುಕೊಂಡು ಸ್ಥಳಕ್ಕೆ ವಿಸಿಟ್ ಮಾಡಿಸಿದಾಗ ಅವರು ತಕ್ಷಣ ಕ್ರಮ ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು. ಆದರೆ ಇವತ್ತಿನವರೆಗೂ ಯಾವುದೇ ಕ್ರಮ ಆಗಿಲ್ಲ. ಅದೇ ನೀರು ಬರುತ್ತಿದೆ, ತಿಂಗಳಿಗೆ ಮಾತ್ರ ಅದಕ್ಕೆ ಖರ್ಚಾಗುತ್ತಿದೆ. ಅದನ್ನು ತೆಗೆದರೂ ಮತ್ತೆ ಮತ್ತೆ ಅದೇ ನೀರು ಬರುತ್ತಿದೆ, ಈ ರೀತಿ ನಡೆದಿದೆ. ದಯಮಾಡಿ ಸರ್ಕಾರವನ್ನು ಕೇಳಿಕೊಳ್ಳುತ್ತೇವೆ. ನಾವುಗಳು ಜನ ಪ್ರತಿನಿಧಿಗಳಾಗಿ ಜನರು ಹಾಕುವ ಶಾಪವನ್ನು ಕೇಳಿಕೊಂಡು ನಮಗೆ ಮರ್ಯಾದೆ ಇಲ್ಲ. ರಸ್ತೆ ಅಗಲಕರಣದ ಬಗ್ಗೆ ಹೇಳಬೇಕೆಂದರೆ ಬೆಂಗಳೂರಿನಿಂದ ಬರಬೇಕಾದರೆ ಅನೇಕ ಟ್ರೈಯರ್ ಅಂಗಡಿಗಳು ಅಕ್ಕಪಕ್ಕದಲ್ಲ ಇವೆ. ಕೇವಲ 20 ಅಡಿ ರಸ್ತೆಗಳ ಅಕ್ಕಪಕ್ಕದಲ್ಲ ಅಂಗಡಿಗಳನ್ನು ಇಟ್ಟುಕೊಂಡು ಓಡಾಡುವುದಕ್ಕೆ ಆಗುವುದಿಲ್ಲ. ಇದು ಯಾವ ನ್ಯಾಯ? ಈಗ ಬಿಜಾಪುರ ಮತ್ತು ದಾವಣಗೆರೆಗಳಲ್ಲಿ ರಸ್ತೆ ಅಗಲಕರಣ ಮಾಡಿದರು. ಅಲ್ಲೆಲ್ಲ ಬಹಳಷ್ಟು ಸುಂದರವಾಗಿ ಕೆಲಸಗಳು ನಡೆಯುತ್ತವೆ. ಆದರೆ ಹುಬ್ಬಳ್ಳಿಯಲ್ಲಿ ಸಾಕಷ್ಟು ವಾಹನಗಳಿದ್ದರೂ ಓಡಾಡಲು ಆಗುವುದಿಲ್ಲ. ನಾನು ಮೊನ್ನೆ ಹೋಗುವಾಗ ಮಾಜಿ ಶಾಸಕರಾದ ಶ್ರೀ ಹಿಂಡಸಗೇರಿಯವರ ಮನೆ ಮುಂದೆ ಸಿಮೆಂಟ್ ರಸ್ತೆ ಮಾಡಲು ಶುರು ಮಾಡಿರುವುದು 6 ತಿಂಗಳು ಕಳೆದರೂ ಇನ್ನೂ ಮುಕ್ತಾಯವಾಗಿಲ್ಲ. ನಾನು 40 ನಿಮಿಷಗಳ ಕಾಲ ಅಲ್ಲಿನ ವಾಹನ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ನಂತರ ಸಂಚಾರ ವಿಭಾಗದ ಡಿ.ಸಿ.ಪಿ., ರವರಿಗೆ ದೂರವಾಣಿ ಮಾಡಿ, ಈ ರೀತಿ ಆಗಿದೆ ಏನಾದರೂ ಮಾಡಿ ಎಂದು ತಿಳಿಸಿದೆ. ಕೊನೆಗೆ ಯಾರ್ಯಾರೋ ಬಂದು ಏನೋ ಮಾಡಿದರು. ಇಂತಹ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ಇದೆ. ಧಾರವಾಡದಲ್ಲೂ ಸಹ ಬೇರೆ ಬೇರೆ ಕಡೆಯಿಂದ ಅನೇಕ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಾರೆ. IIT, University of Agricultural Sciences, Karnataka State Law University ಎಲ್ಲವೂ ಇದ್ದರೂ ಯಾವುದೇ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ. ಮಕ್ಕಳು ಇರುವ ಹಾಸ್ಟೆಲ್‌ಗಳಲ್ಲಿ ಸರಿಯಾಗಿ ನೀರು ಬರುವುದಿಲ್ಲ. ಹಣ ಖರ್ಚು ಮಾಡಿರುವುದು, ಟೆಂಡರ್ ಕರೆದಿರುವುದು ಎಷ್ಟು ವೆಚ್ಚವಾಗಿದೆ ಎಂಬತ್ತಾದಿಗಳೆಲ್ಲವನ್ನೂ ಹೇಳಿದ್ದಾರೆ. ಹಂದಿಗಳನ್ನು ಸ್ಥಳಾಂತರ ಮಾಡುತ್ತೇವೆ ಎಂದು ಕಳೆದ 4 ವರ್ಷಗಳಿಂದ ಹೇಳುತ್ತಿದ್ದು, ಹಂದಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಮತ್ತೆ ಅಲ್ಲಿಗೆ ಬರುತ್ತದೆ. ಆದ್ದರಿಂದ ಒಂದು ಉತ್ತರವನ್ನು ಸ್ಪಷ್ಟವಾಗಿ ಹೇಳಬೇಕು. ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಇಷ್ಟೆಲ್ಲಾ ಸಮಸ್ಯೆಗಳ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿವೆ. ನಾವು ಜನರಿಗೆ ಏನು ಹೇಳುವುದು? ಜನರ ಎದುರು ತಲೆ ತಗ್ಗಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಹಿನ್ನೆಲೆಯಲ್ಲಿ ಏನಾದರೂ ಮಾಡಿ ಹುಬ್ಬಳ್ಳಿ-ಧಾರವಾಡಗಳಲ್ಲಿ ಸುಧಾರಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸುಧಾರಣೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಲು ಆಗುವುದಿದ್ದರೆ ಆಗುತ್ತದೆ ಎಂದು ಹೇಳಲಿ, ಇಲ್ಲದಿದ್ದರೆ ಇಲ್ಲ ಎಂದು ಹೇಳಲಿ. ಸುಧಾರಣೆ ಯಾವಾಗ ಮಾಡುತ್ತಾರೆ ಎಂದು ಹೇಳಲಿ. ಇವತ್ತೇ ಸುಧಾರಣೆ ಮಾಡಬೇಕು ಎಂದು ನಾನು ಹೇಳುವುದಿಲ್ಲ. ಈ ರೀತಿ ಯಾವ ಸರ್ಕಾರಕ್ಕೂ ಹೇಳುವುದಕ್ಕೆ ಸಾಧ್ಯವಿಲ್ಲ. ಒಟ್ಟಿನಲ್ಲಿ ಇಷ್ಟೆಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಯಾವ ಕಾರ್ಯಕ್ರಮ ರೂಪಿಸುತ್ತಾರೆಂದು ತಿಳಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿಸುತ್ತೇನೆ.

(ಮುಂದು)

(1080)20.11.2017/1.20/ಹೆಚ್‌ವಿ:ಎಂಡಿ

ಶ್ರೀ ಪ್ರದೀಪ್ ಶೆಟ್ಟರ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಬಸವರಾಜ ಹೊರಟ್ಟಿಯವರು ಈ ವಿಚಾರವಾಗಿ ಸಾಕಷ್ಟು ವಿವರವಾಗಿ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹುಬ್ಬಳ್ಳಿ-ಧಾರವಾಡದ ನಡುವೆ ನಡೆಯುತ್ತಿರುವ Bus Rapid Transit System(BRTS) ಕಾಮಗಾರಿಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಶಾಲೆಗೆ ಹೋಗುವಂತಹ ಸಣ್ಣ ಮಕ್ಕಳು ಬೀಳುತ್ತಿವೆ, ದ್ವಿಚಕ್ರ ವಾಹನದಲ್ಲಿ ಹೋಗುವಂತಹ ಹೆಣ್ಣುಮಕ್ಕಳು ಸಹ ಬಿದ್ದು ಅಪಘಾತಕ್ಕೆ ಒಳಗಾಗಿದ್ದಾರೆ. ಬಿ.ಆರ್.ಟಿ.ಎಸ್. ಕಾಮಗಾರಿಯಿಂದಾಗಿ ಹುಬ್ಬಳ್ಳಿ ಮತ್ತು ಧಾರವಾಡದ ಜನರಿಗೆ ಬಹಳಷ್ಟು ತೊಂದರೆಗಳಾಗುತ್ತಿವೆ. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲದಂತಹ ಸಂದರ್ಭದಲ್ಲಿ ಈ ಕಾಮಗಾರಿಗೆ ಅನುಮೋದನೆಯನ್ನು ನೀಡಲಾಗಿತ್ತು. ಆಗ ಪ್ರಾರಂಭವಾದ ಕಾಮಗಾರಿ ಇಲ್ಲಯವರೆವಿಗೂ ಮುಕ್ತಾಯದ ಹಂತಕ್ಕೆ ಬಂದೇ ಇಲ್ಲ. ಮಾನ್ಯ ಹೊರಟ್ಟಿಯವರು ಹೇಳಿದಂತೆ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹಳಷ್ಟು ಜನ ಉನ್ನತ ಮಟ್ಟದ ಅಧಿಕಾರಿಗಳು ಬದಲಾವಣೆ ಆಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಮೂರು ಜನ ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಯಾರೂ ಹೆಚ್ಚು ದಿನ ಇರುವುದೇ ಇಲ್ಲ. ಇದರಿಂದಾಗಿ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಮಾನ್ಯ ದರ್ಪಣ್ ಜೈನ್‌ರವರು ಕಳೆದ ಒಂದು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ‘ಜನವರಿ ತಿಂಗಳಾಂತ್ಯಕ್ಕೆ ಸದರಿ ಕಾಮಗಾರಿಯನ್ನು ಮುಕ್ತಾಯಗೊಳಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”  
 ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಲ್ಲಿ ನನ್ನ ಮನವಿಯೇನೆಂದರೆ, ಮೊದಲನೆಯದಾಗಿ ಸದರಿ ಕಾಮಗಾರಿಯನ್ನು ಬೇಗನೆ ಮುಗಿಸಬೇಕಾಗಿದೆ. ಎರಡನೆಯದಾಗಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ನಾಯಿ ಮತ್ತು ಹಂದಿಗಳ ಹಾವಳಿ ಹೆಚ್ಚಾಗಿದೆ. ಮಾನ್ಯ ಸಚಿವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳ ಜೊತೆಗೆ ಸಚಿವರು ಸರಿಯಾದ ರೀತಿಯಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೊಂದಾಣಿಕೆಯನ್ನು ಇಟ್ಟುಕೊಂಡಿಲ್ಲ. ಒಮ್ಮೆ ‘ಹಂದಿ-ನಾಯಿಗಳನ್ನು ಹಿಡಿಯಬೇಡಿ’ ಎನ್ನುತ್ತಾರೆ, ಮತ್ತೊಮ್ಮೆ ‘ಹಿಡಿಯಿರಿ’ ಎನ್ನುವ ಆದೇಶವನ್ನು ನೀಡುತ್ತಾರೆ. ಹುಬ್ಬಳ್ಳಿ ಮಹಾನಗರದಲ್ಲ ಹಂದಿ ಮತ್ತು ನಾಯಿಗಳ ಹಾವಳಿಯನ್ನು ತಕ್ಷಣವೇ ಕಡಿಮೆ ಮಾಡಿಸಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಹುಬ್ಬಳ್ಳಿ-ಧಾರಾವಾಡ ನಗರಗಳಲ್ಲಿ ಗುಂಡಿ ಬದ್ಧಿರುವ ರಸ್ತೆಗಳನ್ನು ಮುಚ್ಚುವುದಕ್ಕೆ ಹುಬ್ಬಳ್ಳಿ-ಧಾರಾವಾಡ ಮಹಾನಗರಪಾಲಿಕೆಯ ಆಯುಕ್ತರಾದ ಮೆ:ಹಿರೇಮಠ್‌ರವರು ಗಡುವು ನೀಡಿದ್ದರು. ಆದರೂ ಸಹ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ತೀವ್ರಗತಿಯಲ್ಲಿ ಆಗುತ್ತಿಲ್ಲ. ಹುಬ್ಬಳ್ಳಿಯಲ್ಲಿರುವ ಐ.ಬಿ.ಗೆ ಮಂತ್ರಿಗಳು ಬಂದು ಹೋಗುತ್ತಿರುತ್ತಾರೆ. ಐ.ಬಿ. ಇರುವಂತಹ ರಸ್ತೆಯನ್ನು ‘ವಿ.ಐ.ಪಿ. ರಸ್ತೆ’ ಎಂದು ಕರೆಯುತ್ತಾರೆ. ಐ.ಬಿ.ರಸ್ತೆ ಪೂರ್ತಿಯಾಗಿ ಹದಗೆಟ್ಟು ಹೋಗಿದೆ. ಆ ರಸ್ತೆಗೆ ಪ್ಯಾಚ್ ವರ್ಕ್ ಮಾಡುತ್ತಾರೆ. ಪುನಃ ಒಂದು ವಾರದೊಳಗಾಗಿ ಪ್ಯಾಚ್‌ವರ್ಕ್ ಕಿತ್ತು ಹೋಗಿ, ವಾಹನಗಳು ಓಡಾಡುವಾಗ ಧೂಳು ಏಳುತ್ತದೆ. ಐ.ಬಿ.ರಸ್ತೆಯ ಸುತ್ತಮುತ್ತ ವಿಶ್ವೇಶ್ವರ ನಗರ, ಆಶೋಕ ನಗರ ಮತ್ತು ದೇಶಪಾಂಡೆ ನಗರ ಹೀಗೆ ಸುಮಾರು 4-5 extension ಏರಿಯಾಗಳು ಇವೆ. ಇವುಗಳು ಸೇರುವಂತಹ ಸರ್ಕಲ್ ಇದೆ. ಸಾಕಷ್ಟು ಜನರು ಓಡಾಡುವಂತಹ ಈ ರಸ್ತೆ ಪೂರ್ತಿಯಾಗಿ ಹಾಳಾಗಿ ಹೋಗಿದೆ. ಇದು ಬಹಳ ಒಳ್ಳೆಯ ರಸ್ತೆಯಾಗಿದೆ. ಈ ರಸ್ತೆಯನ್ನು ರಿಪೇರಿಗೊಳಿಸುವುದಕ್ಕೆ ಹೆಚ್ಚಿನ ಹಣ ಖರ್ಚಾಗುವುದಿಲ್ಲ. 40-50 ಲಕ್ಷ ರೂಪಾಯಿಗಳಾದರೆ ಸಾಕಾಗುತ್ತದೆ. ಆಯುಕ್ತರು ಈ ರಸ್ತೆಯನ್ನು ತಕ್ಷಣವೇ ರಿಪೇರಿ ಮಾಡಿಸಬೇಕಾಗಿತ್ತು. ಆದರೆ, ಇಲ್ಲಿಯವರೆಗೆ ಮಾಡಿಸಿಲ್ಲ. ಸಾಕಷ್ಟು ಜನ ಸಚಿವರು ಇದೇ ಗುಂಡಿ ಬದ್ಧ ರಸ್ತೆಯಲ್ಲಿಯೇ ಓಡಾಡುತ್ತಾರೆ. ಈ ಬಗ್ಗೆ ಬಹಳಷ್ಟು ಜನ ಸಚಿವರು ಮತ್ತು ಶಾಸಕರು ದೂರು ನೀಡಿದ್ದರೂ ಸಹ ಇಲ್ಲಿಯವರೆಗೆ ರಸ್ತೆಯನ್ನು ರಿಪೇರಿ ಮಾಡಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಬಸವರಾಜ ಹೊರಟ್ಟಿಯವರಿಗೆ ಗೊತ್ತಿಲ್ಲವೆಂದು ಕಾಣುತ್ತದೆ. ಫ್ಲೈಓವರ್ ಕಾಮಗಾರಿಗಾಗಿ ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಾದ ಮಾನ್ಯ ನಿತಿನ್ ಗಡ್ಡರಿಯವರು 330 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಮೊನ್ನೆ ತಾನೇ ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ರೂಪದಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟ ಪ್ರಶ್ನೆಯನ್ನು ನಾನು ಕೇಳಿದ ಸಂದರ್ಭದಲ್ಲಿ, ಮಾನ್ಯ ಲೋಕೋಪಯೋಗಿ ಸಚಿವರು ‘ತಕ್ಷಣವೇ ಡಿ.ಪಿ.ಆರ್, ಮಾಡಿ ಫ್ಲೈ ಓವರ್ ಕೆಲಸವನ್ನು ಪ್ರಾರಂಭಗೊಳಿಸಲಾಗುತ್ತದೆ’ ಎನ್ನುವ ಮಾತನ್ನು ಹೇಳಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರದ ಭೂ ಸಾರಿಗೆ ಸಚಿವರಿಗೆ ಹಾಗೂ ರಾಜ್ಯದ ಲೋಕೋಪಯೋಗಿ ಸಚಿವರಿಗೂ ಸಹ ನಾನು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸನ್ಮಾನ್ಯ ಸಭಾಪತಿಯವರೇ, ಹುಬ್ಬಳ್ಳಿ-ಧಾರವಾಡ ಮಹಾನಗರಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಹೆಚ್ಚಿನ ಸಂಖ್ಯೆಯಲ್ಲಿ ಅಪಾರ್ಟ್‌ಮೆಂಟ್‌ಗಳು ಮತ್ತು ಮಾಲ್‌ಗಳು ತಲೆ ಎತ್ತುತ್ತಿವೆ. ಉದ್ಯಾನವನಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಮತ್ತು ಕೆರೆಗಳ ಹೂಳು ತೆಗೆಯಲಾಗಿದೆ. ಆದರೆ, ಸಿ.ಡಿ.ಪಿ.ಗೆ ಮಾತ್ರ ಅನುಮೋದನೆಯನ್ನು ನೀಡುತ್ತಿಲ್ಲ. ಧಾರವಾಡ ಜಿಲ್ಲೆಯ ಉಸ್ತುವಾಗಿ ಸಚಿವರಾಗಿರುವ ಮಾನ್ಯ ವಿನಯ್ ಕುಲಕರ್ಣಿಯವರು ಈ ಸದನದಲ್ಲಿ ಉಪಸ್ಥಿತರಿದ್ದಾರೆ. ಇಲ್ಲಿಗೆ ಒಳ ರಸ್ತೆಗಳ ಅವಶ್ಯಕತೆ ಬಹಳಷ್ಟಿದೆ. 157 ಕೋಟಿ ರೂಪಾಯಿಗಳಷ್ಟು ಪಿಂಚಣಿ ಹಣ ಸರ್ಕಾರದಿಂದ ಕಾರ್ಪೊರೇಶನ್‌ಗೆ ಬರಬೇಕಾಗಿತ್ತು. ಆದರೆ, ಆ ಹಣ ಬಂದಿಲ್ಲ. ಇವತ್ತು ಮಾನ್ಯ ಮುಖ್ಯಮಂತ್ರಿಗಳು ಧಾರವಾಡ ಜಿಲ್ಲೆಯ ಎಲ್ಲ ಶಾಸಕರು ಮತ್ತು ಮಹಾನಗರಪಾಲಕೆಯ ಸದಸ್ಯರ ಸಭೆಯನ್ನು ಕರೆದಿದ್ದಾರೆ. ಮಹಾನಗರಪಾಲಕೆಯ ಮೇಯರ್ ಕಛೇರಿಯಿಂದ ದೂರವಾಣಿ ಕರೆ ಮಾಡಿ ಈ ಸಭೆಯಲ್ಲಿ ಭಾಗವಹಿಸುವಂತೆ ನನಗೆ ಆಹ್ವಾನ ನೀಡಿದ್ದಾರೆ. ಸರ್ಕಾರದಿಂದ ನಮ್ಮನ್ನು ಯಾರೂ ಕರೆದಿಲ್ಲ. ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ನಾವು ಈ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಆ ಪಿಂಚಣಿ ಹಣವನ್ನು ನಮಗೆ ನೀಡಿದರೆ, ಒಳ ರಸ್ತೆಗಳನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮಾನ್ಯ ಹೊರಣಿಯವರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಬಹಳ ಒಳ್ಳೆಯ ಸ್ನೇಹಿತರಾಗಿದ್ದಾರೆ. ಆದ್ದರಿಂದ ಮಾನ್ಯ ಬಸವರಾಜ ಹೊರಣಿಯವರು ಆ ಸಭೆಗೆ ಬಂದು ಈ ವಿಚಾರದಲ್ಲಿ ಶಿಫಾರಸ್ಸು ಮಾಡಬೇಕಾಗಿದೆ. ಅದೇ ರೀತಿಯಲ್ಲಿ ಸ್ಥಳೀಯ ಶಾಸಕರಾಗಿರುವ ಮಾನ್ಯ ಜಗದೀಶ್ ಶೆಟ್ಟರ್‌ರವರು ಸಹ ಆ ಸಭೆಯಲ್ಲಿ ಭಾಗವಹಿಸುವವರಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ನಗರಾಭಿವೃದ್ಧಿ ಸಚಿವರು ಹುಬ್ಬಳ್ಳಿ-ಧಾರವಾಡ ನಗರಗಳ ಬಗ್ಗೆ ನಿರ್ಲಕ್ಷ್ಯ ತೋರಿಸಬಾರದು. ಬೆಂಗಳೂರಿನ ನಂತರ ಹುಬ್ಬಳ್ಳಿ-ಧಾರವಾಡ ನಗರಗಳು ದೊಡ್ಡ ನಗರಗಳೆಂದು ಹೇಳುತ್ತಾರೆ. ಹಾಗೆಯೇ ಈ ಅವಳಿ ನಗರಗಳನ್ನು ‘ಚೋಟಾ ಮುಂಬೈ’ ಎಂದು ಕರೆಯಲಾಗುತ್ತದೆ. ಆದರೆ, ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಹೀಗಾಗಿ ಅಲ್ಲಿಗೆ ಭೇಟಿ ಕೊಟ್ಟರೆ ಹಳ್ಳಿಯಲ್ಲಿ ವಾಸ ಮಾಡುತ್ತಿರುವಂತಹ ಅನುಭವವಾಗುತ್ತದೆ. ರಸ್ತೆಗಳು ಪೂರ್ತಿಯಾಗಿ ಹಾಳಾಗಿವೆ. ಯಾರೂ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಕಳೆದ ವಾರ ಸದನದಲ್ಲಿ ಮಾನ್ಯ ಮಹದೇವಪ್ಪನವರಿಗೆ ಈ ವಿಚಾರವಾಗಿ ಒಂದು ಪ್ರಶ್ನೆಯನ್ನು ಕೇಳಿದೆ; ಮಾಧ್ಯಮಗಳ ಮೂಲಕವೂ ಹೇಳಿಕೊಂಡಿದ್ದೇವೆ. ಲೋಕಸಭಾ ಸದಸ್ಯರಾಗಿರುವ ಮಾನ್ಯ ಪ್ರಹ್ಲಾದ ಜೋಷಿ ಮತ್ತು ನಮ್ಮ ಶಾಸಕರಾಗಿರುವಂತಹ ಮಾನ್ಯ ಜಗದೀಶ್ ಶೆಟ್ಟರ್‌ರವರ ಪ್ರಯತ್ನದಿಂದಾಗಿ ಕೇಂದ್ರ ಸರ್ಕಾರದಿಂದ 1256 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ತರಲಾಗಿದೆ. ಅದರಲ್ಲಿ 330 ಕೋಟಿ ರೂಪಾಯಿಗಳನ್ನು ಫೈ ಓವರ್‌ಗಾಗಿ ವೆಚ್ಚವಾಗಿದೆ. ಮಾನ್ಯ ಜಗದೀಶ್ ಶೆಟ್ಟರ್‌ರವರ ಕ್ಷೇತ್ರದಲ್ಲಿ Central Road Fundನಿಂದ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಣ ಬಿಡುಗಡೆಯಾಗಿದೆ. ಮಾನ್ಯ ವಿನಯ್ ಕುಲಕರ್ಣಿಯವರು tender for sure ಕರೆಯುತ್ತಿದ್ದಾರೆ, ಸುಮಾರು 250 ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲ ರಸ್ತೆಗಳ ಕಾಮಗಾರಿಯನ್ನು ಪ್ರಾರಂಭಗೊಳಿಸಲು ಟೆಂಡರ್ ಕರೆಯಲಾಗಿದೆ. ತಕ್ಷಣವೇ ಕೆಲಸ ಪ್ರಾರಂಭವಾಗುತ್ತದೆ. ಸರ್ಕಾರ ಇದನ್ನು ಬೇಗ ಕೈಗೆತ್ತಿಕೊಳ್ಳಬೇಕಾಗಿದೆ. ಹಳೆಯ ಕಾಮಗಾರಿಗಳು, ಯು.ಜಿ.ಡಿ. ಕಾಮಗಾರಿಗಳು ಮತ್ತು ಅಂಡರ್ ಗ್ರೌಂಡ್ ಗ್ಯಾಸ್‌ಲೈನ್ ಹಾಕುವಂತಹ ಕೇಂದ್ರ ಸರ್ಕಾರದ ಯೋಜನೆಗಾಗಿ ರಸ್ತೆಗಳನ್ನು ಅಗೆಯಲಾಗಿದೆ. ಗುತ್ತಿಗೆದಾರರು ಗುಂಡಿಗಳನ್ನು ಮುಚ್ಚದೇ ಹಾಗೆಯೇ ಬಿಟ್ಟು ಹೋಗಿರುತ್ತಾರೆ. ಮಾನ್ಯ ಬಸವರಾಜ ಹೊರಟ್ಟಿಯವರು ಗುತ್ತಿಗೆದಾರರ ಬಗ್ಗೆ ಸಾಕಷ್ಟು ಹೇಳಿದ್ದಾರೆ. ನಾನು ಅದನ್ನು ಪುನರುಚ್ಚರಿಸುವುದಕ್ಕೆ ಹೋಗುವುದಿಲ್ಲ. ಗುತ್ತಿಗೆದಾರರು ರಸ್ತೆಗಳನ್ನು ಅಗೆದು ಗುಂಡಿಗಳನ್ನು ಮುಚ್ಚದೇ ಬಿಟ್ಟು ಹೋಗಿರುವುದನ್ನು ಪುನಃ ಅವರೇ ಮುಚ್ಚಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಶಿವಮೊಗ್ಗ ಅಥವಾ ಮಂಗಳೂರು ಜಿಲ್ಲೆಗಳಿಗೆ ಹೋದರೆ ಎಲ್ಲ ಯು.ಜಿ.ಡಿ.ಗಾಗಿ ರಸ್ತೆಯನ್ನು ಅಗೆಯಲಾಗಿದೆ, ಎಲ್ಲ ಅಂಡರ್ ಪೈಪ್‌ಲೈನ್‌ಗಳು ಇವೆ ಎನ್ನುವುದು ಗೊತ್ತಾಗುವುದಿಲ್ಲ. ಅಷ್ಟು ಚೆನ್ನಾಗಿ ಅಲ್ಲನ ರಸ್ತೆಗಳು ಇವೆ. ಆದರೆ, ನಮ್ಮೆಲ್ಲ ಆ ರೀತಿಯ ರಸ್ತೆಗಳನ್ನು ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಮಾನ್ಯ ಜಗದೀಶ್ ಶೆಟ್ಟರ್‌ರವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲ ಯು.ಜಿ.ಡಿ. ಪೈಪ್ ಹಾಕುವುದಕ್ಕೋಸ್ಕರ ಕೇಂದ್ರ ಸರ್ಕಾರದಿಂದ ಸುಮಾರು 80 ಕೋಟಿ ಅನುದಾನವನ್ನು ತೆಗೆದುಕೊಂಡು ಬಂದಿದ್ದರು. ಇಲ್ಲಿಯವರೆವಿಗೂ ಆ ಕೆಲಸ ಹಂತಹಂತವಾಗಿ ನಡೆದಿದೆ. ಕೇಂದ್ರ ಸರ್ಕಾರದ ವತಿಯಿಂದ ಅಂಡರ್‌ಗ್ರೌಂಡ್ ಗ್ಯಾಸ್‌ಲೈನ್ ಹಾಕುವಂತಹ ಕೆಲಸ ನಡೆದಿದೆ. ಅದನ್ನು ರಸ್ತೆಯ ಬದಿಗೆ ಹಾಕುತ್ತಿದ್ದಾರೆ. ಇದರ ಜೊತೆಗೆ ಕೇಬಲ್‌ಗಳನ್ನು ಹಾಕುವಂತಹ ಕಾರ್ಯವೂ ನಡೆದಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಬಸವರಾಜ ಹೊರಟ್ಟಿಯವರು ಮಾತನಾಡುವಂತಹ ಸಂದರ್ಭದಲ್ಲ 'ಸವಾಯಿ ಗಂಧರ್ವ ಹಾಲ್' ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಳೆದ ತಿಂಗಳು ನಾನು ಮತ್ತು ನಮ್ಮ ಶಾಸಕರಾದ ಮಾನ್ಯ ಜಗದೀಶ್ ಶೆಟ್ಟರ್‌ರವರು ಅಲ್ಲಿಗೆ ಭೇಟಿ ನೀಡಿದ್ದೆವು. ಒಂದೂವರೆ ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲ ಹಾಲ್‌ನ ನಿರ್ಮಾಣ ಕೆಲಸವಾಗಿದೆ. ಅಂತರಿಕ ಕೆಲಸಗಳು ಪೂರ್ಣಗೊಂಡಿವೆ. ಇದರ ಬಗ್ಗೆ ಮಾನ್ಯ ಸಚಿವರಿಗೂ ತಿಳಿದಿದೆಯೆಂದು ನಾನು ಭಾವಿಸುತ್ತೇನೆ. ಉತ್ತಮ ರೀತಿಯಲ್ಲಿ ಕೆಲಸ ನಡೆದಿದೆ. ಇನ್ನೂ ಹಣದ ಅವಶ್ಯಕತೆ ಇದೆ. ಹೊರಭಾಗದ ಸುಣ್ಣ ಬಣ್ಣ ಕೆಲಸ ಬಾಕಿ ಇದೆ. ಆ ಹಾಲ್‌ನ ನಿರ್ಮಾಣ ಕಾರ್ಯವನ್ನು ಮಾನ್ಯ ಹೊರಟ್ಟಿಯವರು ಹೋಗಿ ನೋಡಿಲ್ಲವೆಂದು ನಾನು ಭಾವಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:-** ಸನ್ಮಾನ್ಯ ಸಭಾಪತಿಯವರೇ, ಭಾರತೀಯ ಜನತಾಪಕ್ಷದ ಸದಸ್ಯರು ಯಾವುದೇ ಸ್ಥಳಕ್ಕೆ ಭೇಟಿ ನೀಡಿದರು ನಮ್ಮನ್ನು ಕರೆದುಕೊಂಡು ಹೋಗುವುದೇ ಇಲ್ಲ. ಪೇಪರ್‌ನಲ್ಲಿ ಇವರುಗಳ ಘೋಷಣೆ ಬಂದಾಗ ಮಾತ್ರ ನಮಗೆ ಗೊತ್ತಾಗುತ್ತದೆ.

**ಶ್ರೀ ಪ್ರದೀಪ್ ಶೆಟ್ಟರ್:-** ಸನ್ಮಾನ್ಯ ಸಭಾಪತಿಯವರೇ, ಕರೆಯುವುದಕ್ಕೆ ನಾವು ಯಾರು? ಯಾರೂ ನಮ್ಮನ್ನು ಕರೆಯಬೇಕಾಗಿಲ್ಲ. ಶಾಸಕರಾದವರು ನಾವೇ ಹೋಗಬೇಕಾಗುತ್ತದೆ. ಸಚಿವರು ಕರೆಯಬೇಕಾಗುತ್ತದೆ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:-** ಸನ್ಮಾನ್ಯ ಸಭಾಪತಿಯವರೇ, ದಿನಾಂಕ: 29.10.2014ರಲ್ಲಿ ಮಾನ್ಯ ದಿನೇಶ್ ಗುಂಡೂರಾವ್‌ರವರು ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿದ್ದರು. ಈ ಭಾಗದವರನ್ನೇ ಉಸ್ತುವಾರಿ ಮಂತ್ರಿಗಳನ್ನಾಗಿ ಮಾಡಬೇಕೆನ್ನುವ ಒತ್ತಾಯದ ಮೇರೆಗೆ ಮಾನ್ಯ ವಿನಯ್ ಕುಲಕರ್ಣಿಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಯಿತು. ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಮಾನ್ಯ ಜಗದೀಶ್ ಶೆಟ್ಟರ್‌ರವರು ಮತ್ತು ಮಾನ್ಯ ಪ್ರದೀಪ್ ಶೆಟ್ಟರ್‌ರವರು ಅಲ್ಲಿಗೆ ಭೇಟಿ ನೀಡಿದ್ದಾರೆ. ಆ ರೀತಿ ಅವರು ಭೇಟಿ ನೀಡುವ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸದಸ್ಯರನ್ನು ಕರೆಯಬೇಕಾಗುತ್ತದೆ. ಆದರೆ, ಇವರುಗಳು ನಮ್ಮನ್ನು ಕರೆಯುವುದೇ ಇಲ್ಲ. ಬೆಳಗ್ಗೆ ಪೇಪರ್‌ನಲ್ಲಿ, ಲೋಕಸಭಾ ಸದಸ್ಯರಾದ ಮಾನ್ಯ ಪ್ರಹ್ಲಾದ ಜೋಷಿಯವರ ಮತ್ತು ಮಾನ್ಯ ಜಗದೀಶ್ ಶೆಟ್ಟರ್‌ರವರ ಘೋಷಣೆ ನೋಡಿದಾಗ ಅವರುಗಳು ಅಲ್ಲಿಗೆ ಭೇಟಿ ನೀಡಿದ್ದರು ಎನ್ನುವ ವಿಚಾರ ನಮಗೆ ಗೊತ್ತಾಗುತ್ತದೆ.

**ಶ್ರೀ ಪ್ರದೀಪ್ ಶೆಟ್ಟರ್:-** ಸನ್ಮಾನ್ಯ ಸಭಾಪತಿಯವರೇ, ಅವರುಗಳು ಸಹ ಓಡಾಡಬೇಕಾಗುತ್ತದೆ. ಅದು ಅವರುಗಳ ಜವಾಬ್ದಾರಿಯಾಗಿದೆ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು:-** ಸನ್ಮಾನ್ಯ ಸಭಾಪತಿಯವರೇ, ಅವರುಗಳ ಸ್ಥಳ ಭೇಟಿ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ತಿನ ಸದಸ್ಯರನ್ನು ಕರೆಯುವುದೇ ಇಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ಸಹ ವರದಿ ಬಂದಿದೆ.

**ಶ್ರೀ ಮಾನೆ ಶ್ರೀನಿವಾಸ:-** ಸನ್ಮಾನ್ಯ ಸಭಾಪತಿಯವರೇ, ಯಾವಾಗ ಮಾನ್ಯ ಸಚಿವರು ಭೇಟಿ ಕಾರ್ಯಕ್ರಮವನ್ನು ಹಾಕಿಕೊಳ್ಳುತ್ತಾರೆ, ಆಗ ಅವರ ಕಛೇರಿಯಿಂದ ಎಲ್ಲರಿಗೂ ಮಾಹಿತಿ ಹೋಗುತ್ತದೆ.

**ಶ್ರೀ ಪ್ರದೀಪ್ ಶೆಟ್ಟರ್:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಹೊರಟ್ಟುವರು ಸ್ಥಳೀಯವಾಗಿ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದವರು. ಅವರುಗಳನ್ನು ಕರೆದುಕೊಂಡು ಹೋಗುವುದಕ್ಕೆ ಅದು ನಮ್ಮ ಮನೆಯ ಆಸ್ತಿಯಲ್ಲ ಅಥವಾ ನಮ್ಮ ಸ್ವಂತದ್ದು ಅಲ್ಲ. ನಾವು ಮದುವೆ-ಮುಂಜಿಗೆ ಕರೆಯುತ್ತೇವೆ. ಆದರೆ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಶಾಸಕರಾಗಿ ಹೋಗುವುದು ನಮ್ಮ ಕರ್ತವ್ಯವಾಗಿದೆ. ನಾವು ಜನರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಷ್ಟಸುಖ ನೋಡಿ ಬರಬೇಕು. ಇಲ್ಲದಿದ್ದರೆ, ಜನರು ಚುನಾವಣೆಯಲ್ಲಿ ನಮಗೆ ಪಾಠ ಕಲಿಸುತ್ತಾರೆ. ಈ ಸದನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ವಿನಯ್ ಕುಲಕರ್ಣಿಯವರು ಮತ್ತು ಮಾನ್ಯ ರೋಷನ್ ಬೇಗ್‌ರವರು ಉಪಸ್ಥಿತರಿದ್ದಾರೆ. ಇವರಿಬ್ಬರೂ ಸೇರಿ ಸರ್ಕಾರದಿಂದ ಕಾರ್ಪೊರೇಶನ್‌ಗೆ ಬರಬೇಕಾಗಿರುವ ಹಣವನ್ನು ಕೊಡಿಸಿಕೊಟ್ಟರೆ ಹುಬ್ಬಳ್ಳಿ-ಧಾರವಾಡ ನಗರಗಳ ಒಳರಸ್ತೆಗಳ ಅರ್ಧ ಕಾಮಗಾರಿಯನ್ನು ಮುಗಿಸುವುದಕ್ಕೆ ಸಾಧ್ಯವಾಗುತ್ತದೆ. Central Road Fundನಿಂದ ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ತಂದಿರುವುದರಿಂದ ಬೇಗನೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ವಿನಂತಿಸಿಕೊಂಡು, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

**ಶ್ರೀ ಮಾನೆ ಶ್ರೀನಿವಾಸ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಹೊರಾಂಗವ್ಯವಹಾರ ಪ್ರಸ್ತಾಪ ಮಾಡಿರುವ ಗಮನಸೆಳೆಯುವ ಸೂಚನೆಯ ಮೇಲೆ ಬಹಳ ವಿಸ್ತಾರವಾಗಿರುವ ಉತ್ತರವನ್ನು ಮಾನ್ಯ ಸಚಿವರು ನೀಡಿದ್ದಾರೆ. ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ, ವ್ಯಾಪಾರ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪ್ರಮುಖವಾದ ನಗರಗಳಾಗಿ ಹುಬ್ಬಳ್ಳಿ ಮತ್ತು ಧಾರವಾಡ ನಗರಗಳು ಗುರುತಿಸಲ್ಪಡುತ್ತಿವೆ.

(ಮುಂದುವರಿದಿದೆ)

(1081)20.11.2017-1.30-ಪಿಕೆ-ಎಂಡಿ

**ಶ್ರೀ ಮಾನೆ ಶ್ರೀನಿವಾಸ್(ಮುಂದುವರಿದಿದೆ)**

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಕಷ್ಟು ವಿವಿಧ ಯೋಜನೆಗಳ ಮೂಲಕ ಅನುದಾನವನ್ನು ಮಹಾನಗರ ಪಾಲಿಕೆಗೆ ಕೊಟ್ಟಿರುವುದು ನಮಗಿಲ್ಲರಿಗೂ ಗೊತ್ತಿರುವ ವಿಷಯ. ಆ ಅನುದಾನವನ್ನು ಸರಿಯಾದ ಸಮಯಕ್ಕೆ ಸದ್ವಿಧವಾಗಿ ಮಾಡುವಂಥ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ಕೆಲಸಗಳನ್ನು ಮುಗಿಸುವುದಕ್ಕೆ ಸಂಬಂಧಪಟ್ಟಂತೆ ನಮ್ಮ ಮಹಾನಗರ ಪಾಲಿಕೆಯ ಆಡಳಿತ ಕಳೆದ 10 ವರ್ಷಗಳಿಂದ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇವೆತ್ತು ಅನೇಕ ಕಡೆ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇದೆ. ಸರಿಯಾದ ಯೋಜನೆ ಇಲ್ಲ. ಟೆಂಡರ್ ಮುಖಾಂತರ ಯೋಜನೆಗಳ ಕಾಮಗಾರಿಗೆ ಅವಕಾಶ ಕೊಟ್ಟಮೇಲೆ, ಆ tender conditions ನಲ್ಲಿ ಏನೇನು ಕೆಲಸಗಳನ್ನು ಮಾಡಬೇಕು ಎಂದು ನಮೂದಾಗಿತ್ತೋ ಅವೆಲ್ಲವನ್ನೂ ಮಾಡಿದ್ದಾರೆಯೇ ಎಂಬ ಬಗ್ಗೆ ಸರಿಯಾದ follow-up ಮಾಡಬೇಕಾಗುತ್ತದೆ. ಮಹಾನಗರ ಪಾಲಿಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆಡಳಿತ ಈ ದಿನೆಯಲ್ಲಿ ವೈಫಲ್ಯ ಕಂಡಿದೆ ಎಂಬುದನ್ನು ಸದನದ ಗಮನಕ್ಕೆ ತರಬಯಸುತ್ತೇನೆ. ಯಾವುದೇ ಒಂದು ಯೋಜನೆ ಕೈಗೊಂಡಾಗ ಅದು under ground cabling ಆಗಿರಬಹುದು ಅಥವಾ UGD (Under Ground Drainage) ಆಗಿರಬಹುದು restoration of roads ಮಾಡುವಂಥದ್ದು ಟೆಂಡರ್ ತೆಗೆದುಕೊಳ್ಳುವ ಏಜೆನ್ಸಿಯವರದ್ದೇ ಇರುತ್ತದೆ. ವರ್ಷಗಟ್ಟಲೆಯಾದರೂ restoration ಆಗುವುದಿಲ್ಲ. ಅಲ್ಲಂದ ರಸ್ತೆಗಳೂ ಕೂಡ motorable ಇರುವುದಿಲ್ಲ. ವಾತಾವರಣ ಕೂಡ ಧೂಳಿನಿಂದ ಕಲುಷಿತ ಆಗುತ್ತಿರುವುದನ್ನು ನಾನು ನೋಡುತ್ತಿದ್ದೇವೆ. ಸಂಪೂರ್ಣ ವಾತಾವರಣ ಕೆಡುತ್ತಿದೆ. ಕರ್ನಾಟಕ ಮಹಾನಗರ ಪಾಲಿಕೆಗಳಲ್ಲಿ ಒಂದಾಗ ಈ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಓಡಾಡಿದರೆ ಅ ವಾತಾವರಣ ನೋಡಿ ನಮಗೆ ಮುಜುಗರವಾಗುತ್ತದೆ. ಹಲವಾರು ಸಂದರ್ಭಗಳಲ್ಲಿ, ಅದು KDP (Karnataka Development Programme) meetings ಆಗಲಿ, ಅಥವಾ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ Review Meetings ಗಳಲ್ಲಾಗಲಿ, ಕಠಿಣವಾದ ಕ್ರಮ ಕೈಗೊಳ್ಳುವ ಅಧಿಕಾರ ಕಮಿಷನರ್ ಮತ್ತು ಆಡಳಿತ ಮಂಡಳಿಯವರಿಗೆ ಕೊಟ್ಟಿದ್ದರೂ ಕೂಡ ಯಾರೂ ಜವಾಬ್ದಾರಿಯುತವಾಗಿ ಅಲ್ಲಿ ಕೆಲಸ ಮಾಡುತ್ತಿಲ್ಲ. ಇವತ್ತು restoration of roads ಆಗುತ್ತಿಲ್ಲ. ಅನುದಾನದ ಮೊದಲ ಕಂತು ಬಿಡುಗಡೆ ಆಗುತ್ತದೆ ಆದರೆ, ಅನುದಾನದ ಎರಡನೆಯ ಕಂತು ಬೇಗ ಬಿಡುಗಡೆ ಆಗುವುದಿಲ್ಲ. ಸ್ಥಳೀಯವಾಗಿ ಆಡಳಿತ ನಡೆಸುವವರು ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳುತ್ತಾರೆ. ಸರ್ಕಾರದ ಮಟ್ಟದಲ್ಲಿ ವಿಚಾರ ಮಾಡಿದರೆ ಇವರು Utilization Certificate ಕಳಿಸದೇ ಇರುವ ಅಂಶ ಗೊತ್ತಾಗುತ್ತದೆ. ಪಾಲಿಕೆ ಆಡಳಿತದಲ್ಲಿ ಎಷ್ಟು negligence ಇದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. Work Utilization Certificate ಕೊಡದೆ ಮುಂದಿನ ಕಂತು ಬಿಡುಗಡೆ ಆಗುವುದಿಲ್ಲ. ಇದು ನಿಯಮ. ಇದರ ಜವಾಬ್ದಾರಿ ಕೂಡ ಆಡಳಿತ ಮಂಡಳಿಯವರಿಗೆ ಮತ್ತು ಅಧಿಕಾರ ನಡೆಸುವ ಅಧಿಕಾರಿಗಳಿಗೆ ಇರಬೇಕಾಗುತ್ತದೆ. Moral responsibility ಇರಬೇಕಾಗುತ್ತದೆ. And they have fix their responsibility ಎಂಬುದನ್ನು ಕೂಡ ನಾನು ಸರ್ಕಾರದ ಗಮನಕ್ಕೆ ತರಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, ಇವತ್ತು work execution ಮಾಡುವುದಕ್ಕೆ ಅಲ್ಲಿ working staff ಇಲ್ಲ. ಸ್ವಲ್ಪ ದಿವಸ outsourcing ಮೂಲಕ Engineers ಗಳನ್ನು, Health

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Inspectors ಗಳನ್ನು ನೇಮಿಸಿಕೊಂಡು ಆ ಕೆಲಸಗಳನ್ನು ಮಾಡಿಸುತ್ತಿದ್ದರು. ಹಣಕಾಸು ಇಲಾಖೆಯಿಂದ ಪಾಲಕೆಗೆ ಸಂಬಳಕ್ಕೆಂದು ಏನು ಅನುದಾನ ಹೋಗುತ್ತಿದೆಯೋ ಅದು ಮುಂಚೆ sanctioned strength ಮೇಲೆ grants ಬರುತ್ತಿತ್ತು. ಈಗ ಅದನ್ನು ತೆಗೆದಿದ್ದಾರೆ. ಪ್ರಸ್ತುತ working strength ಮೇಲೆ ಅನುದಾನ ಕೊಡುತ್ತಿದ್ದಾರೆ. Sanctioned strength ಮೇಲೆ ಅನುದಾನ ಬಂದಾಗ outsourcing ಮೂಲಕ ತೆಗೆದುಕೊಂಡು supervision ಮಾಡುವುದರ ಮೂಲಕ ಕೆಲಸ-ಕಾರ್ಯಗಳನ್ನು ಮಾಡಿಸುವುದಕ್ಕೆ ಸಾಧ್ಯವಾಗುತ್ತಿತ್ತು, ಆ ಕೆಲಸಗಳು ಕೂಡ ಬೇಗ ಮುಗಿಯುತ್ತಿತ್ತು. ಇದು ಹಿಂದೆ ಕೊಟ್ಟಿದ್ದ ನಿರ್ದೇಶನವಾಗಿತ್ತು. ಮೊದಲಿನಿಂದ ಏನು sanctioned strength ಮೇಲೆ salary grants ಆಗುತ್ತಿತ್ತೋ ಅದೇ ಪದ್ಧತಿ ಮುಂದುವರೆದರೆ ಇವತ್ತೇನು ನಮಗೆ staff vaccum ಇದೆ, ಅಲ್ಲ ಬೇಕಾಗಿರುವ Engineers ಗಳ, Health Inspectors ಗಳ ಕೊರತೆಯನ್ನು ನೀಗಿಸಲೆಂದು outsourcing ಮೂಲಕ ತೆಗೆದುಕೊಳ್ಳಲೆಂದು ಅನುಕೂಲವಾಗುತ್ತದೆ. ಕೆಲಸಗಳನ್ನು ಕೂಡ ವೇಗವಾಗಿ ಮುಗಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಸರ್ಕಾರದ ಗಮನಕ್ಕೆ ತರುತ್ತೇನೆ.

ಮಾನ್ಯ ಸಭಾಪತಿಯವರೇ, ಪಿಂಚಣಿಗೆ ಸಂಬಂಧಪಟ್ಟಂತೆ ಅನೇಕ ಸಂದರ್ಭಗಳಲ್ಲಿ ಪ್ರಸ್ತಾಪ ಮಾಡಿದ್ದೇವೆ. ಮಾನ್ಯ ಸಚಿವರು ಎಷ್ಟು ವರ್ಷದಿಂದ ಈ ಪಿಂಚಣಿ ಕೊಡುವುದು ಬಾಕಿ ಇದೆ ಎನ್ನುವುದರ ಬಗ್ಗೆ ಉತ್ತರ ಕೊಡಬೇಕು. 7-10 ವರ್ಷದಿಂದ ಬಾಕಿ ಇರುವುದಾದರೆ, ಹಿಂದಿನ ಸರ್ಕಾರದವರು ಪಿಂಚಣಿ ಕೊಡದೆ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಬರುತ್ತದೆ. ಸರ್ಕಾರದಿಂದ ನೀಡುತ್ತಿದ್ದ ಈ ಪಿಂಚಣಿಯನ್ನು ಏಕೆ ನಿಲ್ಲಿಸಲಾಯಿತು? ಯಾವ ಕಾರಣಕ್ಕಾಗಿ ನಿಂತಿತು ಮತ್ತು ಈ ಸರ್ಕಾರ ಇದನ್ನೇ ಮುಂದುವರೆಸುತ್ತಿರುವುದೇಕೆ ಎಂಬ ಬಗ್ಗೆ ವಿವರ ಕೊಡಬೇಕು. ಈಗಿನ ಸರ್ಕಾರದ ಮೇಲೆ ಗೂಬೆ ಕೂರಿಸುವುದಕ್ಕೆ ಹೋಗಬಾರದು. ರೂ.157 ಕೋಟಿ ಬಾಕಿ ಏನಿದೆ, ಅದು ಎಷ್ಟು ವರ್ಷದಿಂದ ಬಾಕಿ ಇದೆ, ಏಕೆ ಬಾಕಿಯಾಗಿ ನಿಂತಿತು, ಹಿಂದಿನ ಸರ್ಕಾರಗಳು ಯಾವರೀತಿ ಪಿಂಚಣಿಗೆಂದು ಅನುದಾನ ಕೊಡುತ್ತಿದ್ದವು ಎನ್ನುವುದರ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕು. ಮತ್ತೆ, ಅಭಿವೃದ್ಧಿಗೆಂದು ಬರತಕ್ಕಂಥ ಹಣವನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ, ಅಭಿವೃದ್ಧಿಗೆ ಹಿನ್ನೆಡೆ ಆಗುತ್ತದೆ. ಸರ್ಕಾರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದರೂ ಅದು ಉಪಯೋಗ ಆಗದೇ ಹೋದರೆ ಈ ನಿಟ್ಟಿನಲ್ಲಿ ಜನರಿಗೆ ಉತ್ತರ ಕೊಡುವುದು ಕಷ್ಟವಾಗುತ್ತದೆ. ಪಾಲಕೆಯ ಆದಾಯವನ್ನು ಯಾವರೀತಿ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು. ನಮ್ಮಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸುಮಾರು ರೂ. 40 ಕೋಟಿಗಿಂತ ಹೆಚ್ಚು ನೀರಿನ ಬಿಲ್ ಬಾಕಿ ಇದೆ. ಸಾಕಷ್ಟು ಬಾರಿ ‘One Time Settlement’ ಯೋಜನೆ ತರುವ ಮೂಲಕ, ಅವಕಾಶ ಕೊಟ್ಟು recovery ಮಾಡುವುದಕ್ಕೆ ಪ್ರಯತ್ನ ಮಾಡಬೇಕೆಂಬ ಪ್ರಸ್ತಾವ ಪಾಲಕಿಯಿಂದ ಸರ್ಕಾರಕ್ಕೆ ಬಂದಿದೆ. ಆದರೆ ಸರ್ಕಾರದ ಮಟ್ಟದಲ್ಲಿ, ‘One Time Settlement’ ಒಂದು ಸಲ ಕೊಟ್ಟ ಮೇಲೆ ಇನ್ನೊಂದು ಸಲ ಇದಕ್ಕೆ ಅವಕಾಶ ಮಾಡಿಕೊಡಲು ಆಗುವುದಿಲ್ಲ ಎಂದು ಹೇಳುತ್ತಿದೆ. ಏನಾದರೂ ಮಾಡಿ ಸರ್ಕಾರ ಸಂಬಂಧಪಟ್ಟ ಕಾನೂನಿಗೆ ತಿದ್ದುಪಡಿ ತಂದು ‘One Time Settlement’ ಅನ್ನು ಇನ್ನೊಂದು ಬಾರಿ ಮಾಡಿದರೆ ಬಹುಶಃ ಸುಮಾರು ರೂ. 40 ಕೋಟಿಗಿಂತ ಹೆಚ್ಚಿನ ಹಣ ನೀರಿನ ಬಿಲ್ ಬಾಕಿ ಏನಿದೆ ಅದು ಸರ್ಕಾರಕ್ಕೆ ಬರುವ ನಿರೀಕ್ಷೆ ಇದೆ. ಇದರಿಂದ ನಮಗೆ ಅಭಿವೃದ್ಧಿಗೆಂದು ಹಣ ಕೂಡ ಬರುತ್ತದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

ಮಾನ್ಯ ಸಭಾಪತಿಯವರೇ, ಕೆಲವು ಮಹಾನಗರ ಪಾಲಕಿಗಳ ಆಸ್ತಿಗಳೇನಿವೆ ಅವುಗಳಿಂದ ಸರಿಯಾಗಿ ಬಾಡಿಗೆ ಬರುತ್ತಿಲ್ಲ. ಕೆಲವು ಆಸ್ತಿಗಳು ಹಾಳಾಗಿ ಬಿದ್ದಿವೆ. ಹಿಂದೆ ಕೆಲವು ಆಸ್ತಿಗಳನ್ನು ಖರೀದಿಗೆ ಕೊಡುವ ಅವಕಾಶ ಪಾಲಕಿಗೆ ಇತ್ತು. ಈಗ ಅದು ಸ್ಥಗಿತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು. ಪಾಲಕಿಯ ಆಸ್ತಿಗೆ ಸಂಬಂಧಪಟ್ಟಂತೆ ಬರುವ ಬಾಡಿಗೆ ಬಹಳ ಕಡಿಮೆ ಇದೆ. ಬಹುಶಃ ಪಾಲಕಿಯ ಆ ಆಸ್ತಿಯನ್ನು ಯಾರಿಗಾದರೂ ಮಾರಾಟ ಮಾಡಿದರೆ ಅದರಿಂದ ಬರುವ ತೆರಿಗೆ ಏನಿದೆ ಅದರ ಮೊತ್ತ ಈ ಬಾಡಿಗೆಗಿಂತ ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ. ಅಂದರೆ ಅಷ್ಟರ ಪ್ರಮಾಣದಲ್ಲಿ ಈ ಬಾಡಿಗೆ ದರ ಕಡಿಮೆ ಪ್ರಮಾಣದಲ್ಲಿದೆ. ಬಾಡಿಗೆ ಹೆಚ್ಚಿಗೆ ಮಾಡಿದರೆ ಪ್ರತಿಭಟನೆ ಮಾಡುತ್ತಾರೆ, ಪ್ರತಿರೋಧ ಒಡ್ಡುತ್ತಾರೆ, ಒತ್ತಡ ತರುತ್ತಾರೆ. ಮಹಾ ನಗರ ಪಾಲಕಿಗೆ ಉಪಯೋಗ ಆಗದೇ ಇರುವಂತಹ ಆಸ್ತಿಗಳ ಮಾಹಿತಿ ತರಿಸಿಕೊಂಡು, ಮಾರಾಟ ಮಾಡಿದರೆ ಆ ಮೂಲಕ ಮಹಾನಗರ ಪಾಲಕಿಗೆ ತೆರಿಗೆಯಿಂದ ಬರುವ ಆದಾಯ ಜಾಸ್ತಿಯಾಗುತ್ತದೆ ಎಂಬ ಮಾತನ್ನು ಹೇಳಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, ಇವತ್ತು KIADB Layout or Housing Board Layout ಗಳನ್ನು handover ಮಾಡುತ್ತಿಲ್ಲ. ಇವೆರಡೂ ಸರ್ಕಾರದ ಸಂಸ್ಥೆಗಳಾಗಿವೆ. ನಗರಾಭಿವೃದ್ಧಿ ಇಲಾಖೆ ಆಗಿರಬಹುದು, ವಸತಿ ಇಲಾಖೆ ಆಗಿರಬಹುದು ಅಥವಾ ಕೈಗಾರಿಕಾ ಇಲಾಖೆ ಆಗಿರಬಹುದು, ಇವರುಗಳು ಒಟ್ಟಿಗೆ ಕುಳಿತುಕೊಂಡು ಯಾವರೀತಿ handover ಆಗಬೇಕು ಎಂಬ ಬಗ್ಗೆ ಏಕೆ ಮಾತು-ಕತೆ ಮಾಡುತ್ತಿಲ್ಲ? Handover ಆದರೆ ಅದಕ್ಕೂ ತೆರಿಗೆ ಬರುತ್ತದೆ, ಆದಾಯ ಜಾಸ್ತಿ ಆಗುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ಮಾನ್ಯ ಹೊರಟ್ಟಯವರು ಈ ಕುರಿತು ಸಾಕಷ್ಟು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವಿಚಾರಗಳನ್ನು ಹೇಳಿದ್ದಾರೆ. ಸರ್ಕಾರ ಮಹಾನಗರ ಪಾಲಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ತರುತ್ತಿದೆ, ಸಾಕಷ್ಟು ಶ್ರಮ ವಹಿಸುತ್ತಿದೆ. ದುಡ್ಡನ್ನೂ ಬಿಡುಗಡೆ ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಮಹಾನಗರ ಪಾಲಿಕೆಯ ಆಡಳಿತಕ್ಕೆ, ಈ ಕೆಲಸ ಬೇಗ ಆಗದೇ ಸರ್ಕಾರಕ್ಕೆ ಕೆಟ್ಟ ಹೆಸರು ಬರಬೇಕು ಎನ್ನುವ ನಿಟ್ಟಿನಲ್ಲಿ ವರ್ತನೆ ಮಾಡುತ್ತಿದ್ದೇಯೋ ಅಥವಾ ಅವರಿಗೆ ಇಚ್ಛಾಶಕ್ತಿ ಇಲ್ಲವೋ ಅಥವಾ ಇನ್ನೇನು ಬೇರೆ ವಿಚಾರಗಳವೆಯೋ ಗೊತ್ತಾಗುತ್ತಿಲ್ಲ. ಮಾನ್ಯ ಸಚಿವರೇ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ, ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಗೆ ಆಗಾಗ ಭೇಟಿ ಕೊಟ್ಟು ಈ ಕೆಲಸ ಕಾರ್ಯಗಳನ್ನು ಚುರುಕು ಮಾಡುವ ಕೆಲಸ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ, ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ವಂದನೆಗಳನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ವಿನಯ್ ಕುಲಕರ್ಣಿ (ಗಣಿ ಮತ್ತು ಭೂ ವಿಜ್ಞಾನ ಸಚಿವರು):-** ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಪ್ರದೀಪ್‌ಶೆಟ್ಟರ್‌ರವರು ಮತ್ತು ಮಾನ್ಯ ಬಸವರಾಜ ಹೊರಟ್ಟಿಯವರು ಈ ಬಗ್ಗೆ ಮಾತನಾಡಿದ್ದಾರೆ. ಮಾನ್ಯ ಹೊರಟ್ಟಿಯವರು ಮಾತನಾಡುವಾಗ ನಾನು ಸದನದಲ್ಲಿ ಇರಲಿಲ್ಲ. ಮಾನ್ಯ ಪ್ರದೀಪ್‌ಶೆಟ್ಟರ್‌ರವರ ಕೆಲವು ಮಾತುಗಳನ್ನು ಕೇಳಿದೆ. ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ, ನನ್ನ ಗಮನಕ್ಕೆ ಬಂದ ಹಾಗೆ ಸುಮಾರು 700 ಕೋಟಿಗಳನ್ನು UGD ಗೆ ಖರ್ಚು ಮಾಡಲಾಗಿದೆ. ಸುಮಾರು ರೂ. 400 ಕೋಟಿ ಹಣವನ್ನು 24 X 7 water supply project ಗೆ ನಾವು ಖರ್ಚು ಮಾಡುತ್ತಿದ್ದೇವೆ. ಹೀಗೆ ನಮ್ಮಲ್ಲಿ ಎರಡು ದೊಡ್ಡ ಪ್ರಾಜೆಕ್ಟ್‌ಗಳು ನಡೆಯುತ್ತಿವೆ. ಮಾನ್ಯ ಸಭಾಪತಿಯವರೇ, ಸುಮಾರು 2013-14ನೇ ಸಾಲಿನಿಂದ ಮಹಾನಗರ ಪಾಲಿಕೆಯ ಆಡಳಿತ ಬಜೆಟ್ ಯವರ ಕೈಯಲ್ಲಿದೆ. ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿದೆ ಎಂದರೆ, ಒಬ್ಬರು ಮೇಯರ್, ಒಬ್ಬರು ಆಡಳಿತ ನಡೆಸುವವರು. ವ್ಯವಸ್ಥೆ ಈ ರೀತಿ ಇದೆ. ಇವರು ತೆಗೆದುಕೊಳ್ಳುವಂತಹ ನಿರ್ಧಾರಗಳು ಬಹಳ ವಿಚಿತ್ರವಾಗಿರುತ್ತವೆ. ಮಾನ್ಯ ಪ್ರದೀಪ್‌ಶೆಟ್ಟರ್‌ರವರು ಮಾತನಾಡುತ್ತಾ restoration ಆಗಲಿಲ್ಲ ಎನ್ನುವ ಮಾತನ್ನು ಹೇಳಿದರು.

(ಮುಂದು . . .)

(1082)20-11-2017 1.40 ಡಿಎಸ್-ಎಕೆ

**ಶ್ರೀ ವಿನಯ್ ಕುಲಕರ್ಣಿ(ಮುಂದು):-**

ಯಾವುದು digging ಮಾಡಿರುತ್ತಾರೆ ಆ digging ಮಾಡಿದಂತಹ ಹಣವನ್ನು ಕಾರ್ಪೊರೇಷನ್‌ರವರು ತುಂಬಿಸಿಕೊಂಡು ಬೇರೆ ಬೇರೆ ಕಾಮಗಾರಿಗಳಿಗೆ ಖರ್ಚು ಮಾಡಿದ್ದಾರೆ. ಇದು major fault

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆದಂಥದ್ದು. ಆ ವ್ಯವಸ್ಥೆ ನೋಡಿದಂತಹ ಸಮಯದಲ್ಲಿ ಅದಕ್ಕೂ ಕಾರ್ಪೊರೇಷನ್‌ರವರು ಹಣ ಜಮಾ ಮಾಡುವುದಕ್ಕಾಗಿಲ್ಲ. Restoration ಮಾಡಿದಂತಹ ಹಣವನ್ನು ಬೇರೆ ಬೇರೆ ಕಾಮಗಾರಿಗಳನ್ನು ತೆಗೆದುಕೊಂಡು ಹಣ ಖರ್ಚು ಮಾಡಿದರು. ನಮ್ಮಲ್ಲಿ ಯಾವಾಗಲೂ digging ಆಗುತ್ತಿರುತ್ತವೆ. ಅದಕ್ಕೆ ಅಂದಾಜು ವೆಚ್ಚ ಎಷ್ಟಾಗಬಹುದು, ಅದರ ಎಸ್ಟಿಮೇಟ್ ಎಷ್ಟಾಗುತ್ತದೆಂದು ಕಾರ್ಪೊರೇಷನ್‌ಗೆ ಬೇಕಾಗುತ್ತದೆ. ಇವರು ಕಾರ್ಪೊರೇಷನ್‌ಗಳಲ್ಲಿ ನಿರ್ಣಯಗಳನ್ನು ತೆಗೆದುಕೊಂಡು ಯಾರು digging ಮಾಡುತ್ತಿರುತ್ತಾರೆ ಅವರಿಗೆ ಇವರು ಅನುಮತಿಯನ್ನು ಕೊಡುತ್ತಾರೆ. General Body ರೀತಿಯ ಸಭೆಯಲ್ಲಿ ಕಾರ್ಪೊರೇಷನ್‌ರವರು ಅನುಮತಿಯನ್ನು ಕೊಡುತ್ತಾರೆ. ಅನುಮತಿ ಕೊಡುವಂತಹ ಸಮಯದಲ್ಲಿ ಅವರು ಯಾರ ಗಮನಕ್ಕೂ ತರುವುದಿಲ್ಲ. ಬಹಳ ದೊಡ್ಡ ದೊಡ್ಡ ಕಾಮಗಾರಿಗಳಿರುತ್ತವೆ. ಎಲ್ಲಾ ಸೇರಿದರೆ ಅಂದಾಜು ಸುಮಾರು 2,000 ಕಿ.ಮೀ. ನಮ್ಮಲ್ಲಿ digging ಆಗುತ್ತದೆ. ಒಂದು ಕಡೆ 24/7 ಅಂದರೆ, ನಿರಂತರ ನೀರು ಸರಬರಾಜು, ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ, ಒಂದು ಕಡೆ GAIL (Gas Authority of India Limited) ಕಂಪನಿಯವರು ಗ್ಯಾಸ್ ಪೈಪ್‌ಲೈನ್ ಅಳವಡಿಸುತ್ತಿದ್ದಾರೆ, ಒಂದು ಕಡೆ ಹೆನ್ರಾಂ ಇಲಾಖೆಯಿಂದ ಕೇಬಲ್ ಅಳವಡಿಸಲು, ಉಪಯುಕ್ತತೆಗಳನ್ನು ಅಳವಡಿಸುವ ಕುರಿತಂತೆ ಖಾಸಗಿ ಏಜನ್ಸಿಗಳಾದ ರಿಲಾಯನ್ಸ್, ವೋಡಾಫೋನ್, ಏರ್‌ಟೆಲ್, ಐಡಿಯಾ ಕಂಪನಿಗಳಿಂದ ಹಾಗೂ ಬಿಎಸ್‌ಎನ್‌ಎಲ್‌ನಿಂದ ಕಾಮಗಾರಿಗಳು ನಡೆಯುತ್ತಿವೆ. ಆರು ಕಡೆಯಲ್ಲಿ digging ನಡೆದಿವೆ. ಅವರು ಕೊಟ್ಟಂಥ ಪದ್ಧತಿ ಏನಿದೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ನಾನು ಸಚಿವನಾಗಿದ್ದರೂ ಕೂಡ ನನ್ನ ಗಮನಕ್ಕೆ ಬರುವುದಿಲ್ಲ. Local Body ಇರುತ್ತದೆ ಅದರಲ್ಲಿ ನಿರ್ಣಯ ಕೊಟ್ಟುಬಿಡುತ್ತಾರೆ. ನಾನು ಒಂದು ಸಲ Co-ordination Meeting ಮಾಡಿದೆ. ಮಾನ್ಯ ವಿರೋಧ ಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್, ಪ್ರದೀಪ್ ಶೆಟ್ಟರ್, ಬಸವರಾಜ ಹೊರಟ್ಟ, ಮಾನೆ ಶ್ರೀನಿವಾಸರವರು ನಮ್ಮ ಭಾಗದ ಯಾರ್ಯಾರು ಶಾಸಕರಿದ್ದಾರೆ ಅವರನ್ನೆಲ್ಲಾ ಕರೆದು ಮೂರ್ಖಾಲ್ಪ ಸಭೆಗಳನ್ನು ಮಾಡಿದೆ. ಏನೇ ಕಾಮಗಾರಿಗಳನ್ನು ಮಾಡಬೇಕಾದರೂ ಅದಕ್ಕೊಂದು ಸಭೆಯನ್ನು ಮಾಡಿ, ಅದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಚರ್ಚೆ ಮಾಡಿ ಎಂದು ಆ ಸಭೆಯಲ್ಲಿ ಹೇಳಿದೆ. ಮೂರ್ಖಾಲ್ಪ ಸಭೆಗಳನ್ನು ನಾನು strict ಆಗಿ ಮಾಡಿದೆ. ಮತ್ತೊಂದು ಕಾರ್ಪೊರೇಷನ್‌ನಲ್ಲಿ ನಮ್ಮ ವ್ಯವಸ್ಥೆ ಹೇಗಿದೆ ಎಂದರೆ, ಅವರ ಪಕ್ಷದ ಕಾರ್ಪೊರೇಟರ್‌ಗಳೇ ಸಭೆಯನ್ನು ನಡೆಸುವುದಕ್ಕೆ ಬಿಡುವುದಿಲ್ಲ. ಆ ಸಭೆಯನ್ನು ಸಂತೆ ಮಾಡಿದ ಹಾಗೆ ಮಾಡಿಬಿಡುತ್ತಾರೆ. ಈ ವ್ಯವಸ್ಥೆಯಲ್ಲಿ ಆ ಸಭೆ ಪೂರ್ತಿಯೇ ಆಗುವುದಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾವುದೋ ವಿಷಯ ಇದ್ದದ್ದನ್ನು ಬೇರೆ ವಿಷಯಕ್ಕೆ ಸೇರಿಸಿಬಿಡುತ್ತಾರೆ. ಏಕೆಂದರೆ, ಅಲ್ಲ ಅವರ ಆಡಳಿತ ಇದೆ. ಅವರ ಮೇಲೆಯೂ ಬಹಳ ದೊಡ್ಡ ಜವಾಬ್ದಾರಿ ಇರುತ್ತದೆ. ನಾನು ಸಚಿವನಾಗಿದ್ದೇನೆ, ನಾನು ಮಾಡಬಹುದು ಎಂದರೆ ಈ ತರಹ ಅಲ್ಲ. ನಮ್ಮ ಕಾರ್ಪೊರೇಟರ್‌ಗಳನ್ನು ನಿಯಂತ್ರಣದಲ್ಲಟ್ಟುಕೊಳ್ಳಬೇಕು. ಆ ಸಭೆಯಲ್ಲಿ ನಡೆಯುವುದನ್ನು ನೋಡಿ ನಾವು ಸುಮ್ಮನೆ ಹೊರಗೆ ಬರುವಂತಹ ವ್ಯವಸ್ಥೆ ಆಗುತ್ತದೆ. ಅವರ ಕಾರ್ಪೊರೇಟರ್‌ಗಳೇ ಅವರ ಮೇಲೆ ದಾಂಧಲೆ ಮಾಡುತ್ತಾರೆ. ಅವರು ಅಧಿಕಾರಿಗಳಿಗೆ ಗೌರವ ಕೊಡುವುದಿಲ್ಲ. ಅಧಿಕಾರಿಗಳೆಲ್ಲಾ ಏಕವಚನದಲ್ಲಿ ಮಾತನಾಡುವುದು, ಸಿಕ್ಕಾಪಟ್ಟಿ ಬಯ್ಯುವುದು ಈ ರೀತಿಯೆಲ್ಲಾ ಮಾಡುತ್ತಾರೆ. ಕಾರ್ಪೊರೇಷನ್ ಮೀಟಿಂಗ್ ಯಾವುದೂ ಪೂರ್ತಿಯಾಗಿ ನಡೆಯುವುದನ್ನೇ ನಾನು ನೋಡಿಲ್ಲ.

**ಶ್ರೀ ಪ್ರದೀಪ್ ಶೆಟ್ಟರ್:-** ಎಲ್ಲಾ ಕಾರ್ಪೊರೇಷನ್‌ಗಳಲ್ಲೂ ಈ ರೀತಿ ನಡೆಯುತ್ತಿರುತ್ತವೆ. ವರ್ಗಾವಣೆ ಮಾಡುವುದರಲ್ಲಿ ಎಲ್ಲರೂ ಸೇರಿ ಸಹಿ ಮಾಡಿ ಮಂತ್ರಿಗಳ ಕೈಗೆ ಕೊಡುತ್ತಾರೆ. ಅದಕ್ಕೆ ತಾವು ಉತ್ತರ ಕೊಡಬೇಕು.

**ಶ್ರೀ ವಿನಯ ಕುಲಕರ್ಣಿ:-** ಮಾನ್ಯ ಸಭಾಪತಿಯವರೇ, ಅವರಿಗೆ ಆಡಳಿತಾಧಿಕಾರಿಗಳು ಯಾರು strict ಆಗಿ ಆಡಳಿತ ನಡೆಸುತ್ತಾರೆ. ಅವರಿಗೆ ಇದರ ಅವಶ್ಯಕತೆ ಇಲ್ಲ. ಒಟ್ಟಿನಲ್ಲಿ ದಾಂಧಲೆ, ಲಾಟ ಮಾಡುವ ವ್ಯವಸ್ಥೆಯಲ್ಲಿ ಆಡಳಿತ ನಡೆಯುತ್ತಿರುವುದು ನಮಗೂ ಗೊತ್ತಿದೆ, ಅವರಿಗೂ ಗೊತ್ತಿದೆ. ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ನಾನು ಎಲ್ಲರಿಗೂ ಬಹಳ ಸಲ ಹೇಳಿದ್ದೇನೆ. ಇದರ ಬಗ್ಗೆ ಬಹಳ ಗಂಭೀರವಾಗಿ ಆಲೋಚನೆ ಮಾಡಿ, ನಮ್ಮ ಕಾರ್ಪೊರೇಷನ್ ಬಹಳ ದೊಡ್ಡದು, ಎಲ್ಲರೂ ಪಕ್ಷಾಂತಿತವಾಗಿ ಇದನ್ನು ಅಭಿವೃದ್ಧಿ ಮಾಡೋಣವೆಂದು ನಾವು ಹೇಳುತ್ತೇವೆ. ಮಾನ್ಯ ಬಸವರಾಜ ಹೊರಟ್ಟಯವರು ಹೇಳಿದ ಹಾಗೆ ನಾಳೆ ಬೆಳಿಗ್ಗೆ ಅವರವರ ಕ್ಷೇತ್ರದ ಫೋಟೋ ತೆಗೆದು ಅವರೇ ನಿಂತು ಅದನ್ನು ಸಭೆಯಲ್ಲಿ ಇಡುತ್ತಾರೆ. ಉಳಿದವರೆಲ್ಲರೂ ಮಲಗಿಕೊಂಡಿರುತ್ತಾರೆಯೇ? ಉಳಿದವರಿಗೆ ತಮ್ಮ ಕ್ಷೇತ್ರದ ಬಗ್ಗೆ ಕಾಳಜಿ ಇರುವುದಿಲ್ಲವೆ? ಅಲ್ಲ ಮಾನ್ಯ ವಿರೋಧ ಪಕ್ಷದ ನಾಯಕರ ಕ್ಷೇತ್ರ ಇದೆ. ನಾನು ನಗರದೊಳಗೆ ಇದ್ದೇನೆ. ನಾನು ಧಾರವಾಡ ನಗರದಲ್ಲರುತ್ತೇನೆ. ನಾನು ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬರುತ್ತೇನೆ. ಅವರು ನಮ್ಮ ಕ್ಷೇತ್ರವನ್ನು ನೋಡಲಿ, ಏಕೆಂದರೆ, ನಾವು ಆ ಭಾಗದಿಂದ ಆಯ್ಕೆಯಾಗಿ ಬಂದಿರುತ್ತೇವೆ. ನಮಗೂ ಜವಾಬ್ದಾರಿ ಇರುತ್ತದೆ. ಈಗ ನಾನು ಒಂದು ದಿವಸ ಯಾರದ್ದೋ ಕ್ಷೇತ್ರಕ್ಕೆ ಹೋಗಿ ಓಡಾಡಿದರೆ ನೀವು ನನ್ನನ್ನು ಕೇಳದೆ ಹೇಗೆ ಇಲ್ಲಿಗೆ ಬಂದಿದ್ದೀರಿ, ನಮಗೆ ಹೇಳಬೇಕಾಗಿತ್ತಲ್ಲವೆ, ಇದು ನನ್ನ ಎಂಎಲ್‌ಎ ಕ್ಷೇತ್ರ ಎಂದು ಹೇಳುತ್ತಾರೆ. ನಾನು ಅಲ್ಲಿಗೆ ಭೇಟಿ ಕೊಟ್ಟರೆ ಈ ರೀತಿಯ ಸಮಸ್ಯೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬರುತ್ತದೆ. ತಮ್ಮ ತಮ್ಮ ಕ್ಷೇತ್ರದ ಜವಾಬ್ದಾರಿಯನ್ನು ತೆಗೆದುಕೊಂಡು ಓಡಾಡುವಂತಹ ವ್ಯವಸ್ಥೆ ಇದೆ. ಆಮೇಲೆ corporation body ಅವರದ್ದಾಗಿದೆ. ಅವರಿಗೆ ಚೆನ್ನಾಗಿ ಆಡಳಿತ ನಡೆಸುವುದಕ್ಕೆ ಇವರು ಹೇಳಬೇಕಾಗುತ್ತದೆ. ಅದನ್ನು ನಾವು ಹೇಳುವುದಕ್ಕೆ ಬರುವುದಿಲ್ಲ. ಅದನ್ನು ನಾವು ಗಮನದಲ್ಲಟ್ಟುಕೊಳ್ಳಬೇಕಾಗುತ್ತದೆ. ಈಗಾಗಲೇ ಮಾನ್ಯ ಪ್ರದೀಪ್ ಶೆಟ್ಟರ್‌ರವರು ನಾವು ಕೇಂದ್ರದಿಂದ ಇಷ್ಟು ಹಣವನ್ನು ತಂದಿದ್ದೇವೆಂದು ಹೇಳಿದರು. ಅದೇನು ಇಲ್ಲ. ನಮ್ಮ ರಾಜ್ಯದಲ್ಲ diesel cess collection ಆಗಿರುತ್ತದೆಯಲ್ಲಾ ಆ ಹಣ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಚುನಾವಣೆ ಪ್ರಚಾರ ಇಲ್ಲೇ ಪ್ರಾರಂಭ ಮಾಡಿರುವ ಹಾಗೆ ಕಾಣುತ್ತಿದೆ!

(ಗೊಂದಲ)

**ಶ್ರೀ ವಿನಯ ಕುಲಕರ್ಣಿ:-** ಅದರ D.P.R. ಅನ್ನು ನಾವೇ ಮಾಡಿ ಕಳುಹಿಸಿದ್ದೇವೆ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಇಲ್ಲ ಎಲ್ಲಾ ಸೇರಿ ಸಮಸ್ಯೆ ಹೇಗೆ ಬಗೆಹರಿಸಬೇಕೆಂದು ಚರ್ಚೆ ಮಾಡೋಣ.

**ಶ್ರೀ ವಿನಯ ಕುಲಕರ್ಣಿ:-** ಮಾನ್ಯ ವಿರೋಧ ಪಕ್ಷದ ನಾಯಕರೇ, ನನಗೆ ಮಾತನಾಡುವುದಕ್ಕೆ ಅವಕಾಶ ಕೊಡಿ.

**ಶ್ರೀ ಕೆ.ಎಸ್.ಈಶ್ವರಪ್ಪ:-** ನಿಮಗೆ ಮಾತನಾಡುವುದಕ್ಕೆ ಬಿಟ್ಟರೆ ಬರೀ ಭಾಷಣ ಮಾಡುತ್ತೀರಿ.

**ಶ್ರೀ ವಿನಯ ಕುಲಕರ್ಣಿ:-** ನಿಮ್ಮ ಹಾಗೆ ಭಾಷಣ ಮಾಡುವುದಕ್ಕೆ ನಮಗೆ ಬರುವುದಿಲ್ಲ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:-** ವಿರೋಧ ಪಕ್ಷದ ನಾಯಕರು ಎಷ್ಟು ಬುದ್ಧಿವಂತರು ಎಂದರೆ ತಮ್ಮ ಜಿಲ್ಲೆಯಲ್ಲಿ ನಾಯಕರುಗಳು ಜಗಳವಾಡಿದರೂ, ಸುಧಾರಣೆಗಳನ್ನು ಎಲ್ಲಾ ಸೇರಿ ಮಾಡುತ್ತಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ.

**ಶ್ರೀ ಕೆ.ಎಸ್.ಈಶ್ವರಪ್ಪ:-** ನಮ್ಮ ಜಿಲ್ಲೆಯಲ್ಲಿ ನಾವು ಎಲ್ಲಾ ಪಕ್ಷದವರನ್ನು ಒಟ್ಟಿಗೆ ತೆಗೆದುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇವೆ. ನೀವು ಮಾಡಿ ಎಂದು ಹೇಳುತ್ತಿದ್ದೇವೆ. ಆದರೆ, ಇವರು ಚುನಾವಣಾ ಭಾಷಣವನ್ನು ಮಾಡುತ್ತಿದ್ದಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಮಾನೆ ಶ್ರೀನಿವಾಸ್:-** ಮಾನ್ಯ ಸಭಾಪತಿಯವರೇ, ಶಿವಮೊಗ್ಗ ಜಿಲ್ಲೆಯವರಿಗೂ ಅವಕಾಶ ಸಿಕ್ಕಿತ್ತು. ಹುಬ್ಬಳ್ಳಿ-ಧಾರವಾಡದವರಿಗೂ ಅವಕಾಶ ಸಿಕ್ಕಿತ್ತು. ಶಿವಮೊಗ್ಗ ಜಿಲ್ಲೆಯವರು ಬಳಸಿಕೊಂಡರು. ನಾವು ಬಳಸಿಕೊಳ್ಳಲಿಲ್ಲ. ಇದು ನಮ್ಮ ದುರ್ವೈವ.

**ಶ್ರೀ ವಿನಯ ಕುಲಕರ್ಣಿ:-** ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಾಗುತ್ತದೆ. ನಾನು ಆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವುದಕ್ಕೆ ಹೇಳುತ್ತಿದ್ದೇನೆ. ಅವರು ಕೇಂದ್ರದಿಂದ ಇಷ್ಟು ಹಣ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಅದನ್ನೆಲ್ಲಾ ನಾವೇ D.P.R. ಮಾಡಿ ಕಳುಹಿಸಿರುವಂಥದ್ದು. Diesel cess ನಲ್ಲಿ ಸಾಕಷ್ಟು ಹಣ ಬಂದಿದೆ. ಮಾನ್ಯ ಲೋಕೋಪಯೋಗಿ ಸಚಿವರು ಹುಬ್ಬಳ್ಳಿ-ಧಾರವಾಡಕ್ಕೆ ಬಂದಾಗ ನಾವು ಈ ತರಹ ಆಗಿದೆ ಎಂದು ಮನವಿ ಮಾಡಿಕೊಂಡಂತಹ ಸಂದರ್ಭದಲ್ಲಿ ಸಾಕಷ್ಟು ಹಣ ತಂದುಕೊಟ್ಟಿದ್ದಾರೆ, ನಾವು D.P.R. ಮಾಡಿ ಕಳುಹಿಸಿದ್ದೇವೆ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ನಮ್ಮ ಸರ್ಕಾರಗಳಿದ್ದಾಗ ಕೇಂದ್ರ ಸರ್ಕಾರಕ್ಕೆ ಸಾಕಷ್ಟು D.P.R. ಮಾಡಿ ಕಳುಹಿಸಿದ್ದೆವು. ಆಗ ಬರಲಿಲ್ಲ. ಈಗ ಅವರು ಮಾಡಿ ಕಳುಹಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ಬರುತ್ತಿದೆ.

(ಗೊಂದಲ)

**ಶ್ರೀ ಪ್ರದೀಪ್ ಶೆಟ್ಟರ್:-** ಮಾನ್ಯ ಸಭಾಪತಿಯವರೇ, ಪೆಟ್ರೋಲ್, ಡೀಸೆಲ್ ಕೇಂದ್ರ ಸರ್ಕಾರದ ಉತ್ಪನ್ನಗಳು. ಇವತ್ತು ಅವರಿಗೆ ಹಕ್ಕು ಇದೆ. ಅವರು ಹಣ ಬೇಕಾದ ಹಾಗೆ ಖರ್ಚು ಮಾಡಬಹುದು, ಕೊಡಬಹುದು, ಚಡಬಹುದು. ಇವರು ಪ್ರಯತ್ನ ಮಾಡಿ ಹಣವನ್ನು ತರಬೇಕು.

**ಶ್ರೀ ವಿನಯ ಕುಲಕರ್ಣಿ:-** ಮಾನ್ಯ ಪ್ರದೀಪ್ ಶೆಟ್ಟರಿಗೆ ಗೊತ್ತಿದೆಯೋ ಏನೋ ಗೊತ್ತಿಲ್ಲ. ನಮ್ಮ ರಾಜ್ಯದಿಂದ ಎಷ್ಟು ಸೆಸ್ ಸಂಗ್ರಹವಾಗಿರುತ್ತದೆ ಆ ಹಣ ವಾಪಸ್ ನಮ್ಮ ರಾಜ್ಯಕ್ಕೆ ಬರಬೇಕಾಗುತ್ತದೆ. ಇದು ಬರೀ ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ, ಮಹಾರಾಷ್ಟ್ರ, ಗೋವಾ ಇರಲಿ, ಯಾವ ರಾಜ್ಯದಿಂದ ಟ್ಯಾಕ್ಸ್ ಸಂಗ್ರಹವಾಗಿರುತ್ತದೆ ಆ ಹಣ ಅಲ್ಲಿಗೆ ಬರಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಏನು ಬರಬೇಕಾಗಿತ್ತು ಅದು ಇನ್ನೂ ಬಂದಿಲ್ಲ. ಅದು ನಿಮ್ಮ ಗಮನದಲ್ಲರಲಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಉಪ ಸಭಾಪತಿಯವರು:-** ಮಾನ್ಯ ಪ್ರದೀಪ್ ಶೆಟ್ಟರ್‌ರವರೇ, ಕುಳಿತುಕೊಳ್ಳಿ. ಮಾನ್ಯ ಸಚಿವರೇ, ಬೇಗ ಮುಗಿಸಿ.

**ಶ್ರೀ ವಿನಯ ಕುಲಕರ್ಣಿ:-** ಮಾನ್ಯ ಸಭಾಪತಿಯವರೇ, ಈ ರಾಜ್ಯಕ್ಕೆ ಕೇಂದ್ರದಿಂದ ಏನು ಬರಬೇಕಾಗಿದೆ ಅದು ಇನ್ನೂ ಬಂದಿಲ್ಲ.

**ಶ್ರೀ ಪ್ರದೀಪ್ ಶೆಟ್ಟರ್:-** ಮಾನ್ಯ ಸಭಾಪತಿಯವರೇ, ಧಾರವಾಡ ಜಿಲ್ಲೆಗೆ ನಮ್ಮ ಪ್ರಯತ್ನದಿಂದ 1256 ಕೋಟಿ ರೂಪಾಯಿಗಳನ್ನು ತಂದಿದ್ದೇವೆ. ಮಾನ್ಯ ಸಚಿವರು ತಪ್ಪು ಉತ್ತರವನ್ನು ಕೊಡುತ್ತಿದ್ದಾರೆ. ಇದು ನಾವು ಪ್ರಯತ್ನ ಮಾಡಿ ತಂದಿರುವ ಹಣ. ಅದು ನಮ್ಮ ಪಾಲನ ಹಣ ಅಲ್ಲ.

**ಶ್ರೀ ವಿನಯ ಕುಲಕರ್ಣಿ:-** ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಏನು ಬರಬೇಕಾಗಿತ್ತು ಅದು ಇವತ್ತಿನವರೆಗೂ support ಇಲ್ಲ.

**ಶ್ರೀ ರಘುನಾಥ ರಾವ್ ಮಲ್ಕಾಪೂರೆ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಆರೋಪ ಮಾಡುವುದಾದರೆ ಅಂಕಿಅಂಶಗಳ ಸಮೇತ ಮಾಡಲಿ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಚಿವರೇ, ನುಮ್ಮನೆ ರಾಜಕಾರಣ ಮಾಡಿಕೊಂಡು ಹೋಗಬೇಡಿ. ನೀವು ಮಂತ್ರಿಗಳಾಗಿ ಆ ಜಿಲ್ಲೆಯ ಅಭಿವೃದ್ಧಿ ಹೇಗೆ ಮಾಡಬೇಕೆಂದು ಹೇಳಿ, ನಾವು ಸಹಕಾರ ಕೊಡುತ್ತೇವೆ.

**ಶ್ರೀ ವಿನಯ ಕುಲಕರ್ಣಿ:-** ಮಾನ್ಯ ಸಭಾಪತಿಯವರೇ, ನಮಗೆ ಅವರಷ್ಟು ಸುಳ್ಳು ಹೇಳುವುದಕ್ಕೆ ಬರುವುದಿಲ್ಲ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಸಚಿವ ಸಂಪುಟದ ಬಹಳಷ್ಟು ಜನಕ್ಕೆ ನಿಮಗೆ ಸುಳ್ಳು ಹೇಳುವುದಕ್ಕೆ ಬರುವುದು ಕೊಡಬೇಕಾಗುತ್ತದೆ.

**ಶ್ರೀ ವಿನಯ ಕುಲಕರ್ಣಿ:-** ನುಡಿದಂತೆ ನಡೆಯುವ ಸರ್ಕಾರ ಇದು. ಮಾನ್ಯ ಸಭಾಪತಿಯವರೇ, ಇವರೆಲ್ಲಾ ಹೇಳಿದ್ದಕ್ಕೆ ನನ್ನ ಉತ್ತರ ಏನೆಂದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಶಿವಮೊಗ್ಗ ಜಿಲ್ಲೆಯವರು.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಚಿವರೇ, ಸ್ವಲ್ಪ ಮೈಸೂರು ಜಿಲ್ಲೆಗೂ ಹೋಗಿ. ಮುಖ್ಯಮಂತ್ರಿಯವರು ಇರುವ ಜಿಲ್ಲೆಯಲ್ಲೆಲ್ಲಾ ಗುಂಡಿ, ಕಸ ತುಂಬಿದೆ. ಮೈಸೂರು ಜಿಲ್ಲೆಯನ್ನು ಭಗವಂತ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾಪಾಡಬೇಕು. ಮೈಸೂರು ಜಿಲ್ಲೆಯನ್ನು ಕಾಪಾಡುವುದಕ್ಕೆ ಭಗವಂತನಿಂದಲೂ ಆಗುವುದಿಲ್ಲ. ಮೈಸೂರು ಜಿಲ್ಲೆಯನ್ನು ಕಾಪಾಡುವುದಕ್ಕೆ ಚಾಮುಂಡೇಶ್ವರಿ ಕೈಯಲ್ಲೂ ಆಗುವುದಿಲ್ಲ. ಅದು ಮುಖ್ಯಮಂತ್ರಿ ಜಿಲ್ಲೆ, ನಿಮಗೇನಾಗಿದೆ ಎಂಬುದನ್ನು ಹೇಳಿ? ಮೈಸೂರು ಜಿಲ್ಲೆ ಬಗ್ಗೆ ಮಾನ್ಯ ಸಂದೇಶ ನಾಗರಾಜುರವರು ಹೇಳುತ್ತಾರೆ ಕೇಳಿ. ನಿಮಗೆ ಅದನ್ನು ಹೇಳುವುದಕ್ಕೆ ಪುರಸೊತ್ತು ಇಲ್ಲ.

**ಶ್ರೀ ವಿನಯ ಕುಲಕರ್ಣಿ:-** ಇದನ್ನು ಯಾರೂ ಒಪ್ಪುವುದಿಲ್ಲ ಬಿಡಿ.

**ಶ್ರೀ ಬಿ.ಎಸ್.ಸುರೇಶ್:-** ಮೈಸೂರು ಜಿಲ್ಲೆಗೆ Clean City ಎಂದು ಪ್ರಶಸ್ತಿ ಸಿಕ್ಕಿದೆ.

(ಗೊಂದಲ)

**ಉಪ ಸಭಾಪತಿಯವರು:-** ಮಾನೆ ಶ್ರೀನಿವಾಸರವರೇ, ಕುಳತುಕೊಳ್ಳಿ. ಮಾನ್ಯ ಸಚಿವರೇ, ಬೇಗ ಮುಗಿಸಿ.

(ಮುಂದು)

1083/20-11-2017/01-50/ಬಕೆಪಿ-ಎಕೆ

**ಶ್ರೀ ವಿನಯ ಕುಲಕರ್ಣಿ(ಮುಂದು)**

ಏಕೆಂದರೆ, ಹಿಂದೆ ಬಿಜೆಪಿ ಪಕ್ಷದಿಂದಲೇ ಶ್ರೀಮಾನ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಕೆಲಸ ನಿರ್ವಹಿಸಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆಯಲ್ಲಿ ರಸ್ತೆ ಅಗಲಕರಣ ಸೇರಿದಂತೆ ಸಾಕಷ್ಟು ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ತದನಂತರ ನಮ್ಮ ಭಾಗದ ಶ್ರೀಮಾನ್ ಜಗದೀಶ್ ಶೆಟ್ಟರ್‌ರವರಿಗೂ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಲಕ್ಕೆ ಅವಕಾಶ ಸಿಕ್ಕಿತ್ತು. ಆದರೆ, ಆ ಸಮಯದಲ್ಲಿ ನಮಗೆ 3 ಕೋಟಿ ರೂಪಾಯಿಗಳ ಹಣವೂ ಬರಲಿಲ್ಲ.

(ಗೊಂದಲ)

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಸುಳ್ಳಿಗೆ ಮತ್ತೊಂದು ಹೆಸರು ವಿನಯ ಕುಲಕರ್ಣಿ ಎಂದು ಹೆಸರಿಡಬೇಕಷ್ಟೆ.

**ಶ್ರೀ ಪ್ರದೀಪ್ ಶೆಟ್ಟರ್:-** ಮಾನ್ಯ ಸಭಾಪತಿಯವರೇ, ನಾವು 5 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಮಹಾನಗರ ಪಾಲಿಕೆಗೆ ಎಷ್ಟು ಹಣ ಬಂದಿತ್ತೇನೆಂದರೆ, . . .

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ವಿನಯ್ ಕುಲಕರ್ಣಿ:-** ಹಾಗಾದರೆ, ನಿಮ್ಮ ಕ್ಷೇತ್ರ ಏತಕ್ಕೆ ಹೀಗಿರುತ್ತಿತ್ತು? ಹುಬ್ಬಳ್ಳಿ ಧಾರವಾಡದ ವಿಷಯ ಬೇಡ. ಶ್ರೀಮಾನ್ ಜಗದೀಶ್ ಶೆಟ್ಟರ ಕ್ಷೇತ್ರವೇ ಸಾಕಷ್ಟು ಅಭಿವೃದ್ಧಿ ಆಗಬೇಕಾಗಿತ್ತು. ಆದರೆ, ಅಭಿವೃದ್ಧಿಯಾಗಿಲ್ಲ.

**ಶ್ರೀ ಪ್ರದೀಪ್ ಶೆಟ್ಟರ್:-** ಮಾನ್ಯ ಸಭಾಪತಿಯವರೇ...

**ಉಪ ಸಭಾಪತಿಯವರು:-** ಶ್ರೀಯುತ ಪ್ರದೀಪ್ ಶೆಟ್ಟರ್ ರವರೆ, ದಯವಿಟ್ಟು ಕುಳಿತುಕೊಳ್ಳಿ. ಸಚಿವರು ಮಾತನಾಡಿ ಮುಗಿಸಲಿ.

**ಶ್ರೀ ವಿನಯ್ ಕುಲಕರ್ಣಿ:-** ಮಾನ್ಯ ಸಭಾಪತಿಯವರೇ, ಅ ಸಮಯದಲ್ಲಿ ನಮ್ಮ ರೈತರದ್ದು ಬಹಳ ದೊಡ್ಡ ಹೋರಾಟವಿತ್ತು. ಆ ಸಮಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಾವು ಉಪವಾಸ ಕುಳಿತಿದ್ದೆವು. ಅಹೋ ರಾತ್ರಿ ಧರಣಿಗೆ ಕುಳಿತಿದ್ದೆವು.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಈಗ ಇವರು ಈ ವಿಷಯವನ್ನು raise ಮಾಡುವುದಕ್ಕೂ ಮತ್ತು ಇವರು ಕೊಟ್ಟಿರುವ ಉತ್ತರಕ್ಕೂ ಏನು ಸಂಬಂಧ? ಇವರು ರಾಜಕಾರಣ ಮಾಡಲಿಕ್ಕೋಸ್ಕರ ಮಂತ್ರಿಗಳಾಗಿದ್ದಾರೆಯೇ? ಇದು ಒಳ್ಳೆಯದಲ್ಲ, ಮಂತ್ರಿಗಳಾದ ಶ್ರೀಯುತ ರೋಷನ್ ಬೇಗ್ ರವರಿಗೆ ಮಾತನಾಡಲಕ್ಕೆ ಅವಕಾಶ ಮಾಡಿಕೊಡಬೇಕು. ಅವರು ಈ ವಿಚಾರದಲ್ಲಿ ಸರಿಯಾಗಿ ಉತ್ತರವನ್ನು ಕೊಡುತ್ತಾರೆ. ಈ ರಾಜಕಾರಣದ ಭಾಷಣ ನಮಗೆ ಬೇಡ. ಬರಿ ರಾಜಕಾರಣದ ಮಾತನಾಡುತ್ತಿದ್ದಾರೆ ಹೊರತು, ಬೇರೆ ವಿಷಯವೇ ಇಲ್ಲ.

**ಉಪ ಸಭಾಪತಿಯವರು:-** ಸಚಿವರೆ, ತಮ್ಮ ಮಾತುಗಳನ್ನು ಬೇಗ ಮುಗಿಸಿ.

**ಶ್ರೀ ವಿನಯ್ ಕುಲಕರ್ಣಿ:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲಕ್ಕೆ ಎರಡು ನಿಮಿಷಗಳ ಅವಕಾಶವನ್ನು ಕೊಡಿ. ಇವರೇನು ಮುಖ್ಯಮಂತ್ರಿಗಳು ಅಭಿವೃದ್ಧಿ ಮಾಡಿಲ್ಲವೆಂದು ಹೇಳಿದರು, ಕೇಂದ್ರ ಸರ್ಕಾರದಲ್ಲಯೇ ಶ್ರೀಯುತ ಸಿದ್ದರಾಮಯ್ಯನವರಿಗೆ ಇಡೀ ದೇಶದಲ್ಲಯೇ best ಮುಖ್ಯಮಂತ್ರಿ ಎಂದು award ಕೊಟ್ಟಿದ್ದಾರೆ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಸಚಿವರಿಗೆ ಈ ರೀತಿ ಭಾಷಣ ಮಾಡಲು ಅವಕಾಶವನ್ನು ಕೊಟ್ಟಿದ್ದೀರಾ? ಇದು ನ್ಯಾಯವಲ್ಲ. ನಮಗೂ ಕೊಡಿ, ನಾವು ಮಾತನಾಡುತ್ತೇವೆ.

(ಗೊಂದಲ)

**ಶ್ರೀ ವಿನಯ್ ಕುಲಕರ್ಣಿ:-**ಮಾನ್ಯ ಸಭಾಪತಿಯವರೇ, ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಇಂದು ಸಂಜೆ 4-00 ಗಂಟೆಗೆ ಸಂಬಂಧಪಟ್ಟ ಮಾನ್ಯ ಸಚಿವರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳು, ಕಾರ್ಪೊರೇಟರ್‌ಗಳು, ಆ ಭಾಗದ ಎಲ್ಲಾ ಶಾಸಕರುಗಳನ್ನು ಕರೆದು ಸಭೆಯನ್ನು ಮಾಡುತ್ತೇವೆ. ಅಲ್ಲಿ ನಮ್ಮ ಕಡೆಯಿಂದ ಯಾವ್ಯಾವ ವಿಷಯಗಳನ್ನು ಇತ್ಯರ್ಥ ಮಾಡಲಕ್ಕೆ ಸಾಧ್ಯತೆ ಇದೆಯೋ, ಅದನ್ನು ಮಾಡಲಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡುತ್ತೇವೆ.

(ಗೊಂದಲ)

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:-**ಮಾನ್ಯ ಸಭಾಪತಿಯವರೇ, ಹಿಂದೆ ಮೀಟಿಂಗ್ ಕರೆದಂತೆ ಕರೆಯಬಾರದು.

**ಉಪ ಸಭಾಪತಿಯವರು:-** ಶ್ರೀಯುತ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರೇ, ಆ ವಿಚಾರ ಬೇಡ, ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ನಗರಾಭಿವೃದ್ಧಿ ಸಚಿವರು ಮಾತನಾಡಬೇಕು.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ:-** ಮಾನ್ಯ ಸಭಾಪತಿಯವರೇ, ಈಗ ತಾವು ನೋಡಿದಂತೆ ಇದೇ ರೀತಿ ಅಲ್ಲಿಯೂ ಮೀಟಿಂಗ್ ಆಗುತ್ತದೆ. ಇದನ್ನು ನೋಡಿಕೊಂಡು ಇನ್ನು ಅಲ್ಲಿ ಜನರು ಬದುಕಿದ್ದಾರಲ್ಲಾ, ಈ ರೀತಿ ಆಗುವುದು ಬೇಡ.

**ಶ್ರೀ ಆರ್.ರೋಷನ್ ಬೇಗ್(ನಗರ ಪಾಲಿಕೆ, ನಗರಾಭಿವೃದ್ಧಿ ಮತ್ತು ಹಜ್ ಸಚಿವರು):-** ಸನ್ಮಾನ್ಯ ಸಭಾಪತಿಯವರೇ, ನಮ್ಮ ಹಿರಿಯ ಸದಸ್ಯರಾದ ಶ್ರೀಮಾನ್ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು ಕೆಲವು ಗಂಭೀರವಾದ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರಿನ ಬಗ್ಗೆ, ಒಳಚರಂಡಿ ವ್ಯವಸ್ಥೆ ಬಗ್ಗೆ, ರಸ್ತೆಗಳ ಬಗ್ಗೆ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆದಿದ್ದಾರೆ. ನಾನು ಇದನ್ನು ಒಪ್ಪುತ್ತೇನೆ. ಮತ್ತೆ ಮಾನ್ಯ ಸದಸ್ಯರು ಏನು ಅಲ್ಲಿಗೆ ಹಣವನ್ನು ಮಂಜೂರು ಮಾಡಿದ್ದೀರಿ, ಮತ್ತು ಕೆಲಸ ಮಾಡಲಕ್ಕೆ ಗುತ್ತಿಗೆದಾರರನ್ನು ಕೊಟ್ಟಿದ್ದೀರಿ, ಅದು nexus ಇದೆ. ಅಲ್ಲಿ ಗುತ್ತಿಗೆಯನ್ನು ನೀಡಿರುವ ಗುತ್ತಿಗೆದಾರರೆಲ್ಲರೂ ಪರಸ್ಪರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಬಂಧಿಕರಾಗಿರುತ್ತಾರೆಂದು ಬಹಳ ಗಂಭೀರ ಆರೋಪ ಮಾಡಿದ್ದಾರೆ. ನಾನು ಇದರ ಬಗ್ಗೆ ಕೂಡಲೇ ಇಂದೇ ಉನ್ನತ ಮಟ್ಟದ ಅಧಿಕಾರಿಗಳಿಗೆ ಅಂದರೆ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಅಥವಾ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಒಬ್ಬ senior IAS officer ಗೆ ಈ ಬಗ್ಗೆ ತನಿಖೆ ಮಾಡಿ, ಆದಷ್ಟು ಬೇಗ ಅಂದರೆ 15 ದಿವಸದೊಳಗೆ ಸರ್ಕಾರಕ್ಕೆ ವರದಿ ಕೊಡಬೇಕೆಂದು ತಿಳಿಸುತ್ತೇನೆ. ಆ ಒಂದು ವರದಿ ಬಂದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಗ್ಗೆ ನಾವು ಏನು ಕ್ರಮ ತೆಗೆದುಕೊಳ್ಳಬೇಕೆನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಾವು ಸಮಾಲೋಚನೆ ಮಾಡುತ್ತೇವೆ. ಇದು ಬಹಳ ಗಂಭೀರವಾದ ಒಂದು ಆರೋಪ. ಮಾನ್ಯ ಸದಸ್ಯರು ಕೆರೆ ಬಗ್ಗೆ ಹೇಳಿದ್ದಾರೆ, ನಾನು ನಮ್ಮ ಉಸ್ತುವಾರಿ ಮಂತ್ರಿ ಜೊತೆಗೆ ಒಂದು ಬಾರಿ ಹುಬ್ಬಳ್ಳಿ-ಧಾರವಾಡಕ್ಕೆ ಹೋಗಿ, ಅಲ್ಲಿನ ಸೂಪರ್ ಮಾರ್ಕೆಟ್, PPP model ನಲ್ಲಿ ಯಾವರೀತಿ ಮಾಡಬೇಕು, ನವನಗರ, ಹುಲಕಲ್ ಕೆರೆ, ನೀರಿನ ಸಮಸ್ಯೆ, ಹಂದಿಯ ಸಮಸ್ಯೆ, ನಾಯಿಗಳ ಸಮಸ್ಯೆ ಇವುಗಳನ್ನೆಲ್ಲವನ್ನೂ ನೋಡಬೇಕಾಗುತ್ತದೆ. ಬಿ.ಆರ್.ಟಿ.ಎಸ್. ಬಗ್ಗೆ ಆಶ್ಚರ್ಯ ಆಯಿತು. ಅಲ್ಲಿ ಹೋಗಿ ನಿಂತುಕೊಂಡು ನೋಡಿದಾಗ ನನಗೆ ನಾಚಿಕೆಯಾಯಿತು. B.R.T.S. (Bus Rapid Transit System) ಎನ್ನುವ ಬ್ರಿಡ್ಜ್ ಬಗ್ಗೆ "ಏನಪ್ಪಾ ಪ್ರಪಂಚದಲ್ಲೆ seventh wonder of the world ತಾಜ್‌ಮಹಲ್ ಇದೆ. ಆದರೆ eighth wonder of the world B.R.T.S ಕಟ್ಟದರೆನು ನೀವು" ಎಂದವರನ್ನು ನಾನು ಕೇಳಿದೆ. ಅಲ್ಲಿ ನೋಡಿದಾಗ ನನಗೆ ಭಯವಾಗುತ್ತಿತ್ತು. ಅಲ್ಲಿ ಮಕ್ಕಳನ್ನು ಸ್ಕೂಟರ್‌ನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾರೆ, ರಸ್ತೆಗಳೆಲ್ಲಾ ಹಾಳಾಗಿವೆ, ಯಾವಾಗ ಆ ಮಗು ಬಿದ್ದು ಹೋಗುತ್ತದೋ ಎಂದು ಹೇಳಿ, ಅಲ್ಲಿನ ಅಧಿಕಾರಿಗಳನ್ನು ಕರೆದು " ಅಲ್ಲಾ ರೀ, ಇನ್ನೂ ನಿಮಗೆ ಬುದ್ಧಿ ಬರುವುದಿಲ್ಲವೆನೀ, ನಾಳೆ ನಿಮ್ಮ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಏನೀ ಮಾಡುತ್ತೀರಿ ಎಂದವರಿಗೆ ನಾನು ಕೇಳಿದೆ. ಅಲ್ಲಿ ಸುಮಾರು 6 ತಿಂಗಳಿಂದ ಆಯುಕ್ತರಾಗಿ ಕುಳಿತಿದ್ದರು. ಅವರಿಗೆ ಬದಲಾವಣೆ ಮಾಡಿ, ಅಲ್ಲಿಗೆ ಬೇರೆ ಒಬ್ಬ ಆಯುಕ್ತರನ್ನು ನೇಮಿಸಿದ್ದೇವೆ. ಈಗ ಕೆಲಸ ವೇಗವಾಗಿ ನಡೆಯುತ್ತಿದೆ. ಆದಷ್ಟು ಜನವರಿ ತಿಂಗಳ ಅಂತ್ಯದಲ್ಲೆ ಅದನ್ನು ಉದ್ಘಾಟನೆ ಮಾಡುತ್ತೇವೆಂದು ಹೇಳಿದ್ದೇವೆ. ನಾನು ಇಂದು 4 ಗಂಟೆಗೆ ನನ್ನ ಚೇಂಬರ್‌ನಲ್ಲಿ ಒಂದು ಸಭೆಯನ್ನು ಕರೆದಿದ್ದೇನೆ. ನಾನು ಆ ಭಾಗದ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಅಂದರೆ, ಅಲ್ಲಿನ ಎಂ.ಎಲ್.ಎ.ಗಳು, ವಿರೋಧ ಪಕ್ಷದ ನಾಯಕರಾದ ಶ್ರೀಮಾನ್ ಜಗದೀಶ್ ಶೆಟ್ಟರ್‌ರವರನ್ನು, ಮತ್ತೆ, ಮಾನ್ಯ ಸದಸ್ಯರುಗಳಾದ ಶ್ರೀಮಾನ್ ಬಸವರಾಜ ಹೊರಟ್ಟಯವರು, ಶ್ರೀ ಪ್ರದೀಪ್ ಶೆಟ್ಟರ್‌ರವರನ್ನು, ಶ್ರೀ ಮಾನೆ ಶ್ರೀನಿವಾಸರವರನ್ನೆಲ್ಲಾ ಆ ಒಂದು ಸಭೆಗೆ ಕರೆದಿದ್ದೇನೆ. ಇವತ್ತು ಏನೇನು ಸಮಸ್ಯೆಗಳ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಸ್ತುತ ಮಾಡಿರುತ್ತಾರೆ, ಆ ಸಮಸ್ಯೆಗಳ ಬಗ್ಗೆ ಆ ಒಂದು ಮೀಟಿಂಗ್‌ನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಮತ್ತೆ ಐ.ಬಿ. ರಸ್ತೆಯ ಬಗ್ಗೆಯೂ ಸಹ ಹೇಳಿದರು. ಐ.ಬಿ. ರಸ್ತೆಯ ಸ್ಥಿತಿ ಆ ರೀತಿಯಲ್ಲಿ ಇದ್ದರೆ ಹೇಗೆ? ಈ ಐ.ಬಿ. ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಠಪಿ ಗಳು ಓಡಾಡುತ್ತಾರೆ. ಈ ರಸ್ತೆಯ ಪರಿಸ್ಥಿತಿಯೇ ಈ ರೀತಿಯಾಗಿ ಇದ್ದರೆ ಎಲ್ಲರಿಗೂ ನಾಚಿಕೆಯಾಗುತ್ತದೆ. ಅದಕ್ಕೋಸ್ಕರವೇ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಂಜೆ 4-00 ಗಂಟೆಗೆ ಒಂದು ಸಭೆಯನ್ನು ಕರೆಯಲಾಗಿದೆ. ಆದ್ದರಿಂದ, ಈ ನಿಟ್ಟಿನಲ್ಲಿ ನಾನು ಎಲ್ಲರಿಗೂ ಮನವಿ ಮಾಡಿಕೊಳ್ಳುವುದೇನೆಂದರೆ ಮಾನ್ಯ ಸದಸ್ಯರುಗಳಾದ ಶ್ರೀಮಾನ್ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರು, ಶ್ರೀ ಪ್ರದೀಪ್ ಶೆಟ್ಟರ್‌ರವರನ್ನು, ಶ್ರೀ ಮಾನೆ ಶ್ರೀನಿವಾಸರವರು ಆ ಒಂದು ಸಭೆಗೆ ಹಾಜರಾಗಬೇಕು. ಮತ್ತೆ ಬೇರೆ ಬೇರೆ ವಿಚಾರಗಳಿಗೆ ಸಂಬಂಧಪಟ್ಟಂತೆ ಆ ಭಾಗದ ಎಂಎಲ್‌ಎ ಯಾರಿದ್ದಾರೆ, ಅವರಿಗೆಲ್ಲಾ ಸಭೆಗೆ ಹಾಜರಾಗುವಂತೆ ಸೂಚಿಸಲಾಗುತ್ತದೆ. ಜೊತೆಗೆ ಆ ಒಂದು ಸಭೆಯಲ್ಲಿ ಉಸ್ತುವಾರಿ ಮಂತ್ರಿಗಳು ಸಹ ಹಾಜರಿರುತ್ತಾರೆ. ಈ ವಿಚಾರದಲ್ಲಿ ತಮಗೆ ಆಶ್ಚರ್ಯವೆನಿಸಿದರೆ with all the seriousness, Government has taken a serious note of it. ಹುಬ್ಬಳ್ಳಿ-ಧಾರವಾಡ ನಗರ ಕರ್ನಾಟಕದಲ್ಲಿ ಒಂದು ದೊಡ್ಡ ನಗರ. ಬೆಂಗಳೂರು ನಗರವಾದ ಮೇಲೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕರ್ನಾಟಕ ರಾಜ್ಯದ ಎರಡನೆಯ ಮಹಾನಗರ ಪಾಲಿಕೆಯಾಗಿದೆ. ಸುಮಾರು 202 sq. km. ನಷ್ಟು ದೊಡ್ಡದಾದ ನಗರ. ಅಲ್ಲಿಯ ಜನಸಂಖ್ಯೆಯು ಹೆಚ್ಚಾಗುತ್ತಿದೆ. 2011ನೇ ಇಸವಿಯ ಜನಗಣತಿಯನ್ನು ತೆಗೆದುಕೊಂಡರೂ ಸಹ ಅಂದೇ ಸುಮಾರು 11 ಲಕ್ಷ ಜನಸಂಖ್ಯೆ ಇತ್ತು. ಈಗಲೂ ಸಹ ಜನಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಇಷ್ಟಲ್ಲಾ ಆದರೂ HESCOM, KUIDFC, Water Board, BSNL, Gas Authority of India Limited ಇವರುಗಳು ರಿಪೇರಿ ಮಾಡಿದಂತಹ ರೋಡ್‌ಗಳನ್ನೇ ಮತ್ತೆ ಅಗೆದು ಹಾಳು ಮಾಡುತ್ತಾರೆ. ಏತಕ್ಕೆ ಈ ರೀತಿ ಆಗುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅದಕ್ಕೋಸ್ಕರವೇ ಸಂಜೆ 4-00 ಗಂಟೆಗೆ ನನ್ನ ಚೇಂಬರ್‌ನಲ್ಲಿಯೇ ಒಂದು ಮೀಟಿಂಗ್ ಕರೆದು ಗಂಭೀರವಾಗಿ ಚರ್ಚೆ ಮಾಡುತ್ತೇವೆಂದು ಹೇಳಿ ತಮಗೆಲ್ಲಾ ಆಶ್ಚರ್ಯವನ್ನು ಕೊಡುತ್ತೇನೆ.

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈ ವಿಚಾರವಾಗಿ ನಾನು ಒಂದು clarification ಕೇಳಲಕ್ಕೆ ಬಯಸುತ್ತೇನೆ. ಮಾನ್ಯ ಸಚಿವರು ಉತ್ತರ ಕೊಟ್ಟಿರುವ 6 ನೇ ಪುಟದಲ್ಲಿ ಏನು ಹೇಳಿದ್ದೀರಿ ಎಂದರೆ “ಪಾಲಿಕೆ ವ್ಯಾಪ್ತಿಯಡಿ ಅನೇಕ ಹೊಸ ಹಾಗೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಳೆಯ ಬಡಾವಣೆಗಳು ಇದ್ದು , ಇಲ್ಲಿಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳಲ್ಲೊಂದಾದ ಉತ್ತಮ ರಸ್ತೆಗಳನ್ನು ಒದಗಿಸುವ ದೃಷ್ಟಿಯಿಂದ ಅನೇಕ ಕಾಮಗಾರಿಗಳು ನಡೆಯುತ್ತಿದ್ದು, ಪ್ರಸ್ತುತ ನಿರಂತರ ನೀರು ಸರಬರಾಜು, ಒಳಚರಂಡಿ ಕೊಳವೆ ಮಾರ್ಗ ಅಳವಡಿಸಲು, ಹೆನ್ಸಾಂ ಇಲಾಖೆಯಿಂದ ಕೇಬಲ್ ಅಳವಡಿಸಲು, ಉಪಯುಕ್ತಕತೆಗಳನ್ನು ಅಳವಡಿಸುವ ಕುರಿತಂತೆ ಖಾಸಗಿ ಏಜೆನ್ಸಿಗಳಾದ ರಿಲಾಯನ್ಸ್, ವೋಡೋಪೋನ್, ಏರ್‌ಟೆಲ್, ಐಡಿಯಾ ಹಾಗೂ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ಹಾಗೂ ಬೃಹತ್ ಯೋಜನೆಯಾದ ಬಿ.ಆರ್.ಐ.ಎಸ್. ಇವರಿಂದ ರಸ್ತೆ ಅಗೆಯುವುದು ಪ್ರತಿದಿನ ಒಂದಲ್ಲಾ ಒಂದು ರೀತಿ ನಡೆಯುತ್ತಿರುವುದರಿಂದ ರಸ್ತೆಗಳು ಹಾಳಾಗುತ್ತಿರುವುದರಿಂದ ಜನ ಸಂಚಾರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲತೆಯಾಗುತ್ತಿದೆ ಎಂದು ಹೇಳಲಾಗಿದೆ. ದಯಮಾಡಿ, ಆಗಿರುವ ಅನಾನುಕೂಲತೆಯನ್ನು ಸರಿಪಡಿಸಿ ಅನುಕೂಲತೆಯನ್ನು ಯಾವಾಗ ಮಾಡುತ್ತಾರೆಂದು ಹೇಳಬೇಕು.

ಎರಡನೆಯದಾಗಿ, ದಿನಾಂಕ: 14-10-2017 ರಂದು 33 ಕೋಟಿ ರೂಪಾಯಿಗಳ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದು, ಅದು ಸರ್ಕಾರಕ್ಕೆ ಬಂದಿದೆಯೋ ಇಲ್ಲವೋ ಅದರ ಬಗ್ಗೆ ಹೇಳಬೇಕು. ಬಂದಿದ್ದಲ್ಲಿ ಯಾವಾಗ ಮಾಡುತ್ತಾರೆಂದು ಕೂಡ ತಿಳಿಸಬೇಕು. ಇದರ ಜೊತೆಗೆ ಪಿಂಚಣಿಗಾಗಿ ಕಾನೂನು ಸಮರಕ್ಕೆ ಸಿದ್ಧ ಎಂದು ನಾನು ಹೇಳಲಕ್ಕೆ ಹೊರಟಿದ್ದೆ. 130 ಕೋಟಿ ರೂಪಾಯಿಗಳ ಪಿಂಚಣಿ ಹಣವನ್ನು ಸರ್ಕಾರ ಕೊಡಬೇಕು. ಆ 130 ಕೋಟಿ ರೂಪಾಯಿಗಳು ಬರಲಾರದ್ದಕ್ಕೆ ಬೇರೆ ಬೇರೆ ಹಣವನ್ನೆಲ್ಲಾ ಅದಕ್ಕೆ ಹಾಕುತ್ತಾರೆ. ಪಿಂಚಣಿ ಕೊಡಬೇಕು, ಪಿಂಚಣಿ ಕೊಡುವ ಬಗ್ಗೆ ಏನೂ ಕೇಳುತ್ತಿಲ್ಲ. ಅದಕ್ಕೋಸ್ಕರ 130 ಕೋಟಿ ರೂಪಾಯಿಗಳನ್ನು ಸರ್ಕಾರ ಯಾವಾಗ ಕೊಡುತ್ತದೆ, ಇವುಗಳನ್ನು ಯಾವಾಗ ಸರಿಪಡಿಸುತ್ತಾರೆ ಎನ್ನುವ ಬಗ್ಗೆ ಹೇಳಲಿ. ಮತ್ತೆ, ನಾಯಿ-ಹಂದಿಗಳ ಹಾವಳಿಗಳ ಬಗ್ಗೆ ಸಚಿವರು ಸ್ಪಷ್ಟವಾದ ಅಭಿಪ್ರಾಯವನ್ನು ಹೇಳಬೇಕು. ಕಳೆದ 4 ವರ್ಷಗಳಿಂದ ಈ ಪರಿಸ್ಥಿತಿಯನ್ನು ನೋಡುತ್ತಿದ್ದೇನೆ. ಹಂದಿಗಳನ್ನು ಹಿಡಿದು ಮತ್ತೆ ಬಿಡುತ್ತಾರೆ. ಅದರ ವಿಚಾರವಾಗಿ ಸ್ಪಷ್ಟವಾಗಿ ಹೇಳಬೇಕು. ಈ ವಿಚಾರದಲ್ಲಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಏನಾದರೊಂದು ತೀರ್ಮಾನವನ್ನು ಮಾಡಿ. ಜಿಲ್ಲಾಧಿಕಾರಿಗಳಿಗೆ ಕಳುಹಿಸಲಕ್ಕೆ ಸರ್ಕಾರ 33 ಕೋಟಿ ರೂಪಾಯಿಗಳನ್ನು ಯಾವಾಗ ಬಿಡುಗಡೆ ಮಾಡುತ್ತದೆ ಎನ್ನುವುದನ್ನು ಹೇಳಬೇಕೆಂದು ಕೇಳಿಕೊಳ್ಳುತ್ತೇನೆ. ಮತ್ತೆ, ಅನಾನುಕೂಲವಾಗಿದೆ ಎಂದು ಮಂತ್ರಿಗಳೇ ಹೇಳಿದ್ದಾರೆ.

ಮುಂದು...

(1084)20.11.2017/02.00/ಎಸ್‌ವಿ-ಆರ್‌ಎನ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟ(ಮುಂದು):-**

ಅದರ ಅನುಕೂಲತೆಯನ್ನು ಯಾವಾಗ ಮಾಡುತ್ತೀರೆಂಬುದನ್ನು ಸ್ಪಷ್ಟಪಡಿಸಬೇಕು. ನಂತರ ಪಿಂಚಣಿ ವಿಚಾರದಲ್ಲಿನ ಬೇಡಿಕೆಯೊಂದನ್ನು ತಕ್ಷಣ ಮಾಡಿಕೊಡಬೇಕೆಂದು ಒತ್ತಾಯ ಮಾಡುತ್ತೇನೆ. ಇದನ್ನು ಸ್ಪಷ್ಟವಾಗಿ ತಿಳಿಸಿಬಿಡಿ. ಇಲ್ಲವಾದಲ್ಲಿ ಯಾರ ಮೇಲೆ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳಿ. ಇಷ್ಟೆಲ್ಲಾ ಅವಾಂತರಗಳು ನಡೆದಿವೆ. ನಮಗೂ ಬಹಳ ಮುಜುಗರವಾಗುತ್ತದೆ. ಹುಬ್ಬಳ್ಳಿ-ಧಾರವಾಡ ಅವಳಿ ಮಹಾನಗರಗಳು ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಪ್ರತಿ ಬಾರಿಯೂ ಹೀಗೆ ಆಗುತ್ತಿದೆ. ಇದು ಆಗಬಾರದು ಎನ್ನುವ ದೃಷ್ಟಿಯಿಂದ ಏನಾದರೂ ಕ್ರಮ ಕೈಗೊಳ್ಳಬೇಕೆಂದು ತಮ್ಮ ಮೂಲಕ ಮನವಿ ಮಾಡುತ್ತೇನೆ.

**ಶ್ರೀ ಆರ್. ರೋಷನ್ ಬೇಗ್ (ನಗರಾಭಿವೃದ್ಧಿ ಮತ್ತು ಹಜ್ ಸಚಿವರು):-** ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರಾದ ಮಾನ್ಯ ಬಸವರಾಜ ಹೊರಟ್ಟಯವರು ತಿಳಿಸಿರುವಂತೆ ರೂ.33 ಕೋಟಿ ಹಣವನ್ನು ಸರ್ಕಾರದಿಂದ ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ. ರೂ.135 ಕೋಟಿ ಪಿಂಚಣಿಯ ಬಗ್ಗೆ ಸ್ಪಷ್ಟ ಪಡಿಸಬೇಕೆಂದು ಕೇಳಿದ್ದಾರೆ. ಅದರ ಬಗ್ಗೆ ಇಂದು ಸಂಜೆ 04.00 ಗಂಟೆಗೆ ಸಭೆಯನ್ನು ಕರೆಯಲಾಗಿದೆ. ಅದರಲ್ಲಿ ಚರ್ಚೆ ಮಾಡುತ್ತೇವೆ. ಹಂದಿಗಳ ಉಪಟಳದ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ನಗರದ ಹೊರವಲಯದಲ್ಲಿ ಒಂದು ಜಾಗವನ್ನು ಗುರುತಿಸಿದ್ದೇವೆ. ಅಲ್ಲಿ ಒಂದು ಫಾರ್ಮ್ ರೀತಿಯಲ್ಲಿ ನಿರ್ಮಿಸಿ, ಹಂದಿಗಳು ನಗರದೊಳಕ್ಕೆ ಬಾರದಂತೆ ತಡೆಯಲಾಗುವುದು. ಹುಬ್ಬಳ್ಳಿ-ಧಾರವಾಡದ ಹೋಟೆಲುಗಳಲ್ಲಿ ಮಿಕ್ಕುವ ತ್ಯಾಜ್ಯ ಆಹಾರವನ್ನು ಸಂಗ್ರಹಣೆ ಮಾಡಿ ಹಂದಿಗಳಿಗೆ ನೀಡುವ ಮೂಲಕ ಅವುಗಳು ನಗರಕ್ಕೆ ಬರುವುದನ್ನು ತಡೆಯಲಾಗುವುದು. ನಾನು ಇತ್ತೀಚೆಗೆ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಆಯುಕ್ತರೊಡನೆ ಮಾತನಾಡಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದೇನೆ. ನಾಯಿಗಳಿರುವ ಕಡೆಯಲ್ಲಿ ಸ್ಕೂಟರ್‌ಗಳಲ್ಲಿ ಓಡಾಡಲಕ್ಕೆ ಆಗುವುದಿಲ್ಲ. ನನಗೆ ಬೆಂಗಳೂರಿನಲ್ಲಿ ಅಭ್ಯಾಸವಿದೆ, ಮೊದಲು ನನ್ನ ಬಳಿ ಸ್ಕೂಟರ್ ಇದ್ದಾಗ ನಾಯಿಗಳಿಗೆ ಭಯ ಪಟ್ಟುಕೊಂಡು ಸ್ಕೂಟರ್ ಅನ್ನು ಓಡಿಸುತ್ತಿದ್ದೆನು. ದುರ್ದೈವವಶಾತ್ ನಮ್ಮ ದೇಶದಲ್ಲಿ fundamentalists, communal fundamentalists and environmental fundamentalists ಇದ್ದಾರೆ. ಇನ್ನು ನಾಯಿಗಳ ವಿಚಾರಕ್ಕೆ ಬಂದರೆ PETA (*People for the Ethical Treatment of Animals*) ಇವರಿದ್ದಾರೆ. ಇಂತಹ ವಿಚಾರಗಳನ್ನು ಹೇಳುವವರಿಗೆ ಅವರ ಮಕ್ಕಳಿಗೆ ಏನಾದರೂ ಆದರೆ ಆಗ ಅವರಿಗೆ ತಿಳಿಯುತ್ತದೆ. ಬೆಂಗಳೂರಿನ ವಿಧಾನ ಸೌಧಕ್ಕೆ ಹಲವಾರು ವಿದೇಶಿಯರು ಭೇಟಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನೀಡುತ್ತಿರುತ್ತಾರೆ. ಅಂತಹ ವಿಧಾನ ಸೌಧದ ಪ್ರವೇಶದ್ವಾರದಲ್ಲ ನಾಯಿಗಳು ಮಲಗಿರುತ್ತವೆ ಮತ್ತು ಒಳಗೆಲ್ಲಾ ಓಡಾಡುತ್ತಿರುತ್ತವೆ. ವಿಧಾನ ಸೌಧದ ಒಳಗೆ ನಾಯಿಗಳು ಬಾರದಂತೆ ತಡೆಯಬೇಕೆಂದು ಹೇಳಿದಾಗ ನನ್ನ ವಿರುದ್ಧ ಎಲ್ಲರೂ ಮಾತನಾಡಿದರು. ವಾಟ್ಸಪ್ ಮೆಸೇಜುಗಳಲ್ಲಿಲ್ಲಾ ಮಂತ್ರಿಗಳಿಗೆ ಬುದ್ಧಿ ಇಲ್ಲ, ಮಂತ್ರಿಗಳು ಹೀಗೆ-ಹಾಗೆ ಎಂದೆಲ್ಲಾ ಬಂದಿತು. ನಾವೂ ಸಹ ಮನುಷ್ಯರೇ. ನಮಗೂ ಅರ್ಥವಾಗುತ್ತದೆ. ಮೊದಲು ಮನುಷ್ಯರ ಬಗ್ಗೆ ನೋಡಿ, ನಿಮ್ಮ ಮಕ್ಕಳ ಬಗ್ಗೆ ನೋಡಿ. ನಾನು ಯಾರನ್ನೂ ವಿರೋಧಿಸುತ್ತಿಲ್ಲ. ಎಲ್ಲದಕ್ಕೂ ಒಂದು ಮಿತಿ ಇರಬೇಕು. ಮಕ್ಕಳ ಮೇಲೆಲ್ಲಾ ಬೀದಿ ನಾಯಿಗಳು ದಾಳಿ ಮಾಡಿದಾಗ ಏನಾದರೂ ಕ್ರಮವನ್ನು ಕೈಗೊಂಡರೆ ಇವರೆಲ್ಲಾ ಓಡಿ ಹೋಗುತ್ತಾರೆ. ಹೇಳಿಕೆಗಳನ್ನು ನೀಡುವುದು, ಪತ್ರಿಕಾ ಗೋಷ್ಠಿಯನ್ನು ಮಾಡುವುದು. ಅಂತಹವರು ಅವರ ಮಕ್ಕಳನ್ನು ನೋಡಿಕೊಳ್ಳಲಿ. ಇದೊಂದು ಗಂಭೀರವಾದ ಆರೋಪವಾಗಿದೆ.

**ಡಾ: ಜಯಮಾಲ ರಾಮಚಂದ್ರ (ನಾಮನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಸಚಿವರು ಹೇಳಿದ್ದನ್ನು ನಾನು ಒಪ್ಪುತ್ತೇನೆ. ಹಂದಿಗಳಿಗೆ ಪುನರ್ವಸತಿಯನ್ನು ಮಾಡಬೇಕೆಂದು ಹೇಳುತ್ತಿದ್ದಾರೆ. ಅದರಂತೆ ಸಾವಿರಾರು ನಾಯಿಗಳು ಇವೆ ಏನ್ನುವುದಾದರೆ ಅವುಗಳ ರಕ್ಷಣೆಗೂ ಒಂದು ವ್ಯವಸ್ಥೆ ಮಾಡಿ. ಅವುಗಳಿಗೂ ಜೀವ ಇದೆಯಲ್ಲವೆ?

**ಶ್ರೀ ಬಸವರಾಜ ಶಿವಅಂಗಪ್ಪ ಹೊರಟ್ಟ:-** ಮಾನ್ಯ ಸಭಾಪತಿಯವರೇ, ದಯಮಾಡಿ ಅಲ್ಲ ಹಂದಿಗಳಿಗೆ ಪುನರ್ವಸತಿ ಮಾಡುವುದು ಬೇಡ. ಕೊನೆಯ ದಿನಾಂಕ ಮುಗಿದು ಹೋಯಿತೆಂದು ಸಚಿವರು ಹೇಳಿದರು. ಅದು ಏನಾಯಿತು? ಹಂದಿಗಳನ್ನು ಹಿಡಿದುಕೊಂಡು ಹೋಗುವುದಕ್ಕೆ ತಮಿಳುನಾಡಿನವರಿಗೆ ಗುತ್ತಿಗೆ ನೀಡಲಾಗಿತ್ತು. ಅವರಿಗೆ ಏನೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ. ಹಂದಿಗಳನ್ನು ಹಿಡಿದುಕೊಂಡು ಅವರು ತಮಿಳುನಾಡಿಗೆ ಹೋಗಬೇಕೆಂಬ ಕರಾರು ಇತ್ತು. ಆದರೆ ಅವರು ಹಂದಿಗಳನ್ನು ಹಿಡಿದುಕೊಂಡು ಹೋಗಿ ಪುನಃ ರಸ್ತೆಯಲ್ಲಿ ಬಿಡುತ್ತಾರೆ. ಸರ್ಕಾರ ಪುನರ್ವಸತಿ ಮಾಡುವುದಕ್ಕೆ ಹೋದರೆ ಮತ್ತಷ್ಟು ದುಡ್ಡು ಖರ್ಚಾಗುತ್ತದೆ. ಪುನರ್ವಸತಿ ಏಕೆ ಮಾಡಬೇಕು? ಹಂದಿಗಳನ್ನು ಹಿಡಿದುಕೊಂಡು ಹೋಗುವುದಕ್ಕಾಗಿ ಒಮ್ಮೆ ಕಾರ್ಪೊರೇಷನ್‌ನಿಂದ ಟೆಂಡರ್ ಅನ್ನು ಕರೆಯಲಾಗಿದೆ ಅಲ್ಲವೆ? ತಮಿಳುನಾಡಿನವರು ಬಂದು ಹಿಡಿದುಕೊಂಡು ಹೋಗಬೇಕು. ಈ ವಿಷಯ ಪತ್ರಿಕೆಗಳಲ್ಲಿಲ್ಲಾ ಬಂದಿತ್ತು. ಅವರಿಗೆ ದುಡ್ಡು ಕೊಡುವ ಹಾಗೆ ಇಲ್ಲ. ಈ ರೀತಿ ಹಂದಿಗಳಿಗೆ ಪುನರ್ವಸತಿ ಕಲ್ಪಿಸಿ ಅದರ ಉದ್ಧಾರ ನಿರ್ಮಿಸಿದರೆ ನಮ್ಮ ಗತಿ ಏನು?

**ಶ್ರೀ ರೋಷನ್ ಬೇಗ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಮತಿ ಜಯಮಾಲರವರೂ ಸಹ ಒಂದು ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಾರೆ. ಇಂದು ಸಂಜೆ 04.00 ಗಂಟೆಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಡೆಯಲಿರುವ ಸಭೆಯಲ್ಲಿ ನಾನು ಇದರ ಬಗ್ಗೆ ಸಮಾಲೋಚಿಸುತ್ತೇನೆ ಎಂದು ತಮಗೆ ಆಶ್ಚರ್ಯವನ್ನು ನೀಡಬಯಸುತ್ತೇನೆ.

ಉಪ ಸಭಾಪತಿಯವರು:- ಧನ್ಯವಾದಗಳು. ಇಲ್ಲಿಗೆ ಈ ಚರ್ಚೆ ಮುಕ್ತಾಯಗೊಂಡಿದೆ.

(ಸದನವು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ ೦೨ ಗಂಟೆ ೦೪ ನಿಮಿಷಗಳಿಗೆ ಮುಂದೂಡಲ್ಪಟ್ಟು, ಪುನಃ ಮಧ್ಯಾಹ್ನ ೦೩ ಗಂಟೆ ೩೦ ನಿಮಿಷಗಳಿಗೆ ಸಮಾವೇಶಗೊಳ್ಳಲು ನಿಶ್ಚಯಿಸಿತು.)

(1085)20.11.2017-03.50-ಎಲ್‌ಎಲ್-ವಿಕೆ

(ಸದನವು ಭೋಜನ ವಿರಾಮದ ನಂತರ ೩ ಗಂಟೆ ೫೭ ನಿಮಿಷಕ್ಕೆ ಪ್ರಾರಂಭವಾಯಿತು)

(ಸಭಾಪತಿಯವರು ಸಭಾಪೀಠದಲ್ಲಿ ಉಪಸ್ಥಿತರಾದರು)

## 10. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕ, 2017

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಎಂ.ಆರ್. ಸೀತಾರಾಂ(ಸಭಾ ನಾಯಕರು)(ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕ, 2017 ರ ಮೇಲಿನ ಪ್ರಸ್ತಾವನೆಯನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು.

ಶ್ರೀ ಎಂ.ಆರ್. ಸೀತಾರಾಂ:- ಮಾನ್ಯ ಸಭಾಪತಿಯವರೇ, ಈ ವಿಧೇಯಕದಲ್ಲಿ 2012 ರವರೆಗೆ ಇದ್ದಂತಹ Act ಗಳಾಗಲೀ, ಪ್ರತಿ ವರ್ಷವೂ ಬಜೆಟ್ ಆದ ಮೇಲೆ Appropriation Bill, ಇವೆಲ್ಲವನ್ನೂ 2012 ರವರೆಗೆ ನಾವು ಈಗಾಗಲೇ repeal ಮಾಡಿದ್ದೇವೆ. 2012 ರಿಂದ 2015 ರವರೆಗೆ ಈ ಎಲ್ಲಾ ವಿಧೇಯಕಗಳು repeal ಆಗುವುದು ಒಂದು ಮತ್ತು ಕೆಲವು ಕಾನೂನು ಏನು ಇತ್ತು ಅವುಗಳು ತಿದ್ದುಪಡಿಯಾಗಿ ಹೊಸ ಕಾನೂನುಗಳಾಗಿವೆ. ಹಾಗಾಗಿ, ಹಳೆಯ ಕಾನೂನುಗಳು ಏನು ಇತ್ತು ಮತ್ತು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಿದ್ದುಪಡಿ ಏನು clauses ಇತ್ತು ಇವೆಲ್ಲವನ್ನೂ repeal ಮಾಡುವುದು ಈ ಒಂದು ವಿಧೇಯಕದಲ್ಲ ಇದೆ. ಒಟ್ಟು 135 ಹಳೆಯ ವಿಧೇಯಕಗಳಿವೆ. 2012 ರಿಂದ 2015 ರವರೆಗೆ ಹೊಸ ಕಾನೂನುಗಳನ್ನು ಮಾಡಿದ್ದೇವೆ. ಅದರಲ್ಲಿ ಇದ್ದಂತಹ clause ಅನ್ನು repeal ಮಾಡುವುದಕ್ಕೆ ಈ ವಿಧೇಯಕವನ್ನು ಮಂಡಿಸುತ್ತಿದ್ದೇವೆ.

**ಸಭಾಪತಿಯವರು:-** ಈ ವಿಧೇಯಕದ ಬಗ್ಗೆ ಚರ್ಚೆ ಮಾಡುವಂತಹ ವಿಷಯ ಏನಾದರೂ ಇದ್ದರೆ ಮಾತನಾಡಬಹುದು.

**ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈ ಶಾಸನ ಸಭೆಗಳು ಕಾಲ ಕಾಲಕ್ಕೆ ಅನುಗುಣವಾಗಿ ಶಾಸನಗಳನ್ನು ಮಾಡಬೇಕು ಮತ್ತು ಅದೇ ರೀತಿ ಯಾವ ಶಾಸನಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿರುತ್ತವೆ ಅಥವಾ progressive legislation ಎಂದು ಏನು ಹೇಳುತ್ತೇವೆ. ಆ ಸಂದರ್ಭಗಳಲ್ಲಿ, ಈ ನಿರಸನ ಎಂಬ ಶಬ್ದ ಎಲ್ಲರಿಂದ ಬಂತು ಎಂಬುದು ಅರ್ಥವಾಗುತ್ತಿಲ್ಲ. ಆದರೆ, repeal ಮಾಡುವುದು ಏನು ಹೇಳುತ್ತಾರೆ ಅದು ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತಹದ್ದು, ಬಹಳ ಸೂಕ್ತವಾದಂತಹ ಕ್ರಮ. ಇಲ್ಲವಾದರೆ, ಕಾನೂನು ಇರುತ್ತದೆ ಆದರೆ, ಅದು ಉಪಯೋಗವಾಗುವುದಿಲ್ಲ.

(ಮುಂದುವರೆದಿದೆ...)

(1086)20.11.2017/4.00/ವೈಎಲ್-ಬಿಎನ್‌ಎಸ್

**ಡಾ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಮುಂದು):-**

ಇಲ್ಲವೆಂದರೆ ಕಾನೂನು ಇದ್ದರೂ, ಅದು ಜನರಿಗೆ ಉಪಯೋಗವಾಗುವುದಿಲ್ಲ. ಆ ದೃಷ್ಟಿಯಿಂದ ಇವತ್ತು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಣಯಗಳು, ಅದರ ಆಧಾರದಲ್ಲ ಕರ್ನಾಟಕದಲ್ಲಿ ಈ ರೀತಿಯ ಪ್ರಾಮುಖ್ಯತೆ ಕಳೆದುಕೊಂಡಿರುವಂತಹ, ತಮ್ಮ ಮಹತ್ವವನ್ನು ಕಳೆದುಕೊಂಡಿರುವಂತಹ ಸುಮಾರು ನಿರಸನಗೊಳಿಸುವ 134 ಅಧಿನಿಯಮಗಳು ವಾಪಸ್ಸಾಗಿರುವುದನ್ನು ಸ್ವಾಗತ ಮಾಡುತ್ತೇನೆ. ಅಗತ್ಯವಿಲ್ಲದೇ ನಿರಸನಗೊಂಡ ಅಧಿನಿಯಮಗಳು ಕೇವಲ 134ಕ್ಕೆ ಸೀಮಿತವಾಗಿಲ್ಲ. ಅಗತ್ಯವಿಲ್ಲದೇ ಇರತಕ್ಕಂಥ ಕಾನೂನುಗಳು ಬೇಕಾದಷ್ಟು ಇದೆ. 1896 ರ ಕಾನೂನುಗಳು ಈಗಲೂ ಇವೆ. ಆ ದೃಷ್ಟಿಯಿಂದ ನಾನು ಸರ್ಕಾರವನ್ನು ವಿನಂತಿಸುವುದೇನೆಂದರೆ, ಸಮಗ್ರವಾಗಿ ಯಾವ ರೀತಿ ಕೇಂದ್ರ ಸರ್ಕಾರ ಸುಮಾರು 1500

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾನೂನುಗಳನ್ನು Repeal ಮಾಡಿದೆ, ಅದೇ ರೀತಿ ಕರ್ನಾಟಕ ರಾಜ್ಯದಲ್ಲಯೂ ಉಪಯೋಗಕ್ಕೆ ಬಾರದೇ ಇರತಕ್ಕಂಥ, ಅನೇಕ ವರ್ಷಗಳಿಂದಲೂ ಇತಿಹಾಸದಲ್ಲರತಕ್ಕಂಥ ಕಾನೂನುಗಳನ್ನು ಎಲ್ಲೋ ಒಂದು ಕಡೆ ಪಟ್ಟಿ ಮಾಡಿಕೊಂಡು, ಸುಮ್ಮನೆ ದಾಖಲೆ ಉಳಿಯುವುದಕ್ಕಿಂತ ಅದನ್ನು Repeal ಮಾಡುವುದು ಅವಶ್ಯಕವಾಗಿದೆ. ಮಾನ್ಯ ಸಭಾನಾಯಕರು ಅದನ್ನು ಪರಿಗಣಿಸಬೇಕೆಂದು ಹೇಳುತ್ತಾ ಈ ವಿಧೇಯಕವನ್ನು ಸ್ವಾಗತಿಸುತ್ತೇನೆ.

**ಶ್ರೀ ಐವನ್ ಡಿ'ಸೋಜಾ(ಸರ್ಕಾರದ ಮುಖ್ಯ ಸಚಿವರು):-** ಮಾನ್ಯ ಸಭಾಪತಿಯವರೇ, ಈ ಕಾನೂನುಗಳನ್ನು ನಿರಸನಗೊಳಿಸುವಂತಹದು ಅಥವಾ Repeal ಮಾಡುವುದು ಒಂದು ಒಳ್ಳೆಯ ಸಂಪ್ರದಾಯವಾಗಿದೆ. ಇಂತಹ ಅನೇಕ ಕಾನೂನುಗಳ ಬಗ್ಗೆ ಪುಸ್ತಕ ಮಾರಾಟಗಾರರು ಮುದ್ರಿಸಿಕೊಂಡು ಇಟ್ಟುಕೊಂಡಿರುತ್ತಾರೆ. ಯಾರಾದರೂ ಕಾನೂನಿನ ಪ್ರತಿ ಕೊಡಿ ಎಂದು ಕೇಳಿದರೆ Repeal ಆದಂತಹ ವಿಧೇಯಕಗಳ ಪುಸ್ತಕವನ್ನೇ ಅನೇಕ ಬಾರಿ ಮಾರಾಟ ಮಾಡುವುದನ್ನು ನಾವು ಕಾಣುತ್ತಿದ್ದೇವೆ. ಹಾಗಾಗಿ Repeal ಮಾಡುವುದಲ್ಲದೇ ಇದರ ಬಗ್ಗೆ ವ್ಯಾಪಕವಾಗಿ ಪ್ರಚಾರಗೊಳಿಸುವ ಅವಶ್ಯಕತೆ ಇದೆ ಎಂದು ಹೇಳುತ್ತಾ, ಈ ಸದನದ ಮೂಲಕ ಗಮನವನ್ನು ಸೆಳೆಯುವುದಕ್ಕೆ ಬಯಸುತ್ತೇನೆ. ಈ ರೀತಿಯ ಅನೇಕ ತಿದ್ದುಪಡಿಗಳಿರಬಹುದು ಅಥವಾ ಕಾಯ್ದೆಯ ಬಗ್ಗೆ ಇರಬಹುದು, ಇವುಗಳೆಲ್ಲಾ ಬೇರೆ ಬೇರೆ ಕಾನೂನಿಗೆ ಸೇರ್ಪಡೆಗೊಂಡು, ಬೇರೆ ಬೇರೆ ರೀತಿಯ ಕಾನೂನುಗಳಾಗಿ ರಚನೆಯಾಗಿ ಹೋಗಿದೆ. ಆದರೂ ಕೂಡ ಇದು ಇನ್ನು ಅಸ್ತಿತ್ವದಲ್ಲರತಕ್ಕಂಥದ್ದಾಗಿದೆ. ಹಾಗಾಗಿ 2012 ರಿಂದ 2015 ರವರೆಗಿನ ಎಲ್ಲಾ ತಿದ್ದುಪಡಿ ಅಧಿನಿಯಮಗಳನ್ನು ಮತ್ತು ಭಾರತ ಸರ್ಕಾರದ ಮೂಲಕ ಮಾಡಲಾದ ಸಲಹೆಯಂತೆ ಇದನ್ನು Repeal ಮಾಡುತ್ತಿದ್ದಾರೆ. ಇದೊಂದು ಒಳ್ಳೆಯ ಕ್ರಮವೆಂದು ಹೇಳುತ್ತಾ ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

**ಡಾ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ವಿರೋಧ ಪಕ್ಷದ ಮುಖ್ಯ ಸಚಿವರು):-** ಮಾನ್ಯ ಸಭಾಪತಿಯವರೇ, ನಮ್ಮೆಲ್ಲರಿಗೂ ಕೂಡ ಈ ಕಾನೂನುಗಳ Compendium ಮಾಡಿ ಪುಸ್ತಕಗಳನ್ನು ತಾವು ಕೊಡಿಸಿದ್ದೀರಿ. ಅದರಲ್ಲಯೂ ಈ ವಿಧೇಯಕದಲ್ಲ ತಂದಿರತಕ್ಕಂಥ ಕಾಯ್ದೆಗಳಿದ್ದವು.

**ಸಭಾಪತಿಯವರು:-** ಹೌದು ಕಾಯ್ದೆಗಳಿವೆ.

**ಡಾ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್:-** ಮಾನ್ಯ ಸಭಾಪತಿಯವರೇ, ಹಾಗಾಗಿ Repeal ಮಾಡಿದ ಮೇಲೆ ಮತ್ತು ಕಾನೂನುಗಳ Compendium ಕೊಡಬೇಕಾದರೆ, 'Please refer to

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

amendment so and so' ಎಂದೆಲ್ಲಾ ಬಂದಿರುತ್ತದೆ. ಮತ್ತೆ ಏತಕ್ಕೆ ಅದನ್ನು ಹುಡುಕಿಕೊಂಡು ಹೋಗಬೇಕು? ಹಾಗಾಗಿ ನನಗೆ ಅನ್ನಿಸುತ್ತಿದೆ, ಮತ್ತೊಮ್ಮೆ ಎಲ್ಲಾ ತಿದ್ದುಪಡಿಗಳನ್ನು ಸೇರಿದಂತಹ ಮತ್ತು ಈ ಎಲ್ಲಾ ಕಾನೂನುಗಳನ್ನು Repeal ಮಾಡಿದ ಮೇಲೆ Compendium ಮಾಡಿ, ಮತ್ತೆ ನಮಗೆ ಒದಗಿಸಿ ಕೊಟ್ಟರೆ ನಮಗೆ refer ಮಾಡುವುದಕ್ಕೆ ತುಂಬಾ ಅನುಕೂಲವಾಗುತ್ತದೆ. ಇಲ್ಲವೆಂದರೆ, ಈ ಸದನದಲ್ಲರತಕ್ಕಂಥ ವಕೀಲರು ಏನಾದರೂ, 'Please refer to amendment so and so, dated so and so' ಎಂದು ಹೇಳಿದಾಗ ಹುಡುಕುವುದಕ್ಕೆ ಕಷ್ಟವಾಗುತ್ತದೆ. ಆ ರೀತಿಯಲ್ಲಿ ಕಾನೂನುಗಳು ಏನು actually ತಿದ್ದುಪಡಿಯಾಗಿದೆಯೋ ಅವುಗಳ Compendium ಮಾಡಿಸಿ ಕೊಟ್ಟರೆ ಅಥವಾ 5 ವರ್ಷಕೊಮ್ಮೆ ಮಾಡುತ್ತೇವೆಂದು ಕಾನೂನಿನ ನಿರ್ಣಯವನ್ನು ತೆಗೆದುಕೊಂಡರೆ ತುಂಬಾ ಅನುಕೂಲವಾಗುತ್ತದೆ ಎನ್ನುವಂತಹ ಸಲಹೆಯನ್ನು ತಮ್ಮ ಮುಂದೆ ತರುತ್ತಿದ್ದೇನೆ.

**ಸಭಾಪತಿಯವರು:-** ಬೇರೆ ಯಾರು ಈ ವಿಧೇಯಕದ ಬಗ್ಗೆ ಜಾಸ್ತಿ ಮಾತನಾಡಬೇಕೆನ್ನುವ ಅವಶ್ಯಕತೆ ಇಲ್ಲವೆಂದು ಕಾಣುತ್ತದೆ. ಆದರೂ ಈ ಸದವಕಾಶ ತೆಗೆದುಕೊಂಡು ಸರ್ಕಾರಕ್ಕೆ ಮತ್ತು ಅಧಿಕಾರಿಗಳು ಸ್ವಲ್ಪ ಕಿವಿ ಕೊಟ್ಟು ಕೇಳಿಸಿಕೊಂಡರೆ ಒಳ್ಳೆಯದೆಂದು ಹೇಳುತ್ತಾ, ನನ್ನ ಒಂದು ಸಣ್ಣ ಸಲಹೆಯನ್ನು ಕೊಡುವುದಕ್ಕೆ ಇಚ್ಛಿಸುತ್ತೇನೆ. ಕಾನೂನುಗಳನ್ನು ನಿರಸನಗೊಳಿಸತಕ್ಕಂಥದು ಬಹಳ ಒಳ್ಳೆಯ ಕೆಲಸ. ಬಹಳಷ್ಟು ಜನರಿಗೆ ನೆನಪಿನಲ್ಲಿರುವುದಿಲ್ಲ. ತುಂಬಾ ವರ್ಷಗಳ ಕೆಳಗೆ ಈ Battery cells ನಮ್ಮ ರಾಜ್ಯದಲ್ಲಾಗಲಿ ಅಥವಾ ದೇಶದಲ್ಲಾಗಲಿ ಸಿಗುತ್ತಿರಲಿಲ್ಲ. ಸ್ವಲ್ಪ ಸಮಸ್ಯೆ ಇತ್ತು. ಅದನ್ನು the Essential Commodities Act, 1955 ನೋಟಗಡೆ ಸೇರಿಸಿದ್ದರು. ಇತ್ತೀಚಿನ ಒಂದು ಘಟನೆಯನ್ನು ಉಲ್ಲೇಖ ಮಾಡಿ ಹೇಳುತ್ತಿದ್ದೇನೆ. ಈ Eveready cells ಇವುಗಳನ್ನು ಸಣ್ಣ ಸಣ್ಣ ಅಂಗಡಿಗಳೆಲ್ಲಾ ಮಾರಾಟ ಮಾಡುತ್ತಿದ್ದರು. The Essential Commodities Act ನಲ್ಲಿ ಬಂದ ಕಾರಣಕ್ಕಾಗಿ, ಅಂಗಡಿ ಮಾಲೀಕ, ನನ್ನ ಅಂಗಡಿಯೊಳಗಡೆ ಎಷ್ಟು cells ಇವೆ, ಎಷ್ಟು ಮಾರಾಟವಾಗಿದೆ ಎಂಬುವುದೆಲ್ಲವನ್ನು ಅಂಗಡಿ ಮುಂದೆ ಒಂದು ಬೋರ್ಡ್ ಇಟ್ಟು ಬರೆಯಬೇಕಾಗಿತ್ತು. ಇದೊಂದು ಹಳೆಯ ಕಾನೂನು. ಆದರೆ, ಈಗ Battery cells shortage ಇಲ್ಲ. ಇವು ಸಾಕಷ್ಟು ಅಂಗಡಿಗಳಲ್ಲಿರುವುದರಿಂದ ಅಂಗಡಿ ಮುಂದೆ ಯಾರು ಬೋರ್ಡ್ ಇಡುವುದಿಲ್ಲ. ಆದರೆ ಪರಿಚಯ ಇರತಕ್ಕಂಥ ಒಬ್ಬ ಅಧಿಕಾರಿ ನನಗೆ ಒಂದು ತಮಾಷೆ ಮಾಡುತ್ತೇನೆ ನೋಡಿ ಎಂದು ಹೇಳಿ, 5-6 ತಿಂಗಳ ಕೆಳಗೆ ಒಂದು ಅಂಗಡಿಯೊಳಗೆ ಹೋಗಿ, ಅಂಗಡಿ ಮಾಲೀಕನಿಗೆ ಬರವಣಿಗೆ ಮೂಲಕ Battery cells

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅನ್ನು ಮಾರಾಟ ಮಾಡುತ್ತೀರಿ, ಆದರೆ, ಬೋರ್ಡ್‌ನಲ್ಲಿ display ಮಾಡಿರುವುದಿಲ್ಲವೆಂದು ನೋಟೀಸ್ ನೀಡಿದ್ದರು. ಅದಕ್ಕೆ ಆ ಅಂಗಡಿ ಮಾಲೀಕ, “How are you?” ಎಂದು ಹೇಳಿದ್ದರು. ಏಕೆಂದರೆ ಇದರ ಬಗ್ಗೆ ಆ ಮಾಲೀಕನಿಗೆ ನೆನಪು ಇರಲಿಲ್ಲ. ಹಾಗಾಗಿ ಆ ಅಧಿಕಾರಿ ಈ ರೀತಿಯ ಎಲ್ಲಾ ಸಮಸ್ಯೆಗಳಿದ್ದಾವೆ, ಸರ್ಕಾರ ಇಂತಹ ಸಮಸ್ಯೆಗಳೆಲ್ಲವನ್ನು ಗಮನಿಸುವುದಿಲ್ಲ. ಸರ್ಕಾರ ಬಹಳ ಗಡಿಬಡಿಯಿಲ್ಲರುತ್ತದೆ ಮತ್ತು ಎಲ್ಲಾ ದೊಡ್ಡ ದೊಡ್ಡ ಅಧಿಕಾರಿಗಳು ಇಂತಹ ಸಣ್ಣ ಸಣ್ಣ ವಿಚಾರಗಳು ಅವರ ಗಮನಕ್ಕೆ ಬರುವುದಿಲ್ಲ ಸ್ವಲ್ಪ ನೋಡಿ ಎಂದು ನನಗೆ ಹೇಳಿದ್ದರು. ಅದಾದ ಮೇಲೆ ಕೆಲವು ಅಧಿಕಾರಿಗಳನ್ನು ಕರೆದು ಇದರ ಬಗ್ಗೆ ನಾನು ಹೇಳಿದೆ. ಆಗ ಇವೆಲ್ಲವನ್ನು Repeal ಮಾಡುವಾಗ ಇಂತಹವೆಲ್ಲವನ್ನು ಮಾಡುತ್ತೇವೆಂದು ಹೇಳಿದ್ದರು. ಆದರೆ ಈ ವಿಧೇಯಕದ ಪಟ್ಟಿಯಲ್ಲಿ ಅಂತಹದೆಲ್ಲಾ ಇದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಅಧಿಕಾರಿಗಳು ಇದನ್ನು ಸ್ವಲ್ಪ ಗಮನಿಸಿದರೆ, ‘Pro-People Administration’ ಬಗ್ಗೆ ಚಿಂತಿಸಿ ಹೊಸದಾಗಿ ಏನಾದರೂ ಪರಿಸ್ಥಿತಿ ಬಂದರೆ ಹೊಸ ಕಾನೂನು ತರಬೇಕಾಗುತ್ತದೆ. ಆ ಪರಿಸ್ಥಿತಿ ಸಂಪೂರ್ಣಗೊಂಡ ಮೇಲೆ ಆ ಕಾನೂನನ್ನು ತೆಗೆದು ಹಾಕಬೇಕಾಗುತ್ತದೆ. ಇದರ ಕಡೆ ಸರ್ಕಾರ ಗಮನಿಸಬೇಕೆಂದು ಹೇಳಿ ಇದನ್ನು ಗಮನಕ್ಕೆ ತರುತ್ತೇನೆ ಇದರ ಬಗ್ಗೆ ಮಾನ್ಯ ಸಭಾನಾಯಕರು ಏನಾದರೂ ಇದ್ದರೆ ಹೇಳಬಹುದು.

**ಶ್ರೀ ಎಂ.ಆರ್.ಸೀತಾರಾಂ(ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಗಣೇಶ್ ಕಾರ್ನೇಕರ್‌ವರು ಕೊಟ್ಟಂತಹ ಸಲಹೆಯ ಮೇರೆಗೆ ಇನ್ನು ಕೆಲವು ಯಾವ್ಯಾವ ಕಾನೂನುಗಳು Repeal ಮಾಡುವಂತಹದು ಇದೆ ಅದರ ಬಗ್ಗೆ ಕಾನೂನು ಸಚಿವರ ಗಮನಕ್ಕೆ ತಂದು, ಅವೆಲ್ಲವನ್ನು ಒಟ್ಟಿಗೆ ಮತ್ತೊಮ್ಮೆ ಈ ಸದನದಲ್ಲಿ ತಂದು Repeal ಮಾಡುವ ಪ್ರಯತ್ನವನ್ನು ಮಾಡುತ್ತೇವೆ.

**ಸಭಾಪತಿಯವರು:-** ಪ್ರಸ್ತಾವ ಏನೆಂದರೆ;

“ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕವನ್ನು ಪರ್ಯಾಲೋಚಿಸುವುದು.”

**ಪ್ರಸ್ತಾವ ಅಂಗೀಕರಿಸಲ್ಪಟ್ಟಿತು**

**ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು**

**ಖಂಡ 2 ಮತ್ತು 4 ರವರೆಗೆ**

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- “ಖಂಡ 2 ರಿಂದ 4ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಭಾಗವಾಗಿರುತ್ತದೆ”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 4ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು.)

### ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು.)

### ಪ್ರಸ್ತಾವದ ಅಂಗೀಕಾರ

ಶ್ರೀ ಎಂ.ಆರ್.ಸೀತಾರಾಂ:- ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲರುವ 2017ರ ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲರುವ 2017ರ ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕವನ್ನು ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

ಆ) ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ(ತಿದ್ದುಪಡಿ)  
ವಿಧೇಯಕ, 2017

**ಪರ್ಯಾಲೋಚನಾ ಪ್ರಸ್ತಾವ**

ಶ್ರೀ ಕೆ.ಆರ್.ರಮೇಶ್ ಕುಮಾರ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2017ರ ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ(ತಿದ್ದುಪಡಿ)\_\_\_\_ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

**ಪ್ರಸ್ತಾವವನ್ನು ಮಂಡಿಸಲಾಯಿತು**

ಶ್ರೀ ಕೆ.ಆರ್.ರಮೇಶ್ ಕುಮಾರ್(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ‘Trans-Disciplinary University’ ಎಂದು ಕರೆಯುತ್ತೇವೆ. ನಮ್ಮಲ್ಲಿ ಪ್ರಾಚೀನ ಕಾಲದಿಂದಲೂ ನಮ್ಮದೇ ಆದಂತಹ ದೇಶೀಯ ವೈದ್ಯಕೀಯ ಪದ್ಧತಿಗಳಿತ್ತು. ಇತ್ತೀಚಿನ ದಿನಗಳಲ್ಲಿ ಕೆಲವೆಲ್ಲಾ ಕಳೆದು ಹೋಗಿ ಬಿಟ್ಟಿದೆ. ಇವರು ಮೂಲಭೂತವಾಗಿ ಒಂದು ಸಂಸ್ಥೆಯಾಗಿ ಕೆಲಸ ಮಾಡುತ್ತಾ, ಬಹಳ ಮಹತ್ವದ ಉನ್ನತ ಮಟ್ಟದ ಸಂಶೋಧನೆಯನ್ನು ನಡೆಸಿದ್ದಾರೆ. ಇದಕ್ಕೆ Foundation for Revitalization of Local Health Traditions (FRLHT) ಎಂದು ಮಾಡಿದ್ದಾರೆ.

(ಮುಂದು) . . .

(1087)/20.11.2017/4.10/ಎಸ್‌ಕೆ-ಬಿಎನ್‌ಎಸ್

ಶ್ರೀ ಕೆ.ಆರ್. ರಮೇಶ್ ಕುಮಾರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು)(ಮುಂದು):-

ನಾನು ಸ್ವತಃ ಆ ಸಂಸ್ಥೆಗೆ ಹೋಗಿದ್ದೆನು. ಅವರುಗಳು ಆ ಸಂಶೋಧನೆಯಲ್ಲಿ ಸೇರಿಕೊಂಡು ಈ ಲೋಕವನ್ನೇ ಮರೆತು ಬಿಟ್ಟಿದ್ದಾರೆ. ಅಷ್ಟೊಂದು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಹಳೆ ತಾಳೆ ಗರಿಗಳು ಏನಿದ್ದವು, ಅವರು ಎಲ್ಲವೂ ಅದನ್ನು ತೆಗೆದುಕೊಂಡು ಬಂದಿದ್ದಾರೆಯೋ ಗೊತ್ತಿಲ್ಲ. ಅದನ್ನೆಲ್ಲವನ್ನು ಇಟ್ಟುಕೊಂಡು, ಅದನ್ನು translate ಮಾಡಿ ಮತ್ತು ಅದರ ಸಾರಾಂಶವನ್ನು cull out ಮಾಡುವುದಕ್ಕೆ Sanskrit Scholars and Professors ಎಲ್ಲರನ್ನು ಕರೆ ತಂದಿದ್ದಾರೆ. ಆ ಗಿಡಮೂಲಕೆಗಳು ಇಡೀ ದೇಶದ ಎಲ್ಲೆಲ್ಲಿ ಸಿಗುತ್ತದೆ ಅಲ್ಲದ ಅಂದರೆ ಅಸ್ಸಾಂ ಮತ್ತು ಕಾಶ್ಮೀರದಲ್ಲ ಯಾವ್ಯಾವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಗಿಡಮೂಲಕಗಳು ಸಿಗುತ್ತವೆ, ಇವುಗಳನ್ನು ತಂದು ಬಹಳ ಉಪಯುಕ್ತವಾದಂತಹ ಕೆಲಸವನ್ನು ಮಾಡಿದ್ದಾರೆ. ಆ ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ ಏನಿದೆ, ಅದು ಒಂದು ಈಗ ವಿಶ್ವವಿದ್ಯಾಲಯವಾಗಿ ರೂಪಾಂತರಗೊಳ್ಳಲಿದೆ. ಅದಕ್ಕೆ ಇದೊಂದು formality. ನಾವು ಕೆಲವು ಬದಲಾವಣೆ ಮಾಡಿಕೊಡಬೇಕಾಗಿದೆ. ಕಳೆದ ಬಾರಿ ನಾನು ವಿಧಾನಸಭೆಯಲ್ಲಿ ಇದನ್ನು ಪ್ರಸ್ತಾಪ ಮಾಡಿದಾಗ, ಸ್ನೇಹಿತರಾದ ಮಾನ್ಯ ಸುರೇಶ್‌ಕುಮಾರ್‌ರವರು ಎಲ್ಲಾ ‘Universities’ ಎಂದು ಆಗಿ ಬಿಡುತ್ತದೆ. ಅದು ಹಾಗಾಗುವುದಿಲ್ಲ ಎಂದು ಹೇಳಿ, ಅವರನ್ನು ಕರೆಸಿದ್ದೆವು ಮತ್ತು meetings ಸಹ ಮಾಡಿದ್ದೆವು. ಎಲ್ಲರಿಗೂ ಕೂಡ ಹೇಳಿದ್ದೇನೆ. ‘University’ ಎಂದು ರೂಪಾಂತರಗೊಳ್ಳುವುದರಿಂದ ಅವರಿಗೆ ಕೆಲವು additional advantages, funds ಇತ್ಯಾದಿಗಳೆಲ್ಲಾ ಸಿಗುತ್ತದೆ. ನಮಗೆ ಬಹಳ ಉಪಯುಕ್ತವಾದಂತಹದ್ದು. ಇಡೀ ರಾಜ್ಯದಲ್ಲ ಡಾ|| ನಾಗೇಂದ್ರ ಮತ್ತು ಡಾ|| ನಾಗರತ್ನರವರು, Swami Vivekananda Yoga Anusandhana Samsthana (S-Vyasa) Deemed University ಅನ್ನು ನಡೆಸುತ್ತಿದ್ದಾರೆ. ಅದನ್ನು ಬಿಟ್ಟರೆ, ಬಹುಶಃ ಇದು ಕೂಡ ಅಂತಹದೇ ಹಾದಿಯಲ್ಲಿ ಹೋಗಿರುವಂತಹ ಒಂದು ಅತ್ಯಂತ ಯೋಗ್ಯವಾದ ಸಂಸ್ಥೆಯಾಗಿದೆ. ಈ ಘನವಾದ ಸಭೆಯಲ್ಲಿ ಇದನ್ನು ಪರ್ಯಾಯೋಚಿಸಬೇಕು ಮತ್ತು ಆ ಕೆಲಸವನ್ನು ಮುಂದುವರಿಸುವುದಕ್ಕೆ ಅನುವು ಮಾಡಿಕೊಡಬೇಕೆಂದು, ಈ ಸದನದ ತಮ್ಮ ಮೂಲಕ ನಾನು ಪ್ರಾರ್ಥಿಸಿಕೊಳ್ಳುತ್ತೇನೆ.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಒಂದು ಅತ್ಯಂತ ಪ್ರಮುಖವಾದ ವಿಚಾರವನ್ನು ಮುಂದಿಟ್ಟುಕೊಂಡು 2013 ರಿಂದ ದೇಶೀಯ ಪದ್ಧತಿಗಳ ಬಗ್ಗೆ ಒಂದಿಷ್ಟು ಸಂಶೋಧನೆಗಳು ನಡೆಯುತ್ತಿತ್ತು. ಅದಕ್ಕೆ ಇನ್ನುಷ್ಟು ಒಂದು ವ್ಯಾಪಕತೆ ಬರಬೇಕು ಮತ್ತು ಕಾನೂನುಬದ್ಧವಾಗಿ ಅದು ಅನೇಕ ಸಂಗತಿಗಳನ್ನು ಜೋಡಿಸಿಕೊಳ್ಳುವುದಕ್ಕೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಮಾನ್ಯ ಸಚಿವರು ಈ ವಿಧೇಯಕವನ್ನು ಏನು ತಂದಿದ್ದಾರೆ, ನಾನು ಇದನ್ನು ಸ್ವಾಗತ ಮಾಡುತ್ತಾ, ಒಂದೆರಡು ಸಂದೇಹಗಳನ್ನು ತಮ್ಮ ಮುಂದೆ ಹೇಳುವುದಕ್ಕೆ ಬಯಸುತ್ತೇನೆ. ರಾಜ್ಯದಲ್ಲ ಈಗಾಗಲೇ Rajiv Gandhi University of Health Sciences (RGUHS) ಇದೆ. ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಂಶೋಧನೆ ಮತ್ತು affiliation ಅಥವಾ ಸಂಯೋಜನೆ ಮಾಡುವ ಜವಾಬ್ದಾರಿ ಇರುವಂತಹ ಸಂಸ್ಥೆಯಾಗಿದೆ. ಇದು ಕೂಡ ಒಂದು ವಿಶ್ವವಿದ್ಯಾನಿಲಯವಾಗಿ ಪರಿವರ್ತನೆಯಾಗುತ್ತಿದೆ. ಇದು ಒಂದು ‘ವಿಶ್ವವಿದ್ಯಾಲಯ’ ಎಂದು ಕರೆಯಬಾರದು, ‘ವಿಶ್ವವಿದ್ಯಾನಿಲಯ’

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ಕರೆಯಬೇಕೆಂದು ಈ ಹಿಂದೆಯೇ ನಿರ್ಣಯವಾಗಿದೆ. ಎಲ್ಲಾ ವಿಶ್ವವಿದ್ಯಾನಿಲಯಗಳನ್ನು ಕೂಡ 'ವಿಶ್ವವಿದ್ಯಾನಿಲಯ' ಎಂದು ಕರೆಯಬೇಕು. ಕೆಲವು ಕಡೆ 'ವಿಶ್ವವಿದ್ಯಾಲಯ' ಮತ್ತೊಂದು ಕಡೆ 'ವಿಶ್ವವಿದ್ಯಾನಿಲಯ' ಎಂದು ಇದೆ. ಹಾಗಾಗಿ, ಇದನ್ನು 'ವಿಶ್ವವಿದ್ಯಾನಿಲಯ' ಎಂದು ಕರೆಯಬೇಕೆಂಬುದು ನನ್ನ ವಿನಂತಿಯಾಗಿದೆ.

ಮಾನ್ಯ ಸಭಾಪತಿಯವರೇ, ಎರಡನೆಯದಾಗಿ, ಈ ದೇಶಿಯ ಪದ್ಧತಿಗಳು ಎಂದು ಹೇಳುವಾಗ, AYUSH ನ ಕೆಳಗೆ ಬರುವಂತಹ ಆರೋಗ್ಯ ವಿಜ್ಞಾನಕ್ಕೆ ಸಂಬಂಧಪಟ್ಟಂತಹ ಸಂಶೋಧನೆಗಳು. ಇನ್ನು ಮುಂದೆ ಅದು ಎಲ್ಲ ನಡೆಯುತ್ತದೆ. AYUSH ನ ಮೂಲಕ ಕೊಡುವಂತಹ ಎಲ್ಲಾ ಪದವಿಗಳನ್ನು ಯಾರು ಕೊಡುತ್ತಾರೆ? ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆ ಮತ್ತು ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯವೆಂದೇನು ಬರುತ್ತಿದೆ, ಇವುಗಳ ನಡುವೆ ಏನು ಪ್ರಯೋಜನ ಇರಬಹುದು ಮತ್ತು ಗೊಂದಲವಿರಬಹುದು. ಹಾಗಾಗಿ ಇದನ್ನು specify ಮಾಡದೇ ಇದ್ದರೆ, ಮುಂದಿನ ದಿವಸಗಳಲ್ಲಿ ಎಲ್ಲೋ ಒಂದು ಕಡೆ duplication ಆಗಬಹುದು ಅಥವಾ ಗೊಂದಲ ಸೃಷ್ಟಿಯಾಗಬಹುದು. ಏಕೆಂದರೆ ಆ ವಿಶ್ವವಿದ್ಯಾನಿಲಯವನ್ನು ಪ್ರಾರಂಭ ಮಾಡಿರುವಂತಹದ್ದೇ, ಆರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲಾ ವಿಷಯಗಳ ಬಗ್ಗೆ ಆ ವಿಶ್ವವಿದ್ಯಾನಿಲಯ ಕಾರ್ಯನಿರ್ವಹಿಸಬೇಕು. ಸಂಶೋಧನೆ, ಬೋಧನೆ ಮಾಡುವಂಥದ್ದು ಇರಬಹುದು, ಅಥವಾ ಡಿಗ್ರಿಗಳನ್ನು award ಮಾಡುವಂತಹದ್ದು ಇರಬಹುದು. ಈ ಒಂದು ವಿಶ್ವವಿದ್ಯಾನಿಲಯದಲ್ಲ ಕೇವಲ ಸಂಶೋಧನೆಗೆ ಮಾತ್ರ ಅವರನ್ನು ಸೀಮಿತಗೊಳಿಸುತ್ತೀರಾ. ಇದು ವಿಶ್ವವಿದ್ಯಾನಿಲಯ ಆಗಿರುವುದರಿಂದ, ಈ ವಿಶ್ವವಿದ್ಯಾನಿಲಯದ ಮೂಲಕ ಮುಂದಿನ ದಿನಗಳಲ್ಲಿ ಪದವಿಯನ್ನು ಪ್ರಧಾನ ಮಾಡುತ್ತೀರಾ? ಈ ಗೊಂದಲ ನಿವಾರಣೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತಾ, ಈ ಒಂದು ಸಂಸ್ಥೆ, ಅದು ವಿಶ್ವವಿದ್ಯಾನಿಲಯವಾಗಿರಬಹುದು ಅಥವಾ ಸಂಸ್ಥೆಯಾಗಿರಬಹುದು, ಅದು ಖಂಡಿತವಾಗಿ, ದೇಶಿಯ ಪದ್ಧತಿಗಳ ಬಗ್ಗೆ ಅತ್ಯಂತ ಆಳವಾದ ಸಂಶೋಧನೆಯ ಅಗತ್ಯವಿದೆ. ಅದರಲ್ಲರುವಂತಹ ವೈಜ್ಞಾನಿಕತೆಯನ್ನು ಪತ್ತೆ ಹಚ್ಚಿಕೊಂಡು, ಜನರಿಗೆ ಪರಿಚಯಿಸುವಂತಹ ಅವಶ್ಯಕತೆಯಿದೆ. ನಾನು ಆ ದೃಷ್ಟಿಯಲ್ಲಿ ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

**ಸಭಾಪತಿಯವರು:-** ಯಾರು ವಿಷಯದ ಬಗ್ಗೆ ಚರ್ಚೆ ಮಾಡದೇ ಇದ್ದರೆ, ಮಾನ್ಯ ಸಚಿವರು ಇನ್ನೂ ಮಾಹಿತಿ ನೀಡುವುದಾದರೆ, ಅದನ್ನು ನೀಡಬಹುದು. ಮಾನ್ಯ ರಮೇಶ್‌ಕುಮಾರ್‌ರವರೇ ಒಂದು ನಿಮಿಷ. ಮಾನ್ಯ ಬಸನಗೌಡ್ ಆರ್. ಪಾಟೀಲ್ (ಯತ್ನಾಳ್)ರವರು ಮಾತನಾಡುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಬಸನಗೌಡ ಆರ್. ಪಾಟೀಲ್ (ಯತ್ನಾಳ್) (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇವತ್ತು ಮಾನ್ಯ ಆರೋಗ್ಯ ಸಚಿವರು ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ (ತಿದ್ದುಪಡಿ) ವಿಧೇಯಕ, 2017 ಅನ್ನು ತರುವುದರ ಮೂಲಕ, ಈ ಸಂಸ್ಥೆಯನ್ನು ವಿಶ್ವವಿದ್ಯಾಲಯಕ್ಕೆ ಮತ್ತು ಅದರ ಜೊತೆಗೆ ಅಲ್ಲರುವಂತಹ ಅನೇಕ ಹುದ್ದೆಗಳಿಗೆ ಒಂದು ಪರ್ಯಾಯ ಹೆಸರನ್ನು ಕೊಡುವುದರ ಮೂಲಕ ನಮ್ಮ ದೇಶದ ದೇಶೀಯ ಪದ್ಧತಿಯು ಆರೋಗ್ಯ ದೃಷ್ಟಿಯಿಂದ ಇವತ್ತು ಒಂದು ಸಂಶೋಧನೆ ಮಾಡುವಂತಹದ್ದು ಬಹಳ ಅವಶ್ಯಕತೆಯಿದೆ. ಏಕೆಂದರೆ ಭಾರತ, ಸಾವಿರಾರು ವರ್ಷಗಳ ಒಂದು ಆಯುರ್ವೇದದಲ್ಲ ಮತ್ತು ಆರೋಗ್ಯದ ವಿಚಾರದಲ್ಲ ಇವತ್ತಿನ ಆಧುನಿಕ ವೈಜ್ಞಾನಿಕ ಜಗತ್ತಿಗೂ ಸಹ ಸವಾಲಾಗುವ ರೀತಿಯಲ್ಲಿ ಇವತ್ತು ಅನೇಕ ಗ್ರಾಮೀಣ ಪ್ರದೇಶದಲ್ಲ ದೇಶೀಯ ಒಂದು ಪದ್ಧತಿಯ ವ್ಯವಸ್ಥೆ ಜಾರಿ ಇದೆ. ಇವತ್ತು ಅನೇಕ ದೇಶೀಯ ಔಷಧಿಗಳನ್ನು ನಾವು ನೋಡುತ್ತಿದ್ದೇವೆ. ಉದಾಹರಣೆಗೆ ಪಾರ್ಶ್ವವಾಯು ಇರಬಹುದು, ನಮ್ಮ ಕಡೆ ಕಾಮಾಲೆ ಎಂದು ಕರೆಯುವಂತಹದ್ದು ಇರಬಹುದು, ಈ ಕಾಯಿಲೆಗಳಿಗೆ ಇವತ್ತಿನ ವೈದ್ಯಕೀಯ ಉಪಚಾರಗಳು (English medicine) ಇವುಗಳಿಗೆ ಯಾವುದನ್ನು ಸಹ ಸರಿಯಾಗಿ ಸ್ವಂದನೆ ಮಾಡುವುದಿಲ್ಲ. ಆದರೆ ಇವತ್ತು ನಾವು ಎಷ್ಟೋ ಹಳ್ಳಿಗಳಲ್ಲಿ ಅಲ್ಲನ ಜನ ದೇಶೀಯ ಗಿಡ ಮೂಲಕೆಯ ಔಷಧಿಗಳನ್ನು ನೀಡುತ್ತಾರೆ. ಅವರಿಗೆ ಯಾವುದೇ ರೀತಿಯ Certificate ಇರುವುದಿಲ್ಲ ಮತ್ತು ಯಾವುದೇ ವಿಶ್ವವಿದ್ಯಾಲಯದಿಂದ ಅವರುಗಳು ಪದವಿಯನ್ನು ತೆಗೆದುಕೊಂಡಿರುವುದಿಲ್ಲ. ಸಾವಿರಾರು ವರ್ಷಗಳಿಂದಲೂ ಕೆಲವು ಕುಟುಂಬಗಳು, ಕೆಲವೊಂದು ಪದ್ಧತಿಗಳನ್ನು ಉಳಿಸಿಕೊಂಡು ಬಂದಿರುತ್ತಾರೆ ಮತ್ತು ಗಿಡಮೂಲಕೆಗಳಿಂದ ಔಷಧಿಗಳನ್ನು ನೀಡುತ್ತಾ ಬಂದಿರುತ್ತಾರೆ. ಮಾನ್ಯ ಸಚಿವರೇ ಹೇಳಿದಂತೆ ಆ ವಿಜ್ಞಾನಿಗಳು ತಾಳೆ ಗರಿಗಳನ್ನು ಎಲ್ಲೆಲ್ಲಂದಲೋ ತೆಗೆದುಕೊಂಡು ಬಂದು ಸಂಶೋಧನೆ ಮಾಡುತ್ತಿರುವಾಗ ಈ ಲೋಕವನ್ನೇ ಮರೆತು ಬಿಟ್ಟಿದ್ದಾರೆ. ಅಷ್ಟು ಚೆನ್ನಾಗಿ ಸಂಶೋಧನೆ ಮಾಡುತ್ತಿದ್ದಾರೆಂದು ಸ್ವತಃ ಮಾನ್ಯ ಸಚಿವರು ಹೇಳಿದರು. ಮಾನ್ಯ ಸಚಿವರೇ ಸ್ವತಃ ಅಲ್ಲಗೆ ಹೋಗಿ ನೋಡಿ ಅವರು ಸಂತೋಷಪಟ್ಟು, ಈ ಒಂದು ತಿದ್ದುಪಡಿಯನ್ನು ತರುವುದರ ಮೂಲಕ ಉತ್ತೇಜನ ನೀಡುತ್ತಿದ್ದಾರೆ. ಇವತ್ತು ಭಾರತದ ಮೂಲ ಸಂಸ್ಕೃತಿ ಬಗ್ಗೆ, ನಮ್ಮ ದೇಶಿ ಪದ್ಧತಿಗಳೆಂದರೆ, ಒಂದು ರೀತಿ ಬಹಳಷ್ಟು ಮೌಢ್ಯಗಳು. ಇವುಗಳಿಂದ ಏನೂ ಆಗುವುದಿಲ್ಲ ಎನ್ನುವಂತಹದು ಒಂದು ಕಾಲವಿತ್ತು. ಇದು ನಮ್ಮ ದೇಶದ ದುರ್ಭವ. ಆದರೆ ಇವತ್ತು ಮತ್ತೆ ವಾಪಸ್ಸು ಬರುತ್ತಿದೆ. ಮಾನ್ಯ ಕೃಷಿ ಸಚಿವರು ಸಹಿತ “ಸಿರಿಧಾನ್ಯಗಳಿಗೆ ಒತ್ತು” ಎಂದು ತರುತ್ತಿದ್ದಾರೆ. ನಮ್ಮ ದೇಶದಲ್ಲ ಸಿರಿಧಾನ್ಯ ಎಂದರೆ ಬಹಳ ಕನಿಷ್ಠವಾಗಿತ್ತು. ನವಣಿ ಎಂದರೆ ಬಡವರು ತಿನ್ನುವಂತಹದ್ದು ಎಂದು ನಾವು ಮಾತನಾಡುತ್ತಿದ್ದೆವು. ಆದರೆ ಇವತ್ತು ನಾವೆಲ್ಲರೂ ನವಣಿ, ಸಾಮೆ ಇವುಗಳನ್ನು ತಿಂದರೆ, diabetes control ಆಗುತ್ತದೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ಜನರು ಉಪಯೋಗಿಸುವುದಕ್ಕೆ ಪ್ರಾರಂಭ ಮಾಡಿದ್ದಾರೆ. ನಾನು diabetes control ಹೇಗಿದೆ ಎಂದು ವಿಧಾನ ಸಭೆಯ ಶಾಸಕರಾದ ಮಾನ್ಯ ಅರವಿಂದ ಅಂಬಾವಳಿಯವರನ್ನು ಕೇಳಿದೆ. ನವಣಿ, ಸಾಮೆ ತಿನ್ನುವುದಕ್ಕೆ ಪ್ರಾರಂಭ ಮಾಡಿದ ಮೇಲೆ, diabetes control ನಲ್ಲದೆ, ಯಾವುದೇ ಗುಳಿಗೆಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು. ಈ ರೀತಿ ನಮ್ಮ ದೇಶದಲ್ಲಿ ಏನಾಗಿದೆ ಎಂದರೆ ನಮ್ಮ ನಾಣ್ಡಿಯಂತೆ “ಹಿತ್ತಲ ಗಿಡ ಮದ್ದಲ್ಲ” ಎಂದು ಹೇಳುತ್ತಾರೆ. ನಮ್ಮಲ್ಲಿಯೇ ಬಹಳಷ್ಟು ಇದೆ. ಇವತ್ತು ಏನಾಗಿದೆಂದರೆ, Hitech hospital ಗಳಲ್ಲಿರುವ ದೊಡ್ಡ ದೊಡ್ಡ ವೈದ್ಯರುಗಳಿಗೆ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಾರೆ. ಇವತ್ತು ನಮ್ಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇಂತಹ ಆಸ್ಪತ್ರೆಗಳ ಬಗ್ಗೆ ಏನು ಗಂಭೀರವಾಗಿದ್ದಾರೆ, ಅಂತಹ ಆಸ್ಪತ್ರೆಗಳಿಗೆ ಹೋಗುವ ಬದಲು ಈ ದೇಶಿಯ ಔಷಧಗಳು ಸವಾಲಾಗಿದೆ.

ಮಾನ್ಯ ಸಭಾಪತಿಯವರೆ, ಇವತ್ತು ನಮ್ಮ ಜಿಲ್ಲೆಯಲ್ಲಿಯೇ ಯಾರಿಗಾದರೂ ಹಾವು ಕಡಿದರೆ ಬಸವನಬಾಗೇವಾಡಿಯ ಹತ್ತಿರ ಕರಬಂಟನಾಳ್ ಎಂಬ ಒಂದು ಊರು ಇದೆ. ಎಲ್ಲ ಹಾವು ಕಡಿದಿರುತ್ತದೆಯೋ, ಆ ಜಾಗದ ಮೇಲೆ ಒಂದು ಕಲ್ಲನ್ನು ಕಟ್ಟಿಕೊಂಡು, ಆ ಒಂದು ‘ಕರಬಂಟನಾಳ್ ನ ಮೇಲೆ ಆಣಿ’ ಎಂದು ಹೆಸರು ಹೇಳಬಿಟ್ಟರೆ, ಆ ವ್ಯಕ್ತಿ ಆ ದೇವಸ್ಥಾನಕ್ಕೆ ಹೋಗಿ, ಆ ಕಲ್ಲನ್ನು ಬಿಚ್ಚಿದ ಮೇಲೆ, ಅವನಿಗೆ ಏನೊಂದು ವಿಷ ಇರುತ್ತದೆಯೋ ಅದು ಹೋಗುತ್ತದೆ. ಇದನ್ನು ಯಾರು ನಂಬುವುದಿಲ್ಲ. ಆದರೆ ಇದನ್ನು ಮೂಢನಂಬಿಕೆ ಎನ್ನುವುದಕ್ಕಾಗುವುದಿಲ್ಲ. ಆದರೆ ಇವತ್ತು ಅಲ್ಲಿಗೆ ಸಾವಿರಾರು ಜನರು ಹೋಗುತ್ತಾರೆ. ಈ ರೀತಿಯ ಅನೇಕ ದೇಶಿಯ ಪದ್ಧತಿಗಳು ಇವತ್ತು ನಮ್ಮಲ್ಲಿ ಅವಿಷ್ಕಾರವಾಗಬೇಕು. ಆ ಸಂಶೋಧನೆಗೆ ಮಾನ್ಯ ಸಚಿವರು ಗಂಭೀರವಾಗಿ ವಿಚಾರ ಮಾಡಿ, ಈ ವಿಧೇಯಕವನ್ನು ತರುವುದರ ಮೂಲಕ ಅವರಿಗೆ ಒಂದು ಗೌರವ ಕೊಡಬೇಕು. ಕುಲಪತಿ ಎನ್ನುವಂತಹ ಒಂದು ಆ “Director” ಅಥವಾ “ನಿರ್ದೇಶಕರು” ಎನ್ನುವ ಬದಲು “ಕುಲಪತಿ”. ಉಳಿದ ಅನೇಕ “ಡೀನ್” ಎನ್ನುವ ಬದಲು “ಡೀನ್ ಮತ್ತು ಸಲಹೆಗಾರ” ಎಂದು ಹೇಳಿ, “ಸಂಸ್ಥೆ” ಎನ್ನುವ ಬದಲು “ವಿಶ್ವವಿದ್ಯಾಲಯ” ಎಂದು ಹೇಳಿ, ಈ ರೀತಿ ಅನೇಕ ಬದಲಾವಣೆಗಳನ್ನು ಮಾಡುವುದರ ಮೂಲಕ ವಿಜ್ಞಾನಿಗಳು ಬಹಳ ಅಳವಾಗಿ ಅಧ್ಯಯನ ಮಾಡುವುದಕ್ಕೆ, ಪ್ರೋತ್ಸಾಹ ನೀಡುವುದಕ್ಕೆ ಇವತ್ತು ಏನು ಒಂದು ತಿದ್ದುಪಡಿ ತಂದಿದ್ದಾರೆ, ಅದನ್ನು ನಾನು ಸ್ವಾಗತ ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಇದರಲ್ಲಿ participate ಮಾಡುವುದಕ್ಕೆ ಯಾರಾದರೂ ಇದ್ದಾರೆಯೆ ಎಂದು ನಾನು ಹುಡುಕುತ್ತಿದ್ದೇನೆ.

(ಮುಂದು...)

(1088)20.11.2017/4.20/ಟಿಸಿಹೆಚ್-ಕೆಎಸ್

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಒಳ್ಳೆಯ ಕಾಯ್ದೆಯಾಗಿರುವುದರಿಂದ ಅದು ಜಾರಿಗೆ ಬರಲಿ. ಆದರೆ ತಾವು ವಿಶ್ವವಿದ್ಯಾಲಯವೆಂದು ಪ್ರಾರಂಭ ಮಾಡಿದ ಮೇಲೆ ಇಲ್ಲಿ ತಾವು ಕುಲಪತಿ ಮಾಡುತ್ತೀರಿ, ಡೀನ್ ಮಾಡುತ್ತೀರಿ, ಆಮೇಲೆ ವ್ಯಾಸಂಗ ಮಂಡಳಿಯನ್ನು ಸಹ ರಚನೆ ಮಾಡುತ್ತೀರಿ. ಆದರೆ ನೀವು ಇದರಲ್ಲಿ ಜಙ್ಗಲಿ ಚಿತಿಚಿಡಿಜ ಮಾಡುತ್ತಿದ್ದೀರೋ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಎರಡನೆಯದು, ನೀವು ಇದನ್ನು ಯೂನಿವರ್ಸಿಟಿ ಎಂದು ಕರೆಯುವುದಾದರೆ, ಇದರಲ್ಲಿ ಕುಲಪತಿ, ಡೀನ್ ಮತ್ತು ಕುಲಸಚಿವರು ಇದ್ದಾರೆ. ಆದರೆ, ಮೌಲ್ಯಮಾಪನ ಕುಲಸಚಿವರು ಸಹ ಇದರಲ್ಲಿ ಸೇರಬೇಕಾಗುತ್ತದೆಂದು ಅಂದುಕೊಳ್ಳುತ್ತೇನೆ. ಇದರಲ್ಲಿ ನೀವು ಯಾವ ದೃಷ್ಟಿಯನ್ನಿಟ್ಟುಕೊಂಡು ಮಾಡಿದ್ದೀರೋ ನನಗೆ ಗೊತ್ತಿಲ್ಲ. ಆಮೇಲೆ ಮುಖ್ಯ ವ್ಯಾಸಂಗ ಅಧಿಕಾರಿ ಎಂದು ಹೇಳಿದ್ದೀರಿ, ಇದು ಕೂಡ ನನಗೆ ಏನೆಂದು ಗೊತ್ತಾಗಲಿಲ್ಲ. “ ಶೈಕ್ಷಣಿಕ, ಸಂಶೋಧನೆ ಮತ್ತು ಸ್ನೇಹ ಪರಿಷತ್ತು ಎಂದರೆ, ವಿಶ್ವವಿದ್ಯಾಲಯದ ಪ್ರಧಾನ ಶೈಕ್ಷಣಿಕ ಸಂಸ್ಥೆಯಾಗಿರತಕ್ಕದ್ದು ಎಂದು ಹೇಳಿದ್ದೀರಿ, ಇದರಲ್ಲಿ ನೀವು ಡಿಗ್ರಿಯನ್ನು ಕೊಡುವುದಾದರೆ ಯಾವ್ಯಾವುದಕ್ಕೆ ಕೊಡುತ್ತೀರಿ? ಪಿ.ಜಿ. ಕೋರ್ಸ್ ಕೊಡುವುದಾದರೆ, ಪಿ.ಜಿ.ಕೋರ್ಸ್ ಯಾವುದನ್ನು ಮಾಡುತ್ತೀರಿ? ಏಕೆಂದರೆ ಇಲ್ಲಿ ಕ್ಲಾಸ್ 7 (vii)ರಲ್ಲಿ “ ವಿಶ್ವವಿದ್ಯಾಲಯದ ಬೋಧಕ ವೃಂದದ (faculty) ಮತ್ತು ಸಂಶೋಧಕರ ಏಳಿಗೆಗಾಗಿ ಮತ್ತು ತರಬೇತಿಗಾಗಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಮತ್ತು ಯಾವುದೇ ಇತರ ವಿಶ್ವವಿದ್ಯಾಲಯ ಅಥವಾ ಸಂಸ್ಥೆ ಅಥವಾ ಸಂಘಗಳೊಂದಿಗೆ ಸಹಭಾಗಿಗಳಾಗಿ ನವೀನಾತ್ಮಕ ಪದವಿ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವುದು ಮತ್ತು ಅನುಷ್ಠಾನಗೊಳಿಸುವುದು”; ಎಂದು ಹೇಳಿದ್ದೀರಿ. ಇದನ್ನು ಮಾಡುವುದಾದರೆ, ಎಲ್ಲವೂ ಕೂಡ ಒಂದು ಯೂನಿವರ್ಸಿಟಿ ರೀತಿಯೇ ಇರಬೇಕಾಗುತ್ತದೆ. ಹಾಗಾಗಿ, ಈಗ ಮಾಡಿರುವುದು ಸರಿ ಇದೆ. ನೀವು ವಿಶ್ವವಿದ್ಯಾಲಯ ಎಂದು ಇದನ್ನು ಮಾಡಿದರೆ, ಯಥಾವತ್ತಾಗಿ ತಾವು ಇಷ್ಟು ದಿನಗಳಲ್ಲಿ ಇದರಲ್ಲಿ ಏನೇನು ಮಾಡಬೇಕೆಂದು ಅಂದುಕೊಂಡಿದ್ದೀರಿ ಅದನ್ನೂ ಸೇರಿಸಿ, ಆದರೆ ಒಂದು ಯೂನಿವರ್ಸಿಟಿ ಎಂದು ಮಾಡಿದರೆ, ಎಲ್ಲರೂ ಕೂಡ ಒಂದಷ್ಟು ಸಂಶೋಧನೆ ಮತ್ತು ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗುತ್ತದೆ ಎನ್ನುವುದು ನನ್ನ ಭಾವನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಮಾನೆ ಶ್ರೀನಿವಾಸ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಹಲವಾರು ದಶಕಗಳಿಂದ ಹಾಗೂ ನೂರಾರು ವರ್ಷಗಳಿಂದ ನಮ್ಮಲ್ಲಿ ಆ ಸಂದರ್ಭದಲ್ಲ ಮುಷಿಗಳು ತಮ್ಮದೇ ಆದಂತಹ ಒಂದು ವೈದ್ಯಕೀಯ ಪದ್ಧತಿಯಲ್ಲಿ ರೋಗಿಗಳನ್ನು ಗುಣಪಡಿಸುವುದನ್ನು ನಾವು ಕೇಳಿದ್ದೇವೆ. ಬಹುಶಃ ಆ ಪದ್ಧತಿಗಳನ್ನು ನಾವು ನೋಡಿದಾಗ, ರೋಗಿಗಳನ್ನು ಗುಣಮುಖರನ್ನಾಗಿ ಮಾಡುವುದಷ್ಟೇ ಅಲ್ಲದೇ, ರೋಗವನ್ನು ಬುಡದಿಂದ ತೆಗೆದು ಹಾಕುವಂತಹ ಸಾಕಷ್ಟು ಪದ್ಧತಿಗಳನ್ನು ನಾವು ಕೇಳಿದ್ದೇವೆ. ಆದರೆ, ಎಲ್ಲೋ ಒಂದು ಕಡೆ ಅವರು ಒಂದು ರೀತಿಯ ಮಾನ್ಯತೆ ಇಲ್ಲದೇ ಅಥವಾ ಅದಕ್ಕೆ ಪ್ರೋತ್ಸಾಹವಿಲ್ಲದೇ ಇರುವಂಥದ್ದನ್ನು ನಾವು ಆಧುನಿಕ ದಿನಗಳಲ್ಲಿ ನೋಡುತ್ತಿದ್ದೇವೆ. ಅಂತಹ ಎಲ್ಲಾ ಪದ್ಧತಿಗಳನ್ನು ಒಳಗೊಂಡಂತೆ ಒಂದು ಕಡೆ ವಿಶ್ವವಿದ್ಯಾಲಯವನ್ನು ಮಾಡಿ, ಅದಕ್ಕೆ ಒಂದು ರೂಪ ಕೊಡುವಂತಹ ಕೆಲಸಕ್ಕೆ ಬೇಕಾದ ಪ್ರಯತ್ನವನ್ನು ಇವತ್ತಿನ ದಿವಸ ಮಾನ್ಯ ಸಚಿವರು ಮಾಡುತ್ತಿದ್ದಾರೆ. ಇದು ನಿಜವಾಗಿಯೂ ಸಹ ಒಳ್ಳೆಯ ಪ್ರಯತ್ನವಾಗಿದ್ದು ಇದು ಬಹಳ ಅನುಕೂಲಕರವಾಗುತ್ತಿದೆ. ಅದಕ್ಕಾಗಿ ನಾನು ಈ ವಿಧೇಯಕವನ್ನು ಸ್ವಾಗತ ಮಾಡುತ್ತಿದ್ದೇನೆ.

**ಶ್ರೀಮತಿ ತಾರಾಅನೂರಾಧ (ನಾಮ ನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ, ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲಿಯೇ ಈ ರೀತಿಯಾದ ಆಯುರ್ವೇದ ಅಥವಾ ತಾಳೆಗರಿಯ ಗ್ರಂಥಗಳಲ್ಲಿ ಉಲ್ಲೇಖಿತವಾಗಿರುವ ಔಷಧಿಗಳು, ಮನೆ ಮದ್ದುಗಳು ಇಂತಹವುಗಳನ್ನೆಲ್ಲಾ ಬಹಳ ಮಾಡಿಕೊಂಡು ಬಂದಿದ್ದೇವೆ. ಮತ್ತೆ ನಮ್ಮ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿಯೂ ಕೂಡ ಇಡೀ ಪ್ರಪಂಚವೇ ನಮ್ಮ ಕಡೆ ತಿರುಗಿ ನೋಡುವಂತಹ ಅಥವಾ ರೋಗಿಗಳು ಬೇರೆ ಬೇರೆ ದೇಶಗಳಿಂದ ಕೂಡ ಇಲ್ಲಿಗೆ ಬಂದು, ಅವರ ಆರೋಗ್ಯವನ್ನು ಸರಿಪಡಿಸಿಕೊಂಡು ಹೋಗಿರುವಂತಹ ಉದಾಹರಣೆಗಳು ನಮ್ಮಲ್ಲಿ ಬಹಳಷ್ಟು ಇವೆ. ಇಂತಹ ವಿಷಯಗಳಲ್ಲಿ 'ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ' ಎನ್ನುವ ವಿಧೇಯಕವನ್ನು ತಂದು, ಅಲ್ಲಿ ವಿಶ್ವವಿದ್ಯಾಲಯ ಮಾಡುತ್ತಿರುವುದು ನನಗೆ ನಿಜವಾಗಿಯೂ ಸಂತೋಷವಾಗಿದ್ದು, ಮನಃಪೂರ್ವಕವಾಗಿ ಇದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಮಾನ್ಯ ಕ್ಯಾಪ್ಟನ್ ಗಣೇಶ್‌ವರರು ಈಗಾಗಲೇ ಈ ವಿಚಾರದ ಬಗ್ಗೆ ಒಂದು ಸಂದೇಹವನ್ನು ವ್ಯಕ್ತಪಡಿಸಿದರು. ಅದೇ ರೀತಿ ನಾನು ಸಹ ಒಂದು ಸಂದೇಹವನ್ನು ಮಾನ್ಯ ಸಚಿವರಲ್ಲಿ ಕೇಳುವುದಕ್ಕೆ ಬಯಸುತ್ತೇನೆ. ನಮ್ಮ ದೇಶದಲ್ಲ ಇರುವಂತಹ; Ayurveda, Unani, Siddha, Homeopathy, Naturopathy, Allopathy and Nursing ಇವೆಲ್ಲವೂ ಸೇರಿದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲ ಬರುತ್ತದೆ, ಈ ಎಲ್ಲಾ ವಿಷಯಗಳಲ್ಲಿ ಆ ವಿಶ್ವವಿದ್ಯಾಲಯ ಪದವಿಯನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡುತ್ತದೆ. ಆದರೆ ಈಗ ವಿಶ್ವವಿದ್ಯಾಲಯವನ್ನು ತಾವೇನು ಪ್ರಾರಂಭ ಮಾಡುತ್ತಿದ್ದೀರಿ; ಅದರಲ್ಲಿ ಯಾವ ವಿದ್ಯಾರ್ಥಿಗಳು ಅಂದರೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ತರಗತಿಗಳಿಂದ ತೇರ್ಗಡೆಯಾಗಿ ಬಂದಿರುವಂತಹ ವಿದ್ಯಾರ್ಥಿಗಳು ಇದ್ದಾರೆ, ಅದೇ ರೀತಿಯಾದ ವಿದ್ಯಾರ್ಥಿಗಳು ಇಲ್ಲಗೆ ಬಂದು ಪ್ರವೇಶಾತಿ ಪಡೆದುಕೊಂಡು ವಿದ್ಯೆ ಕಲಿಯಬಹುದೇ ಇವರಿಗೆ ಅಲ್ಲ ಯಾವ ಪದವಿ ಕೊಡುತ್ತೀರಿ? ಈ ರೀತಿಯಾದ ಒಂದು ಒಳ್ಳೆಯ ಕೆಲಸ ನಮ್ಮ ರಾಜ್ಯದಿಂದ ಪ್ರಾರಂಭವಾಗುತ್ತಿದೆ. ಇದು ದೇಶದಲ್ಲೇ ಜಾರಿಗೆ ಬರಲ ಎಂದು ನಾನು ಆಶಿಸುತ್ತೇನೆ. ಆದುದರಿಂದ ಅಂತಹ ವಿದ್ಯಾರ್ಥಿಗಳಿಗೆ ಇಂತಹ ವಿಶ್ವವಿದ್ಯಾಲಯದಲ್ಲ ಕಲಿಯುವಂತಹ, ಡಾಕ್ಟರ್ ಪದವಿ ಕೊಡುವುದರ ಮೂಲಕ ಇಡೀ ದೇಶದಲ್ಲಯೇ ಇವರ ವಿದ್ಯೆಯನ್ನು ಹರಡುವುದರ ಮೂಲಕ ಅಥವಾ ಇಂತಹ ರೋಗಿಗಳಿಗೆ ನಮ್ಮ ಹಳೆಯ ಕಾಲದ ಅಂದರೆ, ನಾವು ಋಷಿಮುನಿಗಳ ಕಾಲದಲ್ಲ ಅಥವಾ ನಾವು ಕಥೆಗಳಲ್ಲ, ಚರಿತ್ರೆಗಳಲ್ಲ ಓದಿರುವ ರೀತಿ ಆ ತರಹದ ಒಂದು ಪದ್ಧತಿಯನ್ನು ತರಲಾಗುತ್ತದೆಯೇ? ಅವರಿಗೆ ಯಾವ ಡಿಗ್ರಿ ಕೊಡುತ್ತೀರಿ? ಎಂತಹ ವಿದ್ಯಾರ್ಥಿಗಳು ಈ ವಿಶ್ವವಿದ್ಯಾಲಯಕ್ಕೆ ಸೇರಿಕೊಳ್ಳಬಹುದು ಎನ್ನುವ ಬಗ್ಗೆ ನನಗೆ ಸಂದೇಹ ಇದೆ. ಮಾನ್ಯ ಸಚಿವರು ಇದರ ಬಗ್ಗೆ ಬೆಳಕು ಚೆಲ್ಲುತ್ತಾರೆಂದು ನಾನು ಭಾವಿಸಿಕೊಂಡಿದ್ದೇನೆ.

**ಕ್ಯಾಪ್ಟನ್ ಗಣೇಶ್ ಕಾರ್ಣಿಕ್ (ವಿರೋಧಪಕ್ಷದ ಮುಖ್ಯ ಸಚೇತಕರು):-** ಮಾನ್ಯ ಸಭಾಪತಿಯವರೇ, ನಾನು ಮಾತನಾಡಿದಂತಹ ಸಂದರ್ಭದಲ್ಲಿ ಈ ವಿಚಾರವನ್ನು ಹೇಳಬೇಕಾಗಿತ್ತು, ಆದರೆ ಆಗ ಈ ವಿಷಯ ಮರೆತುಹೋಯಿತು. ಇದು ವಿಶ್ವವಿದ್ಯಾನಿಲಯವಾಗಿರುವುದರಿಂದ ತಾವು ಇಲ್ಲ, ಅಲ್ಲಿಯ ಬೇರೆ ಬೇರೆ ಅಧಿಕಾರಿಗಳ option ಕೊಟ್ಟಿದ್ದೀರಿ. ಆದರೆ, ಇದು ವಿಶ್ವವಿದ್ಯಾಲಯ ಆಗಿರುವುದರಿಂದ, ಒಬ್ಬ ವೈಸ್ ಛಾನ್ಸಲರ್ ಇರಬಹುದು, ರಿಜಿಸ್ಟ್ರಾರ್ ಇರಬಹುದು ಅವರ ಆಯ್ಕೆ ಪ್ರಕ್ರಿಯೆ ಬಗ್ಗೆ regulations ಅನ್ನು ಮಾಡದೇ ಇದ್ದಲ್ಲ, ಎಲ್ಲೋ ಒಂದು ಕಡೆ ಗೊಂದಲಕ್ಕೆ ಒಳಗಾಗುವಂತಹ ಸಾಧ್ಯತೆ ಇದೆ. ಹಾಗಾಗಿ, ಈ ಒಂದು ವಿಧೇಯಕವು ಸಮಗ್ರವಾಗಿ ಆಗಬೇಕಾದರೆ, ಅದನ್ನು ಕೂಡ ಇದರಲ್ಲ ಬಹುಶಃ ಪ್ರಸ್ತಾಪ ಮಾಡಬೇಕಾಗುತ್ತದೆಂದು ಅಂದುಕೊಳ್ಳುತ್ತೇನೆ. ಏಕೆಂದರೆ, ಉಳಿದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ಹೇಗೆ ಆಯ್ಕೆ ಮಾಡಬೇಕು ಎನ್ನುವ ವಿಚಾರಕ್ಕೆ ಕಾಯಿದೆ ಇದೆ. ಆದರೆ 2013 ರ ಮೂಲ ವಿಧೇಯಕ ಈಗ ನನ್ನ ಕೈಯಲ್ಲ ಇಲ್ಲದಿರುವುದರಿಂದ, ಅದರಲ್ಲ ಏನಿದೆ ಎಂಬುದು ನನಗೆ ಗೊತ್ತಿಲ್ಲ. ವಿಶ್ವವಿದ್ಯಾನಿಲಯ ಆಗಿಲ್ಲದೇ ಇರುವುದರಿಂದ, ಪ್ರಾಯಶಃ ಇದರಲ್ಲ ಸೇರಿರುವುದಕ್ಕೆ ಸಾಧ್ಯವಿಲ್ಲ. ಈಗ ನೀವು ಇದನ್ನು ವಿಶ್ವವಿದ್ಯಾನಿಲಯವಾಗಿ ಪರಿವರ್ತನೆ ಮಾಡುತ್ತಿರುವುದರಿಂದ, ಕುಲಪತಿಗಳು ಮತ್ತು ರಿಜಿಸ್ಟ್ರಾರ್ ರವರ ಆಯ್ಕೆ ವಿಚಾರ ಈ ಎಲ್ಲಾ ಸಂಗತಿಗಳ ಬಗ್ಗೆ ಇರಬಹುದು ಇದರಲ್ಲ ತಾವು ಉಲ್ಲೇಖ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡಬೇಕಾಗುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಮಾನ್ಯ ಸಭಾಪತಿಯವರ ಗಮನಕ್ಕೆ ತರಲು ಬಯಸುತ್ತೇನೆ.

ಶ್ರೀ ಕೆ.ಆರ್. ರಮೇಶ್ ಕುಮಾರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ, ಸತ್ಯ ಹೇಳಬೇಕೆಂದರೆ ಈಗಾಗಲೇ ಕ್ಯಾಪ್ಟನ್ ಗಣೇಶ್ ಕಾರ್ನೀಕ್ ರವರು ಹಾಗೂ ಮಾನ್ಯ ಪುಟ್ಟಣ್ಣನವರು ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ನಾನು ಈ ಕಡೆಗೆ ಯೋಚನೆ ಮಾಡಲ್ಲ. Confess ಮಾಡಿಕೊಂಡರೆ, problem solve ಆಗುತ್ತದೆ. ಗೊತ್ತಿಲ್ಲದೇ ಇರುವಂತಹ ವಿಚಾರಗಳನ್ನೆಲ್ಲಾ ಮಾತನಾಡಲು ಹೊರಟರೆ ಕಷ್ಟಕ್ಕೆ ಸಿಕ್ಕಿಹಾಕಿಕೊಂಡುಬಿಡುತ್ತೇವೆ. ಇದರ ಮೂಲ ಉದ್ದೇಶ **‘Foundation for Revitalization of Local Health Traditions’**. ಇಡೀ ಭಾರತ ದೇಶದಲ್ಲೂ ಆಯಾಯ ಮೂಲಗಳಲ್ಲಿ ಸಹಸ್ರಾರು ವರ್ಷಗಳಿಂದ ಯಾವ ದೇಶೀಯ ಪದ್ಧತಿಗಳು ಆಚರಣೆಯಲ್ಲಿದ್ದು ಮಾಯವಾಗಿವೆ, ಅಂತರ್ಗತ ಆಗಿ ಹೋಗಿವೆ, ಅವುಗಳನ್ನೆಲ್ಲಾ ಹುಡುಕಿ, ಹೆಚ್ಚಿ ತೆಗೆದು ಸಂಶೋಧನೆ ಮಾಡಿ, ಅದರೊಳಗೆ ಏನೇನಿದೆ ಅದನ್ನೆಲ್ಲಾ ತೆಗೆದುಹಾಕಿ, ಹೇಗೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು ಎನ್ನುವುದಕ್ಕೆ ಡಾ||ಸ್ಯಾಮ್‌ಪೀಟ್ ರೋಡರವರ ಮುತುವರ್ಜಿಯಿಂದ ಸ್ಥಾಪನೆಯಾಗಿರುವಂತಹ ಒಂದು ಸಂಸ್ಥೆ ಅವರು ಇಲ್ಲಿಯವರೆಗೂ ಹಾಗೆಯೇ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರು ಒಮ್ಮೆ ನನಗೆ ಒಂದು ಆಮಂತ್ರಣ ಪತ್ರಿಕೆಯನ್ನು ಕೊಟ್ಟಾಗ, ನಾನು ಅಲ್ಲಿಗೆ ಭೇಟಿಕೊಟ್ಟಿದ್ದೆನು. ಈಗಾಗಲೇ ಅವರು TATA ಸಂಸ್ಥೆಯಿಂದ ಸಹಾಯವನ್ನು ಪಡೆದುಕೊಂಡು ಆಯುರ್ವೇದದ ಒಂದು ಆಸ್ಪತ್ರೆಯನ್ನು ಸಹ ನಡೆಸುತ್ತಿದ್ದಾರೆ. ನನಗೆ ಕಾಲೇಜಿನಲ್ಲಿ ಪಾಠ ಮಾಡಿದಂತಹ ಡಾ|| ಎಂ.ಎ.ಲಕ್ಷ್ಮೀ ತಾತಾಚಾರ್, ಸಂಸ್ಕೃತ ವಿಷಯದ ಪ್ರೊಫೆಸರ್‌ರವರು ಸಹ ಅಲ್ಲಿ ಇದ್ದರು. ಅವರು ಬಹಳ ದೊಡ್ಡ ವಿದ್ವಾಂಸರು. ಬಹಳ ಕಾಲ ಅವರು ಮೇಲುಕೋಟೆ research institute ಅನ್ನು ಕೂಡ ಅವರೇ ನೇತೃತ್ವ ವಹಿಸಿಕೊಂಡು ಮಾಡುತ್ತಿದ್ದರು. ಸರ್, ತಾವೇನು ಇಲ್ಲದ್ದೀರೆಂದು ಕೇಳಿದಾಗ, Translations ಮತ್ತಿತರೆ ಕೆಲಸದಲ್ಲ ಸಹಾಯ ಮಾಡುತ್ತಿದ್ದೇನೆಂದು ಹೇಳಿದರು. ಅವರು ಬಹಳ ಗೌರವಾನ್ವಿತರು. ನಾನು ಅದನ್ನು ಬಿಟ್ಟು, ತಾವು raise ಮಾಡಿದ aspect ರೆಗ್ಯೂಲರ್ ಯೂನಿವರ್ಸಿಟಿಗಳ ಲೆಕ್ಕದಲ್ಲಿ ಏನಿರಬೇಕು, **I had really not thought of it.**

ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಒಂದು ನೋಟ್‌ನ್ನು ಕಳುಹಿಸಿದ್ದಾರೆ, ಅದನ್ನು ನೋಡಿಬಿಡುತ್ತೇನೆ. ಇದರಲ್ಲಿ ಅವರು ಮತ್ತೆ ಅದೇ ಉದ್ದೇಶಗಳನ್ನು ಹೇಳಿದ್ದಾರೆಯೇ ಹೊರತು, ಈ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

aspect ಅನ್ನು cover ಮಾಡಿಲ್ಲ. ನನಗೆ impress ಆಗಿದ್ದು, ಅಸ್ಸಾಂನ ಕೆಲವು ಮಕ್ಕಳು ಇದ್ದರಂತೆ, ಅವರು ಅಸ್ಸಾಂನ ಗುಡ್ಡಗಾಡು ಪ್ರಾಂತ್ಯದಲ್ಲ ಸಿಗತಕ್ಕಂತಹ ಕೆಲವು ಗಿಡಮೂಲಕೆಗಳೇನಿವೆ, ಅವು ಹೇಗೆ ಸಹಾಯವಾಗುತ್ತದೆ; ಬಹಳ ಭಯಾನಕವಾದಂತಹ ಕ್ಯಾನ್ಸರ್ ರೋಗಕ್ಕೆ ಹೇಗೆ ಹಳೆಯ ಕಾಲದಲ್ಲ ಚಿಕಿತ್ಸೆ ಮಾಡುತ್ತಿದ್ದರು, ಅದಕ್ಕೆ ಏನು evidence ಇದೆ, ಆಗ ಅದಕ್ಕೆ ಏನು ಹೆಸರು ಕೊಡುತ್ತಿದ್ದರು, ಹೇಗೆ ಸುಲಭದಲ್ಲ ರೋಗವನ್ನು ಗುಣಪಡಿಸುತ್ತಿದ್ದರು ಎಂಬುದರ ಬಗ್ಗೆ ತಿಳಿದುಕೊಳ್ಳಲು ನಾನು ಅರ್ಧ ದಿನಕ್ಕಿಂತಲೂ ಹೆಚ್ಚು ಸಮಯವನ್ನು ಅಲ್ಲಿಯೇ ಕಳೆದಿದ್ದೇನೆ. ನಾನು ಈಗಾಗಲೇ ತಿಳಿಸಿರುವಂತೆ, ಜಿಗಣಿಯೆಲ್ಲರತಕ್ಕಂತಹ ಡಾ|| ನಾಗೇಂದ್ರ ಗುರೂಜಿಯವರ ಸಂಸ್ಥೆಯನ್ನು ಬಿಟ್ಟರೆ, ಆ ರೀತಿ ಅರ್ಪಣಾ ಮನೋಭಾವದಿಂದ ಅದರಲ್ಲಿಯೇ ಮುಳುಗಿ ಹೋಗಿರತಕ್ಕಂತಹ ಸಂಶೋಧಕರನ್ನು ನೋಡಿದ್ದು ಇಲ್ಲ. ನಾವು ಅನೇಕ ವೇಳೆ ಪೂರ್ವಾಗ್ರಹ ಪೀಡಿತರಾಗಿಬಿಟ್ಟಿರುತ್ತೇವೆ. ಅವರಿಗೆ ಬೇರೆ ಏನೂ ಬೇಕಾಗಿಲ್ಲ. ಮಾನವ ಕುಲದ ಒಳತು ಅಷ್ಟೇ ಬೇಕಾಗಿರುವಂಥದ್ದು. All the issues raised are relevant. ನಾವು ಒಂದು ಬಾರಿ ಯೂನಿವರ್ಸಿಟಿ ಎಂದು ಅನುಮೋದನೆ ಕೊಟ್ಟಮೇಲೆ ಉಳಿದದ್ದೆಲ್ಲವೂ ಬರಬೇಕಲ್ಲವೆ? ಆದುದರಿಂದ, **I will take some time.** ಅಜ್ಞಾನದಲ್ಲ ನೀವು ಪಾಸ್ ಮಾಡಿಕೊಟ್ಟುಬಿಡಿ ಎಂದು ಹೇಳುವ ಬದಲು, ನಾನು ಸಂಜೆಯ ಹೊತ್ತಿಗೆ ಮಾಹಿತಿಯನ್ನು ತೆಗೆದುಕೊಳ್ಳುತ್ತೇನೆ. **We can take it for consideration tomorrow, if you (Mr. Chairman) kindly permit. Let me post myself with all the correct information and come back before the House.**

(ಮುಂದು.)

(1089)/20.11.2017/4.30/ಎಂ.ಎಂ/ಕೆ.ಎಸ್

ಕ್ಯಾಂಪಸ್ ಗಣೇಶ್ ಕಾರ್ಣಿಕ್ (ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ತಾವು ಅನುಮತಿ ಕೊಟ್ಟರೆ, **instead of calling it as a University, why cannot we think in way of use the term 'Centre of Excellence'.** ಒಂದು unitary institute ಮಾಡಿಕೊಂಡು, ಏಕೆಂದರೆ, ವಿಶ್ವವಿದ್ಯಾನಿಲಯವೆಂದರೆ, ಅದು affiliating norms ಬರುತ್ತದೆ ಮತ್ತು ಈ ಎಲ್ಲಾ affiliating colleges ಗಳು ಬರುತ್ತವೆ. ತಾವು ಈಗ ಒಳ್ಳೆಯ ಕೆಲಸ ಮಾಡುತ್ತಿದ್ದು, ಆ ಉದ್ದೇಶ ಇನ್ನಷ್ಟು ಹೆಚ್ಚು ಪರಿಣಾಮಕಾರಿಯಾಗುವುದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಾವು ಆಲೋಚನೆ ಮಾಡಿರುವ ದೃಷ್ಟಿಯಲ್ಲಿ ಈ ರೀತಿಯ **‘Centre of Excellence’** ಯಾವುದಾದರೂ ಹೆಸರನ್ನಿಟ್ಟುಕೊಂಡು ವಿಶ್ವವಿದ್ಯಾಲಯಕ್ಕೆ ಇರಬೇಕಾದ ಎಲ್ಲಾ ಮಾನ್ಯತೆಯನ್ನು ಕೊಟ್ಟು **‘Deemed to be University’** ಕರೆದು ಮಾಡಿದರೆ affiliation norms ಗೆ ಸಿಕ್ಕಿ ಹಾಕಿಕೊಳ್ಳುವ ಅಗತ್ಯವೇ ಇಲ್ಲ. ತಾವು ಈಗ ಕೆಲಸ ಮಾಡುತ್ತಿರುವುದಕ್ಕೆ university grants ಇರಬಹುದು, research grants ದೃಷ್ಟಿಯಲ್ಲಿರಬಹುದು ಅಥವಾ ಯಾರಾದರೂ ಬಂದು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ದೃಷ್ಟಿಯಲ್ಲಿರಬಹುದು ಅದಲ್ಲದಕ್ಕೂ ಅನುಕೂಲವಾಗುವ ಹಾಗೆ ಇದೆ. ಉದಾಹರಣೆಗೆ **‘London School of Business’** ಅದು ಒಂದು unitary ಸಂಸ್ಥೆಯಾಗಿದೆ. ಅದಕ್ಕೆ ವಿಶ್ವವಿದ್ಯಾನಿಲಯದ ಸ್ಥಾನಮಾನ ಇದೆ. ಆ ದೃಷ್ಟಿಯಲ್ಲಿ ಆಲೋಚನೆ ಮಾಡಿದರೆ affiliating norms ನಿಂದ ಹೊರಗೆ ಬಂದು **‘Centre of Excellence’** ಆಗಿ ತಾವು ಹೇಳಿರುವಂತಹ ಅತ್ಯಂತ ಪ್ರಮುಖವಾದ ದೇಶೀಯ ಪದ್ಧತಿಗಳ ಬಗ್ಗೆ ಆಳವಾದ ಸಂಶೋಧನೆ ಮಾಡುವುದಕ್ಕೆ ಅವಕಾಶವಿರುವಂತಹ ಸಂಸ್ಥೆಯಾಗಿ develop ಮಾಡುವುದಕ್ಕೆ ಸಾಧ್ಯವಿದೆ. ಅದಕ್ಕೂ ತಾವು ಸಮಯವನ್ನು ತೆಗೆದುಕೊಂಡಿರುವುದರಿಂದ ಅದನ್ನು ಪರಿಗಣಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಂ.ಆರ್. ಸೀತಾರಾಂ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ನನ್ನ ಒಂದು ಸಲಹೆ ಇದೆ. **‘Centre of Excellence’** ಬದಲು **‘Institute of Autonomous Academy’** ಮಾಡಿದರೆ ವಿಶ್ವವಿದ್ಯಾನಿಲಯವನ್ನು ಮಾಡುವ ಗೋಜು ಇರುವುದಿಲ್ಲ. ಏಕೆಂದರೆ, ಈಗ UCG ಯವರು ಒಂದು norm ಮಾಡಿದ್ದಾರೆ, other than a University, none of the Institution can be considered as a University ಎಂದು ಮಾಡಿದ್ದಾರೆ. ಅದಕ್ಕೆ ಮಾನ್ಯ ಆರೋಗ್ಯ ಸಚಿವರಿಗೆ ನೀಡುವ ಒಂದು ಸಲಹೆಯೆಂದರೆ, ಇದನ್ನು **‘Institute of Autonomous Academy’** ಎಂದು ಮಾಡುವುದು ಸೂಕ್ತವೆಂದು ನನಗನ್ನಿಸುತ್ತದೆ.

ಶ್ರೀ ಪುಟ್ಟಣ್ಣ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಸರಿ ಇದೆ. ಆದರೆ ಹಿಂದೆ ಸರಿಯುವುದು ಬೇಡ. ಇರುವುದನ್ನು ಸರಿಪಡಿಸಿ ಮುಂದೆ ಹೋಗಬೇಕು. ಏಕೆಂದರೆ, ನಿಮ್ಮ ನಂತರ ಬರುವವರು ಇದನ್ನು ಮಾಡುವರೋ ಬಿಡುವರೋ ಗೊತ್ತಿಲ್ಲ. ಆದ್ದರಿಂದ ಇದು ಸರಿ ಇದೆ, ಮಾಡಿ ಮಾಡಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎಂದು ಹೇಳುತ್ತಿದ್ದೇನೆ. ಮಾನ್ಯ ಸಚಿವರು ಸಾಯಂಕಾಲದವರೆಗೆ ನೋಡುತ್ತೇನೆ ಎಂದಿದ್ದಾರೆ, ಮತ್ತೆ ಇನ್ನೇನೋ ಅದಕ್ಕೆ technical ವಿಚಾರವೊಂದನ್ನು ಹುಡುಕಿಕೊಂಡು ಹೋಗುವುದು ಬೇಡ. ಯಾವುದಕ್ಕೂ ಹಿಂದೆ ಸರಿಯುವುದು ಬೇಡ. ನೀವು ವಿಶ್ವವಿದ್ಯಾನಿಲಯ ಎಂದು ಹೇಳುತ್ತೀರೋ ಅಥವಾ ಡೀಮ್ಡ್ ಯೂನಿವರ್ಸಿಟಿ ಎಂದು ಕರೆಯುತ್ತೀರೋ; ನೀವು ಹೇಗೆ ಬೇಕಾದರೂ ಕರೆಯಿರಿ, ಆದರೆ ಇದನ್ನು ಮಾಡಿ ಎಂದು ಕೇಳಿಕೊಳ್ಳುತ್ತೇನೆ.

**ಶ್ರೀ ಕೆ.ಆರ್. ರಮೇಶ್ ಕುಮಾರ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಹಾಗೂ ಸಹೋದ್ಯೋಗಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ಮಾನ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಕೂಡ ಹೇಳಿದ್ದಾರೆ. ಈ aspect ಅನ್ನು ಮನಸ್ಸಿನಲ್ಲಟ್ಟುಕೊಂಡು ಸದನವು ಮುಗಿದ ನಂತರ ಅವರಿಗೆ ಚರ್ಚೆ ಮಾಡಿಕೊಡುತ್ತೇನೆ. ಏಕೆ ವಿಶ್ವವಿದ್ಯಾನಿಲಯವಾಗಬೇಕು ಎಂದು ಅವರು ಬಯಸಿದ್ದಾರೋ, I had not really applied my mind. ‘CONFUCIUS’ ಎಂಬ ಒಬ್ಬ ಚೈನೀಸ್ ತತ್ವಜ್ಞಾನಿಯೊಬ್ಬರು ಒಂದು ಕಡೆ ಹೀಗೆ ಹೇಳುತ್ತಾರೆ, ‘To own a mistake amounts to a single mistake, Denying a mistake amounts to double mistakes’. ಒಂದಕ್ಕೆ ಎರಡು ತಪ್ಪುಗಳಾಗುತ್ತವಂತೆ. ಅದರಿಂದ, a mistake has happened from my side. I am not informed about it. I will crave for the indulgence of the chair to give me permission to come back tomorrow. I think we will correct the position. ಸದನದ ನನ್ನ ಸಹೋದರಿ ಶ್ರೀಮತಿ ತಾರಾ ಅವರು ಕೂಡ ಹೇಳಿದಂತೆ ಸದುದ್ದೇಶ ನನಗೆ ಅರ್ಥವಾಗಿದೆ. ಶ್ರೀ ಬಸವರಾಜ ಹೊರಟ್ಟಯವರು ನನ್ನ ಹಳೆಯ ಸ್ನೇಹಿತರಾಗಿದ್ದು, very valid suggestions ನೀಡಿದ್ದಾರೆ, ಹಾಗೆ ಮಾನ್ಯ ಶ್ರೀನಿವಾಸ ಮಾನೆಯವರು ಹೇಳಿದ್ದಾರೆ. Honouring all these things intent ಏನು ಅದನ್ನು ಹೇಗೆ ಮಾಡಬೇಕು? Purpose defeat ಆಗಬಾರದು. I think, I will come before the House tomorrow.

**Mr. CHAIRMAN:-** Permission granted.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಶರಣಪ್ಪ ಮಟ್ಟೂರ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಾದ ರಮೇಶ್ ಕುಮಾರ್ ರವರು Vice-Chancellor, Chair-person, Dean cum Advisor, Chief Operating Officer and Registrar and Chief Programme Officer ಎಂದು ಹೇಳಿದ್ದೀರಿ. ಮಾನ್ಯ ಸಭಾನಾಯಕರು ಹೇಳಿದರು, UGC norms ಪ್ರಕಾರ ವಿಶ್ವವಿದ್ಯಾನಿಲಯ ಎನ್ನುವುದಕ್ಕೆ, they should possess required qualifications, it should be thought even in this regard ಎಂಬುದು ನನ್ನ ಸಲಹೆಯಾಗಿದೆ.

**ಶ್ರೀ ಕೆ.ಆರ್. ರಮೇಶ್ ಕುಮಾರ್:-** ಮಾನ್ಯ ಸಭಾಪತಿಯವರೇ, ಅದನ್ನೇ ಹೇಳಿದರು, this word university came into practice after very long exploration of Innovative Studies. Why only the word Vice-Chancellor was chosen? ಕುವೆಂಪು ಅಂಥವರು ವೈಸ್ ಛಾನ್ಸಲರ್ ಆಗಿದ್ದರು. ಅಂತಹ ವ್ಯಕ್ತಿತ್ವವುಳ್ಳವರು ವೈಸ್ ಛಾನ್ಸಲರ್ ಆದರೆ, University status elevate ಆಗಿಬಿಡುತ್ತಿತ್ತು. ವಿಶ್ವವಿದ್ಯಾನಿಲಯವು ಯಾವ stageನಲ್ಲರುತ್ತಿತ್ತು ಎಂದರೆ, ಇಂತಹ ವ್ಯಕ್ತಿತ್ವವುಳ್ಳವರೇ ಅಲ್ಲಗೆ ಬರಬೇಕೆಂದಿತ್ತು. ನಮಗೆ ಇಂಗ್ಲೀಷ್‌ನ್ನು ಸರಿಯಾಗಿ ಓದುವುದಕ್ಕೆ ಬರುವುದಿಲ್ಲ. ಮೊನ್ನೆ ಯಾರೋ deemed university ಎಂದು ಕೊಟ್ಟಿದ್ದಾರೆ ಆದರೆ ನಾನು ಅದನ್ನು ಪದೇ ಪದೇ doomed university ಎಂದು ಓದುತ್ತಿದ್ದೆ. ನಂತರ ಡಿಕ್ಲನರಿ ತೆಗೆದುಕೊಂಡು deemed university ಗೂ doomed university ಗೂ ಎಷ್ಟು ವ್ಯತ್ಯಾಸವಿದೆಯೆಂದು ನೋಡಿದೆ. ಈಗ ನಮಗೆ deemed ಯಾವುದು doomed ಯಾವುದು ಎಂದು ಗೊತ್ತಾಗುತ್ತಿಲ್ಲ. I am not enamored of these words. ಇಡೀ ಸದನ ಒಕ್ಕೂಟದಿಂದ ಹೇಳಿದ ಉದ್ದೇಶವು ಸಫಲವಾಗಬೇಕು. ಆ ದಿಕ್ಕಿನಲ್ಲಿ ಇದನ್ನು ಹೇಗೆ ಮಾಡಬೇಕೋ ಅದನ್ನು ಮಾಡುತ್ತೇನೆ. Unfortunately, all the institutions are gradually, incessantly losing their credibility. The Historic values that were adhered with these institutions have eroded time to time. We don't know whether we have done it consciously or it as happened eventually. But we are all guilty of de-valuing the traditional glory

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

that these institutions enjoyed. I think we will try to improve. This is the House of Elders. ಇದು ಹಿರಿಯರ ಮನೆಯಾಗಿದೆ. ಇಲ್ಲ ಬಹಳ ಒಳ್ಳೆಯ ಸಲಹೆಗಳನ್ನು ಕೊಟ್ಟಿದ್ದಾರೆ. ನಾಳೆ ಬಂದು ತಮ್ಮನ್ನೆಲ್ಲಾ ನಿವೇದಿಸಿಕೊಂಡು ಅನುಮೋದನೆ ತೆಗೆದುಕೊಳ್ಳುತ್ತೇನೆ.

ಸಭಾಪತಿಯವರು:- ವಿಧೇಯಕವನ್ನು ಈಗ ಪರಿಗಣನೆಗೆ ತೆಗೆದುಕೊಂಡಿದ್ದನ್ನು ಸ್ವಲ್ಪ ಸಮಯದವರೆಗೆ ಮುಂದಕ್ಕೆ ಹಾಕಿ ಸಚಿವರು ಯಾವಾಗ ಅಭಿಪ್ರಾಯ ಪಡುತ್ತಾರೆ ಅಥವಾ ಸಮಯವನ್ನು ನಿಗದಿಪಡಿಸಲಾಗುತ್ತದೆ. ಆಗ ಅದರ ಬಗ್ಗೆ ಮುಂದಿನ ಚರ್ಚೆ ಮತ್ತು ನಿರ್ಣಯವನ್ನು ತೆಗೆದುಕೊಳ್ಳೋಣ.

ಇ)ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕ, 2017

ಪರ್ಯಾಯೋಚನಾ ಪ್ರಸ್ತಾವ

ಶ್ರೀ ಆರ್. ರೋಷನ್ ಬೇಗ್ (ನಗರಾಭಿವೃದ್ಧಿ ಮತ್ತು ಹಜ್ ಸಚಿವರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2017ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕವನ್ನು ಪರ್ಯಾಯೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಆರ್. ರೋಷನ್ ಬೇಗ್ (ನಗರಾಭಿವೃದ್ಧಿ ಮತ್ತು ಹಜ್ ಸಚಿವರು):- ಮಾನ್ಯ ಸಭಾಪತಿಯವರೇ, ಇದು ಬಹಳ ಸರಳವಾದ ವಿಧೇಯಕವಾಗಿದೆ. ಇದರಲ್ಲಿ financial implications ಏನಿಲ್ಲ. ಕೇಂದ್ರ ಸರ್ಕಾರವು ಒಂದು ಹೊಸ ಕಾಯಿದೆಯನ್ನು ತಂದಿದೆ. 2013ರಲ್ಲಿ ಭಾರತ ಸರ್ಕಾರವು 'Right to Fair Compensation and Transparency in Land Acquisition ಮೂಲಕ ಹಲವಾರು ಹೊಸ ಸ್ಥಿಂಗಳಿಗೆ ಒಂದು ಹೊಸ ಕಾಯಿದೆಯನ್ನು ಮಾಡಬೇಕೆಂದು ಮಾಡಿದ್ದಾರೆ. ಅದಕ್ಕೆ 'Section 36' of '**The Karnataka Urban Development Authorities Act, 1987**' ಗೆ incorporate ಮಾಡಿ as enforced by the Government of India. ನಾವು ತರುತ್ತಿದ್ದೇವೆ. The purpose is for Acquisition of Land for New housing schemes, earlier provision 36 of 'The Karnataka Urban

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Development Authorities Act’ ಅನ್ನು ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಈ procedure ಅನ್ನು ಪಾಲಿಸುತ್ತಿದ್ದರು. Land Acquisition Act, 1894 ಭಾರತ ಸರ್ಕಾರವು repeal ಮಾಡಿ 1894ರ ಹೊಸ ಕಾಯಿದೆಯನ್ನು ತಂದ ಮೇಲೆ Resettlement Act, 2013 ಕಡ್ಡಾಯವಾಗಿ, ಇಡೀ ರಾಜ್ಯದಲ್ಲಿ ಇದನ್ನು ಪಾಲಿಸಬೇಕು. Hence it is necessary to amend the Section 36 of **‘The Karnataka Urban Development Authorities Act, 1987’**.

ಸಭಾಪತಿಯವರು:- ಇದರ ಬಗ್ಗೆ ಯಾರಾದರೂ ಸದಸ್ಯರು ಮಾತನಾಡುವ ಹಾಗಿದ್ದರೆ ಮಾತನಾಡಬಹುದು.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಂದಿರುವ ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತಾ ತಾವು **‘STATEMENT OF OBJECTS AND REASONS’** ನಲ್ಲಿ ಹೇಳಿದ್ದಿರಿ.

**“...to incorporated the provisions of the Right to Fair Compensation and Transparency in Land Acquisition, Rehabilitation and Resettlement Act, 2013....”**

ಹಾಗಾಗಿ, ಇದು ಎಂದು ತಿಳಿಸಿದರೆ ಅನುಕೂಲವಾಗುತ್ತಿತ್ತು. ಅಂದರೆ ಅದರಲ್ಲಿ ಈ ಮೂರು ಸಂಗತಿಗಳಿಗೆ ಅಳವಡಿಸಿಕೊಂಡಿದ್ದ ನಿಯಮಗಳನ್ನು ನಮ್ಮಲ್ಲಿ incorporate ಮಾಡುವುದಕ್ಕೆ ಇದನ್ನು ತರುತ್ತಿದ್ದಾರೆ. ಆದರೆ ಇಲ್ಲಿ ಎಲ್ಲೆಯೂ ಅದನ್ನು ಏನೆಂದು ಹೇಳಿಲ್ಲ. ವಾಸ್ತವವಾಗಿ 2013ರ ಕಾಯಿದೆಯಲ್ಲಿ ಹಿಂದೆ ಏನಿತ್ತು ಮತ್ತು 2013ರ ಕಾಯಿದೆ ಬಂದ ನಂತರ ಈ ಮೂರು ಸಂಗತಿಗಳಿಗೆ ಸಂಬಂಧಪಟ್ಟ ಹಾಗೆ ಏನು ಬದಲಾವಣೆಯನ್ನು ಪ್ರಸ್ತಾಪಿಸಿದ್ದಾರೆ ಅದನ್ನು ತಿಳಿಸಿದರೆ, ಈ ಕಾಯಿದೆ repeal ಆಗಿರುವುದರಿಂದ ಮತ್ತು 2013 ಕಾಯಿದೆ ಬಂದಿರುವುದರಿಂದ ಇದನ್ನು ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಅದನ್ನು ಸ್ವಾಗತ ಮಾಡುತ್ತೇವೆ. ಆದರೆ ಮಾಹಿತಿಗಾಗಿ ಈ ಮೂರು ಸಂಗತಿಗಳನ್ನು ತಿಳಿಸಿದರೆ ಅನುಕೂಲವಾಗುತ್ತದೆಂದು ಹೇಳಬಯಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಆರ್. ರೋಷನ್ ಬೇಗ್:-** ಮಾನ್ಯ ಸಭಾಪತಿಯವರೇ, ರೈತರಿಗೆ ಹೆಚ್ಚಾಗಿ ಹಣ ಸಿಗಬೇಕು, ಹೆಚ್ಚಾಗಿ ಅವರಿಗೆ Land Acquisition ಮಾಡಿ ಹೊಸ Housing scheme ತೆಗೆದುಕೊಂಡರೆ ಅವರಿಗೆ ಹಣ ಬೇಕಾಗುತ್ತದೆ. ಅವರಿಗೆ 1:4 ಕೊಡಬೇಕೆಂದು ಹೇಳಿ ಕೇಂದ್ರ ಸರ್ಕಾರ ಮಾಡಿದ ಮೇಲೆ ನಾವು ಇದನ್ನು ಮಾಡಬೇಕಾಗಿ ಬಂದಿತು.

**ಶ್ರೀ ಮಾನೆ ಶ್ರೀನಿವಾಸ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಬಹಳಷ್ಟು ಸಂದರ್ಭಗಳಲ್ಲಿ land acquire ಮಾಡುವಂತಹ ಸಂದರ್ಭದಲ್ಲಿ projects delay ಆಗುತ್ತಿರುವುದು ಸರ್ವಸಾಮಾನ್ಯವಾಗಿತ್ತು. ಕೊಟ್ಟಂತಹ ಸಮಯದಲ್ಲಿ ಭೂಮಿಯನ್ನು ವಶಪಡಿಸಿಕೊಂಡು ಪರಿಹಾರವನ್ನು ಕೊಟ್ಟು ಮುಂದೆ ಹೋಗುವುದಕ್ಕೆ ಕಾನೂನಿನಲ್ಲಿ ಬಹಳ ತೊಂದರೆಗಳಿದ್ದವು.

(ಮುಂದು. .

(1090)20-11-2017/4-40/ಕೆಹೆಚ್/ಜಿಆರ್

**ಶ್ರೀ ಮಾನೆ ಶ್ರೀನಿವಾಸ್ (ಮುಂದು):-** ಭೂಮಿಯನ್ನು ಕಳೆದುಕೊಳ್ಳುವವರು ನ್ಯಾಯಾಲಯಕ್ಕೆ ಹೋಗುವುದು, ಅದರಿಂದ ವಿಳಂಬವಾಗುವಂಥದ್ದನ್ನು ನಾವೆಲ್ಲ ನೋಡಿದ್ದೇವೆ. ಆ ಸಂದರ್ಭದಲ್ಲಿ ಪರಿಹಾರವನ್ನು ಸರಿಯಾದ ರೀತಿಯಲ್ಲಿ ಕೊಡುವಂತಹದ್ದು ಕೂಡ ಸರ್ಕಾರದಿಂದ ಆಗುತ್ತಿರಲಿಲ್ಲ. ಆದರೆ, ಇದರ ಆಳಕ್ಕೆ ಹೋಗಿ, ಅಂದು ಕೇಂದ್ರ ಸರ್ಕಾರದಲ್ಲರುವ ಯು.ಪಿ.ಎ., ಸರ್ಕಾರ ಈ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ಮತ್ತು ಭೂ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಹೊಸ ಕಾನೂನು ಅನ್ನು ತಂದು, ಸಂಪೂರ್ಣವಾಗಿ ಭೂಮಿಯನ್ನು ಕಳೆದುಕೊಳ್ಳುವಂತಹವರ ಪರವಾಗಿ ಒಂದು ಕಾನೂನು ಅನ್ನು ರೂಪಿಸುವುದರ ಮೂಲಕ ಅವರಿಗೆ ಸಹಾಯವನ್ನು ಮಾಡಲಾಯಿತು. ಈ Right to Fair Compensation and Transparency in Land Acquisition, Rehabilitation and Resettlement Act, 2013, ಇದು ಬಹಳ ವಿಸ್ತಾರವಾದಂತಹ ನಿಯಮವಾಗಿದ್ದು, ಯಾವ ಸಂದರ್ಭದಲ್ಲಿ ಮತ್ತು ಯಾವ ರೀತಿಯಲ್ಲಿ ಭೂಮಿಯನ್ನು ಕಳೆದುಕೊಂಡರೆ ತೆರಿಗೆ ವಿನಾಯಿತಿಗಳು ಏನಿದೆ? ಬಂಡವಾಳ ವಿನಾಯಿತಿಗಳೇನಿವೆ? ಬಹಳ ವಿಸ್ತಾರವಾದಂತಹ ಈ ನಿಯಮವನ್ನು ಅಳವಡಿಸಿಕೊಂಡಿದ್ದರಿಂದ ಈ ನಿಯಮವು ಬಹಳ ಅತ್ಯಾವಶ್ಯಕವಾಗಿತ್ತು. ಭೂಮಿಯನ್ನು ಕಳೆದುಕೊಂಡಂತಹ ಬಹಳಷ್ಟು ಜನರು ನೊಂದು, ಇದರಿಂದ ಬರುವಂತಹ compensation ಸಾಕಷ್ಟು ತೆರಿಗೆಯನ್ನು ತುಂಬುವ ಮೂಲಕ ಅಥವಾ long term investment ನಲ್ಲಿ ಆ ಹಣವನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಪಯೋಗಿಸದೆ ತೊಂದರೆ ಆಗಿರುವುದನ್ನು ಸಹ ನಾವು ಹಿಂದೆ ನೋಡಿದ್ದೇವೆ. ಹಾಗಾಗಿ ಇವತ್ತಿನ ದಿವಸ the Karnataka Urban Development Authorities Act ನಲ್ಲಿ Central Act ನ ಪ್ರಾವಿಜನ್‌ಗಳನ್ನು incorporate ಮಾಡುವುದರಿಂದ, ಇವತ್ತು ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೂ ಕೂಡ ಸರಳವಾಗುತ್ತಿದೆ ಮತ್ತು ಭೂಮಿಯನ್ನು ಕಳೆದುಕೊಂಡವರಿಗೂ ಕೂಡ ಅನುಕೂಲವಾದಂತಹ ರೀತಿಯಲ್ಲಿ ಈ ವಿಧೇಯಕ ಇದೆ ಎನ್ನುವಂತಹ ಒಳ್ಳೆಯ ವಿಚಾರವನ್ನು ಮಾನ್ಯ ನಗರಾಭಿವೃದ್ಧಿ ಸಚಿವರು ತಂದಿದ್ದಾರೆ. ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ.

**ಶ್ರೀ ಐವನ್ ಡಿಸೋಜಾ (ಸರ್ಕಾರದ ಮುಖ್ಯ ಸಚೀತಕರು):-** ಮಾನ್ಯ ಸಭಾಪತಿಯವರೇ, ಈ ವಿಧೇಯಕಕ್ಕೆ ಏನು ತಿದ್ದುಪಡಿಯನ್ನು ತಂದಿದ್ದಾರೆ. ಹಳೆಯ ತಿದ್ದುಪಡಿಯ ಒಂದು ನಕಲು ಪ್ರತಿ ಇದ್ದಿದ್ದರೆ ನಮಗೆ ತುಂಬಾ ಸಹಾಯವಾಗುತ್ತಿತ್ತು.

ಎರಡನೆಯದು, ಇದರಲ್ಲಿ ಒಂದೇ ಒಂದು ಅಲ್ಪವಿರಾಮವನ್ನು ತೆಗೆದು “ಭೂ ಅರ್ಜಿನಾ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಗಳಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಅಧಿನಿಯಮ, 2013”ರ ಎಂಬ ಪದಗಳನ್ನು, ಅಲ್ಪವಿರಾಮ ಚಿಹ್ನೆ ಮತ್ತು ಅಂಕಿಗಳನ್ನು ಪ್ರತಿಯೋಜಿಸತಕ್ಕದ್ದು ಎಂದು ಹೇಳಿದ್ದಾರೆ. ಈ ಕಾಯಿದೆಯಡಿಯಲ್ಲಿ ಏನೆಲ್ಲ ಅಂಶಗಳು ಸೇರಿಸಿದ್ದೇವೆ ಎಂಬ ಬಗ್ಗೆ ಯಾವುದೇ ಮಾಹಿತಿಗಳಿಲ್ಲ? Central Act ಪ್ರತಿಯನ್ನು ಕೂಡ ನಮಗೆ ಕೊಟ್ಟಿಲ್ಲ. ಇದರಲ್ಲಿ ಏನು ಹೇಳಿದ್ದಾರೆ ಎಂದರೆ, ಭೂ ಅರ್ಜಿನಾ ಅಧಿನಿಯಮ, 1894 ನ್ನು ಭೂ ಅರ್ಜಿನಾ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಗಳಲ್ಲಿ ನ್ಯಾಯಸಮ್ಮತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಅಧಿನಿಯಮ, 2013”ರಡಿಯಲ್ಲಿ (2013ರ ಕೇಂದ್ರ ಅಧಿನಿಯಮ 30) ಕೇಂದ್ರ ಸರ್ಕಾರದ ಮೂಲಕ ನಿರಸನಗೊಳಿಸಲಾಗಿದೆ ಎಂದು ಹೇಳಲಾಗಿದೆ. ಅದಕ್ಕೆ ಸಬ್‌ಸ್ಟಿಟ್ಯೂಟ್ ಆಗಿ ಈ ವಿಧೇಯಕವನ್ನು ತರಲಾಗಿದೆ. ಆದರೆ ಹಳೆಯ ಕಾಯಿದೆ ಮತ್ತು Central Act ಏನು ಹೇಳುತ್ತಿದೆ ಎಂಬ ಬಗ್ಗೆ ನಮ್ಮ ಗಮನದಲ್ಲಿಲ್ಲ. ಹಾಗಾಗಿ ನಾವು ಇದಕ್ಕೆ ಆಶಾಭಾವನೆಯನ್ನು ವ್ಯಕ್ತಪಡಿಸಬೇಕು. ಅದೇನೆಂದರೆ, ಪ್ರಸ್ತಾಪಿತ ಈ ಒಂದು ತಿದ್ದುಪಡಿಯನ್ನು ಏನು ತಂದಿದ್ದಾರೆ, ಇದು ಜನರಿಗೆ ಸಹಾಯವಾಗುವ ದೃಷ್ಟಿಯಲ್ಲದೆ ಎಂದು ತಿಳಿದುಕೊಂಡು, ನಾವು ಈ ಒಂದು ಪೇಜ್‌ನೊಳಗೆ ನೋಡಿ ತೀರ್ಮಾನವನ್ನು ತೆಗೆದುಕೊಳ್ಳುವ ಹಾಗಿಲ್ಲ. ಹಾಗಾಗಿ, ನಿಮ್ಮ ಉದ್ದೇಶವೇನಿದೆ ಎಂಬ ಬಗ್ಗೆ ಸದನಕ್ಕೆ ತಿಳಿಸಬೇಕೆಂದು ಕೋರುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ರೋಷನ್ ಬೇಗ್ (ನಗರ ಪಾಲಿಕೆ, ನಗರಾಭಿವೃದ್ಧಿ ಮತ್ತು ಹಜ್ ಸಚಿವರು):-** ಮಾನ್ಯ ಸಭಾಪತಿಯವರೇ, ಬಡವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಬಡವರಿಗೆ ಸಹಾಯವಾಗಬೇಕೆಂದು ಕೇಂದ್ರ ಸರ್ಕಾರದವರು ಒಂದು ವಿಧೇಯಕವನ್ನು ತಂದಿದ್ದಾರೆ. There is no financial implication. ಹೊಸ ಕಾಯಿದೆಯನ್ನು ತರಬೇಕು, ಜನರಿಗೆ ಸಹಾಯವಾಗಬೇಕು, ಹೊಸ ಹೌಸಿಂಗ್ ಸ್ಕೀಮ್‌ಗಳನ್ನು ಮಾಡಬೇಕಾದರೆ ಯಾವುದು ಸಹ ಅಡ್ಡಬರಬಾರದೆಂದು ಕೇಂದ್ರ ಸರ್ಕಾರದವರು ಒಂದು ಕಾನೂನು ಅನ್ನು ತೆಗೆದುಕೊಂಡು ಬಂದ ಮೇಲೆ, ನಾವು ಕಡ್ಡಾಯವಾಗಿ ಈ ಒಂದು ಕಾನೂನು ಅನ್ನು ತಂದಿದ್ದೇವೆ. ಅದಕ್ಕಾಗಿ ಈ ವಿಧೇಯಕವನ್ನು ತಂದಿದ್ದೇವೆ. ಈ ವಿಧೇಯಕವನ್ನು ಪಾಸ್ ಮಾಡಿ ಎಂದು ತಮ್ಮಲ್ಲಿ ಮನವಿಯನ್ನು ಮಾಡುತ್ತೇನೆ.

**ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ಏನು ತಂದಿದ್ದಾರೆ, ಈ ವಿಧೇಯಕವು ಬಹಳ ಅವಶ್ಯಕತೆಯಿಂದ ಕೂಡಿದೆ. ಕಾರಣವೇನೆಂದರೆ, ಇಲ್ಲಿ 1894 ರಲ್ಲಿ ಇದ್ದಂತಹ 'ಭೂ ಸ್ವಾಧೀನ ಕಾಯ್ದೆ' ಯು outdated ಆಗಿದೆ ಮತ್ತು ಇವತ್ತಿನ ಪರಿಸ್ಥಿತಿಗೆ ಸರಿಯಿಲ್ಲವೆಂದು ಕೇಂದ್ರ ಸರ್ಕಾರವು ಇದನ್ನು repeal ಮಾಡಿದೆ. ಇದರ ಪರ್ಯಾಯವಾಗಿ 2013 ರಲ್ಲಿ Right to Fair Compensation and Transparency in Land Acquisition, Rehabilitation and Resettlement Act ತಂದಿರುವಂತಹದ್ದು. ಎಲ್ಲಾ ಇಲಾಖೆಗಳಲ್ಲೂ ಈ ಕಾಯಿದೆಯನ್ನು ಅನುಸರಿಸುವಂತಹದ್ದು ಮತ್ತು practice ಮಾಡುವಂತಹದ್ದು ಇಡೀ ದೇಶದಲ್ಲಿದೆ. ಆದರೆ ಈ ಒಂದು ಕಾಯಿದೆಯನ್ನು ಕೇಂದ್ರ ಸರ್ಕಾರವು ಏನು ತಂದಿದೆ, ಇದು ತುಂಬಾ ವೇಗವಾಗಿ ಆಗುವಂತಹ acquisition ಅಥವಾ ವೇಗವಾಗಿ ಅವರಿಗೆ ದೊರಕಬೇಕಾದಂತಹ compensation ಇರಬಹುದು, ಈ ಒಂದು ವಿಷಯದಲ್ಲೇ ಈ ನಿಯಮ ಬಹಳ ಸಹಾಯ ಮಾಡುತ್ತದೆ. ಇವತ್ತಿನ ದಿವಸ ಹಳೆಯ ಕಾಯಿದೆಯಲ್ಲಿ ಏನಾಗುತ್ತಿತ್ತು. ಒಂದು acquisition ಮಾಡಿದರೆ 15 ವರ್ಷ, 20 ವರ್ಷ ಅಲ್ಲ. 25 ವರ್ಷಗಳಾದರೂ ಆ ಪ್ರಕರಣಗಳು ನ್ಯಾಯಾಲಯದಲ್ಲೇ ಆಗಲಿ, ಇನ್ನೊಂದು ಮಾರ್ಗದ ಮೂಲಕ ಹೋಗಿ ನಿಂತು acquisition ಮಾಡುವುದಕ್ಕಾಗುವುದಿಲ್ಲ ಮತ್ತು ಅವರಿಗೆ ಹಣವನ್ನು ಸಹ ಕೊಡುವುದಕ್ಕಾಗುವುದಿಲ್ಲ. ಇದರಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುವಂತಹ ವಿಚಾರ ತಮಗೆಲ್ಲ ಗೊತ್ತಿದೆ. ಈ ಕಾಯಿದೆಯಡಿಯಲ್ಲಿ ನಾವು win-win situation. ಅವರು ಕೊಡುವಂತಹದ್ದು ಒಳ್ಳೆಯದಾಗಬೇಕು ಮತ್ತು ತೆಗೆದುಕೊಳ್ಳುವಂತಹದ್ದು ಸಹ ಒಳ್ಳೆಯದಾಗಬೇಕು. ಇದರ ಜೊತೆಗೆ ಇವತ್ತಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಿವಸ the Karnataka Urban Development Authorities Act ನಲ್ಲಿ ಇದನ್ನು incorporate ಮಾಡುವಂತಹ ಒಂದು ಪ್ರಸ್ತಾವ ಈ ವಿಧೇಯಕದಲ್ಲಿ ಇದೆ. ಇದರ ಜೊತೆಗೆ Municipalities ಆಗುತ್ತೋ ಇಲ್ಲವೋ ಗೊತ್ತಿಲ್ಲ, ಕೆಲವು Municipal Corporations ನಲ್ಲಿ parallel ಆಗಿ Transfer of Development Rights (T.D.R., ) ಅನ್ನು ತರುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅಂದರೆ ಈ Central Act ನಲ್ಲಿ ಇರುವಂತೆ acquisition ಮಾಡುವುದರ ಜೊತೆಗೆ Transfer of Development Rights ಕೊಡುವಂತಹ ಒಂದು ಸರ್ವಿಶ್ವಿಟ್ ಅನ್ನು ಕೊಟ್ಟಾಗ ನಾವು ಅವರಿಗೆ compensation ಕೊಡದೇ, ಭೂ ಸ್ವಾಧೀನಪಡಿಸಿಕೊಂಡು ಅವರಿಗೆ ಟಿ.ಡಿ.ಆರ್., ಸರ್ವಿಶ್ವಿಟ್ ಅನ್ನು ಕೊಟ್ಟರೆ, ಅವರು ಅದನ್ನು construction of building ನಲ್ಲಿ ಅದನ್ನು ಬಳಕೆ ಮಾಡಿಕೊಂಡು, ಅವರು ಎಫ್.ಎ.ಆರ್., ಎಫ್.ಎ.ಎಸ್., ಅಥವಾ coverage ನಲ್ಲೋ ಹಾಗೂ additional floors or additional area cover ಮಾಡುವುದಕ್ಕೆ ಒಂದು ಅನುವು ಮಾಡಿಕೊಟ್ಟಿರುವಂತಹದ್ದು, ನಮ್ಮ Karnataka Town and Country Planning Act ನಲ್ಲಿ ಒಂದು ಅಂಶವಿದೆ. ಹಾಗಾಗಿ, ಇದನ್ನು ನಾವು ಈ ಒಂದು urban planning ನಲ್ಲಿ ಈ ಟಿ.ಡಿ.ಆರ್., ಅನ್ನು ಸೇರಿಸಿಕೊಂಡು, ಇದರ ಜೊತೆಗೆ ಇವತ್ತಿನ ದಿವಸ Central Act ನಲ್ಲಿ ಏನಿದೆ, ಅದನ್ನು ಜೊತೆಗೆ ಸೇರಿಸಿಕೊಂಡು, ಆಯ್ಕೆಯಾಗಿ ಇಟ್ಟುಕೊಂಡು ಎಲ್ಲ ನಮಗೆ ಟಿ.ಡಿ.ಆರ್., workout ಆಗುತ್ತದೆ. ಅಲ್ಲ ನಾವು ಫಿಕ್ಸ್ ಮಾಡಬಹುದು, ಟಿ.ಡಿ.ಆರ್., workout ಆಗಲಿಲ್ಲವೆಂದರೆ, ಈ ಒಂದು Central Act ಅನ್ನು ನಾವು ಇಟ್ಟುಕೊಂಡು, public purpose ಗೆ ಅಂದರೆ, ರಸ್ತೆ ಅಗಲಕರಣವಿರಬಹುದು, ಬೇರೆ ಬೇರೆ ರೀತಿಯಲ್ಲಿ ಸಾರ್ವಜನಿಕರಿಗೆ ಅಥವಾ ನಾಗರಿಕರಿಗೆ ಬೇಕಾದಂತಹ ಸವಲತ್ತುಗಳನ್ನು ಕೊಡುವುದಕ್ಕೆ ನಾವೇನು ಮಾಡಬೇಕಾಗಿದೆ, ಇದನ್ನು ಬಳಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆಂದು ಹೇಳಿ ಮಾನ್ಯ ಸಚಿವರು ಉತ್ತರವನ್ನು ನೀಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

**ಶ್ರೀ ರೋಷನ್ ಬೇಗ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್ ರವರು ಒಂದು ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಾರೆ. ಅವರು ಕೊಟ್ಟಿರುವಂತಹ ಸಲಹೆ the Bangalore Development Authority Act ನಲ್ಲಿ ಇದೆ. Except Bangalore

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

Development Authority ಅಂದರೆ ಕರ್ನಾಟಕದ ಇತರೇ Development Authorities

ಏನಿದೆ, ಅಲ್ಲ ಇದು ಕಾರ್ಯಗತವಾಗುವುದು. ಅವರು ಕೊಟ್ಟಿರುವುದು ಒಳ್ಳೆಯ ಸಲಹೆ. ಇನ್ನು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಪರಿಶೀಲನೆ ಮಾಡುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2017ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು.

ಖಂಡ 2

ಸಭಾಪತಿಯವರು:- “2 ನೇ ಖಂಡವು ಈ ವಿಧೇಯಕದ ಅಂಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2ನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು.

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ರೋಷನ್ ಬೇಗ್ (ನಗರ ಪಾಲಿಕೆ, ನಗರಾಭಿವೃದ್ಧಿ ಮತ್ತು ಹಜ್ ಸಚಿವರು):- ಮಾನ್ಯ ಸಭಾಪತಿಯವರೇ, “ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲರುವ 2017ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.”

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲರುವ 2017ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು.

(ಮುಂದು)

(1091)20-11-2017/04-50/ಎಸ್‌ಪಿಆರ್/ಜಿಆರ್

#### 11. ನಿಯಮ 330 ರ ಮೇರೆಗೆ ಚರ್ಚೆ

ವಿಷಯ: ರಾಜ್ಯದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ವತಿಯಿಂದ ಘೋಷಿಸಲಾದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವತಿಯಿಂದಲೇ ನಿವೇಶನ ಪತ್ರ ವಿತರಿಸುವ ಬಗ್ಗೆ

---

ಶ್ರೀ ಕೆ.ಎಸ್.ಈಶ್ವರಪ್ಪ(ಮಾನ್ಯ ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲರುವಂತಹ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕು ಪತ್ರವನ್ನು ಕೊಡಬೇಕೆನ್ನುವಂತಹ ಅಂಶದ ಬಗ್ಗೆ ನಾನು ನಿಯಮ 330 ರಡಿ ಪ್ರಸ್ತಾವವನ್ನು ಮಾಡುತ್ತಿದ್ದೇನೆ. ಆದರೆ, ವಸತಿ ಸಚಿವರೇ ಸದನದಲ್ಲಲ್ಲ.

ಸಭಾಪತಿಯವರು:- ವಸತಿ ಸಚಿವರ ಪರವಾಗಿ ಮಾನ್ಯ ಸಚಿವರಾದ ಶ್ರೀ ಎ.ಮಂಜುರವರು ಉತ್ತರವನ್ನು ಕೊಡುತ್ತಾರೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನೋಡಿ ಕಥೆ ಯಾವ ರೀತಿಯಾಗಿದೆ. ಮಾನ್ಯ ಸಚಿವರಾದ ಮಂಜುರವರು ಉತ್ತರವನ್ನು ಕೊಡುವುದಕ್ಕೆ ನನಗೆ ಯಾವುದೇ ರೀತಿಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಭ್ಯಂತರವಿಲ್ಲ. ಈ ಸರ್ಕಾರ ಅಧಿಕಾರ ವಹಿಸಿಕೊಂಡ ಪ್ರಾರಂಭದಲ್ಲೆಯೇ ನಾನು ರಾಜ್ಯದಲ್ಲರುವ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕು ಪತ್ರವನ್ನು ಕೊಡಬೇಕು ಎಂಬ ವಿಷಯದ ಪ್ರಸ್ತಾವವನ್ನು ಮಾಡಿದ್ದೇನು. ಆ ಸಂದರ್ಭದಲ್ಲಿ ಮಾನ್ಯ ಅಂಬರೀಷ್‌ರವರು ವಸತಿ ಸಚಿವರಾಗಿದ್ದರು. ನಾಳೆ ಬೆಳಿಗ್ಗೆಯೇ ಫಲಾನುಭವಿಗಳು ಬಂದು ಹಕ್ಕುಪತ್ರವನ್ನು ಪಡೆದುಕೊಳ್ಳಲಿ, ಯಾವುದೇ ರೀತಿಯಲ್ಲಿ ತಲೆಯನ್ನು ಕೆಡಿಸಿಕೊಳ್ಳಬೇಡಿ, ನಾನು ಇದ್ದೇನೆ, ನಾನು ನಿಮಗೆಲ್ಲಾ ಮಾತು ಕೊಡುತ್ತಿದ್ದೇನೆ ಎಂಬತ್ಯಾದಿಯಾಗಿ ಎನ್ನುವಂತೆ ಅವರ ಶೈಲಿ ಇತ್ತು. ಇಡೀ ರಾಜ್ಯದಲ್ಲಿನ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬಡವರಿಗೆ ಹಕ್ಕು ಪತ್ರ ಕೊಡುವುದನ್ನು ಬಿಟ್ಟು ಈ ಸರ್ಕಾರಕ್ಕೆ ಏನು ಕೆಲಸವಿದೆ ಎನ್ನುವಂತಹ ಮಾತುಗಳನ್ನು ವಿಶ್ವಾಸ ಬರುವ ರೀತಿಯಲ್ಲಿ ಮಾತನಾಡಿದರು. ಡಾ|| ಅಂಬರೀಷ್‌ರವರು ಈಗ ಸಚಿವರಾಗಿಲ್ಲ. ಈಗ ಶ್ರೀಯುತ ಕೃಷ್ಣಪ್ಪನವರು ವಸತಿ ಖಾತೆಯನ್ನು ವಹಿಸಿಕೊಂಡರು. ಇವರು ಯಾವ ಕಾರಣಕ್ಕಾಗಿ ಸದನಕ್ಕೆ ಬಂದಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಸದರಿಯವರು ಸದನದಲ್ಲಿ ಈ ವಿಚಾರವಾಗಿ ಮತ್ತೆ ಚರ್ಚೆಯನ್ನು ಮಾಡುವುದು ಬೇಡ. ನನಗೆ ಕೊಠಡಿಗೆ ನೀವು ಬನ್ನಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸುತ್ತೇನೆ, ಯಾವುದೇ ರೀತಿಯ ಸಮಸ್ಯೆ ಇರಲಿ, ಅದನ್ನು ಖಂಡಿತವಾಗಿಯೂ ಪರಿಹಾರ ಮಾಡುತ್ತೇನೆ, ಹಕ್ಕು ಪತ್ರವನ್ನು ವಿತರಿಸುವ ಕರ್ತವ್ಯವಿದೆ ಅದನ್ನು ನಾನು ಮಾಡುತ್ತೇನೆ ಎಂಬುದಾಗಿ ಹೇಳಿದರು. ಅವರ ಮಾತುಗಳನ್ನು ನಂಬಿಕೊಂಡು ನಾನು ಅವರ ಕೊಠಡಿಗೆ ಹೋದೆನು. ಅಲ್ಲಿ ಮಾತುಕತೆಯಾಯಿತು. ಮಾನ್ಯ ಸಚಿವರು ಚೆನ್ನಾಗಿ ಮಾತನಾಡಿದರು. ಕೊನೆಗೆ ಎಲ್ಲೆಯವರೆಗೆ ಮಾತನಾಡಿದರು ಎಂದು ಹೇಳಿದರೆ, ಪ್ರಸ್ತುತ ರಾಜ್ಯದಲ್ಲರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರವನ್ನು ವಿತರಿಸುವ ವಿಷಯದ ಬಗ್ಗೆ ನಾನು ಎಷ್ಟೊಂದು ಅಭ್ಯಾಸ ಮಾಡಿರುವುದರಿಂದ, ಶಿವಮೊಗ್ಗ ಜಿಲ್ಲೆಗೆ ಬರುವುದಾಗಿ ಮಾನ್ಯ ಸಚಿವರು ತಿಳಿಸಿದರು. ಶಿವಮೊಗ್ಗ ಜಿಲ್ಲೆಗೆ ಬಂದು ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಬಡವರ ಪರಿಸ್ಥಿತಿಯನ್ನು ನೋಡೋಣ, ಅವರಿಗೆ ಹಕ್ಕುಪತ್ರವನ್ನು ವಿತರಿಸಲು ಯಾವ ರೀತಿಯ ತೊಂದರೆ ಇದೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಶಿವಮೊಗ್ಗಕ್ಕೆ ಕರೆಸೋಣ, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೇ ಸಭೆಯನ್ನು ಮಾಡುತ್ತೇನೆ ಎಂಬುದಾಗಿ ಹೇಳಿದರು. ಇದನ್ನೆಲ್ಲಾ ಕೇಳಿದ ಮೇಲೆ ನನಗೆ ಸಂತೋಷವಾಯಿತು. ಇದೇ ವಿಚಾರವಾಗಿ ಮಾನ್ಯ ಸಚಿವರ ಪ್ರವಾಸ ಕಾರ್ಯಕ್ರಮದ ಪಟ್ಟಿಯೂ ಸಹ ನನಗೆ ದೊರೆಯಿತು. ನಂತರದಲ್ಲಿ ಯಾವ ಕಾರಣಕ್ಕಾಗಿ ಸಚಿವರ ಪ್ರವಾಸ ರದ್ದಾಯಿತು ಎನ್ನುವುದು ನನಗೆ ತಿಳಿಯಲಿಲ್ಲ. ಮಾನ್ಯ ಸಚಿವರು ಶಿವಮೊಗ್ಗಕ್ಕೆ ಭೇಟಿಯನ್ನು ನೀಡಲಿಲ್ಲ, ಯಾವುದೇ ರೀತಿಯ ಪ್ರವಾಸವನ್ನು ಕೈಗೊಳ್ಳಲಿಲ್ಲ ಹಾಗೂ ಹಕ್ಕುಪತ್ರವನ್ನೂ ಸಹ ವಿತರಿಸಲಿಲ್ಲ. ಇದಾದ ನಂತರ, ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಸಾವಿರಾರು ಬಡವರನ್ನು ಬೆಂಗಳೂರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಗರಕ್ಕೆ ಕರೆದುಕೊಂಡು ಹೋದೆನು. ಸಚಿವರ ಕಛೇರಿಯಲ್ಲಿ ಒಂದು ಸಭೆಯೂ ಸಹ ನಡೆಯಿತು. ವಿಧಾನಸೌಧದ ಆವರಣದಲ್ಲಿರುವ ಗಾಂಧೀ ಪ್ರತಿಮೆಯ ಬಳಿ ಸದರಿ ಕೊಳಚೆ ನಿವಾಸಿಗಳು ಬಂದು ಕುಳಿತು ಕೊಂಡರು. ಆಗ ಮಾನ್ಯ ವಸತಿ ಸಚಿವರಾದ ಕೃಷ್ಣಪ್ಪನವರು ಅಲ್ಲಿಗೆ ಬಂದು ತಾವು ಮತ್ತೊಂದು ಬಾರಿ ಬರುತ್ತೇನೆ, ಸಮಸ್ಯೆಯನ್ನು ಬರೆಹರಿಸುತ್ತೇನೆ ಎನ್ನುವಂತಹ ಮಾತುಗಳನ್ನು ಹೇಳಿದರು. ಈ ನಿಮಿಷದವರೆಗೂ ಅಂತಹ ಕೆಲಸಗಳಾಗಿಲ್ಲ. ಮಾನ್ಯ ಸಚಿವರಾದ ಶ್ರೀಯುತ ಮಂಜುರವರು ಏನು ಹೇಳುತ್ತಾರೋ, ನೋಡುತ್ತೇನೆ. ಸದರಿಯವರು ನೀಡುವ ಉತ್ತರಕ್ಕಾಗಿ ನಾನು ಕಾಯುತ್ತೇನೆ. ಹಕ್ಕುಪತ್ರಗಳು ಸಿಗುತ್ತವೆ ಎನ್ನುವಂತಹ ವಿಶ್ವಾಸ ನನಗೆ ಈ ಸರ್ಕಾರದಿಂದ ಹೊರಟುಹೋಗಿದೆ. ಮಾನ್ಯ ಸಚಿವರು ಉತ್ತರವನ್ನು ಕೊಡಬಹುದೇ ಹೊರತು, ಬಡವರಿಗೆ ಹಕ್ಕುಪತ್ರಗಳನ್ನಲ್ಲ. ಏಕೆಂದರೆ, ಇವತ್ತಿನ ದಿವಸ ನಿಮ್ಮ ಬಳಿ ಅಂಕಿ-ಅಂಶಗಳಿರಬಹುದು. ಇಡೀ ಕರ್ನಾಟಕ ರಾಜ್ಯದಲ್ಲಿ ಒಟ್ಟು 2,804 ಕೊಳಚೆ ಪ್ರದೇಶಗಳಿವೆ. ಆ ಪೈಕಿ ಘೋಷಿತ ಕೊಳಚೆ ಪ್ರದೇಶಗಳು 2,397 ಮತ್ತು ಅಘೋಷಿತ ಕೊಳಚೆ ಪ್ರದೇಶಗಳು 407. ಅವುಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಬಡವರ 7,46,206 ಮನೆಗಳು. ಆ ಪೈಕಿ ಸಾಮಾನ್ಯ ವರ್ಗದವರು 18,12,649, ಪರಿಶಿಷ್ಟ ಜಾತಿಯವರು 11,64,754 ಹಾಗೂ ಪರಿಶಿಷ್ಟ ಪಂಗಡವರು 5,58,635. ಇದರರ್ಥ ಅರ್ಧಕ್ಕರ್ಧ ದಲತರು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಈ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲು ನಿಮಗೆ ಆಗುತ್ತಿಲ್ಲ. ಇಚ್ಛಾಶಕ್ತಿ ಕೊರತೆಯಿದೆಯೇ? ನಿಮ್ಮ ಚುನಾವಣಾ ಪ್ರಣಾಳಿಕೆಯನ್ನು ನೋಡಿ ನಾನು ನಿಮಗೆ ಇಚ್ಛಾಶಕ್ತಿ ಇದೆ ಎಂದು ಖುಷಿಯಾಗಿದ್ದೆ. ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ *“All the slum dwellers in the state, both in the declared as well as un-declared slums shall be provided with title deeds. The party is committed to making Karnataka a slum free state.”* ಎಂಬುದಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನಾಲ್ಕುವರೆ ವರ್ಷಗಳಾದವು. ಒಂದೇ ಒಂದು ಹಕ್ಕು ಪತ್ರವನ್ನೂ ಸಹ ವಿತರಿಸಿಲ್ಲ. ಇದನ್ನು ನೋಡಿದರೆ, ನಿಮ್ಮ ಇಚ್ಛಾಶಕ್ತಿ ಕೊರತೆ ಎಂದು ಹೇಳಬೇಕೋ, ಆಸಕ್ತಿ ಇಲ್ಲವೆಂದು ಹೇಳಬೇಕೋ, ಬರಿಗೆ ಚುನಾವಣಾ ಪ್ರಣಾಳಿಕೆ ಎಂದು ಹೇಳಬೇಕೋ ಅಥವಾ ಬಡವರ ಬಗ್ಗೆ ಕೇವಲ ಘೋಷಣೆ ಎಂದು ಹೇಳಬೇಕೋ. ನಾನು ತಮ್ಮ ಸರ್ಕಾರಕ್ಕೆ ಯಾವ ರೀತಿಯ ಪದವನ್ನು ಉಪಯೋಗಿಸಲಿ? ನಾನು ಈ ವಿಚಾರವನ್ನು ಯಾವ ಕಾರಣಕ್ಕಾಗಿ ಇಲ್ಲ ಪ್ರಸ್ತಾಪಿಸುತ್ತಿದ್ದೇನೆ ಎಂದರೆ, ನಿಮ್ಮ ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನು ಕೇವಲ ನಾಲ್ಕು ತಿಂಗಳುಗಳಿದೆ. ಇನ್ನುಳಿದ ನಾಲ್ಕು ತಿಂಗಳ ಅವಧಿಯಲ್ಲಿ ಮೂರನೇ ಮಂತ್ರಿಗಳು ಬಂದು ಉತ್ತರವನ್ನು ನೀಡುತ್ತಿದ್ದಾರೆ. ಇಷ್ಟು ಸಮಸ್ಯೆಯಿರುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂದರ್ಭದಲ್ಲಿ, ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರಗಳನ್ನು ಕೊಡುವ ಬಗ್ಗೆ ಈಗಾಗಲೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರಗಳನ್ನು ಕೊಡುವ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ದಿನಾಂಕ 13/07/2015 ರಂದು ಪೂರ್ವಾಹ್ನ 11.00 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕೊಳಚೆ ಪ್ರದೇಶದಲ್ಲಿ ವಾಸವಿರುವ ನಿವಾಸಿಗಳಿಗೆ ಹಕ್ಕುಪತ್ರವನ್ನು ನೀಡುವ ಬಗ್ಗೆ ಪರಿಶೀಲಿಸಿ ವರದಿ ನೀಡಲು ನೇಮಕವಾದ ಸಚಿವ ಸಂಪುಟದ ಉಪ ಸಮಿತಿಯ ಎರಡನೆ ಸಭೆಯ ನಡವಳಿಕೆಗಳು. ಈ ಸಭೆಯಲ್ಲಿ ಹಕ್ಕುಪತ್ರ ನೀಡುವ ಬಗ್ಗೆ ಈ ಕೆಳಕಂಡಂತೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

“ರಾಜ್ಯದಾದ್ಯಂತ ಮಂಡಳಿಯ ವತಿಯಿಂದ ಘೋಷಿಸಲಾದ ಕೊಳಚೆ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಕೊಳಚೆ ಪ್ರದೇಶ ನಿವಾಸಿಗಳಿಗೆ ಆಯಾ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವತಿಯಿಂದಲೇ ನಿಯಮಾನುಸಾರ ನಿವೇಶನದ ಹಕ್ಕುಪತ್ರವನ್ನು ನೀಡಲು ನಿರ್ಣಯಿಸಲಾಯಿತು”

ಇದಕ್ಕಿಂತಲೂ ಹೆಚ್ಚಿನ ಮಾಹಿತಿ ಬೇಕೇ? ಇದಾದ ನಂತರ ನಾವು ಶಿವಮೊಗ್ಗ ಜಿಲ್ಲೆ, ನಮ್ಮ ಕಾನೂನು ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕ್ಷೇತ್ರವಾದ ಶಿರಾ ಅಲ್ಲೆಲ್ಲಾ ಪ್ರದೇಶಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಯಿತು. ಹಕ್ಕುಪತ್ರಗಳನ್ನು ವಿತರಿಸಿದ ನಂತರ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವುಗಳಲ್ಲಿ ಯಾವುದೋ ಒಂದು ರೀತಿಯಾದ ಸಣ್ಣ-ಪುಟ್ಟ ಸಮಸ್ಯೆಗಳಿವೆ ಎಂಬುದಾಗಿ ಹೇಳಿ ಅವುಗಳನ್ನು ಬಾಕಿಯಿಟ್ಟಿರುತ್ತದೆ. ಎಷ್ಟು ಹಕ್ಕು ಪತ್ರಗಳನ್ನು ನಾವು ನೀಡಿದ್ದೇವೆ ಎಂದರೆ, ಶಿವಮೊಗ್ಗ ನಗರದಲ್ಲಿನ ಕೊಳಚೆ ಪ್ರದೇಶಗಳಲ್ಲಿ ಮಂಡಳಿಯ ವತಿಯಿಂದ ನೀಡಿರುವ ಹಕ್ಕು ಪತ್ರದ ಮಾಹಿತಿಯು ಈ ಮುಂದಿನಂತಿದೆ. ಒಟ್ಟು ಕೊಳಚೆ ಪ್ರದೇಶಗಳ ಸಂಖ್ಯೆ 46, ಒಟ್ಟು ಕುಟುಂಬಗಳ ಸಂಖ್ಯೆ 7,257, ಹಕ್ಕುಪತ್ರ ವಿತರಿಸಿರುವ ಸಂಖ್ಯೆ 1,964, ಹಕ್ಕುಪತ್ರ ವಿತರಿಸಬೇಕಾಗಿರುವ ಸಂಖ್ಯೆ 5,293. ಇಷ್ಟನ್ನು ವಿತರಿಸಬೇಕೆನ್ನುವಷ್ಟರಲ್ಲಿ ಹೊಸ ಸರ್ಕಾರವು ಅಧಿಕಾರಕ್ಕೆ ಬಂದಿತು. ಅಲ್ಲಂದ ನಂತರ ಹಕ್ಕುಪತ್ರಗಳನ್ನು ವಿತರಿಸಿಲ್ಲ. ಈ ಹಿಂದೆ ಕೊಟ್ಟಂತಹ ಹಕ್ಕುಪತ್ರಗಳನ್ನು ಮಾನ್ಯ ಮಾಡದೇ ಬಾಕಿಯಿಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕೊಳಚೆ ಪ್ರದೇಶಗಳಲ್ಲಿ ನಿವಾಸಿಗಳು ಹೇಗೆ ವಾಸ ಮಾಡಬೇಕು? ಪ್ರಾಣಿಗಳಾದರೂ ಸಹ ವಾಸ ಮಾಡಬಹುದು ಆದರೆ ಸದರಿ ಪ್ರದೇಶಗಳಲ್ಲಿ ಜನರು ವಾಸ ಮಾಡುವುದಕ್ಕೆ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಸಂಚಾರಕ್ಕಾಗಿ ರಸ್ತೆಗಳಿಲ್ಲ, ಬದುಕಲು ಬೆಳಕಿನ ವ್ಯವಸ್ಥೆಯಿಲ್ಲ. ಇಂತಹ ಪರಿಸ್ಥಿತಿಯಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಏನು ಮಾಡಬೇಕು? ನಿವಾಸಿಗಳು ಹೇಗೆ ಬದುಕಬೇಕು? ಅವರುಗಳಿಗೆ ಸೂರು ಇಲ್ಲ. ಯಾವುದಾದರೂ ಬ್ಯಾಂಕಿಗೆ ಹೋಗಿ ಸಾಲ ಪಡೆದುಕೊಂಡು ಜೀವನ ಸಾಗಿಸಬೇಕೆಂದರೆ ಅವರುಗಳಿಗೆ ಸಾಲವನ್ನು ನೀಡುವುದಿಲ್ಲ. ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ನಿಮಗಿರುವ ತೊಂದರೆಯಾದರೂ ಏನು? ಹಕ್ಕುಪತ್ರಗಳನ್ನು ವಿತರಿಸುವುದಾಗಿ ಸುಮ್ಮನೆ ಯಾವ ಕಾರಣಕ್ಕಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆಯನ್ನು ಮಾಡಿದ್ದಾರೆ? ರಾಜಕಾರಣ ಮಾಡುವುದಕ್ಕೂ ನಿಮಗೆ ಪುರಸೊತ್ತು ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳನ್ನು ಮಾಡಿಕೊಂಡಿದ್ದೀರಿ. ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸುವಲ್ಲಿ ಸಂಪೂರ್ಣವಾದ ನಿರ್ಲಕ್ಷ್ಯವನ್ನು ತೋರಿದ್ದೀರಿ. ಮಾನ್ಯ ಮುಖ್ಯಮಂತ್ರಿಗಳ, ಸಮಾಜ ಕಲ್ಯಾಣ ಇಲಾಖೆಯ ಸಚಿವರ ಭಾಷಣಗಳನ್ನು ಕೇಳಿ. ಅವರುಗಳು ತಮ್ಮ ಭಾಷಣಗಳಲ್ಲಿ ಹಿಂದುಳಿದವರ, ದಲಿತರ ಉದ್ಧಾರಕ್ಕೋಸ್ಕರವೇ ಭಗವಂತನೇ ಭೂಮಿಗೆ ಬಂದಿದ್ದಾನೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಹಿಂದುಳಿದವರಿಗಾಗಿ, ದಲಿತರಿಗಾಗಿ ಹಾಗೂ ಅಲ್ಪಸಂಖ್ಯಾತರಿಗಾಗಿಯೇ ಮಾನ್ಯ ಸಿದ್ದರಾಮಯ್ಯನವರು ಇರುವುದು.

**ಶ್ರೀ ಬಸಸಗೌಡ ಆರ್.ಪಾಟೀಲ್ (ಯತ್ನಾಳ್):-** ಮಾನ್ಯ ಸಭಾಪತಿಯವರೇ, ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ವರ್ಗದ ಜನರ ಗತಿಯೇನು?

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಇವರಿಗೆ ಗತಿಯಿಲ್ಲ ಇನ್ನು ನೀವು ಸಾಮಾನ್ಯ ವರ್ಗದವರಿಗೆ ಹೋದಿರಿ. ದಲಿತರಿಗೆ, ಹಿಂದುಳಿದವರಿಗೆ ಹಕ್ಕುಪತ್ರವನ್ನು ನೀಡುತ್ತಿಲ್ಲ.

**ಶ್ರೀ ಮಾನೆ ಶ್ರೀನಿವಾಸ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯ ಬಗ್ಗೆ ಬಹಳ ಚೆನ್ನಾಗಿ ಪ್ರಸ್ತಾಪ ಮಾಡುತ್ತಿದ್ದೀರಿ, ಆದರೆ ದಿಕ್ಕು ಬದಲಾಯಿಸಿ ವಿಷಯವು ರಾಜಕಾರಣದ ಕಡೆ ಹೋಗುತ್ತಿದೆ. ಮೊದಲು ಪ್ರಸ್ತುತ ವಿಷಯವನ್ನು ಪೂರ್ಣಗೊಳಿಸಿ. ನಂತರದಲ್ಲ ರಾಜಕಾರಣದ ಬಗ್ಗೆ ಚರ್ಚೆ ನಡೆಯಲಿ. ಬೇಡವೆಂದು ಹೇಳುವುದಿಲ್ಲ. ಕೊಳಚೆ ಪ್ರದೇಶಗಳ ಬಗೆಗಿನ ವಿಸ್ತಾರವಾದ ಮಾಹಿತಿಯು ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್ ರವರಿಗೆ ತಿಳಿದಿದೆ. ಏಕೆಂದರೆ ಸದರಿಯವರು ಈ ಹಿಂದೆ ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಯ ಅಧ್ಯಕ್ಷರಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ನನಗೆ ಅವಕಾಶ ನೀಡಿದ ಸಂದರ್ಭದಲ್ಲಿ ಅವುಗಳ ಬಗ್ಗೆ ನಾನು ಪ್ರಸ್ತಾಪ ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಬಹುಶಃ ಅವಕಾಶವನ್ನು ನೀಡಿದ ಹಾಗೆ ಆಯಿತು.

**ಸಭಾಪತಿಯವರು:-** ಮೊದಲು ವಿರೋಧ ಪಕ್ಷದ ನಾಯಕರು ತಮ್ಮ ಮಾತುಗಳನ್ನು ಮುಗಿಸಲಿ. ನಂತರದಲ್ಲಿ ಬೇರೆಯವರಿಗೆ ಅವಕಾಶವನ್ನು ನೀಡುತ್ತೇನೆ. ಮಧ್ಯದಲ್ಲಿ ಬೇರೆ ಸದಸ್ಯರುಗಳು ಮಾತನಾಡುವುದು ಬೇಡ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಅನುಭವರಸ್ಥರಿದ್ದಾರೆ. ಈ ವಿಷಯದಲ್ಲಿ ಅವರು ಬೆಳಕನ್ನು ಚೆಲ್ಲದ್ದಲ್ಲ ಖಂಡಿತವಾಗಿಯೂ ಸಹ ನನಗೂ, ಸರ್ಕಾರಕ್ಕೂ ಅನುಕೂಲವಾಗುತ್ತದೆ. ಅವರಿಗೆ ಮಾತನಾಡಲು ಅವಕಾಶ ನೀಡುವುದಾದರೆ ನೀಡಿ, ಇದಕ್ಕೆ ನನ್ನ ಅಭ್ಯಂತರವೇನೂ ಇಲ್ಲ.

**ಸಭಾಪತಿಯವರು:-** ನಿಮ್ಮದು ಮುಗಿದ ಮೇಲೆ ಅವರಿಗೆ ಮಾತನಾಡಲು ಅವಕಾಶವನ್ನು ನೀಡುತ್ತೇನೆ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಯಾವುದಾದರೂ ಅಂಶಗಳ ಬಗ್ಗೆ ಪ್ರಸ್ತಾಪ ಮಾಡಿದರೆ, ಅದು ನನಗೂ ಕೂಡ ಲಾಭವಾಗಿ, ಬಡವರಿಗೆ ಹಕ್ಕುಪತ್ರವನ್ನು ನೀಡಲು ಸರ್ಕಾರದವರು ಮೂರನೆ ಕಣ್ಣನ್ನು ತೆರೆಯುತ್ತಾರೋ ಏನೋ ನೋಡೋಣ. ಏಕೆಂದರೆ, ಸಿದ್ಧರಾಮ ಎನ್ನುವುದು ಈಶ್ವರನ ಹೆಸರು. ಎರಡೂ ದೇವರ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ. ಬಡವರಿಗೆ ಹಕ್ಕುಪತ್ರಗಳನ್ನು ನೀಡಲು ಎರಡು ಕಣ್ಣುಗಳು ಸಾಕಾಗುವುದಿಲ್ಲ. ಹೀಗಾಗಿ ಮೂರನೇ ಕಣ್ಣನ್ನು ತೆರೆದು ಹಕ್ಕುಪತ್ರಗಳನ್ನು ವಿತರಿಸುತ್ತಾರೆ ಏನೋ ನೋಡೋಣ. ಇದಕ್ಕಾಗಿ ನಾನು ಹೇಳುವುದೇನೆಂದರೆ, ಮಾನ್ಯ ಸದಸ್ಯರು ಬೆಳಕನ್ನು ಚೆಲ್ಲಲಿ. ಅದು ಲಾಭವಾದರೆವಾಗಲಿ. ಮಾನ್ಯ ಸಚಿವರಾದ ಶ್ರೀ ಎ.ಮಂಜುರವರು ಸುಮ್ಮನೆ ಉತ್ತರವನ್ನು ಕೊಡುವುದಾದರೆ ಬೇಡ. ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸುವ ದಿಕ್ಕಿನಲ್ಲಿ ನಿಮ್ಮ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಒಂದು ಹೆಜ್ಜೆಯನ್ನಾದರೂ ಮುಂದಕ್ಕೆ ಹೋಗಿದ್ದೀರಿ ಎನ್ನುವುದಾದರೆ ಉತ್ತರವನ್ನು ನೀಡಲಿ. ಇಲ್ಲವೆಂದಾದರೆ ಬೇಡ. ನಿನ್ನೆಯ ದಿವಸ ಮಾನ್ಯ ಸಚಿವರಾದ ಶ್ರೀ ರಮೇಶ್ ಕುಮಾರ್‌ರವರು ಒಂದು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಮಾನ್ಯ ಮಾನೆ ಶ್ರೀನಿವಾಸಾಯವರೇ ಸತ್ಯವನ್ನು ಹೇಳುತ್ತೇನೆ, ನಾನು ಖಂಡಿತವಾಗಿಯೂ ಸಹ ರಾಜಕಾರಣ ಮಾಡುವುದಕ್ಕೆ ಇಲ್ಲಿ ವಿಷಯವನ್ನು ಪ್ರಸ್ತಾಪ ಮಾಡಿಲ್ಲ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾಯಿತು. ಹಾಲಿ ಇರುವವರು ಇಲಾಖೆಯ ಮೂರನೆ ಮಂತ್ರಿಗಳಾಗಿದ್ದಾರೆ. ಇವರ ನಡವಳಿಕೆಯನ್ನು ಬೇಜವಾಬ್ದಾರಿ ಎಂತಲೋ ಅಥವಾ ಜವಾಬ್ದಾರಿ ಎಂತಲೋ ಕರೆಯುತ್ತೀರೋ ಅದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಿಮಗೆ ಬಿಟ್ಟ ವಿಚಾರವಾಗಿದೆ. ಮಾನ್ಯ ಸಚಿವರಿಗೆ ಇರುವ ಉದ್ಯೋಗವಾದರೂ ಏನು? ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸುವುದಕ್ಕೆ ಮಾನ್ಯ ಸಚಿವರಿಗೆ ಯೋಗ್ಯತೆ ಇಲ್ಲವೆಂದು ಹೇಳುವುದಾದರೆ, ಇವರು ಮಂತ್ರಿಗಳ ಸ್ಥಾನದಲ್ಲ ಏತಕ್ಕಾಗಿ ಇರಬೇಕು?

(ಮುಂದು)

(1092)5.00/20-11-2017/CS.MD

**ಶ್ರೀ ಕೆ.ಎಸ್.ಈಶ್ವರಪ್ಪ (ವಿರೋಧ ಪಕ್ಷದ ನಾಯಕರು) (ಮುಂದು):-** ಬಡ ಜನತೆಗೆ ಹಕ್ಕುಪತ್ರ ಕೊಡುವ ಯೋಗ್ಯತೆ ಇಲ್ಲವೆಂದ ಮೇಲೆ ಇವರು ಮಂತ್ರಿ ಸ್ಥಾನದಲ್ಲ ಏಕೆ ಇರಬೇಕು? ಇವತ್ತು ಈ ವಿಚಾರ ಸದನದಲ್ಲ ಪ್ರಸ್ತಾಪ ಮಾಡಿದ ಕಾರಣಕ್ಕಾಗಿ ಸಚಿವರು ಏನೋ ಒಂದು ಉತ್ತರವನ್ನು ನೀಡಿದರೆ ಆಗುವುದಿಲ್ಲ. ಆ ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಬಡವರನ್ನು ದೇವರು ಎಂದು ನಾವು ಕರೆಯುತ್ತೇವೆ, ಅವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಏನೋ ಒಂದು ಮಾಮೂಲ ಉತ್ತರವನ್ನು ಕೊಡುವುದಕ್ಕೆ ಹೋಗಬೇಡಿ. ಆ ದಿಕ್ಕಿನಲ್ಲಿ ಸರ್ಕಾರ ಏನಾದರೂ ಒಂದು ಹೆಜ್ಜೆ ಮುಂದೆ ಹೋಗುವುದೇ ಎನ್ನುವುದನ್ನು ಹೇಳಿ, ಇಲ್ಲದಿದ್ದರೆ ವಸತಿ ಸಚಿವರು ಬರಲಿ, ಅವರ ಮುಂದೆಯೇ ಈ ವಿಚಾರವನ್ನು ಚರ್ಚೆ ಮಾಡೋಣ. ಅಥವಾ ಮುಖ್ಯಮಂತ್ರಿಗಳು ಸದನಕ್ಕೆ ಬಂದಾಗ ಅವರ ಎದುರಿನಲ್ಲಿಯೇ ಈ ವಿಚಾರವನ್ನು ಚರ್ಚೆ ಮಾಡೋಣ. ಆ ಬಡವರಿಗೆ ಹಕ್ಕು ಪತ್ರ ನೀಡುವುದಕ್ಕೆ ಆಗಲಿಲ್ಲ ಎಂದ ಮೇಲೆ ಪ್ರತಿ ಬಾರಿ ಸರ್ಕಾರ ಸುಳ್ಳನ್ನು ಏಕೆ ಹೇಳಬೇಕು? ಸರ್ಕಾರಕ್ಕೆ ಈ ಪತ್ರಗಳನ್ನು ಕೊಡುವುದಕ್ಕೆ ಆದರೆ ಕೊಡುತ್ತೇವೆ ಎಂದು ಹೇಳಲಿ, ಕೊಡಲಿಕ್ಕೆ ಆಗಲಿಲ್ಲ ಎಂದರೆ ಆಗುವುದಿಲ್ಲ ಎಂದು ಹೇಳಲಿ. ಆಗ ಈ ವಿಚಾರವನ್ನು ನಾವು ಸುಮ್ಮನೆ ಬಿಟ್ಟುಬಿಡುತ್ತೇವೆ. ಸರ್ಕಾರ ಬಡವರಿಗಾಗಿ ಏನೋ ಮಾಡುತ್ತದೆ ಎನ್ನುವಂತಹ ಪ್ರಶ್ನೆ ಇಲ್ಲ ಬಂದಿದೆ. ಮಾನ್ಯ ಅಂಬರೀಷ್‌ರವರು ವಸತಿ ಸಚಿವರಾಗಿ ಬಂದಾಗ ನಾಳೆಯೇ ಹಕ್ಕುಪತ್ರಗಳನ್ನು ಕೊಡುವ ರೀತಿಯಲ್ಲಿ cinema dialogue ಅನ್ನು ಹೊಡೆದರು. ಅವರು ಮಂತ್ರಿಸ್ಥಾನದಿಂದ ಕೆಳಗಿಳಿದ ಮೇಲೆ ಮಾನ್ಯ ಎಂ. ಕೃಷ್ಣಪ್ಪನವರು ವಸತಿ ಸಚಿವರಾಗಿ ಬಂದರು. ಅವರು Land Developer ಆಗಿರುವುದರ ಜೊತೆಗೆ ಈ ವಿಷಯದ ಬಗ್ಗೆ ಚೆನ್ನಾಗಿ ಅರ್ಥ ಕೂಡ ಮಾಡಿಕೊಂಡಿದ್ದಾರೆ. ಒಮ್ಮೆ ಈ ವಿಚಾರದ ಬಗ್ಗೆ ಮಾನ್ಯ ಸಚಿವರ ಜೊತೆಯಲ್ಲಿ ಮಾತನಾಡಿದ ಮೇಲೆ ಈ ಪ್ರದೇಶದಲ್ಲ ವಾಸ ಮಾಡುವವರಿಗೆ ಖಂಡಿತ ಹಕ್ಕುಪತ್ರಗಳನ್ನು ಕೊಡುತ್ತೇವೆ ಎಂದು ನನ್ನನ್ನು convince ಮಾಡಿದರು. ಆದರೆ ಅವರ ಆರೋಗ್ಯ ಸರಿಯಾಗಿ ಇಲ್ಲವೋ ಏನೋ ಅವರಿಗೆ ಸದನಕ್ಕೆ ಬರಲಿಕ್ಕೆ ಆಗಿಲ್ಲ. ಉದ್ದೇಶಪೂರ್ವಕವಾಗಿ ಅವರು ಈ ಸದನಕ್ಕೆ ಬಂದಿಲ್ಲ ಎನ್ನುವ ಮಾತನ್ನು ನಾನು ಹೇಳುವುದಿಲ್ಲ. ನಾವು ಇಲ್ಲಿಗೆ ಬಂದ ಮೇಲೆ ಸಾವಿರಾರು ಜನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬಡವರು ಬಸ್‌ಗಳನ್ನು ಮಾಡಿಕೊಂಡು ಬಂದರು. ಆ ಸಂದರ್ಭದಲ್ಲಿ ನಾನು ಖಂಡಿತ ಬಂದು ಹಕ್ಕುಪತ್ರಗಳನ್ನು ಕೊಡುತ್ತೇನೆ ಎನ್ನುವ ಮಾತನ್ನು ಹೇಳಿದರು. ಆದರೆ ಅವರು ಬರಲಿಲ್ಲ, ನಾನು ಮತ್ತೆ ಮತ್ತೆ ಅವರನ್ನು ಕರೆಯುವುದಕ್ಕೆ ಹೋಗಲಿಲ್ಲ, ಏಕೆಂದರೆ ಅವರಿಗೆ ಆಸಕ್ತಿ ಇಲ್ಲವೆಂದು ನಾನು ಸುಮ್ಮನಾದೆನು.

ಈ ವಿಧಾನ ಪರಿಷತ್ತು ಬಡವರ ಪರವಾಗಿ ಇರುವಂತಹ ಒಂದು ದೇವಸ್ಥಾನ. ಈ ವಿಚಾರವನ್ನು ಈ ದೇವಸ್ಥಾನದ ಮುಂದೆ ಪ್ರಸ್ತಾಪಿಸಿದೇ ಮತ್ತೆ ಎಲ್ಲ ಪ್ರಸ್ತಾಪ ಮಾಡಲಿ? ಇವತ್ತು ಕೂಡ ನಾನು ಹೇಳುವುದೇನೆಂದರೆ, ಈ ಸರ್ಕಾರಕ್ಕೆ ಆ ಬಡವರಿಗೆ ಹಕ್ಕುಪತ್ರಗಳನ್ನು ನೀಡುವುದಕ್ಕೆ ಆಸಕ್ತಿ ಇದ್ದಲ್ಲ ಕೊಡುತ್ತೇವೆ ಎಂದು ಹೇಳಲಿ, ಇಲ್ಲದಿದ್ದರೆ ಇಲ್ಲ ಎಂದು ಹೇಳಲಿ. ಅಥವಾ ಸರ್ಕಾರ ಆ ದಿಕ್ಕಿನಲ್ಲಿ ಯಾವ ಪ್ರಯತ್ನವನ್ನು ಮಾಡಿದೆ ಎನ್ನುವುದು ನನ್ನ ಪ್ರಶ್ನೆ. ಸರ್ಕಾರ ಏನಾದರೂ ಪ್ರಯತ್ನವನ್ನು ಮಾಡಿದ್ದಲ್ಲಿ ಈ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದು ಹೇಳಲಿ, ಇಲ್ಲದಿದ್ದರೆ ನಾವು ಯಾವುದೇ ಪ್ರಯತ್ನ ಮಾಡಿಲ್ಲವೆಂದು ಹೇಳಲಿ. ಇನ್ನು ಉಳಿದಿರುವ ನಾಲ್ಕುವರೆ ತಿಂಗಳು ಅವಧಿಯಲ್ಲಿ ಎಷ್ಟು ಹಕ್ಕುಪತ್ರಗಳನ್ನು ಯಾವ್ಯಾವ ವಿಧಾನಸಭಾ ಕ್ಷೇತ್ರಗಳಿಗೆ ಸರ್ಕಾರ ಹಂಚಿಕೆ ಮಾಡುತ್ತದೆ? ಏಕೆಂದರೆ ಇದರಲ್ಲಿ 2-3 ವಿಚಾರಗಳಿವೆ, *Karnataka State Land Revenue Act section 94C and 94CC* ಗೂ ಸಹ ತಿದ್ದುಪಡಿಯನ್ನು ತರಲಾಯಿತು. ಅಲ್ಲಲ್ಲಿ ಕೆಲವು ಕಡೆಗಳಲ್ಲಿ ಹಕ್ಕುಪತ್ರಗಳನ್ನು ಕೊಡುವ ಪ್ರಯತ್ನವನ್ನು ಸರ್ಕಾರ ಮಾಡಿದೆ, ನಾನು ಇಲ್ಲವೆಂದು ಹೇಳುವುದಿಲ್ಲ. ಆದರೆ ಈ ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಿರುವುದರಲ್ಲಿ *declared and undeclared slum*, ಜೊತೆಗೆ ಸರ್ಕಾರಿ ಭೂಮಿ ಮತ್ತು ಖಾಸಗಿ ಭೂಮಿ ಇದೆ. ಇವುಗಳನ್ನು ಏಲ್ಲ, ಯಾವಾಗ ಹೇಗೆ ಕೊಡುತ್ತೀರಿ? ಅದಕ್ಕೇನಾದರೂ ಸರ್ಕಾರ *charge* ನ್ನು *fix* ಮಾಡುತ್ತದೆಯೇ? ಹೀಗೆ ಕೆಲವು ಹಕ್ಕುಪತ್ರಗಳನ್ನು ನೀಡಿರುವುದರಲ್ಲಿ *complete survey* ಆಗಿದೆ, ಚಿಕ್ಕುಬಂದಿ ಆಗಿದೆ. ಈಗ ಈ ನಿವೇಶನಗಳಿಗೆ ಇಷ್ಟು ಹಣವನ್ನು ಕಟ್ಟಬೇಕೆಂದು ಸರ್ಕಾರ ಹೇಳಿದರೆ ಅಷ್ಟು ಹಣವನ್ನು ಸಾಲಸೋಲ ಮಾಡಿಯಾದರೂ ಕಟ್ಟುವುದಕ್ಕೆ ಆ ಜನರು ಸಿದ್ಧರಿದ್ದಾರೆ. ಇದರಿಂದ ಸರ್ಕಾರಕ್ಕೂ ಹಣ ಬರುತ್ತದೆ. ಆದರೆ ಈ ದಿಕ್ಕಿನಲ್ಲಿ ಸರ್ಕಾರ ಏಕೆ *mind apply* ಮಾಡುತ್ತಿಲ್ಲ? ಅದಕ್ಕೆ ನಾನು ಕೇಳುವುದೇನೆಂದರೆ, ಈ ಸರ್ಕಾರದ ಆಸಕ್ತಿ ಏನು? ಇದನ್ನು ಕೊಡುತ್ತೀರೋ, ಇಲ್ಲವೋ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇದರ ಜೊತೆಗೆ ಸರ್ಕಾರ ಮತ್ತೊಂದು ವಿಚಾರವನ್ನು ಹೇಳುತ್ತದೆ, ಅದೇನೆಂದರೆ 165 ವಿಚಾರಗಳನ್ನು ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಈ ರಾಜ್ಯದ ಮುಂದೆ ಇಟ್ಟಿದ್ದೆವು. ಅದರಲ್ಲಿ ನಮ್ಮ ಅಧಿಕಾರಾವಧಿಯಲ್ಲಿ 157 ವಿಚಾರಗಳನ್ನು ಮುಗಿಸಿದ್ದೇವೆ ಎಂದು ಹೇಳುತ್ತಿರುತ್ತಾರೆ. ಸರ್ಕಾರದ ಯಮಾಡಿ 165 ವಿಚಾರಗಳು ಯಾವುವು, ಅದರಲ್ಲಿ 157 ವಿಚಾರಗಳ ಭರವಸೆಯನ್ನು ಈಡೇರಿಸಿರುವ ಪಟ್ಟಿಯನ್ನಾದರೂ ನೀಡಿದರೆ ಈ ವಿಚಾರ ಅದರಲ್ಲಿ ಸೇರಿದೆಯೇ ಇಲ್ಲವೇ ಎನ್ನುವುದನ್ನು ನಾನು ನೋಡುತ್ತೇನೆ. ಏಕೆಂದರೆ ಆ ಪಟ್ಟಿ ಈಗ ನನ್ನ ಬಳಿಯಿದೆ, ಆದರೆ ಅದರಲ್ಲಿ 165 ವಿಚಾರಗಳಷ್ಟೇ ಇಲ್ಲ, ಎಷ್ಟೆಷ್ಟೋ ಇವೆ, ಅದರ ವಿಚಾರಕ್ಕೆ ನಾನು ಹೋಗುವುದಿಲ್ಲ. ಈ ಕೊಳಚೆ ಪ್ರದೇಶದ ಜನರಿಗೆ ಹಕ್ಕುಪತ್ರಗಳನ್ನು ನೀಡಿ ನಮ್ಮ ರಾಜ್ಯವನ್ನು ಕೊಳಚೆ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಆಡಳಿತ ಪಕ್ಷ ತನ್ನ ಪ್ರಣಾಳಿಕೆಯಲ್ಲಿಯೇ ಹೇಳಿದ್ದು, ಒಂದೇ ಒಂದು ಹಕ್ಕುಪತ್ರವನ್ನು ಈ ಜನರಿಗೆ ನೀಡಲಿಲ್ಲವೆಂದರೆ, ಈ ರಾಜ್ಯ ಕೊಳಚೆ ಮುಕ್ತ ರಾಜ್ಯ ಹೇಗಾಗುತ್ತದೆ? ಈ ಹಕ್ಕುಪತ್ರಗಳನ್ನು ನೀಡದೇ ಹೋದರೆ ಈ ಕೊಳಚೆ ಪ್ರದೇಶಗಳು ಇನ್ನೂ ಹೆಚ್ಚಾಗುತ್ತವೆ. ಎಲ್ಲೋ ಒಂದು ಕಡೆ ಜಾಗ ಇದ್ದಲ್ಲಿ ಬಡವ ಅಲ್ಲಿ ಒಂದು ಗುಡಿಸಲು ಕಟ್ಟಿಕೊಳ್ಳುತ್ತಾನೆ. ಇದರಿಂದ ಕೊಳಚೆ ಪ್ರದೇಶ ಹೆಚ್ಚಾಗುತ್ತದೆ. ಆದ್ದರಿಂದ ಈ ಸರ್ಕಾರ ಕೊಳಚೆ ಪ್ರದೇಶವನ್ನು ಹೆಚ್ಚು ಮಾಡುವುದೇ ಅಥವಾ ಕೊಳಚೆ ಮುಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವುದೇ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು. ನಾನು ಹೇಳುವುದೇನೆಂದರೆ ಈ ಸರ್ಕಾರ ಬಡವರ ಜೀವನದ ಜೊತೆಯಲ್ಲಿ ಚಿಲ್ಲಾಟ ನಡೆಸಿದೆ. ಇಡೀ ರಾಜ್ಯದಲ್ಲಿ ಕೊಳಚೆ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಬಡವರು ಈ ರಾಜ್ಯ ಏನೋ ಕೊಡುತ್ತದೆ ಎನ್ನುವ ಆಸೆಯಲ್ಲಿದ್ದಾರೆ. ಆದ್ದರಿಂದ ಇಲ್ಲಿಯವರೆಗೆ ಈ ವಿಚಾರದಲ್ಲಿ ಏನೇನು ಕೆಲಸಗಳನ್ನು ಮಾಡಲಾಗಿದೆ, ಎಷ್ಟು ದಿವಸಗಳಲ್ಲಿ ಈ ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗುತ್ತದೆ ಎನ್ನುವ ವಿಚಾರಗಳನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

**ಶ್ರೀ ಮಾನ್ ಶ್ರೀನಿವಾಸ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಇಲ್ಲಿ ಬಹಳ ಪ್ರಮುಖವಾದ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಬಹುಶಃ ಯಾರು ಕೂಲಿ ಕೆಲಸ ಮಾಡುತ್ತಾರೆ, ಯಾರು ಸಣ್ಣಪುಟ್ಟ ವ್ಯಾಪಾರವನ್ನು ಮಾಡುತ್ತಾರೆ, ಹೀಗೆ ದಿನನಿತ್ಯ ದುಡಿದೇ ಜೀವನ ನಡೆಸುವ ಬಡ ಜನರು ಒಂದು ಕಡೆ ವಾಸ ಮಾಡುವ ಪ್ರದೇಶವನ್ನು ಕೊಳಗೇರಿ ಪ್ರದೇಶ ಎಂದು ಘೋಷಣೆ ಮಾಡುವುದರ ಮೂಲಕ ಅಂತಹವರಿಗೆ ಆ ಪ್ರದೇಶದಲ್ಲಿ ಇರಲಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಹಿಂದಿನಿಂದಲೂ ನಾವು ನೋಡಿದ್ದೇವೆ. ಆದರೆ ಈ ಜನರಿಗೆ ತಮ್ಮ ವಾಸಸ್ಥಾನಕ್ಕೆ ಶಾಶ್ವತವಾಗಿ ಹಕ್ಕು ನೀಡುವುದು, ownership ನೀಡುವ ವಿಚಾರದಲ್ಲಿ ಇಲ್ಲಿಯವರೆಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರ್ಕಾರದಿಂದ ಮತ್ತು ಆ ಮಂಡಳಿಯಿಂದ ಸರಿಯಾದ ರೀತಿಯಲ್ಲಿ ಕೆಲಸಕಾರ್ಯಗಳು ಆಗಿರುವುದಿಲ್ಲ. ಬಹುಶಃ ನನಗೆ ಗೊತ್ತಿರುವ ಹಾಗೆ ಶೇಕಡ 75ರಷ್ಟು ಜನರಿಗೆ ಮೊದಲನೇ ಹಂತದ ಪರಿಚಯ ಪತ್ರವನ್ನೇ ಇನ್ನೂ ನೀಡಿರುವುದಿಲ್ಲ. ಹಕ್ಕುಪತ್ರ ನೀಡುವುದು ಕೊನೆಯ ಹಂತ. ಕೆಲವೊಂದು ಕಡೆಗಳಲ್ಲಿ ಸರಿಯಾಗಿ ಸರ್ವೆ ಕೂಡ ಮಾಡಿರುವುದಿಲ್ಲ. ಜಾಗವನ್ನು ಗುರುತು ಮಾಡಿಲ್ಲ, ಪರಿಚಯ ಪತ್ರಗಳನ್ನು ನೀಡಿಲ್ಲ. ಸುಮ್ಮನೆ ಆ ಜನರು ಅಲ್ಲ ವಾಸ ಮಾಡಿಕೊಂಡಿದ್ದಾರೆ. ಅವರು ಸ್ವಲ್ಪ ಗಟ್ಟಿಯಾಗಿರುವ ಕಾರಣ ಅವರನ್ನು ಯಾರು ಖಾಲಿ ಮಾಡಿಸುವುದಕ್ಕೆ ಹೋಗಿಲ್ಲ, ಅವರು ತಮ್ಮ ಧೈರ್ಯದ ಮೇಲೆ ಅಲ್ಲ ಸಂಘಟನೆ ಮೂಲಕ ಜೀವನ ನಡೆಸುತ್ತಿದ್ದಾರೆಯೇ ಹೊರತು ತಮ್ಮ ಜಾಗದ ಮೇಲೆ ಯಾವುದೇ ರೀತಿಯ ಹಕ್ಕನ್ನು ಅವರು ಹೊಂದಿರುವುದಿಲ್ಲ. ಏಕೆ ಪರಿಚಯ ಪತ್ರಗಳನ್ನು ನೀಡುತ್ತಿಲ್ಲವೆಂದು ಮಂಡಳಿಯವರನ್ನು ಕೇಳಿದರೆ ಅದಕ್ಕೆ ಅವರಿಂದ ಉತ್ತರವೇ ಇಲ್ಲ. ನಮ್ಮ ಸದನದ ಸದಸ್ಯರಾದ ಮಾನ್ಯ ರಮೇಶ್‌ವರರು ಈ ಮಂಡಳಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹುಬ್ಬಳ್ಳಿ ನಗರದ ಸ್ಲಮ್‌ಗೆ ಸಂಬಂಧಿಸಿದ ಒಂದು ಪ್ರಶ್ನೆಯನ್ನು ನಾನು ಅವರ ಬಳಿ ತೆಗೆದುಕೊಂಡು ಹೋಗಿದ್ದೆನು. ಅಗ ಅವರು ಬಹಳ ಆಸಕ್ತಿಯನ್ನು ವಹಿಸಿ, 40 ವರ್ಷಗಳಿಂದ ಸಿಗದಿದ್ದ ಪರಿಚಯಪತ್ರಕ್ಕೆ ಖುದ್ದಾಗಿ ನಿಂತು ಪರಿಚಯ ಪತ್ರಗಳನ್ನು ಕೊಡಿಸುವ ಕೆಲಸವನ್ನು ಮಾಡಿದರು.

ಒಂದು ಹಂತದಲ್ಲಿ ಹಿಂದೆ ಮಾನ್ಯ ಜಗದೀಶ್ ಶೆಟ್ಟರ್‌ರವರು ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ಚುನಾವಣೆ ಬಂದಿದ್ದರಿಂದಲೋ ಏನೋ ಹಕ್ಕುಪತ್ರಗಳನ್ನು ಮಹಾನಗರ ಪಾಲಿಕೆಯಿಂದ ಅಲ್ಲನ ಜನರಿಗೆ ಬಹಳ ಒತ್ತಾಯಪೂರ್ವಕವಾಗಿ ಕೊಡಿಸಿದರು. ಆದರೆ ಇವತ್ತು ಆ ಹಕ್ಕುಪತ್ರಗಳಿಗೆ ಯಾವುದೇ ಮಾನ್ಯತೆ ಇಲ್ಲ. ಏಕೆಂದರೆ ಆ ಪ್ರದೇಶದ ಮಾಲೀಕತ್ವ ಮಹಾನಗರ ಪಾಲಿಕೆಗೆ ಇಲ್ಲ. ಅದು ಯಾರದ್ದೋ ಖಾಸಗಿ ಭೂಮಿಯಾಗಿದ್ದು ಅದರ ಹಕ್ಕುಪತ್ರವನ್ನು ಮಹಾನಗರ ಪಾಲಿಕೆ ನೀಡಿದೆ. ಇದರಿಂದ ಕೊಟ್ಟು ಸಹ ಕೊಡದಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇವತ್ತು ಎಷ್ಟೋ ಸ್ಲಮ್‌ಗಳು ಸರ್ಕಾರಿ ಜಾಗದಲ್ಲಿಯೇ ಇವೆ. ಆ ಜಾಗ Housing Board ಜಾಗವಿರಬಹುದು, ನಗರಾಭಿವೃದ್ಧಿ ಪ್ರಾಧಿಕಾರದ್ದಾಗಿರಬಹುದು, ಮಹಾನಗರ ಪಾಲಿಕೆಯ ಜಾಗ ಇರಬಹುದು ಅಥವಾ ಕಂದಾಯ ಇಲಾಖೆಗೆ ಸೇರಿದ ಜಾಗ ಇರಬಹುದು, ರೇಷ್ಮೆ ಇಲಾಖೆಗೆ ಸೇರಿದ ಜಾಗದಲ್ಲಿ ಸಹ ಇವತ್ತು ಸ್ಲಮ್‌ಗಳಾಗಿವೆ. ಹಾಗೆಯೇ ಕೆಲವೊಂದು ಕಡೆ ಖಾಸಗಿ ಸ್ವಾಮ್ಯದಲ್ಲಿದ್ದ ಜಾಗದಲ್ಲಿ ಸಹ ಕೆಲವು ಸ್ಲಮ್‌ಗಳು ಇವೆ. ಆದರೆ ಈ ಭೂಮಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನೇ ಸರ್ಕಾರ ಮಾಡಿರುವುದಿಲ್ಲ. ಇದು ನಾಲ್ಕು ಅಥವಾ ನಾಲ್ಕುವರೆ ವರ್ಷಗಳಿಂದ ಇರುವ ಸಮಸ್ಯೆಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಹಲವಾರು ವರ್ಷಗಳಿಂದ ಈ ಸಮಸ್ಯೆ ಇದೆ. ಕಳೆದ 30 ವರ್ಷಗಳ ಹಿಂದೆ ಕೊಳಗೇರಿಯ ಘೋಷಣೆ ಆಗಿದ್ದರೂ ಆ ದಿಕ್ಕಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ. ಖಾಸಗಿ ಜಾಗ ಇದ್ದರೆ ಆ ಜಾಗವನ್ನು ವಶಪಡಿಸಿಕೊಳ್ಳುವ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಥವಾ ಸರ್ಕಾರಿ ಜಾಗ ಆಗಿದ್ದಲ್ಲಿ ಅದಕ್ಕೆ ಏನು ಮಾಡಬೇಕು ಎನ್ನುವ ಯಾವುದೇ ರೀತಿಯ ಯೋಜನೆಗಳನ್ನು ಕೊಳಚೆ ನಿರ್ಮೂಲನ ಮಂಡಳಿ ಆಗಲ, ಸರ್ಕಾರ ಆಗಲ ಮಾಡುತ್ತಿಲ್ಲ.

ಇದಕ್ಕೆಲ್ಲ ಎನು ಮಾಡಬೇಕೆನ್ನುವ ಬಗ್ಗೆ ಒಂದು ಉದಾಹರಣೆ ಕೊಡುವುದಾದರೆ, ನಮ್ಮ ಧಾರವಾಡ ಜಿಲ್ಲೆಯಲ್ಲಿ Humanity Foundation-Dharwad ಎನ್ನುವ ಒಂದು ಸ್ವಯಂ ಸೇವಾ ಸಂಸ್ಥೆ ಇದೆ. ಆ ಸ್ವಯಂ ಸೇವಾ ಸಂಸ್ಥೆಯವರು ಈ ಕೊಳಗೇರಿ ಪ್ರದೇಶದಲ್ಲಿ medical camp ಗಳನ್ನು ನಡೆಸುವುದು, ಉದ್ಯೋಗ ಶಿಬಿರಗಳನ್ನು ನಡೆಸುವುದು ಹೀಗೆ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅವರು ಕಳೆದ 3-4 ತಿಂಗಳ ಹಿಂದೆ ಈ ಜನರಿಗೆ ಹಕ್ಕುಪತ್ರಗಳನ್ನು ಕೊಡಿಸುವ ಬಗ್ಗೆ ಹೋರಾಟ ಮಾಡಲು ಮುಂದಾದರು. ನಾವು ನೋಡಿದ ಹಾಗೆ ಶೇಕಡ 75ರಷ್ಟು ಸ್ಲಮ್‌ಗಳು ನಮ್ಮ ಸರ್ಕಾರಿ ಜಾಗದಲ್ಲವೆ. ಸರ್ಕಾರಿ ಭೂಮಿಯ ಮೇಲಿರುವ ಜನರಿಗೆ ಈ ಮಾಲಕತ್ವವನ್ನು ನೀಡುವುದಕ್ಕೆ ಸರ್ಕಾರಕ್ಕೆ ಏಕೆ ಸಾಧ್ಯವಾಗುವುದಿಲ್ಲ ಎನ್ನುವ ಪ್ರಶ್ನೆ ಸಹ ಉದ್ಭವಿಸಿತ್ತು. ಇವತ್ತು survey ಮಾಡಲಕ್ಕೆ surveyors ಇಲ್ಲ, ಸಿಬ್ಬಂದಿ ಇಲ್ಲ, ಅದಕ್ಕೆ ಬೇಕಾಗುವ ಸಲಕರಣೆಗಳಿಲ್ಲ. ಆದರೆ ಈ ಸ್ವಯಂ ಸೇವಾ ಸಂಸ್ಥೆಯವರು survey ಮಾಡಲಕ್ಕೆ ನಾವು ಜನರನ್ನು ಒದಗಿಸಲು ಮುಂದಾಗಿ 3000 ಮನೆಗಳನ್ನು ಒಂದೇ ವಾರದಲ್ಲಿ survey ಮಾಡಿಸಿ, concerned forms fill ಮಾಡಿಸಿ ಇಟ್ಟಿದ್ದಾರೆ. ಅಲ್ಲಿ ಒಬ್ಬರಿಗೂ ಪರಿಚಯ ಪತ್ರವನ್ನು ನೀಡಿಲ್ಲ. ಈ survey ಮೂಲಕ ಅವರಿಗೆ ಪರಿಚಯ ಪತ್ರವನ್ನು ನೀಡಿದ ಮೇಲೆ ಈ ಸರ್ಕಾರಿ ಭೂಮಿಯನ್ನು ಮಂಡಳಿಗೆ ಹಸ್ತಾಂತರ ಮಾಡಿ, ಆನಂತರ ಹಕ್ಕು ಪತ್ರ ಮತ್ತು ಕ್ರಯಪತ್ರಗಳನ್ನು ನೀಡಬೇಕೆನ್ನುವ ಒಂದು ನಿರ್ಧಾರ ಸರ್ಕಾರದ ಮಟ್ಟದಲ್ಲಿ ಆಗಿದೆ. ಕ್ರಯ ಪತ್ರಗಳನ್ನು ನೀಡುವ ನಿಟ್ಟಿನಲ್ಲಿ ಹೆಚ್ಚೆ ಹಾಕುವ ಪ್ರಯತ್ನವನ್ನು ಇವತ್ತು ಸರ್ಕಾರ ಮಾಡಬೇಕಾಗಿದೆ.

ಹಾಗಾಗಿ ಈ ಸದನದ ಮೂಲಕ ಸರ್ಕಾರಕ್ಕೆ ಮತ್ತು ಆ ಮಂಡಳಿಗೆ ನಾನು ವಿನಂತಿಯನ್ನು ಮಾಡಿಕೊಳ್ಳುವುದೇನೆಂದರೆ, ಇದಕ್ಕಾಗಿಯೇ ಒಂದು ವಿಶೇಷ ಕಾರ್ಯಕ್ರಮವನ್ನು ರೂಪಿಸಿದರೆ 3 ತಿಂಗಳಲ್ಲಿ ನಾವು ಈ ಸಮಸ್ಯೆಯನ್ನು ಬಗೆಹರಿಸಬಹುದು. ಯಾವ್ಯಾವ ಸರ್ಕಾರಿ ಜಾಗದಲ್ಲಿ ಈ ಸ್ಲಮ್‌ಗಳಿವೆ ಆ ಭೂಮಿಯನ್ನು ತಕ್ಷಣ ಮಂಡಳಿಗೆ ಹಸ್ತಾಂತರ ಮಾಡಬೇಕು, ಆ ಭೂಮಿಯ ಮಾಲಕತ್ವವನ್ನು ಕೊಳಗೇರಿ ಪ್ರದೇಶಾಭಿವೃದ್ಧಿ ಮಂಡಳಿಗೆ ಸಂಪೂರ್ಣವಾಗಿ ಹಸ್ತಾಂತರ ಮಾಡಬೇಕು. ಪ್ರತಿಯೊಂದು ಇಲಾಖೆಯಿಂದಲೂ ಸರ್ಕಾರಿ ಭೂಮಿಯನ್ನು ಪಡೆಯುವ ಕೆಲಸವನ್ನು ವಸತಿ ಇಲಾಖೆ ತಕ್ಷಣವೇ ಮಾಡಬೇಕು.

(ಮುಂದು)

(1093)/20-11-2017/5-10/ಎಲ್‌ಎಂ/ಎಂಡಿ

ಶ್ರೀ ಶ್ರೀನಿವಾಸ ಮಾನೆ (ಮುಂದು):- ಪ್ರತಿಯೊಂದು ಇಲಾಖೆಯಿಂದ ತೆಗೆದುಕೊಳ್ಳುವಂತಹ ಕೆಲಸವನ್ನು ವಸತಿ ಇಲಾಖೆ ಮಾಡಬೇಕಾಗಿದೆ. ಮಂಡಳಿಗೆ ಸಿಬ್ಬಂದಿ ಕೊರತೆ ಇದ್ದರೆ private NGO's ಇದ್ದಾರೆ, private surveyors ಇದ್ದಾರೆ ಅವರ ಸೇವೆಯನ್ನು ಪಡೆದುಕೊಳ್ಳಬಹುದು. ಅಥವಾ ನಮ್ಮನ್ನೇ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಸಾಕು ನಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಒಂದು ವಾರದಲ್ಲ once for all ಸ್ಲಂಗಳ ಸಮಸ್ಯೆಯನ್ನು ಬಗೆಹರಿಸಲು ನಮ್ಮ ತಂಡದೊಂದಿಗೆ service ಕೊಡಲು ತಯಾರಿದ್ದೇವೆ. ಯಾವುದೇ ರೀತಿಯ ಸಹಾಯ ಬೇಕಾದರೂ ಮಾಡಲು ನಾವು ಸಿದ್ಧರಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವೆ ಕೆಲಸ ಮುಗಿಸಿ ಪರಿಚಯ ಪತ್ರ ಕೊಡುವಂತದ್ದು ಮೊದಲು ಆಗಬೇಕಾಗಿರುವ ಕೆಲಸವಾಗಿದೆ. ಸರ್ಕಾರಿ ಭೂಮಿಯಲ್ಲಿ ಇರುವ ಸ್ಲಂ ಜನರಿಗೆ ತಕ್ಷಣ ಅವರಿಗೆ ಕ್ರಯ ಪತ್ರ ಅಥವಾ ಹಕ್ಕು ಪತ್ರವನ್ನು ಕೊಡಲು ಸರ್ಕಾರ ಇವತ್ತು ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ. ಅದರ ಜೊತೆಗೆ ಇವತ್ತು ಖಾಸಗಿ ಭೂಮಿಯಲ್ಲಿ ಸ್ಲಂಗಳಿವೆ, ಅವುಗಳನ್ನು ಏನು ಮಾಡುವುದು? ಇವತ್ತು ಸ್ಲಂ ಎಂದು declare ಆಗಿವೆ, ಯಾವುದೇ ಕಾರಣಕ್ಕೂ ಆ ಮನೆಗಳನ್ನು ಬಿಡಿಸಲು ಆಗುವುದಿಲ್ಲ. ಆ ಭೂಮಿಯನ್ನು ಭೂಮಿ ಮಾಲೀಕರಿಗೆ ವಾಪಸ್ ಕೊಡಲು ಆಗುವುದಿಲ್ಲ. ಇಷ್ಟು ಗೊತ್ತಿದ್ದರೂ ಆ ದರ ಯಾವಾಗಲಾದರೂ ನಿಗದಿಯಾಗಲಿ ಕಾಯಿದೆಗೆ ಹೊಸ ತಿದ್ದುಪಡಿಯನ್ನು ತಂದು ಆ ಭೂಮಿಯನ್ನು ತಕ್ಷಣ ವಶಪಡಿಸಿಕೊಳ್ಳುವಂತಹ ಪ್ರಯತ್ನವನ್ನು ಸರ್ಕಾರ ಮಾಡಬೇಕು. ಇವತ್ತು acquisition ಮಾಡಲು ಆಗುವುದಿಲ್ಲವೇ, forcibly ಖಾಲಿ ಮಾಡಿಸಲು ಸಾಧ್ಯವೇ ಇಲ್ಲ. ಭೂ ಮಾಲೀಕರಿಗೆ ಭೂಮಿಯನ್ನು ಕೊಡಲು ಆಗುವುದಿಲ್ಲ. ನ್ಯಾಯಾಲಯಕ್ಕೆ ಈ ಪ್ರಕರಣ ಹೋಗಿ ಅಲ್ಲಿ ಏನು ನಿರ್ಣಯವಾಗುತ್ತದೆ ಆಗಲಿ. ಭೂಮಿಯನ್ನು ವಶಪಡಿಸಿಕೊಂಡು ಅಲ್ಲಿಯೂ ಕೂಡ ಪರಿಚಯ ಪತ್ರ ಅಥವಾ ಹಕ್ಕು ಪತ್ರವನ್ನು ಕೊಡುವಂತಹ ಕೆಲಸವನ್ನು ಸರ್ಕಾರ ಮಾಡಬೇಕು. ಈ ಎಲ್ಲಾ ಅಂಶಗಳನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕು. ಕ್ರಯ ಪತ್ರವನ್ನು ಕೊಡುವಂತಹ ಕೆಲಸವನ್ನು ಸರ್ಕಾರ ಮಾಡಿದೆ, ಈ ಸರ್ಕಾರ ಏನು ಮಾಡಿಲ್ಲ ಎಂದು ಹೇಳಲು ಆಗುವುದಿಲ್ಲ. ಈ ಸರ್ಕಾರ ಬಂದ ಮೇಲೆ ಚುನಾವಣೆಯ ಸಮಯದಲ್ಲ ಜನರಿಗೆ ಏನು ಮಾತು ಕೊಟ್ಟಿತು ಆ ನಿಟ್ಟಿನಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟಂತೆ ನುಡಿದಂತೆ ನಡೆದಿದೆ. ಬೆಂಗಳೂರಿನಲ್ಲಿ ಸಾಕಷ್ಟು ಕ್ರಯ ಪತ್ರಗಳನ್ನು ಕೊಟ್ಟಿರುವುದನ್ನು ನೋಡಿದ್ದೇನೆ. ಮಾನ್ಯ ದಿನೇಶ್ ಗುಂಡುರಾವ್‌ರವರ ಕ್ಷೇತ್ರದಲ್ಲಿ ಕಳೆದ ತಿಂಗಳು ಒಂದು ಕಾರ್ಯಕ್ರಮದಲ್ಲಿ ಸಾಕಷ್ಟು ಕ್ರಯ ಪತ್ರಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಟ್ಟಿರುವುದನ್ನು ನಾನು ನೋಡಿದ್ದೇನೆ. ಹೀಗೆ ಬೇರೆ-ಬೇರೆ ಕಡೆಗಳಲ್ಲಿಯೂ ಆಗುತ್ತಿದೆ. ಆದರೆ ಇದು ತುಂಬಾ ನಿಧಾನವಾಗಿ ಆಗುತ್ತಿದೆ. ಈಗ ಹೋಗುತ್ತಿರುವ ವೇಗವನ್ನು ನೋಡಿದರೆ ಇದೇಲ್ಲವೂ ಮುಗಿಯ ಬೇಕಾದರೆ ಇನ್ನು 10 ರಿಂದ 15 ವರ್ಷಗಳು ಬೇಕಾಗಬಹುದು ಎಂದು ಅನ್ನಿಸುತ್ತದೆ. ಇದನ್ನು ಚುರುಕುಗೊಳಿಸಿ ವಿಶೇಷವಾದ ಈ ಕಾರ್ಯಕ್ರಮವನ್ನು ತರುವುದರ ಮೂಲಕ ಎಲ್ಲರ ಸಹಕಾರದಿಂದ ಪಕ್ಷಾಂತಿತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಮೂರು ತಿಂಗಳಲ್ಲಿಯೇ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇದರಿಂದ ಸರ್ಕಾರಕ್ಕೂ ಕೂಡಾ ಒಳ್ಳೆಯ ಹೆಸರು ಬರುತ್ತದೆ. ಇಷ್ಟು ಯೋಜನೆಗಳನ್ನು ಯಶಸ್ವಿಯಾಗಿ ಜಾರಿ ಮಾಡಿ, ನುಡಿದಂತೆ ನಡೆದ ಸರ್ಕಾರವಾಗಿದ್ದು, ಒಂದೇ ಒಂದು ಕೆಲಸ ಮಾಡಲಿಲ್ಲ ಎಂದು ಅದನ್ನೇ ಹೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತದ್ದು ಆಗಬಾರದು. ಇದರ ಬಗ್ಗೆ ಸರ್ಕಾರ ವಿಶೇಷ ಕಾರ್ಯಕ್ರಮವನ್ನು ತೆಗೆದುಕೊಳ್ಳುವುದರ ಮೂಲಕ Humanity Foundation-Dharwad ಇಂತಹ ಹಲವಾರು ಸಂಸ್ಥೆಗಳು ಇವೆ, ಇಂತಹ ಸಂಸ್ಥೆಗಳನ್ನು ಗುರುತಿಸಿ ಅವರೆಲ್ಲರ ಉಪಯೋಗವನ್ನು ತೆಗೆದುಕೊಂಡು ಇದಕ್ಕೆ ಸಂಪೂರ್ಣ ಪರಿಹಾರ ಕೊಡಲು ಸರ್ಕಾರ ಪ್ರಯತ್ನ ಮಾಡಬೇಕೆಂದು ತಮ್ಮ ಮುಖಾಂತರ ಮನವಿಯನ್ನು ಸಲ್ಲಿಸುತ್ತೇನೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೆ, ಮಾನ್ಯ ಪ್ರತಿ ಪಕ್ಷದ ನಾಯಕರು ಇಂದು ಪ್ರಸ್ತಾಪ ಮಾಡಿದ ಕೊಳಚೆ ನಿರ್ಮೂಲ ಮಂಡಳಿಯ ವಿಚಾರ ಅತ್ಯಂತ ಗಂಭೀರವಾದ ವಿಚಾರವಾಗಿದೆ. ರಾಜ್ಯದಲ್ಲ ಸುಮಾರು ನಗರ ಪ್ರದೇಶಗಳು ಎಂದು ಏನು ಹೇಳುತ್ತೇವೆ ಇಲ್ಲ ಇರುವುದೆ ಸ್ಲಂಗಳು. ಸ್ಲಂ ಗಳಲ್ಲಿ ಮೂರು category ಇದೆ. ಒಂದು ಸರ್ಕಾರಿ ಜಾಗದಲ್ಲರುವಂತಹ ಕೊಳಚೆಗೇರಿ ಪ್ರದೇಶಗಳು, ಎರಡನೆಯದು, ಸ್ಥಳೀಯ ಸಂಸ್ಥೆಗಳ ಜಾಗದಲ್ಲರುವಂತಹ ಕೊಳಚೆಗೇರಿ ಪ್ರದೇಶಗಳು, ಮೂರನೆಯದ್ದು ಖಾಸಗಿ ಮತ್ತು ಖಾಸಗಿಯೇತರ ಅಂದರೆ ಯಾವುದಾದರೂ ಕಂಪನಿ ಅಥವಾ ಬೇರೆ-ಬೇರೆ ಮಾಲೀಕತ್ವ ಇರುವಂತಹ ಸ್ಲಂ ಗಳು. ಈ ಮೂರು category ಯಲ್ಲಿ ಎರಡು ಕೊಳಚೆಗೇರಿಗಳಿಗೆ ಹಕ್ಕು ಪತ್ರವನ್ನು ಕೊಡಬಹುದು.

(ಮಾನ್ಯ ಉಪಸಭಾಪತಿಗಳು ಸಭಾಪತಿಗಳ ಹಿರವನ್ನು ಅಲಂಕರಿಸಿದರು)

ಆದರೆ ಖಾಸಗಿ ಜಾಗದಲ್ಲರುವಂತಹ ಸ್ಲಂಗಳಿಗೆ ಯಾವ ರೀತಿ ನಮಗೆ ಹಕ್ಕನ್ನು ಕೊಟ್ಟಿರುವುದಿಲ್ಲವೋ, title ನಮಗೆ ಬಂದಿರುವುದಿಲ್ಲವೋ ಅಂತಹ ಪ್ರದೇಶದಕ್ಕೆ ಹಕ್ಕು ಪತ್ರವನ್ನು ಕೊಡಲು ಆಗುವುದಿಲ್ಲ. ಆದರೆ ಪರಿಚಯ ಪತ್ರವನ್ನು ಕೊಡಬಹುದು. ಪರಿಚಯ ಪತ್ರ ಕೊಡಬೇಕಾದರೆ ಮೊದಲನೆಯದಾಗಿ ಒಂದು ಸ್ಲಂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

10 ವರ್ಷಗಳಿಂದ 12 ವರ್ಷಗಳಾದ ನಂತರ ಆ ಭೂಮಿಯನ್ನು ಯಾರು claim ಮಾಡದೆ ಇದ್ದಾಗ ಈ ಭೂಮಿಯನ್ನು ಸ್ಲಂ ಎಂದು Slum Act ಕೆಳಗಡೆ ಸರ್ಕಾರ ಅಥವಾ Deputy Commissioner declaration ಕೊಡಬಹುದು. ಅದು ಆದ ನಂತರ ಅಲ್ಲ ಯಾರು possession ನಲ್ಲರುತ್ತಾರೆ ಅವರ ಹೆಸರುಗಳನ್ನು ನಮೂದಿಸಿ ಅವರಿಗೆ ಕೊಡುವ ಚೀಟಿಗೆ 'ಗುರುತಿನ ಚೀಟಿ' ಎಂದು ಕರೆಯುತ್ತಾರೆ. ಗುರುತಿನ ಚೀಟಿ ಕೊಟ್ಟ ನಂತರ ಅವರು ಕಾನೂನು ಪ್ರಕಾರ ಅಲ್ಲ ಇರಲು ಅರ್ಹರಾಗುತ್ತಾರೆ. ಇದು ಒಂದು ಪ್ರಕ್ರಿಯೆ. ಮಾನ್ಯ ಪ್ರತಿ ಪಕ್ಷದ ನಾಯಕರು ಹೇಳಿದ ಹಾಗೆ ಸರ್ಕಾರ ಏನು ಮಾಡಿರುವುದಿಲ್ಲ. 2013-14ನೇ ಸಾಲಿನಲ್ಲಿ ಇಡೀ ಕರ್ನಾಟಕದಲ್ಲಿ VAMBAY (Valmiki Ambedkar Aawas Yojana), HUDCO (Housing and Urban Development Corporation Limited), JNNURM (Jawaharlal Nehru National Urban Renewal Mission) ಯೋಜನೆಗಳಲ್ಲಿ ಸುಮಾರು 75,000ಕ್ಕೂ ಹೆಚ್ಚಿನ ಮನೆಗಳನ್ನು ಸುಮಾರು 40 ವರ್ಷಗಳ ಹಿಂದೆ ಕಟ್ಟಿದ್ದಾರೆ. ಇಂತಹ ಮನೆಗಳ ಫಲಾನುಭವಿಗಳು ಕೊಡಬೇಕಾಗಿರುವ ಸಾಲ ಸುಮಾರು 72 ಕೋಟಿ ರೂ.ಗಳ ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಅದಕ್ಕೆ Conditional Sale Deed ನ್ನು ಕೊಟ್ಟಿದ್ದಾರೆ. ಈ Conditional Sale Deed ನ್ನು ಕೊಟ್ಟಾಗ ಆ particular occupants ಯಾರು ಫಲಾನುಭವಿಗಳಿದ್ದಾರೆ ಅವರಿಗೆ property ಸಿಕ್ಕ ಹಾಗೆ ಆಯಿತು. ಸ್ಲಂ ಜನರಿಗೆ ಸ್ವತ್ತನ್ನು ಕೊಡುವ ರೀತಿಯಲ್ಲಿ ಸರ್ಕಾರ ಕೊಟ್ಟಿರುವುದು. Conditional Sale Deed ಇದು ಒಂದು ಅಂಶ. ಎರಡನೆಯ ಅಂಶ, ಇವತ್ತು ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಎರಡು-ಮೂರು ಎಕರೆಯಷ್ಟು ಖಾಸಗಿ ಸ್ವತ್ತು ಇದೆ. ಅಲ್ಲ ಸುಮಾರು 800 ಸಣ್ಣ-ಸಣ್ಣ ಮನೆಗಳು ಇವೆ. ಈ ಮನೆಗಳಿಗೆ ಹಕ್ಕು ಪತ್ರ ಅಥವಾ ಗುರುತಿನ ಚೀಟಿಯನ್ನು 50 ವರ್ಷಗಳ ಹಿಂದೆ ಕೊಟ್ಟಿದ್ದಾರೆ. ಕೊನೆಗೆ ಸರ್ಕಾರ ಮತ್ತು ಕಾರ್ಪೊರೇಶನ್ ಸೇರಿ ಆ ಖಾಸಗಿ ಮಾಲೀಕನಿಗೆ amicable ಆಗಿ ಒಂದು value ಕೊಟ್ಟು ಅವರಿಂದ Relinquishment Deed ತೆಗೆದುಕೊಂಡ ಮೇಲೆ ಬೋರ್ಡ್‌ನಿಂದ ಇವತ್ತು ಎಲ್ಲರಿಗೂ ಪೂರ್ತಾ ಕ್ರಯ ಪತ್ರವನ್ನು ಕೊಡಲಾಗಿದೆ. ಈ ಮಾತನ್ನು ನಾನು ಏಕೆ ಹೇಳುತ್ತಿದ್ದೇನೆ ಎಂದರೆ, ಇಡೀ ಕರ್ನಾಟಕದ ನಗರ ಪ್ರದೇಶಗಳಲ್ಲಿರುವ ಸ್ಲಂಗಳಿಗೆ ಹಕ್ಕು ಪತ್ರಗಳನ್ನು ಕೊಡಬೇಕಾದರೆ ನಮಗೆ ಹಕ್ಕು ಇರಬೇಕು. ಸರ್ಕಾರಕ್ಕಾಗಲಿ, ಸ್ಥಳೀಯ ಸಂಸ್ಥೆಗಳಾಗಲಿ ನಮಗೆ rights ಇರಬೇಕು, title ಇರಬೇಕು. ಇಂತಹ property ಗಳಲ್ಲಿರುವ ಸ್ಲಂಗಳಿಗೆ ಈಗಾಗಲೇ ಹಕ್ಕುಪತ್ರವನ್ನು ಕೊಡಲಾಗಿದೆ. ಕೆಲವು ಕಡೆಗಳಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕ್ರಯ ಪತ್ರವನ್ನು ಕೊಡಲಾಗಿದೆ. ಈ ಕಾರ್ಯ ಕಾರ್ಪೊರೇಶನ್‌ಗಳಲ್ಲಿಯೂ ಆಗಿದೆ, ಟೌನ್ ಮುನ್ಸಿಪಾಲಿಟಿಗಳಲ್ಲಿಯೂ ಆಗಿದೆ. ವಾಲ್ಟೇಜ್ ಹುಡ್ಕೋ VAMBAY, HUDCO etc Central Sponsored Programmes ಏನು ಇವೆ, ಈ ಕಾರ್ಯಕ್ರಮಗಳಲ್ಲಿ ಕಟ್ಟಿರುವಂತಹ ಮನೆಗಳನ್ನು ಬಿಟ್ಟು ಇನ್ನು ಹೆಚ್ಚಿನ ಮನೆಗಳು RAY (Rajiv Awas Yojana) ಇರಬಹುದು, ಈಗ ಪ್ರಧಾನ ಮಂತ್ರಿಗಳ ಒಂದು ಹೊಸ ಯೋಜನೆ ಬಂದಿದೆ. ಅದು ಇನ್ನು ಪ್ರಾರಂಭವಾಗಿರುವುದಿಲ್ಲ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೆಲ್ಲಾ ಸಾಕಷ್ಟು ಸ್ಲಂಗಳನ್ನು ಕಡಿಮೆ ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. ಕಾರಣ ಏನು ಎಂದರೆ, ಪ್ರತಿಪಕ್ಷದ ನಾಯಕರು ಹೇಳಿದ ಹಾಗೆ ಕರ್ನಾಟಕದಲ್ಲೆ ಸುಮಾರು 2900 ಸ್ಲಂ ಗಳು ಇವೆ. ಇದರಲ್ಲಿ ಸುಮಾರು 700-800 ಖಾಸಗಿ ಸ್ಲಂಗಳು ಇವೆ. ಈ ಸ್ಲಂಗಳನ್ನು ನಾವು title ಸಮೇತ ಆ ಜಾಗವನ್ನು ತೆಗೆದುಕೊಳ್ಳಲು ಸಮಸ್ಯೆ ಎಂದರೆ, ನಾವು ಕೇವಲ notification ಮಾಡಿ declare ಮಾಡುತ್ತೇವೆಯೇ ಹೊರತಾಗಿ. ನಮಗೆ ownership ಬರುವುದಿಲ್ಲ. Acquisition ಮಾಡಿಕೊಳ್ಳಬೇಕಾದರೆ ಸ್ಥಳೀಯ ಸಂಸ್ಥೆಗಳಿಗೆ ಏನು ತೆರಿಗೆಯನ್ನು ಕಟ್ಟುತ್ತಿರುತ್ತಾರೆ ಅದರ 200 ಪಟ್ಟು ಅಂದರೆ 1000 ರೂಪಾಯಿ ತೆರಿಗೆ ಕಟ್ಟುತ್ತಿದರೆ 200 ಪಟ್ಟು ಎಂದರೆ 2 ಲಕ್ಷ ರೂ.ಗಳಾಗುತ್ತದೆ. 2 ಲಕ್ಷ ರೂ.ಗಳ compensation ಅನ್ನು ಕೊಟ್ಟು ಆ ಜಾಗವನ್ನು ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಸ್ಥಳಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿರುವಂತಹ ಬೇಕಾದಷ್ಟು ಪ್ರಕರಣಗಳು ನ್ಯಾಯಾಲಯದ ಮುಂದೆ ಇವೆ. ಇದಕ್ಕೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದರೆ, ಸರ್ಕಾರ 94(ಸಿ) ಎಂದು ಏನು ತಂದಿದೆ ಅದನ್ನು ಒಳಗೊಂಡಂತೆ ಸರ್ಕಾರಿ ಜಾಗವಾದರೆ ನಾವು ಕೊಡಬಹುದು.

(ಮುಂದು)

(1094)20-11-2017(05-20)ಬಿಎಸ್‌ಡಿ/ಎಕೆ

(ಶ್ರೀ ಪಿ.ಆರ್. ರಮೇಶ್ ಮುಂದು)

ಸ್ಥಳೀಯ ಸಂಸ್ಥೆಗಳು ಯೋಜನಾಬದ್ಧವಾಗಿ ಅಥವಾ The Karnataka Town and Country Planning Act ಪ್ರಕಾರ ರಸ್ತೆಗಳು ಹಾಗೂ ನಾಗರಿಕ ಸೌಲಭ್ಯಗಳನ್ನು ಕೊಡುವ ಜಾಗಗಳನ್ನು ಹೊರತುಪಡಿಸಿ ಮನೆಗಳನ್ನು ಕೊಡಬಹುದು ಅಥವಾ rehabilitate ಮಾಡುವ ರೀತಿಯಲ್ಲದ್ದಾಗ ಪರ್ಯಾಯ ಜಾಗ ತೆಗೆದುಕೊಂಡು ಮಾಡಬಹುದು. ನಾನು ಬೋರ್ಡಿನಲ್ಲಿದ್ದಾಗ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಾಲ್ಕೈದು ಪ್ರಕರಣಗಳಲ್ಲಿ ಬೇರೆ ಬೇರೆ ಜಾಗಗಳಲ್ಲಿ rehabilitate ಮಾಡಿ, ನಿವೇಶನಗಳನ್ನು ಕೊಟ್ಟು, ಆ ನಿವೇಶನಗಳಿಗೆ ಸರ್ಕಾರದಿಂದ ಹಣವನ್ನು ಕೊಟ್ಟು ಮನೆಗಳನ್ನು ಕಟ್ಟಿಸಿಕೊಡುವ ಕೆಲಸವನ್ನೂ ಮಾಡಿಸಿದ್ದೇನೆ. ಈ ರೀತಿ 3-4 ಪ್ರಕರಣಗಳಾಗಿವೆ. ಹಾಗಾಗಿ ಸ್ಲಮ್‌ಗಳಲ್ಲಿ ಸಾಕಷ್ಟು ಕೆಲಸ ಆಗಿದೆ, ಕೆಲಸವೇ ಆಗಿಲ್ಲ ಎಂದಲ್ಲ. ಆದರೆ ಇನ್ನೂ ಹೆಚ್ಚು ಆಗಬೇಕಾಗಿದೆ. ಅವರಿಗೆ title ಕೊಡಬೇಕು, ಇವತ್ತು ಹಕ್ಕುಪತ್ರ ಎಂದು ಕೊಡುವುದು ಅವರ ಹಕ್ಕಾಗಿದೆ. ಅದು transferable title ಆಗುವುದಿಲ್ಲ. ಅದು ಒಂದು ರೀತಿ ಗುರುತಿನ ಚೀಟಿಯನ್ನು ಕೊಡುವಂತೆ ಅಲ್ಲ ಅವರು ಇರುತ್ತಾರೆ ಅಥವಾ ಇದ್ದಾರೆ ಎಂಬ ಗುರುತಿನ ಚೀಟಿಯಂತಾಗಿದೆ. ಆದರೆ ಹಕ್ಕುಪತ್ರ ಎನ್ನುವುದು ಅವರಿಗೆ confirmation ಆಗುತ್ತದೆ, title ಕೊಟ್ಟಾಗ ಅವರಿಗೆ ownership ಬರುತ್ತದೆ. ಒಂದು title transfer ಆಗಬೇಕಾದರೆ Transfer of Property Act ಕೆಳಗೆ ಕಾನೂನಿನಡಿಯಲ್ಲಿ transfer ಆಗಬೇಕು. ಆ transfer ಆಗಬೇಕಾದರೆ ಅದಕ್ಕೆ ಬೇಕಾದ ಪ್ರಕ್ರಿಯೆಯನ್ನು ಮಾಡಲೇಬೇಕಾಗುತ್ತದೆ.

**ಉಪಸಭಾಪತಿಯವರು:-** ತಾವು ಚೇರ್ಮನ್‌ರಾಗಿ ಎಲ್ಲಾ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಸಂತೋಷ. ಮಾನ್ಯ ವಿರೋಧ ಪಕ್ಷದ ನಾಯಕರು ವಿಷಯವನ್ನು ಪ್ರಸ್ತಾಪಿಸಿದ್ದು, ಇನ್ನೂ ಕೂಡ ಕೊಳಚೆ ನಿರ್ಮೂಲನಾ ಪ್ರದೇಶಗಳಲ್ಲಿ ಸರ್ಕಾರ ಏನೇನು ಮಾಡಬಹುದು, ತಾವು ಚೇರ್ಮನ್ ಆಗಿ ಎಲ್ಲಾ ಸಮಸ್ಯೆಗಳನ್ನು ತಿಳಿದುಕೊಂಡಿದ್ದೀರಿ, ಆದ್ದರಿಂದ ಇನ್ನೂ ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿ. ಮಾಡಬೇಕಾದ ಕೆಲಸಗಳ ಬಗ್ಗೆ ಪೂರಕವಾಗಿ ಹೇಳಿ. ಅಲ್ಲ ಏನೇನು ಇದೆ ಮತ್ತು ಏನೇನು ಮಾಡಲಾಗಿದೆ ಎಂದು ಮಾನ್ಯ ಮಂತ್ರಿಗಳು ಉತ್ತರದಲ್ಲಿ ಹೇಳುತ್ತಾರೆ. ಆ ಭಾಗದಲ್ಲಿ ವಾಸ ಮಾಡುವವರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರದಲ್ಲಿ ಏನು ಅವಕಾಶಗಳಿವೆ ಎಂಬುದನ್ನು ತಾವು ಗಮನಕ್ಕೆ ತನ್ನಿರಿ.

**ಶ್ರೀ ಪಿ.ಆರ್. ರಮೇಶ್:-** ಮಾನ್ಯ ಸಭಾಪತಿಯವರೇ, ಕರ್ನಾಟಕದಲ್ಲಿರುವ ನಗರ ಪ್ರದೇಶಗಳಲ್ಲಿ ಕೊಳಚೆ ನಿವಾಸಿಗಳು ವಾಸ ಮಾಡುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರ್ಕಾರವು ಕೊಡುತ್ತಿದೆ. ಇದಕ್ಕಾಗಿ ಸುಮಾರು ರೂ.100 ಕೋಟಿಗೂ ಹೆಚ್ಚು ಹಣವನ್ನು ಸ್ಲಮ್ ಡೆವಲಪ್‌ಮೆಂಟ್ ಬೋರ್ಡ್‌ಗೆ ಕೊಡುತ್ತಿದೆ. ಅಲ್ಲಗೆ ನೀರು, ಮೋರಿ, UGD, street lights ಅಥವಾ ಮನೆಗಳಿಗೆ ಲೈಟ್‌ಗಳಿಲ್ಲವನ್ನೂ ಕೊಡಲಾಗಿದೆ. ಆದರೆ ಅವರಿಗೆ ಹಕ್ಕುಪತ್ರವನ್ನು ಕೊಡುವುದರ ಜೊತೆಗೆ ಸರ್ಕಾರಿ ಜಾಗದಲ್ಲಿರುವುದಕ್ಕೆ ಕ್ರಯಪತ್ರವನ್ನು ಕೊಡುವುದಕ್ಕೆ ಸರ್ಕಾರವು ಗಂಭೀರವಾಗಿ ಚಿಂತನೆ ಮಾಡಬೇಕಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇವು ಸ್ಥಳೀಯ ಸಂಸ್ಥೆಗಳ ಜಾಗದಲ್ಲಿದ್ದರೆ, ಸ್ಥಳೀಯ ಸಂಸ್ಥೆಗಳು ಆ ಸ್ವತ್ತಿನ ಒಡೆತನ ಇಟ್ಟುಕೊಂಡಿರುವುದರಿಂದ ಅವರು ಕೊಡಬಹುದು. ಮೂರನೆಯದಾಗಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗಗಳಿದ್ದರೆ, ಅವರ ಹತ್ತಿರ negotiate ಮಾಡಿ ತೆಗೆದುಕೊಳ್ಳುವ ಕೆಲಸ ಮಾಡಬಹುದು. ನಾನು ಹಿಂದೆ ಹುಬ್ಬಳ್ಳಿಗೆ ಪರಿಶೀಲನೆಗೆ ಹೋಗಿದ್ದಾಗ ಒಂದು ದೊಡ್ಡ ಸ್ಲಮ್ ಇತ್ತು. ಈ ವಿಚಾರ ಮಾನ್ಯ ಈಶ್ವರಪ್ಪನವರು ಮತ್ತು ಮುಖ್ಯ ಮಂತ್ರಿಗಳಾಗಿದ್ದ ಮಾನ್ಯ ಜಗದೀಶ ಶೆಟ್ಟರ್‌ರವರಿಗೂ ಗೊತ್ತಿರುತ್ತದೆ. ಹುಬ್ಬಳ್ಳಿಯ ಖಾಸಗಿ ಮಿಲ್‌ಗೆ ಸೇರಿದ ಜಾಗದಲ್ಲ ರಸ್ತೆಗಳ ಅಗಲಕರಣ, ಉತ್ತಮ ರಸ್ತೆ ಎಲ್ಲವೂ ಇದ್ದರೂ ಹಕ್ಕುಪತ್ರವನ್ನು ಕೊಟ್ಟಿರಲಿಲ್ಲ. ಕೇವಲ ಪರಿಚಯ ಪತ್ರ ಅಥವಾ Identification Card ಮಾತ್ರ ಕೊಡಲಾಗಿದೆ. ಅವರು 2-3 ಅಂತಸ್ತಿನ ಕಟ್ಟಡವನ್ನು ಕಟ್ಟಿಕೊಂಡಿದ್ದಾರೆ, ಸಂಪೂರ್ಣವಾಗಿ UGD ತೆಗೆದುಕೊಂಡಿದ್ದಾರೆ. Water supply ಮತ್ತು ಎಲ್ಲಾ ರೀತಿ electricity ತೆಗೆದುಕೊಂಡಿದ್ದಾರೆ. ಆದರೆ ಅವರು ಬೇರೆಯವರು ಕಟ್ಟಿದಂತೆ ಕರವನ್ನು ಕಟ್ಟುತ್ತಿಲ್ಲ. ಅವರಿಗೆ ಖಾತಾ ಇಲ್ಲ. ಅವರು ಬೇರೆ ಯಾವುದೇ ತೆರಿಗೆ ಅಥವಾ cess ಕೊಡುತ್ತಿಲ್ಲ. ಆದರೆ ಎಲ್ಲವನ್ನೂ ಅನುಭವಿಸುತ್ತಿದ್ದಾರೆ. ಅವರಿಗೆ ಸರಿಯಾದ ದಾಖಲೆ ಅಥವಾ ಕ್ರಯಪತ್ರ ವರ್ಗಾವಣೆಯಾಗಿಲ್ಲ. ಖಾಸಗಿ ಮಿಲ್‌ನವರು ಆ ಜಾಗವನ್ನು ಮತ್ತೆ ಪಡೆಯಲು ಆಗುವುದಿಲ್ಲ. ಅಲ್ಲಿ 40-50 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದಾರೆ. Adverse possession ತೆಗೆದುಕೊಳ್ಳಬಹುದು, ಏಕೆಂದರೆ 12 ವರ್ಷದ ಮೇಲಿರುವಂತಹದ್ದಾಗಿದೆ. ಹಾಗಾಗಿ ಅಂತಹ ಸ್ಥಳಗಳನ್ನು ಸರ್ಕಾರವು ಗುರುತು ಮಾಡಿ, ಖಾಸಗಿ ಜಮೀನುಗಳ ಬಗ್ಗೆ negotiate ಮಾಡಿ, ಸರ್ಕಾರವು title ತೆಗೆದುಕೊಳ್ಳಬೇಕು. Title ತೆಗೆದುಕೊಂಡ ನಂತರ ಸಂಪೂರ್ಣ ಏರಿಯಾವನ್ನು ತೆಗೆದು, ಅವರೆಲ್ಲರೂ ಒಪ್ಪಿದರೆ multi-level housing facilities ಕೊಡಬಹುದು ಅಥವಾ ಅವರು ಹೇಗೆ ಕಟ್ಟಿಕೊಂಡಿದ್ದಾರೋ, ಹಾಗೆಯೇ ಬೇಕೆಂದ ಪಕ್ಷದಲ್ಲಿ ಸರಿಯಾಗಿ The Karnataka Town and Country Planning Act ನಲ್ಲಿ ಏನು ಬೇಕೋ, ಅದರನ್ವಯ ಸರಿಯಾದ ನಾಗರಿಕ ಸೌಲಭ್ಯಗಳನ್ನು ಕೊಟ್ಟು, ಸಂಪೂರ್ಣವಾದ ಹಕ್ಕನ್ನು ಅಥವಾ proerty right ಅಥವಾ ಕ್ರಯಪತ್ರವನ್ನು ಕೊಡಬಹುದು. ಇದು ಖಾಸಗಿ ಜಮೀನಾಗಿರುತ್ತದೆ. ಇನ್ನು ಕಾರ್ಪೊರೇಷನ್ ಒಡೆತನದಲ್ಲರುವ ಜಮೀನಿನ ಬಗ್ಗೆ ಹೇಳುವುದಾದರೆ, ಕಾರ್ಪೊರೇಷನ್‌ನವರು ಒಂದು ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಿಕೊಟ್ಟರೆ ಖಂಡಿತ ಸರ್ಕಾರದವರು ಎಲ್ಲರಿಗೂ ಹಕ್ಕುಪತ್ರ ಕೊಡುವುದಲ್ಲ, ಖಂಡಿತ ಕ್ರಯಪತ್ರ ಕೊಡಬಹುದು. ಇನ್ನು Karnataka Land Revenue Act, Section 94 C ನಲ್ಲಿ ಸರ್ಕಾರದ ಜಾಗಗಳಿಗೆ ಸಂಬಂಧಪಟ್ಟಂತೆ ಸರ್ಕಾರದವರೇ ಕೊಡಬಹುದು. ಸ್ಲಮ್ ಜನರ ಒಪ್ಪಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಡೆದು ಅವರಿಂದ ಎಲ್ಲವನ್ನು ಪಡೆದು ಇದನ್ನು ಮಾಡಲು ಆಗುತ್ತದೆ. ಇದರ ಬಗ್ಗೆ ಸರ್ಕಾರವು ಸಾಕಷ್ಟು ಕೆಲಸ ಮಾಡಿದ್ದು, ಈಗಾಗಲೇ ರಾಜ್ಯದಲ್ಲಿ ಸುಮಾರು ಶೇಕಡ 70 ಭಾಗದಷ್ಟು ಹಕ್ಕುಪತ್ರಗಳನ್ನು ನೀಡಿದ್ದು, ಇನ್ನು ಉಳಿದಿರುವ 20ರಿಂದ 30 ರಷ್ಟು ಭಾಗಕ್ಕೆ ಸಂಬಂಧಪಟ್ಟಂತೆ ಮಾನ್ಯ ಮಂತ್ರಿಯವರು ಉತ್ತರವನ್ನು ಕೊಡುತ್ತಾರೆ.

**ಶ್ರೀ ಕಾಂತರಾಜು (ಬಿಎಂಎಲ್) (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕೊಳಚೆ ಪ್ರದೇಶದ ನಿವಾಸಿಗಳ ಮಹತ್ವದ ವಿಷಯದ ಮೇಲೆ ಅನೇಕ ಮಾನ್ಯ ಸದಸ್ಯರು ಮಾತನಾಡಿದ್ದು, ನಾನು ಸಮಸ್ಯೆಗಳ ಬಗ್ಗೆ ಒಂದೆರಡು ವಿಷಯಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. 2700-2800 ಸ್ಲಮ್‌ಗಳಿವೆ ಎಂದು ಹೇಳುತ್ತಿದ್ದು, ಇವುಗಳನ್ನು ಗುರುತು ಮಾಡಿ ಹದಿನೈದು-ಇಪ್ಪತ್ತು ವರ್ಷಗಳಾಗಿವೆ. ಒಬ್ಬ ತಂದೆಗೆ ಮೂರೂವರೆ ಜನ ಮಕ್ಕಳಿರುತ್ತಾರೆ. ಇನ್ನೂ ಕೆಲವರು ಹತ್ತದಿನೈದು ಜನ ಒಟ್ಟಾಗಿ ಇರುತ್ತಾರೆ. ಸರ್ಕಾರ ಇವರಿಗೆಲ್ಲ ಮನೆ ಒದಗಿಸಲು ಹೇಗೆ ಸಾಧ್ಯ? ಅವರ ತಂದೆ-ತಾಯಿ ತೀರಿಹೋಗಿ ಮಕ್ಕಳು majority ಗೆ ಬಂದಿದ್ದು, ಅವರಿಗೆಲ್ಲಾ ಸರ್ಕಾರವು ನಾಲ್ಕೈದು ಮನೆಗಳನ್ನು ಕೊಡಬೇಕಾಗುತ್ತದೆ. ಈಗ ಒಬ್ಬರಿಗೆ ಕೊಟ್ಟಾಗ ಅವರ ಕುಟುಂಬದಲ್ಲಿ ಜಗಳ ಆಡಲು ಹೊಸ ಹಕ್ಕುಪತ್ರ ಕೊಟ್ಟಂತಾಗುತ್ತದೆ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಅಲ್ಲದೆ ಅವರ ಕುಟುಂಬದಲ್ಲಿ ಸಮಸ್ಯೆ ಜಾಸ್ತಿಯಾಗುತ್ತದೆ. ಆದ್ದರಿಂದ ನಿಜವಾದ ಫಲಾನುಭವಿ ಆಯ್ಕೆ ಮತ್ತು ಅವರಿಗೆ ಎಷ್ಟು ಜನ major ಮಕ್ಕಳಿದ್ದಾರೆ, ಅವರಿಗೆ ಮನೆಗಳು ಇದೆಯೋ ಇಲ್ಲವೋ ಎಂದು ಪರಿಶೀಲನೆ ಮಾಡಿ ಬೇರೆ ಮನೆ ಕಟ್ಟಿಕೊಡಬೇಕು. ಈಗ ಶೌಚಾಲಯ ಇಷ್ಟು ಇರಬೇಕು, ರಸ್ತೆ ಇಷ್ಟಿರಬೇಕು ಎಂಬಿತ್ಯಾದಿ ವಿಷಯಗಳ ಹೊಸ ಹೊಸ ಕಾನೂನುಗಳನ್ನು ಮಾಡಲಾಗಿದೆ. ಒಂದು ಪಕ್ಷ ಈಗ ಇರುವುದಕ್ಕೆ ಹಕ್ಕುಪತ್ರ ಕೊಟ್ಟರೆ ಆ ಕಾನೂನನ್ನು ಉಲ್ಲಂಘನೆ ಮಾಡಿ ಹಕ್ಕುಪತ್ರವನ್ನು ನೀಡಿದಂತಾಗುತ್ತದೆ. ಆದ್ದರಿಂದ ಮನೆ ಹಕ್ಕುಪತ್ರ ಕೊಡುವ ಬದಲು ಅಲ್ಲ ಯಾರಿದ್ದಾರೆ ಎಂಬುದನ್ನು ನೋಡಬೇಕು. ಈಗ high technology ಬಂದಿದೆ. ನಮ್ಮ ಮಾನ್ಯ ಕೃಷ್ಣಪ್ಪನವರ ಕ್ಷೇತ್ರದಲ್ಲಿ Karnataka Slum Development Board ವತಿಯಿಂದ ಕಟ್ಟಿರುವ ಕಟ್ಟಡದ ಉದಾಹರಣೆ ಸಮಾರಂಭವೊಂದಕ್ಕೆ ಹೋಗಿದ್ದೆನು. ಅಲ್ಲಿ ಏಳೆಂಟು floor ಗಳ ಕಟ್ಟಡಗಳನ್ನು ಕಟ್ಟಿ ಸರ್ಕಾರವು ಕೊಡುತ್ತಿದೆ. ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಸುಮಾರು 2000 ಹಕ್ಕುಪತ್ರ ಕೊಡಬೇಕೆಂದು ತೀರ್ಮಾನ ಮಾಡಿಕೊಂಡಿದ್ದರೆ ಇವತ್ತು ಇನ್ನೂ ಹೆಚ್ಚು ಇರುತ್ತದೆ. ಅವರ ಹತ್ತಿರ ಮನೆಗಳು ಇರುವುದಿಲ್ಲ. ಬೆಂಗಳೂರಿನ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಈ ಸಮಸ್ಯೆ ಇರುತ್ತದೆ. ಈಗ land value ಜಾಸ್ತಿಯಿರುತ್ತದೆ. ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಬೆಂಗಳೂರಿನಿಂದ ಹೊರಗೆ ಬರಬೇಕು ಅಥವಾ ಬೆಂಗಳೂರಿನ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

border area ದಲ್ಲನ ಸರ್ಕಾರಿ ಅಥವಾ ಖಾಸಗಿ ಜಾಗಗಳನ್ನು ಖರೀದಿಸಿ, ಕಟ್ಟಡಗಳನ್ನು ಕಟ್ಟಿ, ಸ್ಲಮ್ ಜನಕ್ಕೆ ನೀಡಿ, ಸ್ಲಮ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಈ ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸರ್ಕಾರವು ಚುರುಕು ಮುಟ್ಟಿಸಬೇಕು. ಏಕೆಂದರೆ ಅಧಿಕಾರಿಗಳು ಚುರುಕಾಗಿಲ್ಲವೆಂದರೆ ಈ ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಕಾನೂನಿನ ಸಮಸ್ಯೆ ಬಹಳ ಜಾಸ್ತಿ ಇರುತ್ತದೆ. ನಮ್ಮಲ್ಲಿ ಸುಮಾರು 2,000 ಸ್ಲಮ್‌ಗಳಿವೆ. ಅಧಿಕಾರಿಗಳು ಕೇವಲ KDP meeting ನಲ್ಲಿ ಚರ್ಚೆ ಮಾಡುತ್ತಾರೆಯೇ ಹೊರತು ಒಬ್ಬರೂ field ಗೆ ಹೋಗುವುದಿಲ್ಲ. ದೊಡ್ಡ ದೊಡ್ಡವರು ಕರೆದರೆ ಮಾತ್ರ field ಹೋಗುತ್ತಾರೆ, ಇಲ್ಲದಿದ್ದರೆ ಹೋಗುವುದಿಲ್ಲ.

(ಮುಂದು)

(1095)20.11.2017/5.30/ಹೆಚ್‌ವಿಃಎಕ್

**ಶ್ರೀ ಕಾಂತರಾಜು(ಬಿಎಂಎಲ್)(ಮುಂದುವರೆದದ್ದು):-**

ಸನ್ಮಾನ್ಯ ಸಭಾಪತಿಯವರೇ, ಖಾಸಗಿ ಭೂಮಿ ಇರಬಹುದು ಸರ್ಕಾರಿ ಭೂಮಿ ಇರಬಹುದು ಸರ್ವೆ ಕಾರ್ಯವೇ ಇನ್ನೂ ಪೂರ್ತಿಯಾಗಿಲ್ಲ. ಇದನ್ನು ತಡೆ ಮಾಡಿದಷ್ಟು ಸಮಸ್ಯೆಗಳು ಉದ್ಭವವಾಗುತ್ತದೆ ಎನ್ನುವ ವಿಚಾರ ಮಾನ್ಯ ಸಭಾ ನಾಯಕರಿಗೂ ತಿಳಿದಿದೆಯೆಂದು ನಾನು ಭಾವಿಸುತ್ತೇನೆ. ಉದಾಹರಣೆಗೆ ಹೇಳಬೇಕಾದರೆ, ಕಳೆದ ಒಂದೂವರೆ ವರ್ಷಗಳ ಹಿಂದೆ ಬಸವೇಶ್ವರ ನಗರದ ವ್ಯಾಪ್ತಿಯಲ್ಲಿ ಡಾ||ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾಂಗಣದ ಪಕ್ಕದ ಸರ್ಕಾರಿ ಜಾಗದಲ್ಲಿದ್ದ ಸುಮಾರು 100-150 ಮನೆಗಳನ್ನು ಖಾಲಿ ಮಾಡಿಸಿ, ಕೊಳಚೆ ಪ್ರದೇಶವನ್ನು ನಿರ್ಮೂಲನೆ ಮಾಡಿದರು. ಅದೇ ರೀತಿ ರಾಜ ಕಾಲುವೆಯ ಪಕ್ಕದಲ್ಲಿ ಕಟ್ಟಿಕೊಂಡಿದ್ದ ಕೊಳಗೇರಿಗಳನ್ನು ಹೊಡೆದು ಹಾಕಬೇಕೆಂದು ಸರ್ಕಾರ ಒಂದು ಆದೇಶ ಹೊರಡಿಸಿತ್ತು. ಅಲ್ಲಿದ್ದವರ ಕಥೆ ಏನಾಯಿತು? ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಇಂತಹ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಸರ್ಕಾರ ಮನೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಎಷ್ಟು ಜನರಿಗೆ ಮನೆ ಇಲ್ಲ ಎನ್ನುವುದನ್ನು ನೋಡಿ, ಮನೆ ಇಲ್ಲದವರಿಗೆ ಮನೆ ಕೊಡುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಬೆಂಗಳೂರು ಹೊರ ವಲಯದಲ್ಲಿ ಹೊಸ ಯೋಜನೆಗಳನ್ನು ಮಾಡಬೇಕಾಗುತ್ತದೆ. ಅಲ್ಲಿ ಅವರಿಗಾಗಿ ಲೇಔಟ್‌ಗಳನ್ನು ಕಟ್ಟಬೇಕಾಗುತ್ತದೆ. ಲೇಔಟ್ ವ್ಯವಸ್ಥೆ ಬೇಡ ಎನ್ನುವುದಾದರೆ ಅಪಾರ್ಟ್‌ಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುವುದಕ್ಕಾಗಿ ಕೇಂದ್ರ ಸರ್ಕಾರ 650-750 ಅಡಿ ಒಳಗೆ ಇರುವಂತಹ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮನೆಗಳಿಗೆ ಬಡ್ಡಿ ರಹಿತವಾಗಿ ಸಬ್ಸಿಡಿಯನ್ನು ಕೊಡುತ್ತಿದೆ. ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿಕೊಡುವುದಕ್ಕಾಗಿ ಒಳ್ಳೆಯ ಕಂಪನಿಗಳು ಮುಂದೆ ಬರುತ್ತಿವೆ. ಆದರೆ, ಸರ್ಕಾರ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಹೇಳುತ್ತದೆ ಅಷ್ಟೇ. ಕೊಳಚೆ ನಿರ್ಮೂಲ ಮಂಡಳಿಗೆ ಬರುವಂತಹ ಅನುದಾನವನ್ನು ನಗರ ವ್ಯಾಪ್ತಿಯಲ್ಲಿರುವ ಕೊಳಚೆ ನಿವಾಸಿಗಳು ವಾಸವಾಗಿರುವ ಕಡೆ ರಸ್ತೆಗಳಿಗೆ ಕಾಂಕ್ರೀಟ್ ಹಾಕುವುದಕ್ಕೆ ವೆಚ್ಚ ಮಾಡುತ್ತಾರೆ. ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಿಕೊಂಡು ಹೋದರೆ ಖಂಡಿತವಾಗಿಯೂ ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇರುವಂತಹ ವ್ಯವಸ್ಥೆಯನ್ನು ಬದಲಾವಣೆ ಮಾಡಿ, ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭೂಮಿಯ ಸಮಸ್ಯೆ ಕಾಡುತ್ತಿರುತ್ತದೆ. ಕೊಳಚೆವಾಸಿಗಳು ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಬಹುತೇಕ ಸರ್ಕಾರಿ ಜಮೀನಿನಲ್ಲಿ, ಗೋಮಾಳದಲ್ಲಿ ಅಥವಾ ಗ್ರಾಮ ತಾಣಾ ಜಮೀನಿನಲ್ಲಿ ವಾಸವಾಗಿರುತ್ತಾರೆ. ಅವರ ಬಳಿ ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಇರುವುದಿಲ್ಲ. ಅವರಿಗೆ ಹಕ್ಕುಪತ್ರವನ್ನು ನೀಡುವಂತಹ ಸೂಕ್ಷ್ಮ ಕೆಲಸವನ್ನು ಅಧಿಕಾರಿಗಳು ಮಾಡಬೇಕಾಗುತ್ತದೆ. ಈ ಕಾರ್ಯಕ್ಕಾಗಿ ಜನಪ್ರತಿನಿಧಿಗಳನ್ನು ಐಚ್ಛಿಕ ಇವರು ಕಾಂಗ್ರೆಸ್‌ನವರು, ಇವರು ಭಾರತೀಯ ಜನತಾ ಪಕ್ಷದವರು, ಇವರು ಜೆ.ಡಿ.(ಎಸ್)ನವರು ಎಂದು ಪಕ್ಷಬೇಧ ಮಾಡಿಕೊಂಡು ವ್ಯವಸ್ಥೆಯನ್ನು ಹಾಳು ಮಾಡಬಹುದಾಗಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಿದ್ದರೆ ರಿಪೋರ್ಟ್ ಅನ್ನು ಸರಿಯಾಗಿ ಕೊಡುವುದಿಲ್ಲ ಅಥವಾ ರಿಪೋರ್ಟ್ ಕೊಡುವುದನ್ನು ನಿಲ್ಲಿಸುವಂತ ಕೆಲಸವನ್ನು ಮಾಡಿಸುತ್ತಾರೆ. ನಗರ ಪ್ರದೇಶದ ವ್ಯಾಪ್ತಿಯೊಳಗೆ 5 ಕಿಲೋಮೀಟರ್ ಒಳಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎನ್ನುವ ನಿಯಮವನ್ನು ಮಾಡಲಾಗಿದೆ. ಆದರೆ, ಕೊಳಚೆವಾಸಿಗಳು ಸುಮಾರು 40-50 ವರ್ಷಗಳಿಂದ ಮನೆಗಳನ್ನು ಕಟ್ಟಿಕೊಂಡು ಅಲ್ಲಿಯೇ ವಾಸವಾಗಿದ್ದಾರೆ. ಇಂತಹ ಸಮಸ್ಯೆಗಳಿರುವುದರಿಂದ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ. ಯಾರಿಗೆ ಮನೆ ಇಲ್ಲ, ಅವರಿಗೆ ಮನೆ ಕೊಡಬೇಕಾಗಿದೆ. ಕೊಳಗೇರಿಯಲ್ಲಿ ವಾಸ ಇಲ್ಲದವರಿಗೆ ಮನೆ ಕೊಡುವುದಿಲ್ಲ ಎನ್ನುವ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತಂದು, ಕೊಳಗೇರಿಯಲ್ಲಿ ವಾಸವಾಗಿರುವವರು ಸೇರಿದಂತೆ ಯಾರಿಗೆ ವಾಸಿಸಲು ಮನೆ ಇರುವುದಿಲ್ಲ ಅವರಿಗೆ ಮನೆ ಕೊಡುವಂತಹ ಕೆಲಸವನ್ನು ಮಾಡಬೇಕಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”  
 ಸನ್ಮಾನ್ಯ ಸಭಾಪತಿಯವರೇ, ಮನೆ ಕಟ್ಟಿಕೊಳ್ಳುವುದಕ್ಕೆ 1.75 ಲಕ್ಷ ರೂಪಾಯಿಗಳನ್ನು ಕೊಡುತ್ತಿದೆ. ಈ ಮೊತ್ತದಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ. ಈಗ ಕೊಳಚೆ ಅಭಿವೃದ್ಧಿ ಮಂಡಳಿಯವರು ಜಾಗ ಇರುವವರಿಗೆ ಮನೆ ಕಟ್ಟಿಕೊಳ್ಳುವುದಕ್ಕೆ 5.5 ಲಕ್ಷ ರೂಪಾಯಿಗಳನ್ನು ಕೊಡುವಂತಹ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯನ್ನು ಸಹ ನಿಲ್ಲಿಸಿ ಸರ್ಕಾರ ಒಟ್ಟಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮನೆಗಳನ್ನು ಕಟ್ಟಿ, ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡುವುದು ಉತ್ತಮ ಎನ್ನುವುದು ನನ್ನ ಸಲಹೆಯಾಗಿದೆ.

**ಶ್ರೀ ಐವನ್ ಡಿಸೋಜಾ(ಸರ್ಕಾರದ ಮುಖ್ಯ ಸಚಿವರು):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ನಿಯಮ 330 ರಡಿಯಲ್ಲಿ ಉತ್ತಮವಾಗಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯ ವತಿಯಿಂದ ಘೋಷಿಸಲಾದ ಮತ್ತು ಯಾರು ಕಾಲೋನಿಗಳಲ್ಲಿ ವಾಸವಾಗಿದ್ದಾರೆ ಅವರುಗಳಿಗೆ, ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ವತಿಯಿಂದಲೇ ಮನೆ ಕಟ್ಟಿಕೊಳ್ಳುವುದಕ್ಕೆ ಹಕ್ಕುಪತ್ರ ವಿತರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ನನ್ನ ಅನುಭವದಲ್ಲಿ ಹೇಳಬೇಕಾದರೆ, ಅನೇಕ ಕಾಲೋನಿಗಳಲ್ಲಿ ಇಂತಹ ಅವ್ಯವಸ್ಥೆಗಳು ಇವೆ. ಅವರುಗಳು ಸುಮಾರು ವರ್ಷಗಳಿಂದ ಆ ಜಾಗದಲ್ಲಿ ವಾಸವಾಗಿದ್ದರೂ ಸಹ ಅವರಿಗೆ ಹಕ್ಕುಪತ್ರಗಳು ದೊರೆಯದೇ ಇರುವುದರಿಂದ ಸರ್ಕಾರದಿಂದ ಸಿಗಬೇಕಾಗಿರುವ ಯಾವುದೇ ಸೌಲಭ್ಯಗಳು ಅವರಿಗೆ ಸಿಗುತ್ತಿಲ್ಲ. ಇದು ಕೇವಲ ಕೊಳಚೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ನಗರಪಾಲಿಕೆ ಪ್ರದೇಶಗಳಲ್ಲಿಯೂ ಇಂತಹ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಮಂಗಳೂರಿನ ಪಾಂಡೇಶ್ವರದಲ್ಲಿ ಒಂದು ಕಾಲೋನಿ ಇದೆ. ಸುಮಾರು 100 ವರ್ಷಗಳಕ್ಕಿಂತ ಹಿಂದಿನಿಂದ ಅವರುಗಳು ಅಲ್ಲಿ ವಾಸವಾಗಿದ್ದಾರೆ. ಆ ಭೂಮಿ ನಗರ ಪಾಲಿಕೆಗೆ ಅಥವಾ ಸರ್ಕಾರಕ್ಕೆ ಸೇರಿಲ್ಲ ಎನ್ನುವ ಕಾರಣದ ಹಿನ್ನೆಲೆಯಲ್ಲಿ ಸರ್ಕಾರದಿಂದ ಬರಬೇಕಾಗಿರುವ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸವಾಗಿದ್ದಾರೆ. ಇಂತಹವರಿಗೆ ಸಂಬಂಧಪಟ್ಟಂತೆ ನಗರಪಾಲಿಕೆ, 'ಅದು ಸರ್ಕಾರದ ಜಾಗ ಅಲ್ಲದಿದ್ದರೆ, ಅದು ಮಠಕ್ಕೆ ಅಥವಾ ಇನ್ನಿತರೆ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ್ದರೆ ಅದನ್ನು ಖರೀದಿ ಮಾಡಿ ಅವರಿಗೆ ಹಕ್ಕುಪತ್ರಗಳನ್ನು ನೀಡಬೇಕು' ಎನ್ನುವ ತೀರ್ಮಾನ ಮಾಡಿತು. ಆದರೂ ಸಹ ಇಲ್ಲಿಯವರೆಗೂ ಅವರುಗಳಿಗೆ ಸರ್ಕಾರದ ಯಾವುದೇ ಸವಲತ್ತುಗಳನ್ನು ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಪಾಂಡೇಶ್ವರದಲ್ಲಿರುವ ಕಾಲೋನಿಯಲ್ಲಿ ಸುಮಾರು 150-200 ಕುಟುಂಬಗಳು ವಾಸವಾಗಿವೆ. ಅವರುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿ ಮನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಮತ್ತು ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ವ್ಯವಸ್ಥೆ ಅಲ್ಲ. ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ರಾಜ್ಯದ ಅನೇಕ ಭಾಗಗಳಲ್ಲಿ ಇಂತಹ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ಕೊಳಚೆವಾಸಿಗಳು ವಾಸ ಮಾಡುತ್ತಿರುವ ಜಾಗವನ್ನು ಅವರಿಂದ ಹಿಂದಕ್ಕೆ ಪಡೆಯುವಂತಿಲ್ಲ. ಆ ಜಾಗದ ಹಕ್ಕನ್ನು ಆ ಜಾಗದ ಮಾಲೀಕನು ಪುನಃ ಪಡೆದುಕೊಳ್ಳುವುದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಾಧ್ಯವಾಗುವುದಿಲ್ಲ. ಇವರಿಗೆ ಹಕ್ಕುಪತ್ರ ಕೊಡುವುದಕ್ಕೆ ಸರ್ಕಾರ ಒಂದು ನಿರ್ದೇಶನವನ್ನು ಮಾಡಿತು. ಹಕ್ಕನ್ನು ಖರೀದಿ ಮಾಡಿ ಅವರಿಗೆ ಸಲ್ಲಬೇಕಾಗಿರುವ ಹಕ್ಕನ್ನು ಏತಕ್ಕೆ ಕೊಡಬಾರದು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಅನೇಕ ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿವೆ. ಅನೇಕ ಸನ್ನಿವೇಶಗಳಲ್ಲಿ ಆ ಭೂಮಿಯ ಮಾಲೀಕರು ಆ ಜಾಗವನ್ನು ಮಾರಾಟ ಮಾಡುವುದಕ್ಕೆ ಮುಂದೆ ಬರುವುದಿಲ್ಲ. ಜಮೀನಿನ ಮಾಲೀಕರು 'ನಾವು ಮಾರಾಟ ಪತ್ರ ಮಾಡಿಕೊಡುವುದಿಲ್ಲ, ನೀವು ಬೇಕಾದರೆ ಅಲ್ಲಿ ವಾಸವಾಗಿರಿ' ಎನ್ನುವ ಮಾತನ್ನು ಹೇಳುತ್ತಾರೆ. ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವ ಸಂದರ್ಭದಲ್ಲಿ, ಕಾನೂನಿನ ಅಡಿಯಲ್ಲಿ ಯಾವ ಕ್ರಮವನ್ನು ತೆಗೆದುಕೊಳ್ಳಬಹುದು ಎನ್ನುವ ಆಲೋಚನೆಯನ್ನು ಮಾಡಬೇಕಾಗುತ್ತದೆ. ಇಂತಹ ಜಾಗದಲ್ಲಿ ವಾಸವಾಗಿರುವವರಿಗೆ ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 94(ಸಿ)(ಸಿ) ಅನ್ವಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಮನೆ ಸಿಗಬೇಕು ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ವಾಸದ ಮನೆ ಇರಬೇಕು' ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಪ್ರತಿಯೊಬ್ಬರಿಗೂ ವಾಸದ ಮನೆ ಮತ್ತು ಆ ಮನೆಗೆ ಸಂಬಂಧಪಟ್ಟ ದಾಖಲೆಗಳು ಸರಿಯಾಗಿದ್ದಾಗ ಅವರಿಗೆ ದೊರೆಯಬೇಕಾಗಿರುವ ಸರ್ಕಾರದ ಯೋಜನೆಗಳು ದೊರೆಯುತ್ತದೆ. ಅದೇಕಾರಣಕ್ಕಾಗಿಯೇ ಸರ್ಕಾರದ ಭೂಮಿಯಲ್ಲಿ ವಾಸವಾಗಿರುವವರಿಗೆ ಹಕ್ಕುಪತ್ರಗಳನ್ನು ನೀಡುತ್ತಿದ್ದೇವೆ. ಅರಣ್ಯದಲ್ಲಿ ವಾಸವಾಗಿರುವವರಿಗೆ ಕೂಡ ಹಕ್ಕುಪತ್ರಗಳನ್ನು ನೀಡಬೇಕೆನ್ನುವ ಅರ್ಜಿಗಳು ಬಂದಿವೆ. ಡೀಮ್ಡ್ ಫಾರಿಸ್ಟ್ ಇದ್ದರೆ ಅದನ್ನು ಕೂಡ ತೆರವುಗೊಳಿಸಿ ಹಕ್ಕುಪತ್ರ ಕೊಡಬೇಕೆಂದು ಮಾಡಿದ್ದಾರೆ. ಎಸ್ಟೇಟ್‌ಗಳಲ್ಲಿ ವಾಸವಾಗಿರುವವರಿಗೂ ಕೂಡ ಮನೆ ಕೊಡಬೇಕೆನ್ನುವ ಕಾನೂನನ್ನು ತಂದಿದ್ದೇವೆ.

**ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ವಿರೋಧ ಪಕ್ಷದ ಮುಖ್ಯ ಸಚೀತಕರು):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕಾಂತರಾಜುರವರು ಬಹಳ ಒಳ್ಳೆಯ ಸಲಹೆಯನ್ನು ನೀಡಿದ್ದಾರೆ. ಗುರುತಿಸಲ್ಪಟ್ಟಿರುವ ಅಥವಾ ಗುರುತಿಸದೇ ಇರುವಂತಹ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರಗಳನ್ನು ನೀಡುವುದರಲ್ಲಿ ಸಮಸ್ಯೆಯುಂಟಾಗುತ್ತಿದೆ. ಕೊಳಚೆ ವಾಸಿಗಳಿಗೆ ಮನೆ ಕಟ್ಟಿಕೊಡುವ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇರಬೇಕಾಗುತ್ತದೆ. ಯಾವುದೋ ಕಾರಣದ ಹಿನ್ನೆಲೆಯಲ್ಲಿ ಅವರುಗಳು ವಾಸ ಮಾಡುತ್ತಿರುವ ಜಾಗವನ್ನು ಅವರಿಗೆ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣದಿಂದಾಗಿ ಹಕ್ಕುಪತ್ರ ವಿತರಣೆ ಎನ್ನುವುದು ನೆನಗುದಿಗೆ ಬಿದ್ದಿದೆ. ಸರ್ಕಾರದ ಜಾಗದಲ್ಲಿ ಒಂದು ಬಾರಿಗೆ ಒಂದು ಲಕ್ಷ ಅಥವಾ ಎರಡು ಲಕ್ಷ ಬಹು ಮಹಡಿ ಕಟ್ಟಡವನ್ನು ಕಟ್ಟಿ, ಕೊಳಚೆ ವಾಸಿಗಳಿಗೆ ಉಚಿತವಾಗಿ ನೀಡಿ, ಪುನಃ ನೀವು ಕೊಳಚೆ ಪ್ರದೇಶಕ್ಕೆ ಬರಬಾರದು ಎನ್ನುವ ಕಾನೂನು ಮಾಡಬೇಕಾಗುತ್ತದೆ. ಮಾನ್ಯ ಕಾಂತರಾಜುರವರು ಉಲ್ಲೇಖ ಮಾಡಿದಂತೆ ಈಗ ಅವರುಗಳು ವಾಸವಾಗಿರುವ ಕೊಳಚೆ ಪ್ರದೇಶದ ಮನೆಗಳಿಗೆ ಅಥವಾ ಜಾಗಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಕ್ಕುಪತ್ರವನ್ನು ಕೊಟ್ಟರೂ ಸಹ ನಾಗರಿಕ ಸೌಲಭ್ಯಗಳನ್ನು ಕೊಡುವುದಕ್ಕೆ ಅಲ್ಲ ಜಾಗವಿಲ್ಲ. ಒಂದು ಮನೆಗೆ ಮತ್ತೊಂದು ಮನೆ ತಾಕುವಂತೆ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ರಸ್ತೆಗಳನ್ನು ಮತ್ತು ಶಾಲೆಗಳನ್ನು ಮಾಡುವುದಕ್ಕೆ ಅಲ್ಲ ಜಾಗವಿಲ್ಲ. ಆದ್ದರಿಂದ ಅವರುಗಳಿಗೆ ಮನೆ ಕಟ್ಟಿಕೊಡುವುದು ಒಂದು ಸರ್ಕಾರವಾಗಿ ಅಥವಾ ಒಂದು ಆಡಳಿತ ವ್ಯವಸ್ಥೆಯಾಗಿ ನಮ್ಮ ಕರ್ತವ್ಯವಾಗಿದೆ. ಹತ್ತಾರು ವರ್ಷಗಳಿಂದ ಕಾರಣಗಳನ್ನು ಹೇಳುತ್ತಾ ಬರುತ್ತಿದ್ದೇವೆಯೇ ಹೊರತು ಅವರುಗಳಿಗೆ ಹಕ್ಕುಪತ್ರಗಳನ್ನು ನೀಡುವುದಕ್ಕೆ ಸಾಧ್ಯವಾಗಿಲ್ಲ. ನಾವು ಇಷ್ಟು ಹೊತ್ತು ಸದನದಲ್ಲ ಈ ವಿಚಾರವಾಗಿ ಚರ್ಚೆ ಮಾಡಿದ್ದರೂ ಸಹ ಮುಂದೆ ಮೂರು ತಿಂಗಳುಗಳು ಕಳೆದರೂ ಅವರಿಗೆ ಹಕ್ಕುಪತ್ರಗಳನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ಇದೇ ಪರಿಸ್ಥಿತಿ ವರ್ಷಗಳಿಗಿಂತಲೂ ಮುಂದುವರಿಯುತ್ತಿದೆ. ಹಿಂದೆಯೂ ಈ ವಿಚಾರದ ಬಗ್ಗೆ ಈ ಸದನದಲ್ಲ ಸುಮಾರು 5-6 ಬಾರಿ ಚರ್ಚೆಯಾಗಿದೆ. ಆದರೆ, ಇಲ್ಲಯವರೆಗೆ ಅವರುಗಳಿಗೆ ಹಕ್ಕುಪತ್ರ ಕೊಡುವುದಕ್ಕೆ ಆಗಿಲ್ಲ. ಮತ್ತೊಮ್ಮೆ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಅವರಿಗೆ ಮನೆಗಳನ್ನು ಕಟ್ಟಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ.

**ಉಪ ಸಭಾಪತಿಯವರು:-** ಕ್ಯಾಪ್ಟನ್ ಗಣೇಶ್ ಕಾರ್ಣಿಕರ್‌ರವರೇ, ಮಾನ್ಯ ಮಂತ್ರಿಗಳು ಉತ್ತರ ನೀಡಿದ ನಂತರ ತಾವು ಸ್ಪಷ್ಟೀಕರಣವನ್ನು ಕೇಳಬಹುದಾಗಿದೆ.

**ಶ್ರೀ ಐವನ್ ಡಿಸೋಜಾ:-** ಸನ್ಮಾನ್ಯ ಸಭಾಪತಿಯವರೇ, ಕ್ಯಾಪ್ಟನ್ ಗಣೇಶ್ ಕಾರ್ಣಿಕರ್‌ರವರು ಇಂತಹ ವಿಚಾರಗಳ ಬಗ್ಗೆ ಹೆಚ್ಚು ಉಲ್ಲೇಖವನ್ನು ಮಾಡಿದ್ದಾರೆ. ಮನೆ ಇಲ್ಲದವರಿಗೆ ಮನೆ ಕೊಡಬೇಕೆನ್ನುವ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 94(ಸಿ)(ಸಿ)ಯನ್ನು ಜಾರಿಗೆ ತಂದಿದ್ದೇವೆ. ಆದರೆ, ಇಂತಹ ಸಮಸ್ಯೆಯಲ್ಲಿ ಸಿಲುಕಿರುವವರಿಗೆ ಎಲ್ಲಯಾದರೂ ಪರಿಹಾರವನ್ನು ಕಂಡುಕೊಳ್ಳಬೇಕೆನ್ನುವುದು ನನ್ನ ವಿನಂತಿಯಾಗಿದೆ. ಇಂತಹವರು ಬಹಳಷ್ಟು ಜನರಿದ್ದಾರೆ. ಅನೇಕ ಭೂಮಿಗಳಿಗೆ ಹಕ್ಕುಪತ್ರಗಳನ್ನು ಕೊಡುವುದಕ್ಕೆ ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ಇದೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕರ್‌ರವರು ಸರ್ಕಾರವೇ ಅವರುಗಳಿಗೆ ಮನೆಗಳನ್ನು ಕಟ್ಟಿಸಿ ಕೊಡಲಿ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಮನೆ ಕಟ್ಟಿಕೊಳ್ಳುವುದಕ್ಕೆ ಅಧಿಕಾರಿಗಳು ಹಕ್ಕುಪತ್ರವನ್ನು ಕೇಳುತ್ತಾರೆ. ಮನೆ ರಿಪೇರಿಗಾಗಿ ನಗರಪಾಲಿಕೆ ವತಿಯಿಂದ 25 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಮನೆ ರಿಪೇರಿಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಮಂಡಿಸಬೇಕಾದರೂ ಮಾಡಬೇಕಾದರೂ, 'ಹಕ್ಕುಪತ್ರ ಇದ್ದರೆ ಕೊಡಿ, ಇಲ್ಲದಿದ್ದರೆ ಹಣ ಕೊಡುವುದಕ್ಕೆ ಆಗುವುದಿಲ್ಲ' ಎಂದು ಹೇಳುತ್ತಾರೆ.

(ಮುಂದುವರಿದಿದೆ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(1096)20.11.2017-5.40-ಪಿಕೆ-ಆರ್ಎನ್

ಶ್ರೀ ಐವನ್ ಡಿ'ಸೋಜಾ(ಮುಂದುವರೆದಿದೆ):- ಇಂತಹ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಾಗ ಸಮಸ್ಯೆ ಎದುರಿಸುತ್ತಿರುವ ಇಂತಹ ಲಕ್ಷಾಂತರ ಕುಟುಂಬಗಳಿಗೆ ಪರಿಹಾರ ಸಿಗುತ್ತದೆ. ಯಾವುದೋ ಒಂದು ಒಳ್ಳೆಯದೋ-ಕೆಟ್ಟದ್ದೋ, they are settled in their land. ಅದೇರೀತಿ ಸಮುದ್ರದ ಬದಿಯಲ್ಲಿ ಅನೇಕ ಕುಟುಂಬಗಳು ವಾಸವಾಗಿವೆ. ಅದು CRZ (Coastal Regulation Zone) ಆಗಿರುವುದರಿಂದ ಅವರಿಗೆ ಯಾವುದೇ ಹಕ್ಕು-ಪತ್ರಗಳು ಇರುವುದಿಲ್ಲ. ಅನೇಕ ಮೀನುಗಾರರ ಕುಟುಂಬಗಳು ಮಂಗಳೂರಿನ ಬೆಂಗೆ ಪ್ರದೇಶದಲ್ಲಿ ವಾಸವಾಗಿವೆ. ಅವರು ಎಷ್ಟೋ ವರ್ಷದಿಂದ ವಾಸವಾಗಿದ್ದಾರೆ. ಆದರೆ ಅವರಿಗೆ ಹಕ್ಕು-ಪತ್ರ ಕೊಡಲು ಇವತ್ತಿನವರೆಗೂ ಸಾಧ್ಯವಾಗಿಲ್ಲ. Because, either that is coming under CRZ or that land belongs to the Port or somebody else. ಅದು ಬಂದರಿನ ವ್ಯಾಪ್ತಿಗೋ ಅಥವಾ ಬೇರೆಯವರಿಗೋ ಸೇರಿರುವುದಾಗಿರುತ್ತದೆ. ಅಲ್ಲಿ ಮನೆಗಳು ಮಾತ್ರ ಆಗುತ್ತಲೇ ಇವೆ. ಎಂಎಲ್‌ಸಿ ಫಂಡ್‌ನಿಂದ ರಸ್ತೆ ಮಾಡುವುದಕ್ಕೆ ಹೋದರೆ ಅವರು ಅದಕ್ಕೆ ಅವಕಾಶ ಕೊಡುವುದಿಲ್ಲ. ಅದು ನಮ್ಮ port land ಆಗಿದೆ, ನೀವು ಅದರ ಹತ್ತಿರ ಹೋಗಬಾರದು ಎಂದು ಹೇಳುತ್ತಾರೆ ಅಥವಾ ಇದು ಇನ್ನೊಬ್ಬರ ಜಾಗ ಆಗಿರುವುದರಿಂದ ಮುಟ್ಟಬಾರದು ಎಂದು ಹೇಳುತ್ತಾರೆ. ಈ ರೀತಿಯ ಅನೇಕ ಆಕ್ಷೇಪಣೆಗಳು ಬರುತ್ತವೆ. ನಮ್ಮ ಸರ್ಕಾರ ಎಲ್ಲಾ ಭಾಗ್ಯಗಳನ್ನು ಕೊಟ್ಟಿದೆ, ಆ ಭಾಗ್ಯಗಳನ್ನು ಎಲ್ಲರೂ ಸ್ವೀಕರಿಸಿದ್ದಾರೆ. ಮಾನ್ಯ ಕಂದಾಯ ಸಚಿವರು ಸದನದಲ್ಲಿದ್ದಾರೆ. ಮಾನ್ಯ ಸಚಿವರು ಇಂಥದ್ದಕ್ಕೆ ಪರಿಹಾರ ಕಂಡುಹಿಡಿಯುವುದಕ್ಕೆ ಪ್ರಯತ್ನ ಮಾಡಬೇಕು ಎಂದು ಹೇಳಬಯಸುತ್ತೇನೆ.

ಮಾನ್ಯ ಸಭಾಪತಿಯವರೇ, ನಮ್ಮಲ್ಲಿ ಮೂಲ ಗೇಣಿ ಸಮಸ್ಯೆ ಇದೆ. ಬೇರೆ ಬೇರೆ ಸಮಸ್ಯೆಗಳಿಂದ ಮನೆ ಕಟ್ಟಿ ವಾಸವಾಗಿದ್ದವರು, ತಮ್ಮ ಜೀವಂತ ಕಾಲದಲ್ಲಿ ಬದುಕಾಳಿಗೆ ಮತ್ತು, ಸತ್ತರೂ ಮುಂದೆ ನಮ್ಮ ಕುಟುಂಬದವರಿಗೆ ಕೊಟ್ಟು ಹೋಗುತ್ತೇವೆ ಎಂದು ಹೇಳಲು ಆಗದೇ ಇರುವಂತಹ ಪರಿಸ್ಥಿತಿ ಇದೆ. ಸರ್ಕಾರದ ಭೂಮಿ ಅಲ್ಲದೇ ಬೇರೆ ಬೇರೆ ಸಂಸ್ಥೆಗಳಿಗೆ ಸೇರಿರುವ ಭೂಮಿಯಲ್ಲಿ ಯಾರು ಅನೇಕ ವರ್ಷಗಳಿಂದ ವಾಸವಾಗಿದ್ದಾರೋ ಅಂಥವರಿಗೆ ಭೂಮಿ ಕೊಡುವ ನಿಟ್ಟಿನಲ್ಲಿ ಕಾನೂನು ತರಬೇಕೆಂದು ಕೇಳಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಕೆ.ಐ.ಶ್ರೀಕಂಠೇಗೌಡ(ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾಡಿನ ಜ್ವಲಂತ ಸಮಸ್ಯೆಯ ಬಗೆಗೆ ಮಾನ್ಯ ವಿರೋಧ ಪಕ್ಷದ ನಾಯಕರು ಗಂಭೀರವಾಗಿ ಪ್ರಸ್ತಾಪ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ 70 ವರ್ಷಗಳ ಆನಂತರವೂ ಕೊಳಚೆ ಮುಕ್ತ ವಿಚಾರದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದೇವೆ ಎಂದರೆ, ಇಡೀ ನಾಗರಿಕ ಸಮಾಜ ತಲೆತಗ್ಗಿಸಬೇಕಾಗುತ್ತದೆ. ನಮ್ಮೆಲ್ಲರ ಮೂಲ ಅವಶ್ಯಕತೆಗಳು ಎಂದರೆ ಊಟ, ವಸತಿ ಮತ್ತು ಬಟ್ಟೆ.

**ಶ್ರೀ ಕಾಗೋಡು ತಿಮ್ಮಪ್ಪ(ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, Inam Abolition Act ಬಂತು, ನಿಮ್ಮ ಮದ್ದೂರಿನ ಗೇಣಿರಹಿತರಿಗೆ ಅರ್ಜಿ ಕೊಡಿಸುವ ವ್ಯವಸ್ಥೆ ಮಾಡಲಿಲ್ಲವಲ್ಲ? ಅದು ಇನ್ನೂ ಹಾಗೆಯೇ ಇದೆ.

**ಶ್ರೀ ಕೆ.ಐ.ಶ್ರೀಕಂಠೇಗೌಡ:-** ಆ ವ್ಯವಸ್ಥೆ ಮಾಡಿಸುತ್ತೇನೆ. ಮಾನ್ಯ ಸಭಾಪತಿಯವರೇ, ಇವತ್ತು ಇಡೀ ಜಗತ್ತು ಪ್ರಗತಿಯತ್ತ ಸಾಗುತ್ತಿದೆ.

**ಶ್ರೀ ಕಾಗೋಡು ತಿಮ್ಮಪ್ಪ:-** ಸರ್ಕಾರಿ ಜಮೀನಾಗಿದ್ದರೆ ಅಥವಾ ನಗರ ಸಭೆಯ ಜಮೀನಾಗಿದ್ದರೆ ಅದನ್ನು ಕೊಡುವುದಕ್ಕೆ ಏನೂ ತೊಂದರೆ ಆಗುವುದಿಲ್ಲ. ಖಾಸಗಿಯವರ ಜಮೀನು ಕೊಡುವುದಕ್ಕೆ ಬರುವುದಿಲ್ಲ. ಭೂಸುಧಾರಣೆ ಕಾನೂನು ತಂದು ರೀತಿಯಲ್ಲಿ ಇದಕ್ಕೂ ಒಂದು ಕಾನೂನನ್ನು ತಂದು ಅವರಿಗೆ occupancy right ಕೊಡುವಂತಹ ಕೆಲಸ ಮಾಡಬೇಕಿದೆ. ಅದು ಕೂಡ ಬರುತ್ತದೆ.

**ಶ್ರೀ ಕೆ.ಐ.ಶ್ರೀಕಂಠೇಗೌಡ:-** ವಾಸಿಸುವವನೇ ಮನೆಯ ಒಡೆಯ ಎನ್ನುವ ಕಾನೂನು ತಂದಿರಿ. ಅದೇರೀತಿ ಇವರೂ ಕೂಡ ವಾಸ ಮಾಡುತ್ತಿದ್ದಾರೆ ಅಲ್ಲವೇ?

**ಶ್ರೀ ಕಾಗೋಡು ತಿಮ್ಮಪ್ಪ:-** ಇದು ಅದರ ವ್ಯಾಪ್ತಿಯೊಳಗೆ ಬರುವುದಿಲ್ಲ.

**ಶ್ರೀ ಕೆ.ಐ.ಶ್ರೀಕಂಠೇಗೌಡ:-** ಯಾವುದ್ಯಾವುದಕ್ಕೋ ಕಾನೂನು ತರುತ್ತೀರಿ, ಇದಕ್ಕೂ ತನ್ನಿ.

**ಶ್ರೀ ಕಾಗೋಡು ತಿಮ್ಮಪ್ಪ:-** ತಾವು ಅಪರೂಪಕ್ಕೆ ಇಂತಹ ವಿಷಯವನ್ನು ಚರ್ಚೆ ಮಾಡುತ್ತಿದ್ದೀರಿ. ಅದಕ್ಕೋಸ್ಕರ ನಿಮಗೆ ಸಾಷ್ಟಾಂಗ ನಮಸ್ಕಾರಗಳು.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, 2397 ಡಿಕ್ಲೇರ್ಡ್ ಸ್ಲಮ್ಸ್ ಏನಿದೆ, ಇವುಗಳಲ್ಲಿ ಅತಿ ಹೆಚ್ಚು ಸರ್ಕಾರದ ಪ್ರದೇಶಗಳಲ್ಲೇ ಇವೆ. ಖಾಸಗಿಯವರ ಜಾಗದಲ್ಲ ಬಹಳ ಕಡಿಮೆ ಇದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಕಾಗೋಡು ತಿಮ್ಮಪ್ಪ:-** ಸರ್ಕಾರದ ಜಮೀನಾಗಿದ್ದರೆ ಅದನ್ನು ಕೊಡುವುದಕ್ಕೆ ತೊಂದರೆ ಇಲ್ಲ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಹಾಗಾದರೆ ಏಕೆ ಕೊಡುತ್ತಿಲ್ಲ?

**ಶ್ರೀ ಕಾಗೋಡು ತಿಮ್ಮಪ್ಪ:-** ಸರ್ಕಾರದ ಜಮೀನಾದರೆ 24 ಗಂಟೆಯೊಳಗೆ ನಿವೇಶನ ಕೊಡುವುದಕ್ಕೆ ಅವಕಾಶ ಇದೆ. ನಿವೇಶನ ಇದ್ದರೆ ಅವರಿಗೆ ಮನೆ ಕೊಡಲು ಏನೂ ತೊಂದರೆ ಆಗುವುದಿಲ್ಲ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಕಾಗೋಡು ತಿಮ್ಮಪ್ಪನವರು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. 24 ಗಂಟೆ ಬೇಡ, 3 ತಿಂಗಳ ಕಾಲಾವಕಾಶ ತೆಗೆದುಕೊಳ್ಳಿ. ಸರ್ಕಾರಿ ಮಾಲೀಕತ್ವದ ಭೂಮಿಯಲ್ಲಿರುವ ಕೊಳಚೆ ಪ್ರದೇಶಗಳು 19. ನಗರಸಭೆ ಮಾಲೀಕತ್ವದ ಭೂಮಿಯ ಕೊಳಚೆ ಪ್ರದೇಶಗಳು 10. ಖಾಸಗಿ ಮಾಲೀಕತ್ವದ ಜಾಗದಲ್ಲಿರುವ ಕೊಳಚೆ ಪ್ರದೇಶಗಳು 17. ಖಾಸಗಿಯವರದು ಬೇಡ, ಬಿಟ್ಟುಬಿಡಿ. ಅವರನ್ನು ಕರೆದು, ದುಡ್ಡು ಕೊಡುವುದು- ಬಿಡುವುದು ಆಮೇಲಿನ ವಿಷಯ. ನೀವೇ ಉಸ್ತುವಾರಿ ಸಚಿವರಾಗಿದ್ದೀರಿ. ಸದರಿ ಈ 19 ಮತ್ತು 10, ಒಟ್ಟು 29 ಕೊಳಚೆ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಕ್ಲಿಯರ್ ಮಾಡಿ ಕೊಡುತ್ತೀರಾ? ನೀವು ಹೇಳುವುದು ದಾಖಲೆಗೆ ಹೋಗುತ್ತದೆ.

**ಶ್ರೀ ಕಾಗೋಡು ತಿಮ್ಮಪ್ಪ:-** ತಾವು ಈ ವಿಚಾರ ನನ್ನ ಗಮನಕ್ಕೆ ತಂದದ್ದು ಒಳ್ಳೆಯದಾಯಿತು. ಇದುವರೆಗೂ ಈ ವಿಚಾರವನ್ನು ಯಾರೂ ನನ್ನ ಗಮನಕ್ಕೆ ತಂದಿರಲಿಲ್ಲ. ಈ ತಿಂಗಳ ಒಳಗೆ ನಾನು ಶಿವಮೊಗ್ಗ ಜಿಲ್ಲೆಗೆ ಹೋಗುತ್ತಿದ್ದೇನೆ. ಕೆರೆ ಜಾಗದಲ್ಲಿರಬಹುದಾದ ಕೊಳಚೆ ಪ್ರದೇಶಗಳನ್ನು ಬಿಟ್ಟು, ಬೇರೆ ಕಡೆ ಸರ್ಕಾರಿ ಜಾಗದಲ್ಲಿ ಕೊಳಚೆ ಪ್ರದೇಶಗಳು ಇದ್ದರೆ ಖಂಡಿತವಾಗಿ ನಾನು ತಾವು ಹೇಳಿದ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ಆ ದಿನೆಯಲ್ಲಿ ಮುಂದುವರೆಯುತ್ತೇನೆ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಇಷ್ಟು ಮಾಡಿದರೆ ಸಾಕು. ಈ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆಗೆ ಒಂದು ವಿಶ್ವಾಸ ಬರಬೇಕಾದರೆ ಈ ಸದನ ಮುಗಿಯುತ್ತಿದ್ದ ಹಾಗೆ ಒಂದು ದಿನಾಂಕ ನಿಗದಿ ಮಾಡಿ ಒಂದು ಸಭೆ ಕರೆಯಿರಿ. ನಾನೂ ಬರುತ್ತೇನೆ. ಸ್ಥಳೀಯ ಎಂಎಲ್‌ಎ, ಎಂಎಲ್‌ಸಿ ಗಳನ್ನೂ ಕರೆಯಿರಿ. ಅಲ್ಲಿ ಚರ್ಚೆ ಮಾಡಿ, ಈ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕೆ ಏನು ರೋಗ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಕೇಳಿ.

**ಶ್ರೀ ಕಾಗೋಡು ತಿಮ್ಮಪ್ಪ:-** ಅಧಿಕಾರಿಗಳಿಗೆ ಯಾವಾಗಲೂ ರೋಗ ಇದ್ದೇ ಇರುತ್ತದೆ. ಆ ರೋಗಕ್ಕೆ ಚಿಕಿತ್ಸೆ ಕೊಟ್ಟರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಾರೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಕೆ.ಎಸ್.ಈಶ್ವರಪ್ಪ:-** ತಾವು ಈಗ ಒಳ್ಳೆಯ ವೈದ್ಯರಾಗಿ. ಒಂದು ಸಭೆ ಕರೆಯಿರಿ. ಇಂಥದ್ದು ಒಂದು ಕಡೆಯಾದರೆ ರಾಜ್ಯದ ಎಲ್ಲಾ ಕಡೆಯೂ ಇದು ಆಗುತ್ತದೆ. ದಯವಿಟ್ಟು ಅಧಿವೇಶನ ಮುಗಿಯುತ್ತಿದ್ದ ಹಾಗೆ ಸಭೆ ಕರೆಯಿರಿ.

**ಶ್ರೀ ಕಾಗೋಡು ತಿಮ್ಮಪ್ಪ:-** ಹಾಗೆಯೇ ಆಗಲಿ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಇವತ್ತು ನಾವೆಲ್ಲ ತಲೆ ತಗ್ಗಿಸಬೇಕಾಗಿದೆ. ಇಡೀ ಸಮುದಾಯ ತಲೆ ತಗ್ಗಿಸಬೇಕಾಗಿದೆ. ಇನ್ನೂ ನಮ್ಮ ಸಹೋದರರನ್ನು ಕೊಳಚಿ ಪ್ರದೇಶಗಳಲ್ಲಿ ವಾಸ ಮಾಡುವುದಕ್ಕೆ ಬಿಟ್ಟಿದ್ದೇವೆ. ಅವರನ್ನು ಆಚೆ ತರುವ ಪ್ರಾಮಾಣಿಕ ಪ್ರಯತ್ನಗಳನ್ನು ನಾವು ಮಾಡಿಲ್ಲ.

**ಶ್ರೀಮತಿ ಮೋಟಮ್ಮ:-** ಮಾನ್ಯ ದೇವರಾಜ ಅರಸರವರ ಕಾಲದಲ್ಲ, ಬೆಂಗಳೂರಿನ ಗಾಂಧೀನಗರ ಮತ್ತು ಕಬ್ಬನ್ ಪಾರ್ಕ್ ಪ್ರದೇಶ ವ್ಯಾಪ್ತಿಯಲ್ಲಿ ಬಹು ಮಹಡಿ ಕಟ್ಟಡಗಳನ್ನು ಕಟ್ಟಿ ಅಲ್ಲಿ ವಾಸಿಸಲು ಮನೆಗಳನ್ನು ಕಟ್ಟಿಕೊಟ್ಟಿರುವ ಉದಾಹರಣೆಗಳು ಇವೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಯಾವುದೋ ಎರಡು-ಮೂರು ಸ್ಲಮ್‌ಗಳನ್ನು ಕೊಳಚಿ ಮುಕ್ತ ಮಾಡಿರಬಹುದು. ಆದರೆ ನಾನು ಇಡೀ ರಾಜ್ಯ ಕೊಳಚಿ ಮುಕ್ತ ಪ್ರದೇಶ ಆಗಿರಬೇಕು ಎಂದು ಹೇಳುತ್ತಿದ್ದೇನೆ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ನಮ್ಮ ಒಡ ಹುಟ್ಟಿದವರನ್ನು ಕೊಳಚಿ ಪ್ರದೇಶಗಳಲ್ಲಿ ವಾಸ ಮಾಡುವುದಕ್ಕೆ ಬಿಟ್ಟಿದ್ದೇವೆ, ನಾವು ಐಷಾರಾಮಿ ಹೋಟೆಲ್‌ಗಳಲ್ಲಿ ತಂಗಿ ಅಧಿವೇಶನಕ್ಕೆ ಬರುತ್ತವೆ ಎಂದರೆ ಅದರ ಅರ್ಥವೇನು? ನಾವು ಇನ್ನೂ ಶ್ರೀ ದೇವರಾಜ ಅರಸು ಅವರ ಕಾಲದಲ್ಲಾದ ಕೆಲಸಗಳನ್ನೇ ಉದಾಹರಣೆಯಾಗಿ ಕೊಡುತ್ತಿದ್ದೇವೆ. ಆದರೆ ಈ ನಿಟ್ಟಿನಲ್ಲಿ ನಂತರ ಏನು ಕೆಲಸಗಳಾಯಿತು?

**ಶ್ರೀಮತಿ ಮೋಟಮ್ಮ:-** ಕೊಳಚಿ ಮುಕ್ತ ಪ್ರದೇಶಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಕ್ರಮೇಣ ಬೇರೆ ಬೇರೆ ನಗರಗಳಿಂದ ಒಂದು ಕಡೆ ಬಂದು ಜನ ವಾಸ ಮಾಡುವುದರಿಂದ ಮತ್ತೆ ಕೊಳಚಿ ಪ್ರದೇಶ ನಿರ್ಮೂಲನವಾಗುತ್ತದೆ. ಹೀಗಾದರೆ ಏನು ಮಾಡುವುದಕ್ಕೆ ಆಗುತ್ತದೆ?

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಗಣೇಶ್ ಕಾರ್ನಿಕರವರು ಇದರ ಬಗ್ಗೆ ಚೆನ್ನಾಗಿ ಹೇಳಿದರು. ಇಂತಹ ಸಮಸ್ಯೆಯನ್ನು ಪರಿಹರಿಸಲು ವಸತಿ ಸಮುಚ್ಚಯಗಳನ್ನು ನಿರ್ಮೂಲನೆ ಮಾಡಿ ಇಡಬೇಕು. ಬಂದವರಿಗೆ ಮಲಗುವುದಕ್ಕಾದರೂ ಅವಕಾಶ ಮಾಡಿ ಕೊಡಬೇಕು ಅಲ್ಲವೇ? ಮಂಡ್ಯದ ಸಂಜಯ್ ಟಾಕೀಸ್ ಪಕ್ಕದಿಂದ ರಾತ್ರಿ ಬಸ್ ಇಳಿದು ನಮ್ಮ ಮನೆಗೆಂದು ನಡೆದುಕೊಂಡು ಹೋಗುತ್ತಿದ್ದಾಗ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಫುಟ್‌ಪಾತ್‌ಗಳಲ್ಲಿ, ಅಂಗಡಿಗಳ ಪಡಸಾಲೆಯ ಮೇಲೆ 180 ಜನ ಸುಮಾರು 400 ಮೀಟರ್ ಜಾಗದಲ್ಲಿ ಮಲಗಿದ್ದ ದೃಶ್ಯವನ್ನು ಕಂಡೆ. ಇಂತಹ ವಿಚಾರಗಳ ಬಗ್ಗೆಯೂ ನಾವು ಗಂಭೀರವಾಗಿ ಚಿಂತನೆ ಮಾಡಬೇಕು ಅಲ್ಲವೇ? ನಾವು ಇನ್ನೂ ಈ ಜನರನ್ನು ಫೂಟ್ ಪಾತ್‌ನಲ್ಲಿ ಮಲಗಿಸುತ್ತಿದ್ದೇವೆ, ರೈಲ್ವೆ ಸ್ಟೇಷನ್‌ನಲ್ಲಿ ಮಲಗಿಸುತ್ತಿದ್ದೇವೆ, ಕೊಳೆಗೇರಿಗಳಲ್ಲಿ ಮಲಗಿಸುತ್ತಿದ್ದೇವೆ ಎಂದರೆ, ಇದು ನಾವೆಲ್ಲರೂ ನಾಚಿಕೆಪಡುವಂತಹ ಸಂಗತಿ ಅಲ್ಲವೇ? ಈ ವಿಚಾರವನ್ನು ನಾವು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಮಾನ್ಯ ಸಭಾಪತಿಯವರೇ, ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆಯವರು ಮೈಸೂರನ್ನು ಕೊಳಚೆ ಮುಕ್ತವಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದ್ದಾರೆ. ಇಡೀ ರಾಜ್ಯವನ್ನು ಕೊಳಚೆ ಮುಕ್ತ ರಾಜ್ಯವನ್ನಾಗಿ ಮಾಡಬೇಕಿದೆ. ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಾಗಿದೆ. ಇಂತಹ ಪ್ರದೇಶಗಳಲ್ಲಿ ಶ್ರಮಿಕ ವರ್ಗ ಇರುತ್ತದೆ. ನಮಗೆ ದುಡಿಮೆ ಮಾಡಿಕೊಡುವವರು ಅಲ್ಲಿ ವಾಸ ಇರುತ್ತಾರೆ, ಕೆಳಸ್ತರದ ಜನ ವಾಸ ಮಾಡುತ್ತಿರುತ್ತಾರೆ. ಅವರಿಗೆ ಮಲಗುವುದಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಡುತ್ತಿಲ್ಲ ಎಂದರೆ ಇದರ ಅರ್ಥ ಏನು? ಮಾನ್ಯ ವಿರೋಧ ಪಕ್ಷದ ನಾಯಕರು ಪ್ರಸ್ತಾಪ ಮಾಡಿದ ಹಾಗೆ ಸರ್ಕಾರವೇ ಸುಮಾರು 2700 ಕೊಳಚೆ ಪ್ರದೇಶಗಳನ್ನು ಅಧಿಕೃತವಾಗಿ ಗುರುತಿಸಿದೆ. ‘ವಾಸಿಸುವವನೇ ಮನೆಯ ಒಡೆಯ’ ಎನ್ನುವ ಕಾಯಿದೆಯನ್ನು ತಂದರು. ಇಂಥದ್ದಕ್ಕೂ ಒಂದು ಕಾನೂನನ್ನು ತನ್ನಿ ಬೇಡ ಎಂದು ಯಾರು ಹೇಳುತ್ತಾರೆ? ಇಂತಹ ಕಾನೂನನ್ನು ಎಲ್ಲರೂ ಸ್ವಾಗತಿಸೋಣ. ಅಂಥವರಿಗೆ ನೆಲೆ ಕಲ್ಪಿಸುವ ಕೆಲಸ ಮಾಡೋಣ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಒಂದು ವಸತಿ ಸಮುಚ್ಚಯ ನಿರ್ಮಾಣ ಮಾಡಿದರು.

(ಮುಂದು . . .)

(1097)20-11-2017 5.50 ಡಿಎಸ್-ಆರ್‌ಎನ್

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು):-**

ಈಗಾಗಲೇ ಆ ವಸತಿ ಸಮುಚ್ಚಯಕ್ಕೆ ಎಲ್ಲರೂ ಬಂದರು. ಹಾಗೆ ಸುಮ್ಮನೆ ಲೆಕ್ಕಾಚಾರಕ್ಕೆ, ಯಾರನ್ನೋ ಸಮಾಧಾನ ಮಾಡುವುದಕ್ಕೆ ಮಾಡುವಂಥದ್ದಲ್ಲ. ಇಂತಹ ಕಾರ್ಯಕ್ರಮಗಳು ಯುದ್ಧೋಪಾದಿಯಲ್ಲಿ ಆಗಬೇಕು. ಕ್ರಾಂತಿಕಾರಕ ಹೆಜ್ಜೆಯಲ್ಲಿ ಆಗಬೇಕು. ಕೊಳಚೆ ಪ್ರದೇಶಗಳನ್ನು ಪಟ್ಟಿ ಮಾಡಿ. ಅದರಲ್ಲಿ ಕೆಲವು ಗೊಂದಲಗಳಿರುತ್ತವೆ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಮಂಡ್ಯದಲ್ಲಿ ಜಿಲ್ಲಾಸ್ವತ್ತಿಗೆ ಹೊಂದಿಕೊಂಡಂತಹ ಜಾಗದಲ್ಲಿ ಒಂದು ಕೊಳಚೆ ಪ್ರದೇಶವಿದೆ. ಅವರು ಕೊಳಚೆ ನಿರ್ಮೂಲನೆ ಮಾಡಿ ಮನೆ ಕಟ್ಟುವುದಕ್ಕೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹೋದರು. ಆದರೆ ಸರ್ಕಾರದಲ್ಲೇ ಗೊಂದಲವಿದೆ. ಫುಟ್‌ಪಾತ್‌ನಲ್ಲಿ ಅವರು ವಾಸ ಮಾಡುವುದಕ್ಕೆ ಪ್ರಾರಂಭ ಮಾಡಿ ಐದು ವರ್ಷ ಆಯಿತು. ಇವತ್ತು ಇಲ್ಲಿ ಮಾನ್ಯ ಸಚಿವರು ಇರಬೇಕಾಗಿತ್ತು. ಐದು ವರ್ಷ ಆಗಿದೆ. ಆಸ್ಪತ್ರೆ ವಿಸ್ತರಣೆ ಮಾಡಬೇಕು, ಪರ್ಯಾಯ ಜಾಗ ಕೊಡಲಿಲ್ಲ. ಅವರೆಲ್ಲರೂ ಫುಟ್‌ಪಾತ್‌ನಲ್ಲಿದ್ದಾರೆ. ಅಲ್ಲಿ ಜನರು, ವಾಹನಗಳು ಹೋಗುವುದಕ್ಕಾಗುವುದಿಲ್ಲ. ಅಲ್ಲಿ ಮಕ್ಕಳಿಗೆ, ಹೆಂಗಸರಿಗೆ ಶೌಚಾಲಯಕ್ಕೆ ಜಾಗವಿಲ್ಲ. ಅವರ ಕಷ್ಟ ದೇವರಿಗೊಬ್ಬರಿಗೆ ಪ್ರೀತಿ. ಅದು ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇದೆ. ಇಂಥವೆಲ್ಲವನ್ನು ಗುರುತು ಮಾಡಿ ಕೊಳಚೆ ಮುಕ್ತ ಬಡಾವಣೆಗಳನ್ನು ನಿರ್ಮಾಣ ಮಾಡುವ ಮತ್ತು ಯಾರೆಲ್ಲಾ 30-40 ವರ್ಷಗಳಿಂದ ವಾಸವಾಗಿದ್ದಾರೆ ಅವರಿಗೆ ಹಕ್ಕುಪತ್ರಗಳನ್ನು ಕೊಡುವುದಕ್ಕೆ ಏಕೆ ಮೀನಾಮೇಷ ನೋಡುತ್ತಿದ್ದಾರೆ? ಸರ್ಕಾರೇತರ ಸಂಸ್ಥೆಗಳು ಕೊಟ್ಟಿರುವ ಕೊಳಚೆ ನಿವಾಸಿಗಳ ವಸತಿ ರಹಿತರ ಪಟ್ಟಿ ಸರ್ಕಾರದ ಎದುರಿಗೆ ಇದೆ ಎಂದರೆ, 2700 ಕೊಳಚೆ ಪ್ರದೇಶಗಳಲ್ಲಿ ಹಕ್ಕುಪತ್ರಗಳನ್ನು ಕೊಡಲಿಲ್ಲವೆಂದರೆ ಅದರ ಅರ್ಥ ಏನು? ಹಾಗಾಗಿ ದಯಮಾಡಿ ಈ ವಿಚಾರದಲ್ಲಿ ನಾವೆಲ್ಲಾ ಸೇರಿ ಒಂದು ಸವಾಲಾಗಿ ಸ್ವೀಕಾರ ಮಾಡಿ ಯಾರು ಕೊಳೆಗೆರಿಗಳಲ್ಲಿದ್ದಾರೆಯೋ ಅವರಿಗೆ ಹಕ್ಕುಪತ್ರಗಳನ್ನು ಕೊಡಿ. ನಾನು ಆಗಾಗ್ಗೆ ಸಾರ್ವಜನಿಕ ಸಮಾರಂಭಕ್ಕೆ ಹೋದಾಗ ಭಾಷಣ ಮಾಡುತ್ತೇನೆ. ಶ್ರೀ ಗೋವಿಂದ ಜೈಸ್ವಾಲ್ ಎನ್ನುವಂತಹ ಐ.ಎ.ಎಸ್. ಅಧಿಕಾರಿ ಉತ್ತರ ಪ್ರದೇಶದಲ್ಲಿದ್ದಾರೆ. ಅವರು ದೂರದ ವಾರಣಾಸಿ, ಕಾಶಿಯಲ್ಲಿ ಕೊಳಚೆ ಪ್ರದೇಶದಲ್ಲಿ ಹುಟ್ಟಿ ಬಂದಿದ್ದಾರೆ. 2009ರ ಬ್ಯಾಚ್‌ನಲ್ಲಿ 48ನೇ ರ್ಯಾಂಕ್ ಬಂದಿದ್ದಾರೆ. ಯಾವ ಪ್ರತಿಭೆಗಳು ಎಲ್ಲರುತ್ತೇವೆಯೋ ಎಂದು ಹೇಳುವುದಕ್ಕಾಗುವುದಿಲ್ಲ. ಇವತ್ತು ಅವರು ಉತ್ತರ ಪ್ರದೇಶದಲ್ಲಿ ಒಬ್ಬ ಅತ್ಯಂತ ಜನಪ್ರಿಯ ಜಿಲ್ಲಾಧಿಕಾರಿಯಾಗಿದ್ದಾರೆ. ಅವರು ಕೊಳಚೆ ಪ್ರದೇಶದಲ್ಲಿ ಹುಟ್ಟಿ ಐ.ಎ.ಎಸ್. ಮಾಡಿದ್ದಾರೆ. ಅವರು 48ನೇ ರ್ಯಾಂಕ್ ಬಂದಿದ್ದಾರೆಂದರೆ ಅದರ ಅರ್ಥ ಏನು? ಇವತ್ತು ನಾವು ಎಷ್ಟು ಪ್ರತಿಭೆಗಳನ್ನು ಕೊಲ್ಲುತ್ತಿದ್ದೇವೆ. ಹಾಗಾಗಿ ಈ ವಿಚಾರದಲ್ಲಿ ಸರ್ಕಾರ ಸವಾಲಾಗಿ ಸ್ವೀಕಾರ ಮಾಡಬೇಕು. ಸರ್ಕಾರ ಎಷ್ಟು ದಿನಗಳಲ್ಲಿ, ಎಷ್ಟು ಗಂಟೆಗಳಲ್ಲಿ ಹಕ್ಕುಪತ್ರಗಳನ್ನು ಕೊಡುತ್ತದೆ ಎಂಬುದನ್ನು ಹೇಳಬೇಕು. ಇಲ್ಲದಿದ್ದರೆ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ. ನಾವು ಕಾಗೆ-ಗೊಬ್ಬಕನ ಕಥೆಯನ್ನು ಹೇಳಿಕೊಂಡು ಕುಳಿತುಕೊಳ್ಳುವುದಕ್ಕಾಗುವುದಿಲ್ಲ. ರಚನಾತ್ಮಕವಾಗಿ, ಸೃಜನಶೀಲ ನಿರ್ಧಾರಗಳನ್ನು ತೆಗೆದುಕೊಂಡು ಮುಂದಕ್ಕೆ ಬರದಿದ್ದರೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರದಿದ್ದರೆ ಇಡೀ ಸಮಾಜ ನಮ್ಮನ್ನು ಬಿಡುವುದಿಲ್ಲ. ಇದು ಅತ್ಯಂತ ಗಂಭೀರವಾದ ವಿಚಾರ. ಸರ್ಕಾರ ದಯಮಾಡಿ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಯಾವುದೋ ಒಂದು ನಗರ, ಪಟ್ಟಣವಲ್ಲ, ಇಡೀ ರಾಜ್ಯವನ್ನು ಕೊಳಚೆ ಮುಕ್ತವನ್ನಾಗಿ ಮಾಡುವ ಸವಾಲನ್ನು ನಾವೆಲ್ಲಾ ಸ್ವೀಕಾರ ಮಾಡೋಣ. ಆ ದಿನೆಯಲ್ಲಿ ಸರ್ಕಾರ ಮುಂದಾಗಬೇಕು. ಇವರಿಗೆಲ್ಲಾ ಕೊಡಲೇ ಹಕ್ಕುಪತ್ರ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡಿಸುವಂತಹ ಕೆಲಸ ಆಗಬೇಕು. ರಾಜಕೀಯದ ಸಣ್ಣಪುಟ್ಟ ವಿಚಾರಗಳನ್ನು ಬದಿಗೆ ಸರಿಸಿ ಎಲ್ಲರೂ ಮುಂದಾಗಬೇಕೆಂದು ನಾನು ಆಗ್ರಹಿಸುತ್ತೇನೆ.

**ಉಪ ಸಭಾಪತಿಯವರು:-** ಮಾನ್ಯ ಬಸನಗೌಡ ಪಾಟೀಲ್ ಯತ್ನಾಚಾರವರೇ, ಸಮಯದ ಅಭಾವವಿದೆ. 6 ಗಂಟೆಗೆ ಸಚಿವಸಂಪುಟ ಸಭೆ ಇದೆ. ನೀವು ಮಾತನಾಡಿದ ನಂತರ ಮಾನ್ಯ ಸಚಿವರು ಉತ್ತರ ಕೊಡಬೇಕು.

**ಶ್ರೀ ಬಸನಗೌಡ ಆರ್.ಪಾಟೀಲ್ (ಯತ್ನಾಚಾರ):-** ಮಾನ್ಯ ಸಭಾಪತಿಯವರೇ, ತಮಗೆ ಗೊತ್ತಿದೆ, ನಾನು ಹೆಚ್ಚು ಭಾಷಣ ಮಾಡುವಂತಹ ವ್ಯಕ್ತಿಯಲ್ಲ.

**ಉಪ ಸಭಾಪತಿಯವರು:-** ನೀವು ಮಾತನಾಡಿದ ನಂತರ ಮಾನ್ಯ ವಿರಯ್ಯನವರು, ಮಾನ್ಯ ಅಪ್ಪಾಜಿಗೌಡರಿಗೂ ಅವಕಾಶ ಕೊಡಬೇಕು.

**ಶ್ರೀ ಬಸನಗೌಡ ಆರ್.ಪಾಟೀಲ್ (ಯತ್ನಾಚಾರ)(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಿಯಮ 330ರ ಮೇರೆಗೆ ನಮ್ಮ ವಿರೋಧ ಪಕ್ಷದ ನಾಯಕರಾದ ಮಾನ್ಯ ಈಶ್ವರಪ್ಪನವರು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ಕೊಡುವುದರ ಬಗ್ಗೆ ಬಹಳ ಗಂಭೀರವಾದಂತಹ ನಮ್ಮ ನಗರಗಳ ದೊಡ್ಡ ಒಂದು ಭಯಾನಕ ಸಮಸ್ಯೆಯನ್ನು ಇವತ್ತು ಸದನದ ಮುಂದಿಟ್ಟಿದ್ದಾರೆ. ನಾವು ರೈತನಲ್ಲ ಹೋಗುವಾಗ ರೈಲ್ವೆ ಹಳಗಳ ಪಕ್ಕದಲ್ಲೇ ಇರುವ ಕೊಳಚೆ ಪ್ರದೇಶಗಳನ್ನು ಬಹಳಷ್ಟು ವರ್ಷಗಳಿಂದ ನೋಡುತ್ತಿದ್ದೇವೆ. ಶಾಸಕರುಗಳು ಅನೇಕ ಸಂದರ್ಭಗಳಲ್ಲಿ ಅಧ್ಯಯನ ಮಾಡುವುದಕ್ಕೆ ವಿದೇಶಕ್ಕೆ ಹೋಗುತ್ತೇವೆ. ಅಲ್ಲಿಯ ಅಭಿವೃದ್ಧಿಯನ್ನು ಅಧ್ಯಯನ ಮಾಡಿ ಬಂದು ನಾವು ನಮ್ಮ ದೇಶದಲ್ಲ ಜಾರಿ ಮಾಡುವುದಕ್ಕಾಗಿ ವಿದೇಶ ಯಾತ್ರೆಯನ್ನು ಮಾಡುತ್ತೇವೆ. ನಾನು ಕೇಂದ್ರದ ಮಂತ್ರಿಯಾಗಿದ್ದಾಗ ವಿದೇಶಕ್ಕೆ ಹೋಗಿದ್ದೇನೆ. ನಾನು ಬಹಳಷ್ಟು ದೇಶಗಳನ್ನು ನೋಡಿದ್ದೇನೆ. ಆದರೆ ಆ ದೇಶಗಳ ಒಂದು ನಗರದಲ್ಲಯೂ ಕೂಡ ಕೊಳಚೆ ಪ್ರದೇಶ ಎನ್ನುವಂಥದ್ದನ್ನೇ ನೋಡಲಿಲ್ಲ. ಆದರೆ ನಮ್ಮ ದೇಶದಲ್ಲ ನಗರಗಳು, ಮಹಾನಗರಗಳಲ್ಲಿ ಕೊಳಚೆ ಪ್ರದೇಶದಲ್ಲ ಭಯಾನಕ ಪರಿಸ್ಥಿತಿಯಲ್ಲಿ ಇವತ್ತು ಜೀವನ ಮಾಡುತ್ತಿದ್ದಾರೆ. ಅವರ ಜೀವನ ನೋಡಿದರೆ ನಮ್ಮ ಪುರಾಣಗಳಲ್ಲಿ, ವೇದಗಳಲ್ಲಿ ನರಕ ಎಂದರೆ ಹೇಗಿರಬಹುದು ಎನ್ನುವುದಕ್ಕೆ ವ್ಯಾಖ್ಯಾನ ಮಾಡುತ್ತಿದ್ದಂತಹ ಅಂಶಗಳು ಈಗ ಪುನರಾವರ್ತನೆಯಾಗುತ್ತಿದೆ ಎಂದು ಅನಿಸುತ್ತಿದೆ. ಸ್ವತಃ ನಾನು ಅನೇಕ ಸಂದರ್ಭಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಮಳೆಯಾದಾಗ ಅವರಿಗೆ ಸಹಾಯ ಮಾಡುವುದಕ್ಕೆ ಹೋದರೆ ಬಹುಶಃ ಮನುಷ್ಯರು ಎನ್ನುವಂಥವರು ಜೀವನ ಮಾಡುವುದಕ್ಕೆ ಸಾಧ್ಯವಿಲ್ಲ. ಅಷ್ಟು ಭಯಾನಕ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪರಿಸ್ಥಿತಿಯಲ್ಲಿ ಅಲ್ಲರುವ ಜನರು ಜೀವನ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದ ನಂತರವೂ ಕೂಡ ದೇಶದ ನಾಗರಿಕರಿಗೆ ಇರುವುದಕ್ಕೆ ಒಂದು ಒಳ್ಳೆಯ ಮನೆ ಕೊಡುವುದಕ್ಕೆ ನಮ್ಮ ಕಡೆಯಿಂದ ಆಗಿಲ್ಲವೆಂದರೆ ಇಡೀ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಾವೆಲ್ಲಾ ತಲೆತಗ್ಗಿಸುವಂತಹ ಪರಿಸ್ಥಿತಿ ಇವತ್ತು ಇದೆ. ಇದನ್ನು ಯಾವ ಸರ್ಕಾರಗಳು, ಯಾವ ರಾಜಕೀಯ ಪಕ್ಷಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಈಗ ಚುನಾವಣೆಗೆ ಆರು ತಿಂಗಳು ಬಾಕಿ ಉಳಿದಿದೆ. ನಾನು ಸೇರಿದಂತೆ ಈಗ ಎಲ್ಲಾ ಪಕ್ಷಗಳು ಕೊಳಚೆ ಪ್ರದೇಶಗಳಿಗೆ ಹೋಗುವುದಕ್ಕೆ ಪ್ರಾರಂಭ ಮಾಡಿದ್ದೇವೆ. ಈ ಕೊಳಚೆ ಪ್ರದೇಶಗಳು ಈಗ ನಮ್ಮವರಿಗೆ ನೆನಪಾಗಿಬಿಟ್ಟಿದೆ. ಎಷ್ಟೋ ಮಂದಿ ದರಿದ್ರ ನಾರಾಯಣ ಎಂದು ಹೋಗುತ್ತಾರೆ. ನಾನು ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ಕೊಳಚೆ ನಿರ್ಮೂಲನೆ ಮಾಡುತ್ತೇನೆಂದು ಹೇಳುತ್ತಾರೆ. ಕೊಳಚೆ ನಿರ್ಮೂಲನೆ ಮಾಡುತ್ತಾರೆಯೋ ಅಲ್ಲರುವಂತಹವರನ್ನು ನಿರ್ಮೂಲನೆ ಮಾಡುತ್ತಾರೆಯೋ ಗೊತ್ತಿಲ್ಲ. ಇದು ಚುನಾವಣೆಯ ಒಂದು ಗಿಮಿಕ್ ಆಗಿದೆ. ಇದಕ್ಕೆ ಪ್ರಾಮಾಣಿಕವಾದ ಚಿಂತನೆ ಎಲ್ಲರಿಂದ ಪ್ರಾರಂಭವಾಗಬೇಕೆಂದರೆ ಹೊಸ ಸರ್ಕಾರ ಬಂದ ಮೇಲೆಯೇ ಇದು ಪ್ರಾರಂಭವಾಗಬೇಕು. ಈಗ ನಾವು ಇದರ ಚಿಂತನೆಯನ್ನು ಚುನಾವಣೆ ಬರುವಾಗ ಮಾಡುತ್ತಿದ್ದೇವೆ. ಇವತ್ತು ವಿರೋಧ ಪಕ್ಷಗಳು ಏನು ಹೇಳುತ್ತಾರೆಂದರೆ, ನಾನು ಮಾತನಾಡಿದೆ, ತೀವ್ರವಾಗಿ ವಿರೋಧಿಸಿದೆ ಎಂದು ಅವರ ಕೊಳಚೆ ಪ್ರದೇಶದಲ್ಲಿ ಭಾಷಣ ಮಾಡುತ್ತಾರೆ. ಮಾನ್ಯ ಶ್ರೀನಿವಾಸ ಮಾನೆಯವರು ನಮ್ಮ ಸರ್ಕಾರ ಬಂದ ಮೇಲೆ ಕ್ರಾಂತಿಕಾರಕ ಬದಲಾವಣೆ, ನುಡಿದಂತೆ ನಡೆಯುವ ಸರ್ಕಾರ ಎಂದು ಭಾಷಣ ಮಾಡುತ್ತಾರೆ. ಹಿಂದುಳಿದವರು, ದಲಿತರು ಮಾತ್ರ ಕೊಳಚೆ ಪ್ರದೇಶದಲ್ಲಿ ಇಲ್ಲ. ನನ್ನ ಅನುಭವದ ಪ್ರಕಾರ ನಮ್ಮ ದೇಶದಲ್ಲಿ ಅಸ್ವಶ್ಯತೆ ಇರಲಾರದಂತಹ ಒಂದು ಪ್ರದೇಶವೆಂದರೆ ಕೊಳಚೆ ಪ್ರದೇಶ. ಅಲ್ಲಿ ಬ್ರಾಹ್ಮಣರು, ಅಂಗಾಯತರು ಇದ್ದಾರೆ. ಬಡವರು, ಎಲ್ಲಾ ಜಾತಿಯವರು ಒಗ್ಗಟ್ಟಾಗಿ ಒಂದಾಗಿ ಬಾಳುವಂತಹ ಒಂದೇ ಒಂದು ಪ್ರದೇಶವೆಂದರೆ ಈ ದೇಶದಲ್ಲಿ ಕೊಳಚೆ ಪ್ರದೇಶ. ಹಳ್ಳಿಗಳಿಗೆ ಹೋದರೆ ದಲಿತರನ್ನೇ ಬೇರೆ ಇಟ್ಟಿದ್ದಾರೆ, ಮೇಲ್ವರ್ಗದವರು ಬೇರೆ ಇರುತ್ತಾರೆ, ಹಿಂದುಳಿದ ವರ್ಗದವರನ್ನು ಬೇರೆ ಇಡುತ್ತಾರೆ. ನಾವೆಲ್ಲರೂ ಅಸ್ವಶ್ಯತೆ ಹೋಗಬೇಕು, ಸಮಾನತೆ ಬರಬೇಕು ಎಂದು ಭಾಷಣ ಮಾಡುತ್ತೇವೆ. ಇವತ್ತು ಉತ್ತರ ಕರ್ನಾಟಕದಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗೆ ಮುಳುಗಡೆಯಾದ ಪ್ರದೇಶದ ಜನರ ಪುನರ್ವಸತಿ ಕೇಂದ್ರಕ್ಕೆ ಹೋದರೂ ಕೂಡ ದಲಿತರು ಊರು ಹೊರಗೆ, ಮುಂದುವರೆದ ಜನಾಂಗದವರು ಊರು ಒಳಗೆ ಇರುತ್ತಾರೆ. ದುರ್ದೈವವೆಂದರೆ ಅವರೂ ಕೂಡ ಇಲ್ಲ ಸರ್, ನಮಗೆ ಬೇರೆಯೇ ಕೊಡಿ, ನಮ್ಮ ಜನಾಂಗದವರು ಬೇರೆ ಇರುತ್ತೇವೆಂದು ಹೇಳುತ್ತಾರೆ. ಅಂದರೆ, ಅಲ್ಲಿ ಏನಾಗಿಬಿಟ್ಟಿದೆ ಎಂದರೆ ಕೆಲವೊಂದು ನಾಯಕರುಗಳಿಗೆ ತಮ್ಮ ಜನಾಂಗ ತಮ್ಮ ಜೊತೆಗೆ ಇರಬೇಕು. ಅವರು ಮೇಲ್ವರ್ತಿಯವರ ಜೊತೆ ಸೇರಿದರೆ ತಮ್ಮ ಅಡರ್‌ಶಿಪ್ ಹೋಗುತ್ತದೆಂದು ಮತ್ತೆ ದಲಿತರನ್ನು ಊರು ಹೊರಗೆ ಇಟ್ಟಿದ್ದಾರೆ. ಈ ಬದಲಾವಣೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪುನರ್ವಸತಿ ಕೇಂದ್ರಗಳಲ್ಲಿ ಆಗಬೇಕಾಗಿತ್ತು. ಲಾಟರಿ ಎತ್ತಬೇಕಾಗಿತ್ತು. ಒಬ್ಬ ಗೌಡನ ಮನೆ ಪಕ್ಕದಲ್ಲಿ ಒಬ್ಬ ದಲತರ ಮನೆ ಬರಬೇಕಾಗಿತ್ತು. ಆ ರೀತಿ ಬರಲಿಲ್ಲ. ಅಂದರೆ, ನಾವು ವ್ಯವಸ್ಥಿತವಾಗಿ ಜಾತಿ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರಿಗೂ ಬಡವರು ಒಂದಾಗಬೇಕು, ಎಲ್ಲಾ ಜನಾಂಗಗಳು ಒಂದಾಗಬೇಕು ಎನ್ನುವ ಕಳಕಳ ಯಾವ ಪಕ್ಷಕ್ಕೂ ಇಲ್ಲ ಎಂಬ ಭಾವನೆ ಕಂಡುಬರುತ್ತದೆ. ಚುನಾವಣೆ ಬಂದ ಮೇಲೆ ಬೆಳಗ್ಗೆ ಮಾನ್ಯ ರಾಜ್ಯ ನಾಯಕರ ಪ್ರವಾಸ, ಕೊಳಚೆ ಪ್ರದೇಶಗಳಿಗೆ ಭೇಟಿ ಎಂದು ಅಲ್ಲಿಗೆ ಹೋಗುವುದು, ಊಟ ಮಾಡುವುದು, ಹಾರ ಹಾಕಿಸಿಕೊಳ್ಳುವುದು. ಎಲ್ಲರೂ ಕೂಡ ಇದೇ ಕೆಲಸ ಮಾಡುತ್ತೇವೆ, ಆದರೆ ಅದೇನೂ ಸಹಜವಲ್ಲ. ಎಲ್ಲರೂ ಅದೇ ಮಾಡುತ್ತೇವೆ.

**ಶ್ರೀ ಮಾನೆ ಶ್ರೀನಿವಾಸ್:-** ನಮ್ಮ ಪಕ್ಷದಿಂದ ಆ ರೀತಿಯಾಗಿ ಘೋಷಣೆ ಮಾಡಿಲ್ಲ. ದರಿದ್ರ ನಾರಾಯಣ ಎಂದು ನಾವು ಎಲ್ಲರೂ ಹೇಳಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತನಾಡುತ್ತಿದ್ದೀರಿ. ನಾವು ಬಹಳ ಕಾತುರದಿಂದ ನೋಡುತ್ತಿದ್ದೇವೆ. ಆ ಕಡೆಯಿಂದ ಈ ಕಡೆಗೆ ಬರುತ್ತೀರಿ.

**ಉಪ ಸಭಾಪತಿಯವರು:-** ಶ್ರೀನಿವಾಸ ಮಾನೆಯವರೇ, ಈಗ ಸಮಯವಿಲ್ಲ, ಕುಳಿತುಕೊಳ್ಳಿ.

**ಶ್ರೀ ಬಸನಗೌಡ ಆರ್.ಪಾಟೀಲ್ (ಯತ್ನಾಳ್):-** ಮಾನ್ಯ ಸಭಾಪತಿಯವರೇ, ಮಾತು ಎತ್ತಿದರೆ ಇದು ಹಿಂದುಳಿದ, ದಲತ, ಅಲ್ಪಸಂಖ್ಯಾತರ ಸರ್ಕಾರ ಎಂದು ಹೇಳುತ್ತಾರೆಂದು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದರು. ಕೊಳಚೆ ಪ್ರದೇಶದಲ್ಲಿ ಇರುವವರಿಗೇ ಏನು ಮಾಡಲಿಲ್ಲ, ಇನ್ನು ಉಳಿದವರಿಗೆ ಸರ್ಕಾರ ಏನು ಮಾಡುತ್ತದೆ? ಮಾತು ಎತ್ತಿದರೆ ಹಿಂದುಳಿದವರು, ದಲತರು ಎಂದು ಹೇಳುತ್ತಾರೆ. ಅಂದರೆ ಮೇಲ್ವಿಚಾರಣೆಯವರಿಗೆ ಇಲ್ಲ ಏನು ಇಲ್ಲವೆ?

**ಶ್ರೀ ಡಿ.ಎಸ್.ವೀರಯ್ಯ:-** ಎಲ್ಲಾ ಸಮುದಾಯದವರು ಕೊಳಚೆ ಪ್ರದೇಶದಲ್ಲಿದ್ದಾರೆ.

**ಶ್ರೀ ಬಸನಗೌಡ ಆರ್.ಪಾಟೀಲ್ (ಯತ್ನಾಳ್):-** ಮಾನ್ಯ ಸಭಾಪತಿಯವರೇ, ಎಲ್ಲಾ ವರ್ಗಗಳು ಕೊಳಚೆ ಪ್ರದೇಶದಲ್ಲಿದ್ದಾರೆ. ಮೇಲ್ವರ್ಗದವರು ಕೊಳಚೆ ಪ್ರದೇಶದಲ್ಲಿದ್ದಾರೆ. ಎಲ್ಲಾ ಸಮುದಾಯದ ಬಡವರು ಒಂದೇ ಜಾತಿ. ಮಾನ್ಯ ವೀರಯ್ಯನವರೇ, ಬಡವರಿಗಾಗಿಯೇ ಈ ದೇಶದಲ್ಲಿ ಒಂದು ಮೀಸಲಾತಿ ಬರಬೇಕು. ಇದು ನಮ್ಮ ಹಳೆಯ ಪಕ್ಷದ ನೀತಿ. ಆದರೆ ಏನು ಮಾಡುವುದು ನೀವು ಹಾದಿ ಬಿಟ್ಟಿದ್ದೀರಿ. ಇವತ್ತು ಪರಿಚಯ ಪತ್ರ ಕೊಡುತ್ತಿದ್ದಾರೆ.

(ಮುಂದು)

1098/20-11-2017/06-00/ಬಕೆಪಿ-ವಿಕೆ

**ಶ್ರೀ ಬಸನಗೌಡ ಆರ್. ಪಾಟೀಲ್(ಯತ್ನಾಳ್)(ಮುಂದು)**

ಇವತ್ತು ಪರಿಚಯ ಪತ್ರವನ್ನು ಕೊಡುತ್ತಾರೆ, ಪರಿಚಯ ಪತ್ರ ಕೊಟ್ಟು ಜನರನ್ನು ಎಷ್ಟು ಬಾರಿ ಮೂರ್ಖರನ್ನಾಗಿ ಮಾಡುತ್ತಾರೆ? ಮುಂದೆ ಅವರಿಗೆ ಹಕ್ಕುಪತ್ರವನ್ನು ಕೊಡಬೇಕು. ಇನ್ನೂ ಅದೇ ಸುಗ್ಗಿ ಜಾಲನೆಯಲ್ಲಿದೆ. ಇದು ಪರಿಚಯ ಪತ್ರ. ಹಿಂದೆ ಪರಿಚಯ ಪತ್ರವನ್ನು ಕೊಟ್ಟರು. ಹಿಂದೆ ಬಿಜೆಪಿ ಸರ್ಕಾರ ಇದ್ದಂತಹ ಸಮಯದಲ್ಲಿ ಪರಿಚಯ ಪತ್ರ ಕೊಡಲಕ್ಕೆ ಪ್ರಾರಂಭ ಮಾಡಿದರು. ಮುಂದೆ ಚುನಾವಣೆಯಾದ ಮೇಲೆ ಆ ಪರಿಚಯ ಪತ್ರ ಏನಾಯಿತು? ಹಕ್ಕುಪತ್ರವನ್ನೂ ಕೊಡಲಿಲ್ಲ. ಈ ರೀತಿಯಾಗಿ ಇವತ್ತು ಸ್ಲಮ್‌ನಲ್ಲಿ ಇರುವಂತಹ ಜನರಿಗೆ ವ್ಯವಸ್ಥಿತವಾಗಿ ಅನ್ಯಾಯವಾಗುತ್ತಿದೆ. ಅದು ಸರ್ಕಾರದ ಜಮೀನು. ಇವರಿಗೆ ಹಕ್ಕುಪತ್ರ ನೀಡುವಲ್ಲಿ ಏನು ತೊಂದರೆ ಇದೆ? ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಜಿಲ್ಲಾಧಿಕಾರಿಗಳು ಇಂತಹವರಿಗೆ ಹಕ್ಕುಪತ್ರಗಳನ್ನು ಕೊಡುವುದಿಲ್ಲ. ಅದನ್ನು ಬಿಟ್ಟು ಯಾರ್ಯಾರಿಗೋ ನೂರಾರು ಎಕರೆ ಜಮೀನನ್ನು ಹಂಚಿಕೆ ಮಾಡುತ್ತಾರೆ. ಒಬ್ಬ Infosys ನಂತಹ ಐಟಿ ಕಂಪನಿಯವರು ಬಂದರೆ, ಅವರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ತೆರಿಗೆ ವಿನಾಯಿತಿಯೊಂದಿಗೆ ಸಾವಿರ ಎಕರೆ ಜಮೀನು ಕೊಡುತ್ತಾರೆ.

(ಗೊಂದಲ)

ಮಾನ್ಯ ಸಭಾಪತಿಯವರೇ, ಬಿಜಾಪುರದಲ್ಲಿ “ಮಾನುಗಾರುಡಿ” ಎನ್ನುವ ಒಂದು ಸಮಾಜ ಇದೆ. ಅವರು ಯಾರೊಂದರೆ ಸಫಾಯಿ ಕರ್ಮಚಾರಿಗಳು. ಸಾವಿರಾರು ವರ್ಷಗಳಿಂದ ಶೌಚಾಲಯಗಳನ್ನು ನಿರ್ವಹಣೆ ಮಾಡುವಂತಹ ಒಂದು ದಲಿತ ಸಮುದಾಯ ಇದಾಗಿದೆ. ಅವರು ವಾಸಿಸುವಂತಹ ಸ್ಥಳ ಎಪಿಎಂಸಿ.ಗೆ ಸಂಬಂಧಪಟ್ಟದ್ದಾಗಿದೆ. ನಾನು ಬಿಜಾಪುರ ಕ್ಷೇತ್ರದ ಶಾಸಕನಾಗಿದ್ದಂತಹ ಸಂದರ್ಭದಲ್ಲಿ ಈ ವಿಚಾರವಾಗಿ ಅರ್ಜಿಯನ್ನು ಕೊಟ್ಟೆ. 1999 ರಲ್ಲಿ ಲೋಕಸಭಾ ಸದಸ್ಯನಾಗಿ ಆಯ್ಕೆಯಾಗಿ, ಆಗಲೂ ಸಹ ಈ ವಿಚಾರದಲ್ಲಿ ಸರ್ಕಾರದ ಗಮನಕ್ಕೆ ತಂದೆ. ಕೇಂದ್ರ ಸರ್ಕಾರದ ಮಂತ್ರಿಯಾದೆ. ಆ ಸಮಯದಲ್ಲಿ ಇಲ್ಲಿ ಎ.ಪಿ.ಎಂ.ಸಿ. ಮಂತ್ರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ನಮ್ಮ ಪ್ರಕಾಶ್ ಹುಕ್ಕೇರಿಯವರಿಗೆ ಅರ್ಜಿ ಕೊಟ್ಟೆ. ಇದುವರೆವಿಗೂ ಸಹ ಎ.ಪಿ.ಎಂ.ಸಿ.ಯ 4 ಎಕರೆ ಜಾಗವನ್ನು ಇವತ್ತು ಸ್ಲಮ್ ನಿವಾಸಿಗಳಿಗೆ ಕೊಡಲಕ್ಕೆ ಅವರು ತಯಾರಿಲ್ಲ. ಇನ್ನು ಖಾಸಗಿ ಜಮೀನಿನ ವಿಷಯವಾಗಿ ಹೇಳುತ್ತೇನೆ. ಹಿಂದೆ, ರಾಜ ಮಹಾರಾಜರು,

Adil Shahi ಗಳು, Qutub Shahi ಗಳು, Barid Shahi ಗಳು ತಮಗೆ ಮನಸ್ಸಿಗೆ ಬಂದಂತೆ ಶ್ರೀಮಂತರಿಗೆ ಜಮೀನುಗಳನ್ನು ಹಂಚಿಕೆ ಮಾಡಿದ್ದಾರೆ. ನಮ್ಮ ಬಿಜಾಪುರ ಜಿಲ್ಲೆಯಲ್ಲಿ ದರ್ಬಾರ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಎನ್ನುವಂತಹ ಒಂದು family ಇದೆ. ಬಜಾಪುರ ನಗರದಲ್ಲಿ ಅವರ ಆಸ್ತಿ ಎಷ್ಟಿದೆ ಎಂದರೆ ಸುಮಾರು 500 ಎಕರೆಗಿಂತಲೂ ಹೆಚ್ಚು ಇದೆ. ಅವರ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ ಇವರ ಆಸ್ತಿ ಎಲ್ಲೆಲ್ಲ ಇದೆ ಎಂದು ಗೊತ್ತಿಲ್ಲ. ಅವರದ್ದು ನೂರಾರು ಎಕರೆ ಜಮೀನು ನಗರ ಪ್ರದೇಶದಲ್ಲಿದೆ. ಅದನ್ನು ಸ್ವಾಧೀನ ಪಡಿಸಿಕೊಳ್ಳಲಕ್ಕೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. ಇವತ್ತು ಸ್ವತಃ ಭೂ-ಮಾಲೀಕರು ಬಂದು ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಕೊಟ್ಟು, ನೀವು ಭೂಸ್ವಾಧೀನ ಮಾಡಿಕೊಂಡು ನಮಗೆ ಏನು ಪರಿಹಾರ ಕೊಡಬೇಕೋ, ಯೋಗ್ಯ ಪರಿಹಾರವನ್ನು ಅಂದರೆ, ಸರ್ಕಾರ ನಿಗದಿಪಡಿಸಿದ ಪರಿಹಾರವನ್ನು ಕೊಡಿ ಎಂದು ಕೇಳುತ್ತಾರೆ. ಅಲ್ಲ ಸ್ವತಃ ಮಾಲೀಕರೇ ಬಂದು, ಅಲ್ಲ ಯಾವುದೋ ಒಂದು ಸಮಾಜ, ಅದು ಗೊಲ್ಲರ ಸಮಾಜದವರದ್ದು ಸೇರಿದಂತೆ ಎಲ್ಲಾ ಸಮುದಾಯದವರ 2 ಎಕರೆ ಜಮೀನು ನಗರ ಪ್ರದೇಶದ ಮಧ್ಯ ಭಾಗದಲ್ಲಿ ಇದೆ. ಸ್ವತಃ ಭೂ-ಮಾಲೀಕರು ಬಂದು ಅರ್ಜಿ ಕೊಟ್ಟರೂ ಸಹಿತ ಭೂ ಸ್ವಾಧೀನ ಮಾಡಿಕೊಂಡು ಸ್ಲಮ್‌ನವರಿಗೆ ಕೊಡಲಕ್ಕೆ ಇದುವರೆವಿಗೂ ಸರ್ಕಾರ ತಯಾರಿಲ್ಲ. ಆ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಂದ ಮೇಲೆ ಬರುತ್ತಿಲ್ಲ.

ಇವತ್ತು ಈ ಸ್ಲಮ್‌ಗಳನ್ನು ಕಡಿಮೆ ಮಾಡಬೇಕೆಂದು ಹೊರಟಿದ್ದಾರೆ, ಆ ಸ್ಲಮ್‌ನಲ್ಲರುವಂತಹ, ಕೊಳಚೆ ಪ್ರದೇಶದಲ್ಲರುವಂತಹ ಜನರಿಗೆ ಒಳ್ಳೆಯ ಮನೆ ಆಗಬೇಕೆಂದರೆ ಬಹುಮಹಡಿ ಕಟ್ಟಡಗಳನ್ನು ಕಟ್ಟಬೇಕು. ಹೆಚ್ಚು ಬಹುಮಹಡಿ ಕಟ್ಟಡಗಳನ್ನು ಕಟ್ಟುವುದರಿಂದ ಜಾಗ ಉಳಿತಾಯವಾಗುತ್ತದೆ. ಇವತ್ತು ಒಂದೊಂದು ಊರು, ಹತ್ತು ಹದಿನೈದು ಕಿ.ಮೀ.ನಷ್ಟು ಬೆಳೆದು ನಿಂತಿದೆ. ಸುಮ್ಮನೆ ಹಕ್ಕುಪತ್ರಗಳನ್ನು ಕೊಟ್ಟುಕೊಂಡು ಹೋಗುವುದಾಗಿದೆ. ಮುಂದೆ ಅರಣ್ಯ ಇಲಾಖೆಯವರು ಬರುತ್ತಾರೆ, ಅವರು ಅದನ್ನು ಒಪ್ಪುವುದಿಲ್ಲ. ಈ ರೀತಿಯಲ್ಲಿ ವಿವಾದಾತ್ಮಕವಾದಂತಹ ಜಮೀನುಗಳು ನಗರಗಳ ವ್ಯಾಪ್ತಿಯಲ್ಲಿಯೇ ಸಾಕಷ್ಟಿವೆ. ಈ ಸಂಬಂಧ ವಿಶೇಷ ನ್ಯಾಯಾಲಯವನ್ನು ರಚನೆ ಮಾಡಿ, ಕಾಲಮಿತಿಯಲ್ಲಿ ನ್ಯಾಯವನ್ನು ಕೊಟ್ಟು, ಅ ಎಲ್ಲಾ ಜಮೀನುಗಳನ್ನು ನಿಷ್ಕರ್ಷೆ ಮಾಡಿದರೆ, ಇವತ್ತು ಬಡವರಿಗೆ ಹಕ್ಕುಪತ್ರ ಕೊಡಲಕ್ಕೆ ಸಾಧ್ಯವಿದೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ಹೇಳಲಕ್ಕೆ ಬಯಸುತ್ತಿದ್ದೇನೆ. ಈ ಬಗ್ಗೆ ಅನೇಕ ಯೋಜನೆಗಳಿವೆ. ಆಟಲ್ ಬಹಾರಿ ವಾಜಪೇಯಿಯವರು ಅಧಿಕಾರದಲ್ಲಿ ಇದ್ದಂತಹ ಸಮಯದಲ್ಲಿ ವಾಲ್ಟೇಕಿ ಅಂಬೇಡ್ಕರ್ ಯೋಜನೆಯನ್ನು ತೆಗೆದುಕೊಂಡು ಬಂದರು. ಆಶ್ರಯ ಯೋಜನೆ ಇದೆ, ಕೊಳಚೆ ನಿರ್ಮೂಲನೆ ಮಂಡಳಿಯಿಂದ ನಿರ್ಮಾಣ ಮಾಡುವಂತಹ ಮನೆಗಳಿವೆ, ರಾಜೀವ್ ಗಾಂಧಿ ವಸತಿ ಯೋಜನೆ ಇದೆ, ವಾಜಪೇಯಿ ವಸತಿ ಯೋಜನೆ ಇದೆ, ಪ್ರಧಾನ ಮಂತ್ರಿ ಅವಾಜ್ ಯೋಜನೆ ಇದೆ. ಇವೆಲ್ಲವುಗಳನ್ನು ಏಕೀಕೃತ ಮಾಡಿ, ಬಹು ಮಹಡಿ ಕಟ್ಟಡಗಳನ್ನು ಕಟ್ಟಿದರೆ, ಅಲ್ಲ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುವುದರೊಂದಿಗೆ ಭೂಮಿಯನ್ನು ಉಳಿಸಬಹುದು, 2 ಎಕರೆ ಜಮೀನಿನಲ್ಲಿ ನೀವು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಡುವಂತಹದ್ದನ್ನು ಹತ್ತು ಮಹಡಿಯದ್ದರಲ್ಲ ಮಾಡಿದರೆ ಕೇವಲ 10 ಗುಂಟೆ ಜಮೀನಿನಲ್ಲ ಒಂದು ಒಳ್ಳೆಯ ಕಟ್ಟಡವಾಗುತ್ತದೆ. 100-150 ಕುಟುಂಬಗಳು ಒಂದು ಕಟ್ಟಡದಲ್ಲ ಜೀವನ ಮಾಡಲಕ್ಕೆ ಸಾಧ್ಯವಾಗುತ್ತದೆ. ಖಾಸಗಿಯವರದ್ದು ಜಮೀನು ಇದ್ದರೆ, ಅದರಲ್ಲ ಅರ್ಧ ಜಮೀನನ್ನು ಅವರಿಗೆ ಬಿಟ್ಟುಕೊಟ್ಟು, ಇನ್ನುಳಿದ ಅರ್ಧ ಜಮೀನಿನಲ್ಲಿಯೇ ಮನೆಗಳನ್ನು ನಮ್ಮ ಸರ್ಕಾರದ ವತಿಯಿಂದ ಮಾಡಿದರೆ ಒಳ್ಳೆಯದಾಗುತ್ತದೆ. ನಗರ ಪ್ರದೇಶಗಳ ವ್ಯಾಪ್ತಿ ಏನು ಇವತ್ತು ಹೆಚ್ಚಾಗುತ್ತಿದೆ, ಇದರಿಂದ ಫಲವತ್ತಾದ ಭೂಮಿ ಹಾಳಾಗುತ್ತಿದೆ. ಎಷ್ಟೋ ನಗರಗಳ ಪಕ್ಕದಲ್ಲ fertile land ಏನಿದೆ, ಅವುಗಳೆಲ್ಲಾ ಇವತ್ತು ಸಾವು ಬಂದಿದೆ. ಒಂದು ಇಂಚು ಮಣ್ಣು ತಯಾರಾಗಬೇಕಾದರೆ ಒಂದು ಸಾವಿರ ವರ್ಷ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಂದು ಇಂಚು ಮಣ್ಣು ನಿರ್ಮಾಣವಾಗಬೇಕಾದರೆ ಒಂದು ಸಾವಿರ ವರ್ಷ ಬೇಕಾಗುತ್ತದೆ. ಇವತ್ತು ಅಂತಹ ಫಲವತ್ತಾದ ಜಮೀನುಗಳನ್ನು ಹಾಳು ಮಾಡುತ್ತಿದ್ದೇವೆ. ಇಟ್ಟಿಗೆಯನ್ನು ತಯಾರು ಮಾಡಲು ಫಲವತ್ತಾದ ಮಣ್ಣನ್ನು ಹಾಳು ಮಾಡುತ್ತಿದ್ದೇವೆ. ಆದ್ದರಿಂದ, ನಾವು ಒಂದು ಕಡೆಯಲ್ಲಿಯೇ ಕಟ್ಟಡವನ್ನು ಕಟ್ಟಿದರೆ ಅಲ್ಲ ಮಕ್ಕಳಿಗೆ ಒಂದು ಒಳ್ಳೆಯ ಶಾಲೆಯನ್ನು ಕಟ್ಟಿಕೊಡಬಹುದು. ಆ ಕಟ್ಟಡದ ಕೆಳ ಭಾಗದಲ್ಲ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಿ ಕೊಡಬಹುದು, ಇನ್ನಿತರ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಮಾಡಿಕೊಡಬಹುದು. ಇವತ್ತು ಯಾವ ರೀತಿಯಲ್ಲ ಶ್ರೀಮಂತರ ಅಪಾರ್ಟ್‌ಮೆಂಟ್‌ಗಳಿವೆ, ಆ ಎಲ್ಲಾ ಸೌಲಭ್ಯಗಳನ್ನು ಬಡವರಿಗೂ ಸಹಿತ ಕೊಟ್ಟಾಗ ಮಾತ್ರ ಈ ದೇಶದಲ್ಲ ದರಿದ್ರ ನಾರಾಯಣನಿಗೆ ಏನು ಅನ್ಯಾಯವಾಗಿದೆ, ಅದನ್ನು ಪರಿಹರಿಸಲಕ್ಕೆ ಸಾಧ್ಯವಿದೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲ ಹೇಳಲಕ್ಕೆ ಬಯಸುತ್ತೇನೆ. ಸರ್ಕಾರ ಇದನ್ನು ಕೇವಲ ಚುನಾವಣೆ ವಿಷಯವನ್ನಾಗಿ ಮಾಡದೇ ಬಡವರ ಸಲುವಾಗಿ ಈ ಪರಿಚಯ ಪತ್ರ ಕೊಡುವಂತಹ ನಾಟಕವನ್ನಾಡದೇ ನೇರವಾಗಿಯೇ ಪ್ರತಿಯೊಂದು ಸ್ಲಮ್‌ನಲ್ಲ ಬಹುಮಹಡಿ ಕಟ್ಟಡಗಳನ್ನು ಕಟ್ಟಿ, ಹಕ್ಕುಪತ್ರಗಳನ್ನು ನೀಡಿ, ಆ ಕುಟುಂಬಗಳಿಗೆ ನೆರವಾಗಬೇಕು.

ನಾನು ಒಮ್ಮೆ ಗುಜರಾತಿನ ಅಹಮದಾಬಾದ್‌ಗೆ ಹೋಗಿದ್ದೆ. ಶ್ರೀಯುತ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ಮೇಲೆ, ಅಲ್ಲ ಒಂದು ಸ್ಲಮ್‌ನಲ್ಲ ಬಹುಮಹಡಿ ಕಟ್ಟಡವನ್ನು ಕಟ್ಟಿದ್ದಾರೆ. ಅಲ್ಲ ಒಂದು ಬಟ್ಟೆಯ(ಅರಿವೆಯ) ದೊಡ್ಡ ಮಾರ್ಕೆಟ್ ಮಾಡಿದ್ದಾರೆ. ಅಲ್ಲ ಮೊದಲು ಪೂರ್ಣವಾಗಿ ಸ್ಲಮ್ ಇತ್ತು. ಅಲ್ಲ ಅರ್ಧ ಭಾಗದಲ್ಲ International Level ನ ಒಂದು ದೊಡ್ಡದಾದ ಮಾರುಕಟ್ಟೆಯನ್ನು ಮಾಡಿದ್ದಾರೆ. ಅದನ್ನು ಬಹಳ ವ್ಯವಸ್ಥಿತವಾಗಿ ಕಟ್ಟಿದ್ದಾರೆ. ಅದೇ ಸ್ಲಮ್‌ನಲ್ಲರುವಂತಹ ಜನರಿಗೂ ಸಹ ಅಲ್ಲ ಸುಮಾರು 10 ಮಹಡಿಗಳನ್ನೊಳಗೊಂಡ ಒಂದು ಬಹುಮಹಡಿ ಕಟ್ಟಡವನ್ನು ಕಟ್ಟಿದ್ದಾರೆ. ಅಲ್ಲ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ವ್ಯವಸ್ಥಿತವಾಗಿ ಸಿ.ಸಿ ರಸ್ತೆ, water harvesting ಸಹಿತ ಮಾಡಿದ್ದಾರೆ. ಇದೆಲ್ಲವನ್ನೂ ನಾವು ಮಾದರಿಯನ್ನಾಗಿಟ್ಟುಕೊಂಡು ಆ ಬಡವರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲ ಇರುವಂತಹ ಬಡವರಿಗೆ ಜಾತಿ ಭೇದವಿಲ್ಲ. ಅಲ್ಲ ಎಲ್ಲಾ ಜನಾಂಗದವರು ಇದ್ದಾರೆ. ಅಲ್ಲ ಎಸ್.ಸಿ/ಎಸ್.ಟಿ, ಹಿಂದುಳಿದವರು ಎಂದು ಹೇಳಿ ಏನೂ ಜಾತಿ ಭೇದ ಮಾಡದೇ ಅಲ್ಲ ಯಾರು ವಾಸ ಮಾಡುತ್ತಿದ್ದಾರೆ, ಅವರಿಗೆಲ್ಲಾ ಅನುಕೂಲ ಮಾಡಿಕೊಡಬೇಕು.

ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀಮಾನ್ ಈಶ್ವರಪ್ಪನವರು ಬಹಳ ಗಂಭೀರವಾದಂತಹ ವಿಚಾರವನ್ನು ಹೇಳಿದ್ದಾರೆ. ನಗರ ಪ್ರದೇಶದಲ್ಲಿನ ಈ ದರಿದ್ರತನ ಹೋಗಬೇಕಾದರೆ, ಬಡವರ ಭವಿಷ್ಯವನ್ನು ನಿರ್ಮಾಣ ಮಾಡಬೇಕಾದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿ ನಾನು ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ.

ಉಪ ಸಭಾಪತಿಯವರು:- ಮಾನ್ಯ ಸದಸ್ಯರುಗಳೆಲ್ಲಾ ಗಮನಿಸಬೇಕು. ಈಗ ನಮ್ಮ ಹತ್ತಿರ ಸಮಯ ಇಲ್ಲ. ಮಾನ್ಯ ಸಚಿವರು ಈಗ ಉತ್ತರ ಕೊಡುತ್ತಾರೆ. ಅವರು ಉತ್ತರ ಕೊಟ್ಟ ನಂತರ ಮಾನ್ಯ ಸದಸ್ಯರುಗಳಿಗೆ clarification ಕೇಳಲಕ್ಕೆ 2 ನಿಮಿಷಗಳ ಕಾಲಾವಕಾಶವನ್ನು ಮಾಡಿಕೊಡುತ್ತೇನೆ. ದಯವಿಟ್ಟು ಎಲ್ಲರೂ ಸಹಕರಿಸಬೇಕು.

(ಗೊಂದಲ)

ಶ್ರೀ ಎನ್. ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ನಾವು ಸಹ ಮಾತನಾಡಬೇಕು. ಮತ್ತೆ, ಈ ವಿಷಯವಾಗಿ ಉತ್ತರ ಕೊಡಲಕ್ಕೆ ಸಂಬಂಧಪಟ್ಟ ಸಚಿವರೇ ಇಲ್ಲ.

ಶ್ರೀ ಎ. ಮಂಜು(ಪಶುಸಂಗೋಪನಾ ಸಚಿವರು):- ಮಾನ್ಯ ಸಭಾಪತಿಯವರೇ, ನಾವೇನೂ ಸಚಿವರಲ್ಲವೇ?

ಶ್ರೀ ಎನ್.ಅಪ್ಪಾಜಿಗೌಡ:- ವಸತಿ ಸಚಿವರು ಇಲ್ಲವೆಂದು ಹೇಳಿದೆ.

ಶ್ರೀ ಎ.ಮಂಜು:- ನಾನು ಸರ್ಕಾರದ ಪರವಾಗಿ ಉತ್ತರ ಕೊಡುತ್ತೇನೆ, ಇದನ್ನು ಮಾನ್ಯ ಸದಸ್ಯರಾದ ಶ್ರೀಯುತ ಅಪ್ಪಾಜಿಗೌಡರು ತಿಳಿದುಕೊಳ್ಳಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಆರ್.ಧರ್ಮಸೇನ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಸಹ ಈ ವಿಚಾರದಲ್ಲಿ ಎರಡು ನಿಮಿಷಗಳ ಕಾಲ ಮಾತನಾಡಬೇಕು. ಈ ವಿಚಾರವಾಗಿ ಉತ್ತರವನ್ನು ಮಾನ್ಯ ಸಚಿವರು ನಾಳೆ ಕೊಡಲಿ.

**ಉಪ ಸಭಾಪತಿಯವರು:-** ಈ ವಿಚಾರ ನಾಳೆ ಬೇಡ. ನಾಳೆ ತುಂಬಾ ವಿಷಯಗಳಿವೆ.

**ಶ್ರೀ ಎ.ಮಂಜು:-** ಮಾನ್ಯ ಸಭಾಪತಿಯವರೇ, . . .

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈ ವಿಚಾರವಾಗಿ ವಸತಿ ಸಚಿವರು ಉತ್ತರ ಕೊಡಲಿಲ್ಲವೆಂದರೆ ಸಮಸ್ಯೆ ಪರಿಹಾರವಾಗುವುದು ಹೇಗೆ?

(ಗೊಂದಲ)

**ಉಪ ಸಭಾಪತಿಯವರು:-** ದಯವಿಟ್ಟು ಎಲ್ಲರೂ ಕುಳಿತುಕೊಳ್ಳಬೇಕು.

**ಶ್ರೀ ಎ.ಮಂಜು:-** ಸಚಿವರು ಇಲ್ಲದಂತಹ ಸಮಯದಲ್ಲಿ ಮತ್ತೊಬ್ಬ ಸಚಿವರು ಉತ್ತರ ಕೊಡಬಹುದು.

**ಶ್ರೀ ಎಂ.ಆರ್.ನೀತಾರಾಂ(ಸಭಾ ನಾಯಕರು):-** ಕೊಡುವಂತಹ ಉತ್ತರ ನಿಮಗೆ ಸಮಾಧಾನವಾಗಲಿಲ್ಲವೆಂದರೆ ಮತ್ತೆ ಪುನಃ ಸಂಬಂಧಪಟ್ಟ ಸಚಿವರು ಉತ್ತರ ಕೊಡುತ್ತಾರೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಇಲ್ಲಿ ಸಮಾಧಾನದ ಪ್ರಶ್ನೆ ಬರುವುದಿಲ್ಲ.

**ಉಪ ಸಭಾಪತಿಯವರು:-** ಶ್ರೀಯುತ ಪೂಜಾರ್‌ವರೇ, ತಾವು ದಯವಿಟ್ಟು ಕುಳಿತುಕೊಳ್ಳಬೇಕು. ನಾನು ಮಾತನಾಡುತ್ತೇನೆ, ದಯವಿಟ್ಟು ಕುಳಿತುಕೊಳ್ಳಿ. ನಿಮ್ಮ ವಿಷಯಕ್ಕೆ ನಾನು ಮಾತನಾಡುತ್ತೇನೆ, ನಿಮ್ಮನ್ನು ಕೂಗಿ, ಕೂಗಿ ಮಾತನಾಡುತ್ತೇನೆ, ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

**ಶ್ರೀ ಬಸನಗೌಡ ಆರ್.ಪಾಟೀಲ್(ಯತ್ನಾಳ್):-** ಮಾನ್ಯ ಸಭಾಪತಿಗಳೇ, ಈಗ ವಸತಿ ಸಚಿವರು ಉತ್ತರ ಕೊಡುವುದನ್ನು ಬಿಟ್ಟು ನಮ್ಮ “ದನಗಳ ಸಚಿವರು ಉತ್ತರ ಕೊಡಲಿಕ್ಕೆ ಅವಕಾಶ ಮಾಡಿಕೊಡುತ್ತಿದ್ದೀರಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಪ ಸಭಾಪತಿಯವರು:- ಶ್ರೀಯುತ ಯತ್ನಾಚಾರವರೆ, ದಯವಿಟ್ಟು ಕುಳಿತುಕೊಳ್ಳಿ.

ಶ್ರೀ ಎ. ಮಂಜು:- ಮಾನ್ಯ ಸದಸ್ಯರುಗಳಿಗೆ ಇಷ್ಟೊತ್ತು ಮಾತನಾಡುವಾಗ ಜ್ಞಾನ ಇರಲಿಲ್ಲವೇ? ವಸತಿ ಸಚಿವರು ಇಲ್ಲದ ಮೇಲೆ ನೀವು ಏತಕ್ಕೆ ಮಾತನಾಡಬೇಕಾಗಿತ್ತು? ಮಾತನಾಡುವುದು ಬೇಡವೆಂದು ಹೇಳಬೇಕಾಗಿತ್ತು. ಮಂತ್ರಿಗಳು ಇಲ್ಲವೆಂದು ಹೇಳಿ ಮಾತನಾಡಬಾರದಿತ್ತು. ಹಿರಿಯ ಸದಸ್ಯರಾಗಿ ನೀವು ಈ ರೀತಿ ಮಾತನಾಡಬಾರದು. No, this is not the way. ಆಗ ನೀವು ಏತಕ್ಕೆ ಮಾತನಾಡಬೇಕಿತ್ತು? ಸರ್ಕಾರದ ಪರವಾಗಿ ಯಾವ ಸಚಿವರಾದರೂ ಉತ್ತರ ಕೊಡಬಹುದು.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರುಗಳು ಇಲ್ಲಿಯವರೆಗೂ ಮಾನ್ಯ ವಸತಿ ಸಚಿವರು ಸದನದಲ್ಲಿ ಹಾಜರಿಲ್ಲದಿದ್ದರೂ ಸಹ ಮಾತನಾಡಿ, ಈಗ ಉತ್ತರ ಕೊಡುವಾಗ ವಸತಿ ಸಚಿವರು ಇಲ್ಲವೆಂದರೆ ಹೇಗೆ ಆಗುತ್ತದೆ?

ಮುಂದು. . .

(1099)20.11.2017/06.10/ಎಸ್‌ವಿ-ವಿಕೆ

ಶ್ರೀ ಕೆ.ಎಸ್.ಈಶ್ವರಪ್ಪ (ವಿರೋಧಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇಲ್ಲಿ ಸಂಬಂಧಪಟ್ಟಂತಹ ಮಂತ್ರಿಗಳು ಇಲ್ಲ ಎನ್ನುವುದು ನಮಗೆ ಗೊತ್ತಿದೆ. ಈ ಸರ್ಕಾರದ ಬೇಜವಾಬ್ದಾರಿ ಗೊತ್ತಿದ್ದರೂ ಸಹ ನಮಗೆ ಏನಾದರೂ ಸ್ವಲ್ಪ ಸ್ವಚ್ಛಿಕರಣ ಸಿಗಬಹುದು ಎಂದು ಚರ್ಚೆ ಮಾಡಿದೆವು. ಯಾವ ಸಚಿವರಾದರೂ ಉತ್ತರ ಕೊಡಬಹುದು, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರು ಕಳೆದ ಬಾರಿ ಉತ್ತರವನ್ನು ಕೊಟ್ಟು ಹೋದರು. ಇಂದು ಪತ್ತೆ ಇಲ್ಲ. ಆದರೆ ನಾವು ಸಂಬಂಧಪಟ್ಟಂತಹ ಮಂತ್ರಿಗಳಿಂದ ಉತ್ತರಕ್ಕಾಗಿ ಅಪೇಕ್ಷೆ ಪಡುವುದು ತಪ್ಪೆ? ಅವರು ಇಲ್ಲ ಎನ್ನುವುದಕ್ಕಾಗಿ ನಾವು ಬಿಟ್ಟೆವು. ನಮ್ಮ ಚರ್ಚೆಗೆ ಸರ್ಕಾರದಿಂದ ಉತ್ತರ ಬೇಕಾಗಿರುವುದು ಮುಖ್ಯ. ಬಡವರಿಗೆ ಅನುಕೂಲವಾಗಬೇಕೆಂದು ಪ್ರಸ್ತಾಪ ಮಾಡಿದೆವು. ಆದರೆ ಸರ್ಕಾರ ಕೊಡುತ್ತಿರುವ ಉತ್ತರವೇನು? ಹಾಗಾದರೆ ಇಲ್ಲಿ ಚರ್ಚೆ ಮಾಡಿದ್ದೇ ತಪ್ಪೇ? ಮಾನ್ಯ ಸಚಿವರು ಚರ್ಚೆ ಮಾಡುವಾಗ ಜ್ಞಾನ ಇರಲಿಲ್ಲವೇ ಎಂದು ಕೇಳುತ್ತಿದ್ದಾರೆ. ಇದು ಯಾವ ನ್ಯಾಯ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಎ.ಮಂಜು (ಪಶು ಸಂಗೋಪನಾ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ವಸತಿ ಮಂತ್ರಿಗಳಲ್ಲದಿರುವುದರಿಂದ ದನದ ಮಂತ್ರಿಗಳು ಉತ್ತರ ಕೊಡುತ್ತಾರೆಂದು ಹೇಳಿದಾಗ, ನಾನೇನು ಹೇಳಬೇಕು?

(ಗೊಂದಲ)

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಪಶುಸಂಗೋಪನಾ ಸಚಿವರಿಗೆ ತೃಪ್ತಿಯಾಗುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ.

**ಶ್ರೀ ಧರ್ಮಸೇನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಒಂದೆರಡು ಸಲಹೆಗಳನ್ನು ನೀಡಬಯಸುತ್ತೇನೆ. ನಾನು ಹೆಚ್ಚು ಮಾತನಾಡಲಿಕ್ಕೆ ಬಯಸುವುದಿಲ್ಲ.

**ಸಭಾಪತಿಯವರು:-** ದಯವಿಟ್ಟು ಮಾನ್ಯ ಸದಸ್ಯರೊಂದಿಗೆ ಸುಮ್ಮನಿರಿ. ಮಾನ್ಯ ಸಚಿವರು ನೀಡುವ ಸ್ಪಷ್ಟೀಕರಣವನ್ನು ಕೇಳಿ.

**ಶ್ರೀ ಎ.ಮಂಜು:-** ಮಾನ್ಯ ಸಭಾಪತಿಯವರೇ, ಮಾನ್ಯ ಈಶ್ವರಪ್ಪನವರು ನಿಯಮ 330ರ ಅಡಿಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳ ಬಗ್ಗೆ ಉತ್ತಮವಾದ ವಿಷಯವನ್ನು ತಂದಿದ್ದಾರೆ. ಇದರ ಬಗ್ಗೆ ಹಲವಾರು ಮಾನ್ಯ ಸದಸ್ಯರೂ ಸಹ ಬೆಳಕನ್ನು ಚೆಲ್ಲಿದ್ದಾರೆ. ಅವರು ಕೇಳಿರುವುದರಲ್ಲ ತಪ್ಪು ಅಥವಾ ಸರಿ ಎನ್ನುವ ಪ್ರಶ್ನೆಯಿಲ್ಲ. ಮೂಲಭೂತವಾದ ಸೌಕರ್ಯ ಮತ್ತು ಹಕ್ಕುಗಳು ಅವರಿಗೆ ದೊರಕಬೇಕೆನ್ನುವ ದೃಷ್ಟಿಯಲ್ಲಿ ಹೇಳಿರುವುದು ನಿಜವಾಗಿಯೂ ಸ್ವಾಗತಾರ್ಹ ಎನ್ನುವುದು ನನ್ನ ಅಭಿಪ್ರಾಯ. ನಮ್ಮ ರಾಜ್ಯದಲ್ಲಿ 2739 ಪ್ರದೇಶಗಳು ಕೊಳಚೆ ಪ್ರದೇಶಗಳೆಂದು ಘೋಷಣೆಯಾಗಿದ್ದು, ಅದರಲ್ಲಿ ಅವರಿಗೆ ಹಕ್ಕು ಕೊಡಬೇಕು. ಹಿಂದಿದ್ದಂತಹ ವಸತಿ ಸಚಿವರು ಹಾಗೂ ಈಗ ಇರುವ ವಸತಿ ಸಚಿವರೂ ಸಹ ಕರೆಸಿ ಇದರ ಬಗ್ಗೆ ಮಾತನಾಡಿದರು ಎಂಬ ಸಮಜಾಯಷಿಯನ್ನು ಅವರೇ ನೀಡಿದರು. ನಾವು ಎಲ್ಲವನ್ನೂ ಕಾನೂನಿನಡಿಯಲ್ಲಿ ಮಾಡಬೇಕಾಗುತ್ತದೆ. ಸರ್ಕಾರದಿಂದ ಘೋಷಣೆಯಾಗಿರತಕ್ಕಂಥ G+3 (Ground + 3 floors) ಯನ್ನು ಕೊಡತಕ್ಕಂಥ ಅವಕಾಶವಿದೆ. ಆದರೆ ಖಾಸಗಿಯಾಗಿ ನಿವೇಶನಗಳನ್ನು ಕೊಡುವುದಕ್ಕೆ ಸರ್ಕಾರದಲ್ಲ ಅವಕಾಶವಿಲ್ಲ. ಮಾನ್ಯ ಸಚಿವರೂ ಸಹ ಶಿವಮೊಗ್ಗದಲ್ಲಿ ಒಂದು ಸಭೆಯನ್ನು ಮಾಡುತ್ತೇವೆಂದು ಹೇಳಿದರು. ಕಾನೂನಿನಡಿಯಲ್ಲಿ ಮಾಡುವುದಕ್ಕೆ ನಾವೇ ಪ್ರಮುಖವಾಗಿರುತ್ತೇವೆ. ಹಿಂದಿನಿಂದಲೂ ಇರತಕ್ಕಂಥವರಿಗೆ ಶಾಶ್ವತವಾದ ಪರಿಹಾರ ಸಿಗಬೇಕು ಎನ್ನುವುದು ಮಾನ್ಯ ಈಶ್ವರಪ್ಪನವರ ಕಾಳಜಿಯಾಗಿದೆ. ಅದಾದ ನಂತರ ನಮ್ಮ ಹಿಂದಿನ ವಸತಿ ಸಚಿವರು ಇವರು ಕೇಳಿದ್ದ ಪ್ರಶ್ನೆಯ ಮೇರೆಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದು ಸಮಿತಿಯನ್ನು ರಚನೆ ಮಾಡಿದ್ದರು. ಆ ಸಮಿತಿಯಲ್ಲಿ ಒಂಭತ್ತು ಜನ ಸದಸ್ಯರಿರುತ್ತಾರೆ. ಅದಕ್ಕೆ ಅಪರ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿದ್ದಾರೆ. ಸಮಿತಿಯು ಎರಡು ಸಭೆಗಳನ್ನು ನಡೆಸಿಯೂ ಸಹ ಇದನ್ನು ಕೊಡಬಹುದೇ ಅಥವಾ ಚರ್ಚಿಸಬಹುದೇ ಎನ್ನುವ ಬಗ್ಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿರುವುದಿಲ್ಲ. ಕೊಳಚೆ ಪ್ರದೇಶದ ನಿವಾಸಿಗಳಿಗೆ ಭೂ ಒಡೆತನದ ಹಕ್ಕನ್ನು ನೀಡಬಾರದೆಂದು ಕೇಂದ್ರ ಸರ್ಕಾರವು 2004 ರಲ್ಲಿ ಒಂದು ಆದೇಶವನ್ನು ಹೊರಡಿಸುತ್ತದೆ. ಅದರನ್ವಯ ಮನೆಗಳನ್ನು ಕಟ್ಟಿ ಅವರಿಗೆ ಮನೆಗಳ ಹಕ್ಕನ್ನು ಕೊಡುವುದಕ್ಕೆ ಈಗಾಗಲೇ ನಾವು ತೀರ್ಮಾನವನ್ನು ಕೈಗೊಂಡು ಸುಮಾರು 95,000 ಮನೆಗಳನ್ನು ಕಟ್ಟಿ ಹಕ್ಕುಪತ್ರಗಳನ್ನೂ ಸಹ ಕೊಡಲಾಗಿದೆ. ಅದರಲ್ಲಿ ಕೆಲವು ನಿಬಂಧನೆಗಳಿವೆ. 15 ವರ್ಷಗಳವರೆಗೆ ಮನೆಯನ್ನು ಮಾರಾಟ ಮಾಡುವ ಹಾಗಿಲ್ಲ. ಫಲಾನುಭವಿಗಳೇ ವಾಸವಿರಬೇಕು. ಬಾಡಿಗೆ ಕೊಡುವ ಹಾಗಿಲ್ಲ. ಆ ರೀತಿ ಮಾಡುವುದಕ್ಕಾಗಿ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿಯಲ್ಲಿ 19897 ಮನೆಗಳನ್ನು ಕಟ್ಟಲು ಮಂಜೂರಾಗಿರುತ್ತದೆ. ಅದರಲ್ಲಿ 10189 ಮನೆಗಳು ಪೂರ್ಣಗೊಂಡು ವಾಸಕ್ಕೆ ಕೊಟ್ಟಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 75408 ಮನೆಗಳನ್ನು ಕಟ್ಟಿ, ಈಗಾಗಲೇ ಜನರಿಗೆ ವಾಸಕ್ಕೆ ಕೊಡಲಾಗಿದೆ. ಈಗ ಅವರು ಏನಾದರೂ ಮಾಡಿ ಜಾಗದ/ನಿವೇಶನದ ಹಕ್ಕನ್ನು ಕೊಡಬೇಕು ಎಂದು ಹೇಳುತ್ತಿದ್ದಾರೆ. ಫಲಾನುಭವಿಗಳು ಮನೆಯನ್ನು ಬೇಕಾದರೂ ಸಹ ಕಟ್ಟಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದಿಂದ ಒಂದೊಂದು ಲಕ್ಷ ರೂಪಾಯಿ ಹಣವನ್ನೂ ಸಹ ಕೊಡಲಾಗುತ್ತದೆ. ಮಿಕ್ಕಿದ ಹಣವನ್ನು ರಾಜ್ಯ ಸರ್ಕಾರ ಹಾಗೂ ಫಲಾನುಭವಿಗಳು ಭರಿಸಿ ಸುಮಾರು 4.5 ಲಕ್ಷ ರೂಪಾಯಿಗಳನ್ನು ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ. ನಮ್ಮ ಸರ್ಕಾರ ಏನು ಮಾಡಿದೆ ಎಂದು ಕೇಳುತ್ತಾರೆ. ನಮ್ಮ ಸರ್ಕಾರ ಕೊಳಚೆ ಮುಕ್ತ ರಾಜ್ಯವನ್ನು ನಿರ್ಮಾಣ ಮಾಡಬೇಕೆಂದು ಇದನ್ನು ಮಾಡಿದ್ದೇವೆ. ಸುಮಾರು ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಈಗಾಗಲೇ ಮುಂದಿನ ಯೋಜನೆಯನ್ನು ಹಾಕಿ ಕೊಂಡಿದ್ದೇವೆ. ಕೇಂದ್ರ ಸರ್ಕಾರ ಮಾಡಿರುವ ಈ ತೊಂದರೆಯಿಂದ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವುದಕ್ಕೆ ಬರುವುದಿಲ್ಲ. ಅವರು ಕೇಳಿರುವಂತೆ ವಾಸ ಮಾಡುತ್ತಿರುವವರಿಗೆ ಮನೆಗಳ ownership ಕೊಡುವುದಕ್ಕೆ ಯಾವುದೇ ತೊಂದರೆಯಿಲ್ಲ. ಮನೆಗಳನ್ನು ಕಟ್ಟಿಕೊಡುತ್ತೇವೆ. ಆದರೆ ನಿವೇಶನಗಳನ್ನು ಕೊಡುವುದಕ್ಕೆ ಸರ್ಕಾರದಲ್ಲ ಅವಕಾಶವಿರುವುದಿಲ್ಲ. ಇದರ ಬಗ್ಗೆ ಏನಾದರೂ ಸ್ಪಷ್ಟೀಕರಣ ಬೇಕಿದ್ದರೆ ಕೇಳಬಹುದು.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಕಂದಾಯ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪನವರು ಕೊಟ್ಟಂತಹ ಹೇಳಿಕೆಯನ್ನು, ಈಗ ಮಾನ್ಯ ಎ.ಮಂಜುರವರು ಕೊಡುತ್ತಿರುವ ಹೇಳಿಕೆಯನ್ನು ಎರಡನ್ನೂ ತಾವು ಕೇಳುತ್ತೀರಿ. ನೀವೇ ಈಗ ನನ್ನ ರಕ್ಷಣೆಗೆ ಬರಬೇಕು. ಸರ್ಕಾರಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಭೂಮಿಗಳಲ್ಲರುವಂತಹ ಕೊಳಚೆ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ಕೊಡುವುದಕ್ಕೆ ಏನೂ ಸಮಸ್ಯೆ ಇಲ್ಲ. ಖಾಸಗಿಯದ್ದಾದರೆ ಸಮಸ್ಯೆ ಇದೆ. ನಾನೇ ಖುದ್ದಾಗಿ ಬಂದು ಸಭೆಯನ್ನು ನಡೆಸಿ 24 ಗಂಟೆಗಳೊಳಗಾಗಿ ಹಕ್ಕುಪತ್ರವನ್ನು ಕೊಡುತ್ತೇನೆ ಎಂದು ಕಂದಾಯ ಸಚಿವರು ಹೇಳಿದರು.

**ಶ್ರೀ ಎ.ಮಂಜು:-** ಮಾನ್ಯ ಸಭಾಪತಿಯವರೇ, ದಿನಾಂಕ 03.01.2011ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಷಯ ಸಂಖ್ಯೆ 631/2010 ರಲ್ಲಿ ತೀರ್ಮಾನವಾದಂತೆ ನಗರಾಭಿವೃದ್ಧಿ ಇಲಾಖೆ ಆದೇಶದ ಸಂಖ್ಯೆ ಯುಡಿಡಿ 176 ಸಿಎಸ್‌ಎಸ್ 2010 ದಿನಾಂಕ 24.01.2011 ಕೇಂದ್ರ ಸರ್ಕಾರದ ಶಿಫಾರಸಿನ ಅನ್ವಯ ಕೊಳಚೆ ಪ್ರದೇಶದ ಪುನರ್ ಅಭಿವೃದ್ಧಿ ಯೋಜನೆಯಡಿಯಲ್ಲಿ ಸರ್ಕಾರದ ಅಧಿಸೂಚನೆ ನಿಯಮ 16 ಇ ಕರ್ನಾಟಕ ನಗರ ಯೋಜನೆ ಕಾಯಿದೆ ತಿದ್ದುಪಡಿ 2004ರಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಭೂ ಒಡೆತನದ ಹಕ್ಕನ್ನು ನೀಡಬಾರದೆಂದು ಹಾಗೂ ಸದರಿ ಪ್ರದೇಶಗಳಲ್ಲಿ ಬಹುಮಹಡಿ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಬಹುದು ಎಂದು ಹೇಳಿ ಅಂದಿನ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಈಗ ನಮ್ಮ ಸರ್ಕಾರ ಕೊಳಚೆ ಪ್ರದೇಶದ ಫಲಾನುಭವಿಗಳಿಗೆ ಬೇಕಾಗಿರುವ ಮನೆ, ಮೂಲಭೂತ ಸೌಕರ್ಯಗಳನ್ನು ಮಾಡಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಏಕೆಂದರೆ ಸಚಿವ ಸಂಪುಟದ ವಿರುದ್ಧವಾಗಿ ನಾವು ಮಾಡಲು ಸಾಧ್ಯವಿಲ್ಲ. ಬಹುಶಃ ಹಿರಿಯ ಸಚಿವರಿಗೆ ಈ ವಿಷಯ ಗೊತ್ತಿರಲಿಲ್ಲ. ನಾನು ಮಧ್ಯದಲ್ಲ ಮಾತನಾಡಿದರೆ ಸರಿ ಹೋಗುವುದಿಲ್ಲ ಎಂದು ಹೇಳಲಿಲ್ಲ. ಆ ರೀತಿಯಾದಂತಹ ಕಾನೂನನ್ನು ಮಾಡುವುದಕ್ಕೆ ಅವಕಾಶವಿದ್ದರೆ, we are the first man to do it. ಅದರಲ್ಲಿ ಎರಡನೇ ಮಾತಿಲ್ಲ. 2010-11 ರ ಸಚಿವ ಸಂಪುಟ ಸಭೆಯಲ್ಲಿ ಆಗಿರುವ ತೀರ್ಮಾನವನ್ನು ನಾನು ಹೇಳುತ್ತಿದ್ದೇನೆ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಕಂದಾಯ ಸಚಿವರು 24 ಗಂಟೆಯೊಳಗೆ ಸರ್ಕಾರಿ ಭೂಮಿಯಲ್ಲಿರುವಂತಹ ಕೊಳಚೆ ನಿವಾಸಿಗಳ ಮನೆಯ ಹಕ್ಕುಪತ್ರ ಕೊಡಿಸುತ್ತೇನೆಂದು ಸಭೆ ಇರುವ ಕಾರಣವನ್ನು ಹೇಳಿ ಅವರು ಎದ್ದು ಹೋದರು. ಇವರು ಒಂದು ಸಮಿತಿಯನ್ನು ರಚನೆ ಮಾಡಿ ಘೋಷಿಸಿದರು. ದಿನಾಂಕ 23.02.2015, 13.07.2015 ಗಳಂದು ಅಂದರೆ ಸಮಿತಿಯು ಎರಡು ವರ್ಷಗಳ ಕೆಳಗೆ ಎರಡು ಸಭೆಯನ್ನು ಮಾಡಿದೆ. ಆದರೆ ವಿಷಯವು ಇನ್ನೂ ಪರಿಶೀಲನೆಯಲ್ಲಿರುವುದರಿಂದ ಅಂತಿಮ ನಿರ್ಣಯ ಕೈಗೊಂಡಿರುವುದಿಲ್ಲ.

(...ಮುಂದು)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(1100)20.11.2017/6.20/ಕೆ.ಜಿ-ಬಿ.ಎನ್.ಎಸ್.

**ಶ್ರೀ ಕೆ.ಎಸ್.ಈಶ್ವರಪ್ಪ (ಮುಂದು):-** ಸರ್ಕಾರ ಈ ವಿಷಯದಲ್ಲ ಏಕೆ ಇಷ್ಟೊಂದು ಒದ್ದಾಡುತ್ತಿದೆ. ಕೇಂದ್ರ ಸರ್ಕಾರ 2004 ರಲ್ಲಿ ನಿಮ್ಮ ನಿವೇಶನಗಳಿಗೆ ಹಕ್ಕುಪತ್ರ ಕೊಡುವುದಿಲ್ಲವೆಂದು ತೀರ್ಮಾನ ಮಾಡಿದೆ, ಅದಕ್ಕೆ ನಾವು ಹಕ್ಕುಪತ್ರವನ್ನು ಕೊಡುವುದಿಲ್ಲ ಎಂದು ಒಂದು ಮಾತನ್ನು ಹೇಳಬಿಡಲಿ. ಅಲ್ಲಿಗೆ ಈ ವಿಷಯ ಮುಗಿದು ಹೋಯಿತು. ಅದನ್ನು ಬಿಟ್ಟು, ಏಕೆ ಇವರು ಕೊಂಕಣ ಸುತ್ತಿಕೊಂಡು ಮೈಲಾರಕ್ಕೆ ಬರುತ್ತಿದ್ದಾರೆ?

**ಶ್ರೀ ಆರ್.ಧರ್ಮಸೇನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನನ್ನದೊಂದು ಸಲಹೆ ಇದೆ. ಆದ್ದರಿಂದ ಒಂದು ನಿಮಿಷ ನನಗೆ ಮಾತನಾಡಲು ಅವಕಾಶ ಕೊಡಿ. ನನ್ನದೊಂದು ಸಲಹೆ ಇದೆ.

**ಉಪ ಸಭಾಪತಿಯವರು:-** ಮಾನ್ಯ ಧರ್ಮಸೇನರವರೇ, ದಯವಿಟ್ಟು ಕುಳಿತುಕೊಳ್ಳಿ. ಮೊದಲು ಅವರು ಮಾತನಾಡಿ ಮುಗಿಸಲಿ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ನಾನು ಇದನ್ನು clarify ಮಾಡಿಕೊಳ್ಳುತ್ತೇನೆ. ಅದಕ್ಕೆ ನಾನು ಹೇಳುವುದೇನೆಂದರೆ, ಸರ್ಕಾರ ಮನೆಗಳನ್ನು ಕಟ್ಟಿಕೊಡುತ್ತೇವೆಂದು ಹೇಳಿರುವುದರ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಈಗ ಇಷ್ಟು ಹೊತ್ತಿನವರೆಗೆ ಮಾನ್ಯ ರಮೇಶ್‌ರವರು ಸರ್ಕಾರಿ ಭೂಮಿಯಲ್ಲಿರುವಂತಹ ಮನೆಗಳಿಗೆ ಹಕ್ಕುಪತ್ರ ಕೊಡುವುದಕ್ಕೆ ಅದಕ್ಕೆ ಅವಕಾಶ ಇದೆ ಎಂದು ಹೇಳಿದ್ದಾರೆ. ಖಾಸಗಿಯದ್ದು ಬಿಟ್ಟುಬಿಡಲಿ. ಎರಡು ಸಾವಿರಕ್ಕೂ ಹೆಚ್ಚು ಸರ್ಕಾರಿ ಸ್ಲಮ್‌ಗಳು ಜಾಗಗಳಲ್ಲವೆ. ಖಾಸಗಿಯದು ಸ್ವಲ್ಪ ಇದೆ. ಮಾನ್ಯ ಕಾಗೋಡು ತಿಮ್ಮಪ್ಪನವರು ಹಕ್ಕುಪತ್ರ ಕೊಡುವುದಕ್ಕೆ ಅವಕಾಶ ಇದೆ ಎಂದು ಹೇಳಿದ್ದಾರೆ. 2 ವರ್ಷಗಳ ಕೆಳಗೆ ಎರಡೆರಡು ಸಭೆಗಳು ನಡೆದಿವೆ. ಏಕೆ ಅಧಿಕಾರಿಗಳು ಅದನ್ನು ಓದಿಲ್ಲವೇ? ಅಧಿಕಾರಿಗಳಿಗೆ ಕಾನೂನು ಗೊತ್ತಿಲ್ಲವೇ? 2004 ರಲ್ಲಿ ಕೇಂದ್ರ ಸರ್ಕಾರದಿಂದ ಬಂದಿರುವಂತಹ ಆದೇಶವನ್ನು ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿಲ್ಲವೇ? ಇದಕ್ಕೆ ಏಕೆ ಉತ್ತರ ಬೇಕು? ಇದರಲ್ಲಿ 9 ಜನರು ಇದ್ದಾರೆ. 2015 ನೇ ಸಾಲಿನಲ್ಲಿ 2 ಮೀಟಿಂಗ್ಸ್ ಮಾಡಿದ್ದಾರೆ. ಇದು ಪರಿಶೀಲನೆಯಲ್ಲಿ ಇರುವುದರಿಂದ ಸರ್ಕಾರ ಅಂತಿಮ ನಿರ್ಣಯವನ್ನು ಕೈಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನು ಉತ್ತರ ಎಂದು ಕರೆಯುತ್ತಾರೆಯೇ? 2004 ರಲ್ಲಿಯೇ ಇಲ್ಲವೆಂದಾದರೆ, 2 ಮೀಟಿಂಗ್ಸ್ ನಡೆದ ಮೇಲೆ ಹಕ್ಕುಪತ್ರ ಕೊಡುವುದಕ್ಕೆ ಆಗುವುದಿಲ್ಲವೆಂದು ಹೇಳಿ ಈ ಪ್ರಶ್ನೆಗೆ ಒಂದು ಸಾಲಿನಲ್ಲಿ ಉತ್ತರ ಕೊಡಬಹುದಿತ್ತು ಅಲ್ಲವೇ? ಏಕೆ ಕಮಿಷನ್ ಮಾಡಿದ್ದಾರೆ? ಇದುವರೆಗೆ ಎಷ್ಟು ಮೀಟಿಂಗ್‌ಗಳನ್ನು ಮಾಡಿದ್ದಾರೆ? ಈ ಮೀಟಿಂಗ್‌ಗಳಲ್ಲಿ ಭಾಗವಹಿಸಲು Travelling Allowance (T.A.) and Daily Allowance (D.A.) ಅನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಯಾರು ಕೊಡುತ್ತಾರೆ ಇವರಿಗೆ? ಈಗ ಬಡವರು ಹಕ್ಕುಪತ್ರ ಇದೆ, ಅದನ್ನು ಕೊಡುತ್ತಾರೆಂದು ದಿವಸ ಕಾಯುತ್ತಾ ಕುಳಿತಿದ್ದಾರೆ. ವಸತಿ ಸಚಿವರಾದ ಮಾನ್ಯ ಎಂ.ಕೃಷ್ಣಪ್ಪನವರ ಹತ್ತಿರ ಅಲ್ಲಿಗೆ ನಾನೇ ಬಂದು ನೋಡಿ ಹಕ್ಕುಪತ್ರಗಳನ್ನು ಕೊಡುತ್ತೇನೆಂದು ಅವರು ಏಕೆ ಸುಳ್ಳು ಹೇಳಿದರು? ಕೊಳಚೆ ಪ್ರದೇಶದಲ್ಲ ವಾಸ ಮಾಡುವಂತಹವರು ಅಲ್ಲಂದ ಇಲ್ಲಯ ತನಕ ಬಂದು ಈಗಲೂ ಅವರು ಕೊಳಚೆ ಪ್ರದೇಶದಲ್ಲಯೇ ವಾಸ ಮಾಡುತ್ತಿದ್ದಾರೆ. ಅವರಿಗೆ ಸಚಿವರು ಹಕ್ಕುಪತ್ರ ಕೊಡುವುದಾಗಿ ಭರವಸೆ ಕೊಟ್ಟು ಆನೆ ಏಕೆ ತೋರಿಸಿದರು? ಈ ಸರ್ಕಾರ ಬಂದ ಮೇಲೆ 2004 ರ ಆದೇಶವನ್ನು ನೋಡಿಲ್ಲವೇ? 2004ರ ಆದೇಶ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಅಧಿಕಾರಿಗಳು ಏನು ಮಾಡುತ್ತಿದ್ದರು? ಮಾನ್ಯ ಮಾಜಿ ವಸತಿ ಸಚಿವರಾದ ಶ್ರೀ ಅಂಬರೀಷ್ ರವರು ಏನು ಮಾಡುತ್ತಿದ್ದರು? ಕಂದಾಯ ಸಚಿವರಾದ ಮಾನ್ಯ ಕಾಗೋಡು ತಿಮ್ಮಪ್ಪನವರು ಏನು ಮಾಡುತ್ತಿದ್ದರು? ಮಾನ್ಯ ವಸತಿ ಸಚಿವರಾದ ಎಂ.ಕೃಷ್ಣಪ್ಪನವರು ಏನು ಮಾಡುತ್ತಿದ್ದರು? ಇದನ್ನು ಸರ್ಕಾರ ಎಂದು ಕರೆಯಬೇಕೆ? ಸರ್ಕಾರಿ ಭೂಮಿಯಲ್ಲಿ ವಾಸ ಮಾಡುವವರಿಗೆ ಹಕ್ಕುಪತ್ರ ಸಿಗುತ್ತದೆ ಎಂದು ಮೂರು-ಮೂರು ಮಂತ್ರಿಗಳಿಂದ ಪದೇ ಪದೇ ಉತ್ತರ ಕೊಡಿಸಿದ್ದಾಗಿದೆ. ಈಗ 2015 ರಲ್ಲಿ ಅಧಿಕಾರಿಗಳು ಎರಡೆರಡು ಮೀಟಿಂಗ್ ಮಾಡಿದ್ದಾರೆಂದು ಹೇಳಿ ಈಗ ಒಂದೇ ಮಾತಿನಲ್ಲಿ ಸರ್ಕಾರ 2004 ರ ಕಥೆ ಹೇಳಿದರೆ, ಕೊಳಚೆ ಪ್ರದೇಶದಲ್ಲ ವಾಸ ಮಾಡುವವರು ಬದುಕಬೇಕೋ ಅಥವಾ ನಾಯಬೇಕೋ?

**ಶ್ರೀ ಶರಣಪ್ಪ ಮಟ್ಟೂರ:-** ಮಾನ್ಯ ಸಭಾಪತಿಯವರೇ, construction ಮಾಡಿ ಕೊಡುವುದರ ಬಗ್ಗೆ ಹೇಳಬಿಡುತ್ತೇನೆ.

**ಉಪಸಭಾಪತಿಯವರು:-** ಮಾನ್ಯ ಶರಣಪ್ಪ ಮಟ್ಟೂರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ನಮಗೆ ಸರ್ಕಾರ ಇದನ್ನು clarify ಮಾಡಬೇಕು. ಕೇಂದ್ರ ಸರ್ಕಾರದಿಂದ 2004 ರಲ್ಲಿ ಒಂದು ಆದೇಶ ಬಂದಿರುವುದರಿಂದ, ನಾವು ಹಕ್ಕುಪತ್ರ ಕೊಡುವುದಿಲ್ಲ. ಮನೆಗಳನ್ನು ಮಾತ್ರ ಕಟ್ಟಿಕೊಡುತ್ತೇವೆಂದು ಹೇಳಬಿಡಲ ಸಾಕು. ಸುಮ್ಮನೆ ಇವರದ್ದೊಂದು ಮಾತು, ಅವರದ್ದೊಂದು ಮಾತು. ದಿನ ಒಬ್ಬೊಬ್ಬರದ್ದು ಒಂದೊಂದು ಮಾತಾದರೆ ಹೇಗೆ? ಇದು ಯಾವ ಲೆಕ್ಕ ಹೇಳಿ ಇಲ್ಲವಾದರೆ, 2004 ರಲ್ಲಿ ಕೇಂದ್ರ ಸರ್ಕಾರ ಈ ರೀತಿ ಆದೇಶ ಮಾಡಿದೆ, ಅದರ ಪ್ರಕಾರ ಹಕ್ಕುಪತ್ರ ಕೊಡುವುದಕ್ಕೆ ಬರುವುದಿಲ್ಲ. ಆ ಭೂಮಿಯಲ್ಲಿ ಮನೆಗಳನ್ನು ಕಟ್ಟಿಸುವುದಕ್ಕೆ ಏನು ಅವಕಾಶ ಇದೆ ಅದನ್ನು ನಾವು ಮಾಡಿಕೊಡುತ್ತೇವೆಂದು ಸ್ಪಷ್ಟವಾಗಿ ಹೇಳಲ. ಅದೂ ಇಲ್ಲದಿದ್ದರೆ, ಆ ಮೂರು ಜನರು ಹೇಳಿದಂತೆ, ಮಾಜಿ ವಸತಿ ಸಚಿವರಾದ ಮಾನ್ಯ ಅಂಬರೀಷ್ ರವರು ನಾಳೆ ಬೆಳಿಗ್ಗೆಯೇ ನಿಮ್ಮ ಹಕ್ಕುಪತ್ರ ತೆಗೆದುಕೊಳ್ಳಿ ಎಂದರು. ಆ ನಂತರ ವಸತಿ ಸಚಿವರಾದ ಕೃಷ್ಣಪ್ಪನವರು ಬಂದರು, ಇದರ ಬಗ್ಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮೀಟಿಂಗ್ ಮಾಡಿದರು. ಎಲ್ಲರೂ ಒಟ್ಟಿಗೆ ಗಾಂಧಿ ಪ್ರತಿಮೆಯ ಬಳಿ ಹೋದವು. ಅಲ್ಲಿ ನಮಗೆ ಸಂತೋಷ ಆಯಿತು. ವಸತಿ ಸಚಿವರಾದ ಎಂ.ಕೃಷ್ಣಪ್ಪನವರ ಜೊತೆಗೆ ಇಡೀ ಸ್ಲಂ ಜನರು ಘೋಷೋಗಳನ್ನು ತೆಗೆಸಿಕೊಂಡರು. ಆಗ ಮಾನ್ಯ ಎಂ.ಕೃಷ್ಣಪ್ಪನವರು ಶಿವಮೊಗ್ಗಕ್ಕೆ ತಾನೆ ಬಂದು ಹಕ್ಕು ಪತ್ರ ಕೊಡುತ್ತೇನೆಂದು ಹೇಳಿದರು. ಅವರದ್ದು ಆ ರೀತಿ ಆಯಿತು. ಈಗ ಸದನದ ಮುಂದೆ ಮಾನ್ಯ ಕಾಗೋಡು ತಿಮ್ಮಪ್ಪನವರು ಏನು ಹೇಳಿದರು? ಅದಕ್ಕೆ ನಾನು ಹೇಳುವುದೇನೆಂದರೆ, ನನಗೆ ಇದರ ಬಗ್ಗೆ ಸರ್ಕಾರದ ಒಂದು ಸ್ಪಷ್ಟ ನಿಲುವು ಬೇಕು? ಇಲ್ಲಿ ಮಾನ್ಯ ಕಾಗೋಡು ತಿಮ್ಮಪ್ಪನವರ ಮಾತನ್ನು ನಂಬಬೇಕೋ, ಮಾನ್ಯ ಕೃಷ್ಣಪ್ಪನವರ ಮಾತನ್ನು ನಂಬಬೇಕೋ, ಇಲ್ಲವೋ ಮಾನ್ಯ ಅಂಬರೀಶ್‌ರವರ ಮಾತನ್ನು ನಂಬಬೇಕೋ ಅಥವಾ ಈ ಎರಡರಡು ಮೀಟಿಂಗ್ ಮಾಡಿದ್ದೇವೆ, ಅದು ಇನ್ನು clear ಆಗಿಲ್ಲವೆಂದು ಹೇಳುತ್ತಿರುವವರ ಮಾತನ್ನು ನಂಬಬೇಕೆ, ಇಲ್ಲವೇ ಸರ್ಕಾರ ತೋರಿಸುತ್ತಿರುವಂತಹ ಆದೇಶವನ್ನು ನಂಬಬೇಕೆ? ಇದರಲ್ಲಿ ಯಾವುದನ್ನು ನಂಬಬೇಕು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

**ಶ್ರೀ ಮಾನೆ ಶ್ರೀನಿವಾಸ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ ಇದಕ್ಕೆ ಪೂರಕವಾಗಿ ಮಾತನಾಡುತ್ತೇನೆ.

**ಉಪ ಸಭಾಪತಿಯವರು:-** ಮಾನ್ಯ ಮಾನೆ ಶ್ರೀನಿವಾಸ್ ರವರೇ, ತಾವು ದಯವಿಟ್ಟು ಕುಳಿತುಕೊಳ್ಳಿ.

**ಶ್ರೀ ಆರ್.ಧರ್ಮಸೇನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಒಂದೇ ಒಂದು ಅವಕಾಶ ಕೊಡಿ. ಸ್ಲಂ ಬಗ್ಗೆ ಹೇಳಬಿಡುತ್ತೇನೆ. ನಮ್ಮ ಸ್ವಂತ relatives ಸ್ಲಂನಲ್ಲಿ ಇದ್ದಾರೆ. ನಾವು ದಿನ ಸ್ಲಂಗೆ ಹೋಗಿ ಬರುವಂತಹವರು.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ದಯವಿಟ್ಟು ಕುಳಿತುಕೊಳ್ಳಿ, ಧರ್ಮಸೇನರವರೇ, ತಾವು ಏನು ಹೇಳುತ್ತೀರಿ ಅದನ್ನು ಬೇಗ ಹೇಳಿ ಮುಗಿಸಿ.

**ಶ್ರೀ ಆರ್.ಧರ್ಮಸೇನ:-** ಮಾನ್ಯ ಸಭಾಪತಿಯವರೇ, 'ಮೂಗು ಇರುವವರೆಗೂ ನೆಗಡಿ ಹೋಗುವುದಿಲ್ಲವೆಂದು ಒಂದು ಗಾದೆ ಮಾತು ಇದೆ. ಈ ಗಾದೆ ಮಾತಿನಂತೆ ಈ ವಿಷಯ ಸಹ ಇಲ್ಲಿಗೆ ಮುಗಿಯುವುದಿಲ್ಲ. ನಮ್ಮ ತಂದೆಯವರು 1952 ನೇ ಸಾಲಿನಲ್ಲಿ Member of Parliament (M.P.) ಆದಾಗ, ಮೈಸೂರಿನ ಒಂದು ಸ್ಲಂನಲ್ಲಿ ಒಂದು ಗುಡಿಸಲು ಹಾಕಿಕೊಂಡು ಗೆದ್ದು ಬಂದವರು.. 1978 ನೇ ಸಾಲಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ಆ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳಾಗಿದ್ದ ಮಾನ್ಯ ದಿವಂಗತ ದೇವರಾಜ ಅರಸು ರವರು ಮೊದಲಿ ಆಸ್ಪತ್ರೆ ಬಳಿ ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅವರೇ ನಿಂತುಕೊಂಡು, overnight ರಸ್ತೆ, ನೀರು, ಲೈಟ್‌ಗಳ ವ್ಯವಸ್ಥೆಗೆ ಬೇಕಾದ ಮಂಜೂರಾತಿ ಯನ್ನು ಕೊಟ್ಟಿರುವುದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆ ಕಾಲದಲ್ಲಿ ಎಷ್ಟು ಸ್ಲಂಗಳು ಇದ್ದವೆಂದು ಹೇಳಿ? ಇವತ್ತು ಏಕೆ 2800 ಸ್ಲಂಗಳು ಆಗಿವೆ? ಪ್ರತಿಸಲ ಒಂದಲ್ಲ ಒಂದು ರಾಜಕೀಯ ಪಕ್ಷದವರು ಅವರಿಗೆ ಸವಲತ್ತುಗಳನ್ನು ಕೊಟ್ಟುಕೊಂಡು ಸ್ಲಂಗಳನ್ನು create ಮಾಡಿಕೊಂಡು ಹೋಗುತ್ತಿವೆ. ಅದಕ್ಕೆ ನನ್ನ ಸಲಹೆ ಏನೆಂದರೆ, ಮೊದಲನೆಯದಾಗಿ, ದಯಮಾಡಿ ಈ ಸ್ಲಂನಲ್ಲರುವವರಿಗೆ ಮತದಾನದ ಹಕ್ಕನ್ನು ಕಿತ್ತು ಹಾಕಿ. ಎರಡನೆಯದಾಗಿ, ಅವರಿಗೆ ಇರುವ ಎಲ್ಲಾ ಸೌಲಭ್ಯಗಳನ್ನು ಕಿತ್ತುಹಾಕಿದರೆ ಆಗ ಎಲ್ಲಾ ಸ್ಲಂಗಳು automatically ಹೋಗುತ್ತವೆ. ಆ ರೀತಿ ಮಾಡಿದ್ದೇ ಆದರೆ ಎಲ್ಲಾ ಸ್ಲಂಗಳು ಹೋಗಿ, ಒಂದೇ ಬಾರಿಗೆ ಕೇವಲ 100 ಕ್ಕೆ ಅವುಗಳ ಸಂಖ್ಯೆ ಇಳಿದು ಬಿಡುತ್ತವೆ. ಸರ್ಕಾರ ಅವರಿಗೆ ಎಲ್ಲಾ ಸೌಲಭ್ಯಗಳನ್ನು ಕೊಟ್ಟರೆ ಅವರು ಏನು ಮಾಡುತ್ತಾರೆ, ಎಲ್ಲ vote ಗಾಗಿ create ಮಾಡಿ ಹೊಸ ಹೊಸ ಸ್ಲಂಗಳನ್ನು ಹುಟ್ಟುಹಾಕುತ್ತಾರೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ, ಈಗ 2800 ಇರುವ ಸ್ಲಂಗಳ ಸಂಖ್ಯೆ ಇನ್ನು 5 ವರ್ಷಗಳಲ್ಲಿ 10,800 ಆಗುತ್ತದೆ ಅದಕ್ಕೆ ದಯಮಾಡಿ ಅವರಿಗೆ ಏನು ಕೊಡಬೇಕು, ಅವರಿಗೆ ಏತಕ್ಕೆ ಕೊಡಬೇಕು, ಈ ಸ್ಲಂಗಳು ಏಕೆ ಹುಟ್ಟಿಕೊಂಡವು ಎಂಬುದನ್ನು ತನಿಖೆ ಮಾಡಿದರೆ ಆಗ ಎಲ್ಲಾ ವಿಚಾರಗಳು ಗೊತ್ತಾಗುತ್ತವೆ.

(ಗೊಂದಲ)

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಈ ನಿಲುವು ಸರ್ಕಾರದ ನಿಲುವೇ ಅಥವಾ ಧರ್ಮಸೇನರವರ ನಿಲುವೇ ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಬೇಕಾಗುತ್ತದೆ.

**ಶ್ರೀ ಆರ್.ಧರ್ಮಸೇನ:-** ಮಾನ್ಯ ಸಭಾಪತಿಯವರೇ, ಇದು ಸರ್ಕಾರದ ನಿಲುವಲ್ಲ. ಪ್ರತಿ ಬಾರಿಯೂ ಒಂದಲ್ಲ ಒಂದು ಸರ್ಕಾರ ಇರುತ್ತದೆ. ತಾವು ಮೊದಲು ಸ್ಲಂಗಳನ್ನು ಯಾರು create ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿದರೆ ತಮಗೆ ಎಲ್ಲಾ ವಿಚಾರಗಳು ಗೊತ್ತಾಗುತ್ತದೆ.

**ಉಪ ಸಭಾಪತಿಯವರು:-** ಮಾನ್ಯ ಧರ್ಮಸೇನರವರೇ, ಸಾಕು ಚಿಡಿ. ಮಾನ್ಯ ಈಶ್ವರಪ್ಪನವರೇ ದಯವಿಟ್ಟು ಕುಳಿತುಕೊಳ್ಳಿ. ಮಾನೆ ಶ್ರೀನಿವಾಸನವರೇ ಮಾತನಾಡಿ.

**ಶ್ರೀ ಮಾನೆ ಶ್ರೀನಿವಾಸ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದ 2004 ನೇ ಇಸವಿಯ ಆದೇಶ ಮತ್ತು ನಮ್ಮ ರಾಜ್ಯದ 2011 ನೇ ಸಾಲಿನ ಸಚಿವ ಸಂಪುಟದ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೀರ್ಮಾನಗಳ ಆದೇಶಗಳನ್ನು ಮಾನ್ಯ ಸಚಿವರು ಇಲ್ಲ ಓದಿದರು. ಈ ಚರ್ಚೆ ಸುಮ್ಮನೆ ಎಲ್ಲಂದೆಲ್ಲಗೋ ಹೋಗಬಾರದು. ಅದಕ್ಕೆ ತಮ್ಮ ಮೂಲಕ ನನ್ನ ಮನವಿ ಏನೆಂದರೆ, ಈಗ ಮನೆಗಳನ್ನು ಕಟ್ಟಿಸಿ ಇಷ್ಟು ಸ್ಲಂಗಳಿಗೆ ತಕ್ಷಣ ಕ್ರಯ ಪತ್ರ ಅಥವಾ ಹಕ್ಕುಪತ್ರಗಳನ್ನು ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಅಷ್ಟು ಅನುದಾನ ಕೇಂದ್ರದಿಂದಲೂ ಬರಬೇಕು ಮತ್ತು ರಾಜ್ಯದಿಂದಲೂ ತಮ್ಮ ಪಾಲನ್ನು ಕೊಡಬೇಕು. ಇದು ಎಷ್ಟರ ಮಟ್ಟಿಗೆ ತಕ್ಷಣ ಮಾಡುವುದಕ್ಕೆ ಆಗುತ್ತದೆ ಎನ್ನುವುದರ ಬಗ್ಗೆ ನಮಗೆ ಸಂಶಯವಿದೆ. ಮೊದಲು ನಿವೇಶನಗಳನ್ನು ಕೊಡುವಂಥದ್ದು ಆಗಬೇಕು. ಅದಕ್ಕೆ ಏನು ಅಡೆತಡೆಗಳು ಇವೆ? ಕೇಂದ್ರ ಸರ್ಕಾರದ Circular ಇರಬಹುದು, ಇಲ್ಲವೇ ರಾಜ್ಯ ಸರ್ಕಾರದ ಆ ಸಂದರ್ಭದಲ್ಲಿ ಆಗುವಂತಹ decisions ಅನ್ನು ಪುನರ್‌ಪರಿಶೀಲನೆ ಮಾಡಿ ತಕ್ಷಣ ನಿವೇಶನಗಳನ್ನು ಕೊಡುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

**ಶ್ರೀ ಡಿ.ಎಸ್.ವೀರಯ್ಯ(ವಿಧಾನಸಭಾ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಗಮನಿಸಿದ ಪ್ರಾಕರ, ಸ್ಲಂಗಳು, ಸ್ಲಂ ವಾಸಿಗಳು ಅಥವಾ ಬಡವರ ಕುರಿತಾದ ಚರ್ಚೆ ಸದನದಲ್ಲಿ ಒಂದು ರೀತಿ technical ಆಗಿ ನಡೆಯುತ್ತಿದೆ. ನಾನು ಗಮನಿಸಿದಾಗ, ಚರ್ಚೆ ಆಗುತ್ತದೆ ಎಂದರೆ, operation ಆಗುತ್ತದೆ.

**ಉಪ ಸಭಾಪತಿಯವರು:-** ಮಾನ್ಯ ಸದಸ್ಯರೇ, ನೇರವಾಗಿ ಏನಾಗಬೇಕೆಂದು ಕೇಳಬಡಿ.

**ಶ್ರೀ ಡಿ.ಎಸ್.ವೀರಯ್ಯ:-** ಮಾನ್ಯ ಸಭಾಪತಿಯವರೇ, ಇಷ್ಟೆಲ್ಲಾ ಚರ್ಚೆಗಳು ನಡೆದರು ಸಹ, ರೋಗಿಗಳನ್ನು ಬದುಕಿಸುವಂತಹ ಕೆಲಸವನ್ನು ಇದುವರೆಗೂ ಸರ್ಕಾರ ಮಾಡಿಲ್ಲ. ಇದು ಒಂದೇ ಸಮಸ್ಯೆ ಅಲ್ಲ, ಎಲ್ಲ ಸಮಸ್ಯೆಗಳ ಬಗ್ಗೆ ಈ ಸದನದಲ್ಲಿ ಗಂಟೆಗಟ್ಟಲೇ ಚರ್ಚೆ ಆಗುತ್ತದೆ. ಆದರೆ, ಅದಕ್ಕೆ ಪರಿಹಾರ ಮಾತ್ರ ಆಗುವುದಿಲ್ಲ. ಅನೇಕ ಮಾನ್ಯ ಸದಸ್ಯರು ಈಗಾಗಲೇ ಸಲಹೆಗಳನ್ನು ಕೊಟ್ಟಿದ್ದಾರೆ. ಸರ್ಕಾರಕ್ಕೆ ಆ ರೀತಿಯ ಒಂದು commitment ಇರಬೇಕು. ಸ್ಲಂಗಳನ್ನು remove ಮಾಡಿಬಿಡಿ ಎಂದರೆ, ಅದು ಆಗದೆ ಇರುವಂತಹ ಕೆಲಸ. ಸರ್ಕಾರ ಈಗಾಗಲೇ Multi-storey building ಅನ್ನು ಕಟ್ಟಿಕೊಟ್ಟಿದೆ. ನಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಯಡಿಯೂರಪ್ಪನವರು ರಾಗಿಗುಡ್ಡ, ಜೇಡಿಮರ, ನಾಯಂಡಹಳ್ಳಿ, ಬ್ಯಾಟರಾಯನಪುರ ಇಂತಹ ಕಡೆಗಳೆಲ್ಲ 5 ಅಂತಸ್ತುಗಳ ಕಟ್ಟಡಗಳನ್ನು ಕಟ್ಟಿಕೊಟ್ಟಿದ್ದಾರೆ. ಆಗ ಸರ್ಕಾರದ ಈ ಆದೇಶ ಇರಲಲ್ಲವೇ? ಆ ರೀತಿ ಕಾರ್ಯ ಪ್ರವೃತ್ತಿರಾಗಲು ಸರ್ಕಾರಕ್ಕೆ ಒಂದು ಇಚ್ಛಾಶಕ್ತಿ ಇರಬೇಕು. Time bound ನಲ್ಲಿ ಆ slum clearance ಮಾಡಬೇಕು. ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಹಂತದಲ್ಲಿ ಸ್ಲಂಗಳಿಗೆ ಅಂತ್ಯ ಆಗಬೇಕು. ಆ ರೀತಿಯ ಪರಿಹಾರ ಏನಾದರೂ ಇದ್ದರೆ, ದೂರದೃಷ್ಟಿಯಿದ್ದು, ಇಚ್ಛಾಶಕ್ತಿ ಇದ್ದರೆ, ಸರ್ಕಾರ ಉತ್ತರ ಕೊಡಬೇಕು. ಕೇಂದ್ರ ಸರ್ಕಾರದ ಕಾನೂನು ಅಡ್ಡ ಬರುತ್ತಿದೆ ಮತ್ತು ಅಧಿಕಾರಿಗಳು ಎರಡೇ ಎರಡು ಮೀಟಿಂಗ್‌ಗಳನ್ನು ಮಾಡಿದ್ದಾರೆ; ಎರಡು ವರ್ಷ ಮೀಟಿಂಗ್ ನಡೆಸಿ ಇಲ್ಲ ಎಂದರೆ ಆ ಸಮಿತಿಯನ್ನು ಏಕೆ ಇಟ್ಟುಕೊಂಡಿದ್ದಾರೆ? ಅವರು ಏನು ಮಾಡುತ್ತಿದ್ದಾರೆ? ಪರಿಶೀಲನೆಯಲ್ಲ ಇದೆ ಎಂದರೆ, ಅದು ಯಾವಾಗ ಪರಿಶೀಲನೆ ಆಗುತ್ತದೆ? ದಯಮಾಡಿ ಬಡವರ ಬಗ್ಗೆ ಮತ್ತು ಸ್ಲಂ ನಿವಾಸಿಗಳ ಬಗ್ಗೆ ನಿರ್ದಿಷ್ಟವಾದ ಕಾಲಾವಧಿಯೊಳಗೆ ಒಂದು ಪರಿಹಾರವನ್ನು ಕೊಡುವಂತಹ ಉತ್ತರವನ್ನು ನಾನು ಸರ್ಕಾರದಿಂದ ಬಯಸುತ್ತೇನೆ

**ಸಭಾಪತಿಯವರು:-** ಮಾನ್ಯ ರಮೇಶ್‌ವರವರೇ, ತಮಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಕೊಟ್ಟಿದೆ. ತಾವು ಸಾಕಷ್ಟು ಸಲಹೆಗಳನ್ನು ಕೊಟ್ಟಿದ್ದೀರಿ. ದಯವಿಟ್ಟು ಬೇಡ, ತಾವು ಕುಳಿತುಕೊಳ್ಳಿ. ಮಾನ್ಯ ಚೌಡರೆಡ್ಡಿಯವರೇ, ಮಾತನಾಡಿ.

**ಶ್ರೀ ಆರ್.ಚೌಡರೆಡ್ಡಿ ತೂಪಲ್ಲ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕೊಳಚೆ ಪ್ರದೇಶಗಳಲ್ಲಿ ಆರ್ಥಿಕವಾಗಿ ಯಾರು ಹಿಂದುಳಿದಿದ್ದಾರೆಂದು ಮೊದಲು ಅದನ್ನು ಸಮೀಕ್ಷೆ ಮಾಡಬೇಕು. ಅಂತಹ ಫಲಾನುಭವಿಗಳು ಯಾವ ತಾಲ್ಲೂಕುಗಳಲ್ಲಿ ಯಾವ ಯಾವ ಪಟ್ಟಣಗಳಲ್ಲಿ ಇದ್ದಾರೆಂದು ಗುರುತಿಸಿ ಅವರಿಗೆ ಮನೆಗಳನ್ನು ಕಟ್ಟಿಕೊಡಬೇಕು. ಅವರಿಗೆ ಮನೆಗಳನ್ನು ನಿರ್ಮಿಸಲು ಬೇಕಾಗ ಅನುದಾನವನ್ನು ಸರ್ಕಾರದಿಂದ, ಕೊಳಚೆ ನಿರ್ಮೂಲನ ಮಂಡಳಿಗೆ ಕೊಡುತ್ತಾರೆ. ವರು ತಕ್ಷಣವೆ Detailed Project Report (DPR) ಮಾಡಿ ಅದಕ್ಕೆ ಸಂಬಂಧಪಟ್ಟಂತಹ ಹಣವನ್ನು ತರಿಸಿಕೊಂಡು ಬೇಗ ಟೆಂಡರ್ ಮಾಡಿ ಆದಷ್ಟು ಬೇಗ ಮನೆಗಳನ್ನು ನಿರ್ಮಿಸಿ ಕೊಡಬೇಕು. ಮಾನ್ಯ ಸಚಿವರು ಈಗ 3 ಅಂತ್ಯನ ಮನೆಗಳನ್ನು ಕಟ್ಟಿಸುತ್ತಿದ್ದೇವೆ, ಅದಕ್ಕೆ ಈಗ ಹಕ್ಕುಪತ್ರಗಳನ್ನು ಕೊಡುವುದಕ್ಕೆ ಆಗುವುದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಮೂರು ಅಂತ್ಯನ ಮನೆಗಳನ್ನು ಸಹ, 15 ವರ್ಷಗಳ ಕಾಲ ಪರಿಭಾರೆ ಮಾಡಬಾರದೆಂದು ಷರತ್ತು ಇದೆ. ಆ ಷರತ್ತು ವಿಧಿಸಿ ಆ ಮನೆಗಳನ್ನು ಪರಿಭಾರೆ ಮಾಡಬಾರದು ಎಂದು ಹೇಳಿ ಹಕ್ಕು ಪತ್ರ ಕೊಡಬಹುದು ಎನ್ನುವಂತಹ ಒಂದು ಸಲಹೆಯನ್ನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೊಡ ಬಯಸುತ್ತೇನೆ. ಈಗ ಅನೇಕ ಪಟ್ಟಣಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಅವರು ಇದ್ದಂತಹ ಜಾಗಗಳಲ್ಲಿಯೇ ಏನು ಗುಡಿಸಲುಗಳನ್ನು ಹಾಕಿಕೊಂಡಿರುತ್ತಾರೆ, ಅಂಥವರನ್ನು ಗುರುತಿಸಿ ಅವರಿಗೆ ಮನೆಗಳನ್ನು ಕಟ್ಟಿಕೊಡುವಂತಹ ವ್ಯವಸ್ಥೆ ನಡೆಯುತ್ತಿದೆ. ಅವರು ಗುಡಿಸಲು ಹಾಕಿಕೊಂಡಿರುವಂತಹ ಜಾಗದಲ್ಲಿಯೇ ಅವರಿಗೆ ಮನೆಗಳನ್ನು ಕಟ್ಟಿಕೊಟ್ಟರೆ, ಅವರಿಗೆ ಹಕ್ಕುಪತ್ರಗಳನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕೊಡಲು ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಆದರೆ, ಕೊಳಚೆ ನಿರ್ಮೂಲನ ಮಂಡಳಿಯಿಂದ ಆ ಕೆಲಸ ತ್ವರಿತ ಗತಿಯಲ್ಲಿ ಆಗುತ್ತಿಲ್ಲ. ಇದು ಆಗದೆ ಇರುವಂತಹ ಸಂದರ್ಭದಲ್ಲಿ ಸರ್ಕಾರ ಒಂದು ಮನೆಯನ್ನು ನಿರ್ಮಿಸಿಕೊಟ್ಟು ಸಹ, ಆ ಮನೆಗೆ ಅವರು ಒಂದು ವಿದ್ಯುತ್ ಸಂಪರ್ಕ ತೆಗೆದುಕೊಳ್ಳುವುದಕ್ಕೂ ಸಹ ನಾನಾ ರೀತಿಯ ಕಷ್ಟಪಡಬೇಕಾಗುತ್ತದೆ. ಕೊಳಚೆ ಪ್ರದೇಶಗಳಲ್ಲಿರುವಂತಹ ಜನರು ಏನು ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ, ಅವರ ಗುಡಿಸಲುಗಳನ್ನು ಕೆಡವಿ ಮನೆಗಳನ್ನು ಕಟ್ಟಿಕೊಡುತ್ತಿದ್ದೇವೆ. ಈ ರೀತಿ ಸಾವಿರಾರು ಮನೆಗಳನ್ನು ಕಟ್ಟಿಕೊಡುವ ಉದ್ದೇಶದಿಂದ ಇತ್ತೀಚೆಗೆ 50 ಸಾವಿರ ಮನೆಗಳಿಗೆ ಟೆಂಡರ್ ಕರೆದಿದ್ದಾರೆ.

(ಮುಂದು...)

(1101)20.11.2017-6.30-ಎಂವಿ-ಬಿಎನ್‌ಎಸ್

**ಶ್ರೀ ಆರ್.ಚೌಡರೆಡ್ಡಿ ತೂಪಲ್ಲ (ಮುಂದು..):-**

ನಾನು ಮೊನ್ನೆಯ ದಿವಸ ನೋಡಿದ್ದೇನೆ, ಐವತ್ತು ಸಾವಿರ ಮನೆಗಳಿಗೆ ಟೆಂಡರ್ ಅನ್ನು ಕರೆದಿದ್ದಾರೆ. ಆ ಟೆಂಡರ್‌ಗಳನ್ನು ಬೇಗ ಅಂತಿಮಗೊಳಿಸಿ, ಬೇಗ ಮನೆಗಳನ್ನು ಕಟ್ಟಿ ಮುಗಿಸಿ. ಎಲ್ಲಾ ಐವತ್ತು ಸಾವಿರ ಮನೆಗಳಲ್ಲಿ, ಸುಮಾರು ನಲವತ್ತೈದು ಸಾವಿರ ಮನೆಗಳನ್ನು ಅವರವರ ಜಾಗದಲ್ಲಿ ಕಟ್ಟುವಂತಹ ಕೆಲಸ ಆಗುತ್ತಿದೆ. ಇದು ಸದನದ ಗಮನಕ್ಕೆ ಗೊತ್ತಿಲ್ಲ ಅನಿಸುತ್ತದೆ, ಯಾರೂ ಕೂಡ ತಪ್ಪಾಗಿ ತಿಳಿದುಕೊಳ್ಳಬಾರದು. ಐದು ಸಾವಿರ ಮನೆಗಳು ಮಾತ್ರ ಗುಂಪು ಮನೆಗಳೆಂದು ಮೊದಲನೆ ಮಹಡಿ, ಎರಡನೆ ಮಹಡಿ ಮತ್ತು ಮೂರನೆ ಮಹಡಿಗಳೆಂದು ಮಾಡುತ್ತಿದ್ದಾರೆ. ಉಳಿದ ನಲವತ್ತೈದು ಸಾವಿರ ಮನೆಗಳನ್ನು ಎಲ್ಲಾ ಟೌನ್‌ಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಅವರು ಇರತಕ್ಕಂಥ ಜಾಗದಲ್ಲಿ ಗುಡಿಸಲುಗಳನ್ನು ಕೆಡವಿ, ಅಲ್ಲಿ ಮನೆಗಳನ್ನು ಕಟ್ಟಿಸಿ ಕೊಡುತ್ತಿದ್ದಾರೆ. ಅಂತಹವರಿಗೆ ಹಕ್ಕು ಪತ್ರಗಳನ್ನು ಕೊಡುವುದರಲ್ಲಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಆದರೆ, ಕಾರಣ ಏನೆಂದು ಗೊತ್ತಿಲ್ಲ ಎಲ್ಲಾ ಕೂಡ ಹಕ್ಕುಪತ್ರಗಳನ್ನು ಕೊಡುತ್ತಿಲ್ಲ. ಈಗ ಅಲ್ಲಿನ ಜನ ಪರಿತಪಿಸುತ್ತಿದ್ದಾರೆ, ಇದನ್ನು ಕೂಡಲೇ ಬಗೆಹರಿಸಿಕೊಡಬೇಕೆಂದು ಮಾನ್ಯ ಉಪ ಸಭಾಪತಿಯವರ ಮುಖಾಂತರ ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

**ಉಪ ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರಾದ

ಶ್ರೀ ಕೆ.ಎಸ್.ಈಶ್ವರಪ್ಪನವರೆ, ತಮಗೆ ಅವಕಾಶ ಮಾಡಿಕೊಡುತ್ತೇನೆ, ತಾವು ದಯವಿಟ್ಟು ಕುಳಿತುಕೊಳ್ಳಿ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಕೆ.ಎಸ್.ಈಶ್ವರಪ್ಪ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ನಾನು ಇದಕ್ಕೆ ಸಂಬಂಧಪಟ್ಟಂತೆ ಒಂದೇ ಒಂದು ಸಾಲನ್ನು ಹೇಳುತ್ತೇನೆ, ಬೆಂಗಳೂರು ನಗರದ ಮನೆಗಳಿಗೆ ಮಾತ್ರ ಈ ಬಹುಮಹಡಿ ಕಟ್ಟಡಗಳು ಅನುಕೂಲ ಆಗಬಹುದು. ಆದರೆ, ಪಟ್ಟಣ ಪ್ರದೇಶ ಮತ್ತು ಇತ್ಯಾದಿಗಳಿಗೆ ಇದು ಬರುವುದಿಲ್ಲ. ಇದನ್ನು ತಾವು ಸ್ವಲ್ಪ ಗಮನಿಸಿ. 2004ರ ಬಗ್ಗೆ ಏನು ಉಲ್ಲೇಖ ಮಾಡಿದ್ದೀರಿ, ಅದು ಹೇಗಿದೆ, ಏನು ಮತ್ತು ಅದರ ಕಥೆ ಏನು? ಅದನ್ನು ಸ್ವಲ್ಪ ಸ್ಪಷ್ಟಪಡಿಸಿ, ಅದು ಕಾರ್ಪೊರೇಷನ್‌ಗೆ ಬರುತ್ತದೆಯೋ, ಪುರಸಭೆ ಅಥವಾ ನಗರಸಭೆಗಳಿಗೂ ಬರುತ್ತದೆಯೋ ಎಂದು ಸ್ವಲ್ಪ ಗಮನಿಸಿ.

**ಶ್ರೀ ಪಿ.ಆರ್.ರಮೇಶ್ (ನಾಮ ನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಸಮಸ್ಯೆ ಏನೆಂದು ನಾನು ಹೇಳುತ್ತೇನೆ.

**ಉಪ ಸಭಾಪತಿಯವರು:-** ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್ ರವರೇ ನಿಮಗೆ ಅವಕಾಶವನ್ನು ಕೊಡುತ್ತೇನೆ ಹಾಗೂ ಮಾನ್ಯ ಸಚಿವರೇ ತಾವು ದಯವಿಟ್ಟು ಕುಳಿತುಕೊಳ್ಳಿ. ಈಗ ಮಾನ್ಯ ಸದಸ್ಯರಾದ ಶ್ರೀ ಪ್ರಸನ್ನಕುಮಾರ್‌ರವರು ಮಾತನಾಡುವುದು.

**ಶ್ರೀ ಆರ್.ಪ್ರಸನ್ನ ಕುಮಾರ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರಾದಂತಹ ಶ್ರೀ ಕೆ.ಎಸ್.ಈಶ್ವರಪ್ಪನವರು ನಿಯಮ 330ರ ಅಡಿಯಲ್ಲಿ ಚರ್ಚೆಗೆ ತಂದು. ಈಗ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಹಕ್ಕುಪತ್ರಗಳನ್ನು ಕೊಡಬೇಕೆಂಬ ವಿಚಾರವನ್ನು ತಂದಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಸರ್ಕಾರ ಉತ್ತರವನ್ನು ಕೊಟ್ಟಿದೆ.

**ಉಪ ಸಭಾಪತಿಯವರು:-** ಈಗ ಮಾನ್ಯ ಸದಸ್ಯರಾದ ಶ್ರೀ ಪ್ರಸನ್ನಕುಮಾರ್‌ರವರೇ, ದಯವಿಟ್ಟು ನೇರವಾಗಿ ಈ ರೀತಿ ಮಾಡಬೇಕೆಂದು ಹೇಳಿ.

**ಶ್ರೀ ಆರ್.ಪ್ರಸನ್ನ ಕುಮಾರ್:-** ಮಾನ್ಯ ಸಭಾಪತಿಯವರೇ, ನಾನು ನೇರವಾಗಿ ಹೇಳುತ್ತಿದ್ದೇನೆ. ಈ ಹಿಂದೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪನವರು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಆಗಿದ್ದಂತಹ ಸಂದರ್ಭದಲ್ಲಿ, ಆಗ ಬಹಳಷ್ಟು ಕಡೆ ಹಕ್ಕುಪತ್ರಗಳನ್ನು ಕೊಡುವಂತಹ ಕೆಲಸವನ್ನು ಅವರು ಮಾಡಿದ್ದರು. ಆದರೆ, ಅವರು ಕೊಟ್ಟಂತಹ ಹಕ್ಕು ಪತ್ರಗಳಿಗೆ ಮಾನ್ಯತೆ ಸಿಗಲಿಲ್ಲ. ಇದು ಕೂಡ ಒಂದು ಕಾರಣ ಇರಬಹುದೇನೋ ಎಂದು ನನಗೆ ಅನಿಸುತ್ತದೆ. ಅದಕ್ಕೋಸ್ಕರ ಆ ವಿಚಾರವನ್ನು ಇಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈಗ ಸರ್ಕಾರ ಏನು ಹೇಳುತ್ತಿದೆ ಎಂದರೆ, 2011ರಲ್ಲಿ ತೀರ್ಮಾನವಾಗಿದೆ, 2004ರಲ್ಲಿ ಕೇಂದ್ರ ಸರ್ಕಾರ ಕಾನೂನು ಮಾಡಿದೆ ಎಂದು. ಅವರಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮನೆಗಳನ್ನು ಕಟ್ಟಿಸಿ ಕೊಡುವಂತಹ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ.

**ಉಪ ಸಭಾಪತಿಯವರು:-** ಧನ್ಯವಾದಗಳು. ಈಗ ಮಾನ್ಯ ಸದಸ್ಯರಾದ ಶ್ರೀ ಎನ್. ಅಪ್ಪಾಜಿಗೌಡರು ಮಾತನಾಡುವುದು.

**ಶ್ರೀ ಎನ್.ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ವಂದಿಸುತ್ತಾ, ನಾನು ನೇರವಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೈಸೂರು ರಸ್ತೆಯಲ್ಲಿ ದೊಡ್ಡ ಕೊಳಚೆ ಪ್ರದೇಶವಿತ್ತು. ಅದನ್ನೆಲ್ಲಾ ಸುಮಾರು ಆರು ವರ್ಷಗಳ ಹಿಂದೆಯೇ ಕೆಡವಿ, ಮೂರು ಅಂತಸ್ತುಗಳ ಕಟ್ಟಡವನ್ನು ಕಟ್ಟಿದ್ದಾರೆ. ಆದರೆ, ಇದುವರೆವಿಗೂ ಆ ಜಾಗದಲ್ಲಿ ಇರತಕ್ಕಂಥ ಕಟ್ಟಡಗಳನ್ನು ಯಾರಿಗೂ ಸಹ ಹಂಚಿಕೆ ಮಾಡಿಲ್ಲ.

**ಉಪ ಸಭಾಪತಿಯವರು:-** ಮಾನ್ಯ ಸದಸ್ಯರಾದ ಶ್ರೀ ಎನ್. ಅಪ್ಪಾಜಿಗೌಡರೆ, ಅಲ್ಲಿ ಏನು ಮಾಡಬೇಕೆಂದು ಹೇಳಿ.

**ಶ್ರೀ ಎನ್.ಅಪ್ಪಾಜಿಗೌಡ:-** ಮಾನ್ಯ ಸಭಾಪತಿಯವರೇ, ಆರು ವರ್ಷದ ಹಿಂದೆ ಆ ಕಟ್ಟಡಗಳನ್ನು ಕಟ್ಟಿದರೂ ಕೂಡ, ಏಕೆ ಹಂಚಿಕೆ ಮಾಡಿಲ್ಲ, ಹಂಚಿಕೆ ಮಾಡುವುದಕ್ಕೆ ಸಮಸ್ಯೆ ಏನಿದೆ. ಆ ಕಟ್ಟಡಗಳಿಗೆ ಸುಣ್ಣ-ಬಣ್ಣವಿಲ್ಲದೆ ಬಿದ್ದು ಹೋಗುತ್ತಿವೆ. ಇದು ಏತಕ್ಕೆ ಇಷ್ಟು ತಡವಾಗಿದೆ ಮತ್ತು ಏಕೆ ಹಂಚಿಕೆ ಮಾಡಿಲ್ಲ ಮತ್ತು ಸಮಸ್ಯೆ ಏನು? ಇನ್ನೊಂದು ಈಗ ಖಾಸಗಿಯವರ ಹತ್ತಿರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದೀರಿ, ಅಂತಹವರಿಗೆ ಪರ್ಯಾಯ ಜಮೀನು ಕೊಟ್ಟು, ಅವರಿಂದ ನೀವು ಮಾಲೀಕತ್ವವನ್ನು ತೆಗೆದುಕೊಂಡರೆ, ಅಂತಹ ಸಮಸ್ಯೆಗೆ ಶಾಶ್ವತವಾದಂತಹ ಪರಿಹಾರ ಸಿಗುತ್ತದೆ. ಅದು ಬಿಟ್ಟು, ಬಡವರ ಬಗ್ಗೆ ಸದನದಲ್ಲಿ ಎಷ್ಟು ವರ್ಷ ಮಾಡಿದರೂ, ಎಷ್ಟೆ ಚರ್ಚೆ ಮಾಡಿದರೂ ಕೂಡ, ಈಗ ಬಹು ಮಹಡಿಗಳನ್ನು ಕಟ್ಟಿ, ಇಷ್ಟು ವರ್ಷವಾದರೂ ಸಹ ಅವುಗಳನ್ನು ಏಕೆ ಹಂಚಿಕೆ ಮಾಡಿಲ್ಲ, ಅದಕ್ಕೆ ಕಾರಣವೇನು? ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ ದೊಡ್ಡದಾದ ಒಂದು ಕೊಳಚೆ ಪ್ರದೇಶವಿತ್ತು. ಅದನ್ನೆಲ್ಲಾ ತೆರವುಗೊಳಿಸಿದರು. ಆರು ವರ್ಷದ ಹಿಂದೆ ಅವುಗಳನ್ನು ಕೆಡವಿ, ಮೂರ್ಮಾಲ್ತು ವರ್ಷದ ಹಿಂದೆ ಕಟ್ಟಡಗಳನ್ನು ಕಟ್ಟಿ ಮುಗಿಸಲಾಗಿದೆ. ಆದರೆ, ಇನ್ನೂ ಹಂಚಿಕೆ ಮಾಡಿಲ್ಲ, ಏಕೆ ಸುಮ್ಮನೆ ವ್ಯರ್ಥವಾಗಿ ಬಿಟ್ಟಿದ್ದೀರಿ?

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಉಪ ಸಭಾಪತಿಯವರು:- ಧನ್ಯವಾದಗಳು. ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್‌ವರವರು ಮಾತನಾಡುವುದು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇಲ್ಲಿ ಸಮಸ್ಯೆ ಎಲ್ಲ ಇದೆ ಎಂದರೆ...

ಉಪ ಸಭಾಪತಿಯವರು:- ನೋಡಿ ಮಾನ್ಯ ಸದಸ್ಯರಾದ ಶ್ರೀ ಪಿ.ಆರ್. ರಮೇಶ್‌ವರವರ ಸಮಸ್ಯೆಗಳ ಬಗ್ಗೆ ಮಾನ್ಯ ಮಂತ್ರಿಗಳು ಹೇಳುತ್ತಾರೆ, ಈಗ ಸಮಸ್ಯೆ ಬಗ್ಗೆ ಚರ್ಚೆ ಬೇಡ, ನೇರವಾಗಿ ಏನು ಆಗಬೇಕೆಂದು ಹೇಳಿ ನೀವು ಸಮಸ್ಯೆಯ ಬಗ್ಗೆ ಹೇಳಬಾರದು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನಾನು ಇದನ್ನು ನೇರವಾಗಿ ಹೇಳಬೇಕಾದರೆ, 2004ರಲ್ಲಿ ಏನು ಕೇಂದ್ರ ಸರ್ಕಾರ ಆದೇಶ ಮಾಡಿದೆ, ಅದು outdated ಆಗಿದೆ. ಈ ರೀತಿಯಾಗಲು ಕಾರಣವೇನೆಂದರೆ, ಇದು ಆದ ಮೇಲೆ ಮೂರು Schemes ಬಂದಿದೆ. ಆ ಮೂರು Schemes ಬಂದಾಗ, ಆ ಎರಡು ಮತ್ತು ಮೂರನೆಯ Scheme ನಲ್ಲಿ ಪ್ರತ್ಯೇಕವಾಗಿ ಮನೆಗಳನ್ನು ಕೊಡಬೇಕೆಂದು ಬಂದಿದೆ. ಇವತ್ತಿನ ದಿವಸ ಇಡೀ ರಾಷ್ಟ್ರದಲ್ಲಿ ಎರಡು ರಾಜ್ಯಗಳಾದ ತಮಿಳುನಾಡು ಮತ್ತು ನಮ್ಮ ಕರ್ನಾಟಕ ರಾಜ್ಯದ ಎರಡು ನಗರಗಳಲ್ಲಿ ಮಾತ್ರ ಕೊಳಚೆ ಪ್ರದೇಶ ನಿರ್ಮೂಲನ ಮಂಡಳಿ ಇರುವುದು. ಉಳಿದವರೆಲ್ಲರೂ ಅದನ್ನು ಸ್ಥಳೀಯ ಸಂಸ್ಥೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಹಾಗಾಗಿ, ಕೇಂದ್ರ ಸರ್ಕಾರ 2004ರಲ್ಲಿ ಒಂದು ಸಮಗ್ರವಾದಂತಹ ಆದೇಶ ಕೊಟ್ಟಿದೆ. ಅವರು ಕೊಟ್ಟಿರುವುದಕ್ಕೆ ಕಾರಣವೇನೆಂದರೆ ಇಡೀ ರಾಷ್ಟ್ರದಲ್ಲಿ ಕೊಳಚೆ ಪ್ರದೇಶಗಳು vertical ಆಗಿ ಬರಲಿ. ಅದರಿಂದ Public-Private Partnership (PPP) ನಲ್ಲಿ ಬರಲಿ, ಸಣ್ಣ ಜಾಗದಲ್ಲಿ ಹೆಚ್ಚಿನ ಜನ ಇರಲಿ ಎನ್ನುವಂತಹ ಉದ್ದೇಶದಿಂದ ತಂದಿರುವಂಥದ್ದು. ಹಾಗಾಗಿ Title Deed ಕೊಡಬೇಡಿ. ಅವರಿಗೆ ಮನೆಗಳನ್ನು ಕಟ್ಟಿಸಿಕೊಡಿ ಎಂದು 2004ರಲ್ಲಿ ತೆಗೆದುಕೊಂಡಿದ್ದು. ಆದರೆ, ವಾತಾವರಣ ಮತ್ತು ಆಯಾಯ ರಾಜ್ಯಗಳ ಅವಶ್ಯಕತೆ ಮತ್ತು ಇಲ್ಲಿನ ಅವಶ್ಯಕತೆ ಇರುವಂತೆ ನೋಡಿಕೊಂಡು ಮಾಡಬೇಕು. ಅದನ್ನು ದಯವಿಟ್ಟು ರಾಜ್ಯ ಸರ್ಕಾರದ ಈ ಎರಡು-ಮೂರು Schemes ಬಂದಿವೆಯಲ್ಲ, ಅದುದರಿಂದಾಗಿ ಈಗ 2004ರ ಆದೇಶ outdated ಆಗಿದೆ. ಹಾಗಾಗಿ ಈಗ ಅದನ್ನು ratification ಮಾಡಿ, ಕೇಂದ್ರ ಸರ್ಕಾರಕ್ಕೆ ಇದರಿಂದ ನಮಗೆ ತೊಂದರೆಯಾಗುತ್ತಿದೆ, ಈ Scheme ಗಳು individuals ಗೂ ಬಂದಿದೆ, ಹಾಗಾಗಿ ಇವುಗಳನ್ನು ಪರಿವರ್ತನೆ ಮಾಡಿಕೊಡಿ ಎಂದು ಕೇಳಿದರೆ, ಖಂಡಿತವಾಗಿ ಇದು ಪರಿವರ್ತನೆಯಾಗುತ್ತದೆ. ಏಕೆಂದರೆ, 2004ರಲ್ಲಿ ಇರುವುದನ್ನು ಇಟ್ಟುಕೊಂಡು, ಅಂದಿನ ಸರ್ಕಾರ ತೆಗೆದುಕೊಂಡಂತಹ ನಿರ್ಧಾರದ ಮೇಲೆ,

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇವತ್ತಿನ ದಿವಸ ಈ ಸಮಿತಿಯನ್ನು ಮಾಡಿದರೂ ಸಹ ಕೊಡುವುದಕ್ಕೆ ಆಗುತ್ತಿಲ್ಲ. ರಾಜ್ಯದ ಮಾನ್ಯ ಕಂದಾಯ ಸಚಿವರು ಹೇಳಿರತಕ್ಕಂಥದ್ದು, Sec.94C ಅಡಿಯಲ್ಲಿ ಕೊಡುವಂಥದ್ದು, ಅದು Slum Board ನ Notification ಆಗಲಿ ಅಥವಾ ಆಗದೆ ಇರಲಿ. Notification ನಲ್ಲಿ declare ಆಗಲಿ ಅಥವಾ ಆಗದೆ ಇರಲಿ, ಅದು ಬೇರೆ ವಿಚಾರ. ಆದರೆ, Notification ಆದ ತಕ್ಷಣ, ಕೊಡಬಾರದೆಂದು ಎಲ್ಲೂ ಇಲ್ಲ. ಅದನ್ನು ಸಹ ಮಾನ್ಯ ಕಂದಾಯ ಸಚಿವರು ಪರಿಗಣಿಸಬಹುದು.

**ಉಪ ಸಭಾಪತಿಯವರು:-** ಧನ್ಯವಾದಗಳು. ಮಾನ್ಯ ಸಚಿವರು ಮಾತನಾಡುವುದು.

**ಶ್ರೀ ಎ.ಮಂಜು (ರೇಷ್ಮೆ ಮತ್ತು ಪಶು ಸಂಗೋಪನೆ ಸಚಿವರು):-** ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಹಲವಾರು ಸದಸ್ಯರು ಇದರ ಬಗ್ಗೆ ಚರ್ಚೆಗಳನ್ನು ಮಾಡಿದರು. ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್‌ವರವರು ಉತ್ತಮವಾದಂತಹ ಸಲಹೆಗಳನ್ನು ಕೂಡ ಕೊಟ್ಟಿದ್ದಾರೆ. ಈಗ ನಮ್ಮಲ್ಲಿ ಈ ಸಮಿತಿಯನ್ನು ಏಕೆ ಮಾಡಿದ್ದಾರೆ, ಈ ಹಿಂದೆ ಅದನ್ನು ಕೂಡ ಏತಕ್ಕೆ ಮಾಡುವುದಕ್ಕೆ ಆಗಿರಲಿಲ್ಲ, ಅದಕ್ಕೆ ಪರಿಹಾರವನ್ನು ಕಂಡು ಹಿಡಿದುಕೊಂಡು, ಅದಕ್ಕೆ ಹೊಸದಾಗಿ modification ಮಾಡುವುದಕ್ಕೆ ಅವಕಾಶ ಇದ್ದರೆ ಮಾಡಲಿ ಎಂದು ಆ ಸಮಿತಿಯನ್ನು ಮಾಡಲಾಗಿದೆ. ಇಲ್ಲಿಯವರೆವಿಗೂ ಆ ಸಮಿತಿಯ ವತಿಯಿಂದ ಮಾಹಿತಿ ಸ್ಪಷ್ಟವಾಗಿ ಬಂದಿಲ್ಲ. ಈಗ ಎಲ್ಲಾ ಒಂದು collective decision ಏನು ಬಂದಿದೆ ಎಂದರೆ, ಏನಾದರೂ ಮಾಡಿ ಅವರಿಗೆ ಹಕ್ಕುಪತ್ರಗಳನ್ನು ಕೊಡುವಂಥದ್ದು ಮತ್ತು ಅದನ್ನು ಮಾಡಬೇಕೆಂಬುದು ಎಲ್ಲರ ಒಂದು ಆಸೆ ಇದೆ. ಬಹುಶಃ ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಅದು ಗೊತ್ತು. ಅದು ಅವರ ಕಾಲದಲ್ಲೇ ಆಗಿರುವಂಥದ್ದು, ಅವರು ಅದರ ಬಗ್ಗೆ ಪ್ರಯತ್ನವನ್ನು ಪಟ್ಟಿದ್ದಾರೆ. ಇದು ಆಗಿಲ್ಲ, ಈಗ ಹೇಗಾದರೂ ಇದನ್ನು ಮಾಡಿಸೋಣ ಎಂದು ಪ್ರಯತ್ನಪಡುತ್ತಿದ್ದಾರೆ. ನಮ್ಮ ಹತ್ತಿರ ಇದನ್ನು ಮಾಡಿಸಬೇಕೆಂಬ ಇಚ್ಛಾಶಕ್ತಿ ಇದೆ. ಕೊಳಚೆ ಪ್ರದೇಶಗಳಲ್ಲಿ ಇರುವಂತಹವರಿಗೆ ಅನುಕೂಲ ಮಾಡಬೇಕೆಂಬುದು ನಮ್ಮ ಸರ್ಕಾರದ ಬದ್ಧತೆ. ನಮಗೆ ಆ ಸಮಿತಿಯವರು ಏನು ವರದಿಯನ್ನು ಕೊಡುತ್ತಾರೆಂಬುದು ಮುಖ್ಯವಲ್ಲ. ಇವತ್ತಿನ ದಿವಸ ಚರ್ಚೆಯಾಗಿರುವಂಥದ್ದನ್ನು ಸರ್ಕಾರದ ಗಮನಕ್ಕೆ ತಂದಿದ್ದೀರಿ, ಇದರ ಬಗ್ಗೆ ಹಿರಿಯ ಸಚಿವರು ಮಾತನಾಡಿದ್ದಾರೆ, ಈ ವಿಷಯವನ್ನು ಮುಖ್ಯಮಂತ್ರಿಯವರ ಬಳಿ ಮಾತನಾಡಿ, ಏನಾದರೂ ಮಾಡಿ ಅವರುಗಳಿಗೆ ಶಾಶ್ವತವಾದಂತಹ ಪರಿಹಾರ ಆಗುವಂಥದ್ದನ್ನು ನಾವು ಮಾಡುತ್ತೇವೆ. ಏಕೆಂದರೆ, ಬಹುಶಃ ನೀವು ಎಲ್ಲವನ್ನೂ ಸಹ ಓದುತ್ತೀರಿ, ನಮ್ಮ ಕಾಲದಲ್ಲಿ ತಪ್ಪಾಗಿದೆ, ನಿಮಗೆ ಒಂದು ಅವಕಾಶವಿದೆ, ಅದನ್ನು ಮಾಡಿ ಎಂದು ಹೇಳುವುದಿಲ್ಲ. ದಯಮಾಡಿ ಹಿರಿಯ ಸದಸ್ಯರು ಹಾಗೂ ಮಾಜಿ ಸಚಿವರಲ್ಲಿ ನಾನು ಕೇಳುವುದು ಇಷ್ಟೆ. ತಾವು ತಮ್ಮ ಕಾಲದಲ್ಲಿ ಪ್ರಯತ್ನಪಟ್ಟಿರುವುದು ನಿಜ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇಲ್ಲ ಅದರ record ಇದೆ. ಈಗ ಆಗದೆ ಇರುವಂಥದ್ದರ ಬಗ್ಗೆ ನಾನು ನನ್ನ ಕಾಲದಲ್ಲಿ ಪ್ರಯತ್ನ ಮಾಡಿದ್ದೆ. 2004ರ ಆದೇಶ ಆಡಚಣೆ ಬಂದಿದೆ, ಏನಾದರೂ ಮಾಡಿ ತನ್ನ ಎಂದು ಆ ವಿಚಾರಗಳ ಪ್ರಮುಖ ಅಂಶಗಳ ಕುರಿತು ಬೆಳಕು ಚೆಲ್ಲ ಸಾಕು. ಬರೀ ಮೊಸರಿನಲ್ಲ ಕಲ್ಲು ಹುಡುಕಿಬಿಟ್ಟು ಇದನ್ನೆ ಮಾಡಬೇಕು ಅಂದರೆ, ತಾವು ದಯವಿಟ್ಟು ಈ ರೀತಿ ಮಾಡಬೇಡಿ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ, ಇಲ್ಲ ಸಮಿತಿ ಮಾಡಿ, ಇದನ್ನು ನಾನು ಏತಕ್ಕೆ ಹೇಳುತ್ತಿದ್ದೇನೆಂದರೆ, ಚುನಾಯಿತ ಪ್ರತಿನಿಧಿಗಳು ಅಷ್ಟೆ ಅಲ್ಲ, ಇದು ದಿನಾಂಕ 13.07.2015ರಲ್ಲಿ ಸರ್ಕಾರಿ ಅಧಿಕಾರಿಗಳನ್ನು ಇಟ್ಟುಕೊಂಡು ಮಾಡಿದಂತಹ ಸಮಿತಿ, ಅವರು ಕೊಟ್ಟಂತಹ ವರದಿ ಏನು? “ರಾಜ್ಯದಾದ್ಯಂತ ಮಂಡಳಿ ವತಿಯಿಂದ ಘೋಷಿಸಲಾದ ಕೊಳಚೆ ಪ್ರದೇಶಗಳ, ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ, ಆಯಾ ಸ್ಥಳೀಯ ಸಂಸ್ಥೆಗಳ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವತಿಯಿಂದ ನಿಯಮಾನುಸಾರ ನಿವೇಶನದ ಹಕ್ಕುಪತ್ರ ನೀಡಲು ನಿರ್ಣಯಿಸಲಾಯಿತು”. ಈ ವರದಿಯನ್ನು 2015ರಲ್ಲಿ ಅಧಿಕಾರಿಗಳು ಕೊಟ್ಟಿರುವುದು 2004ರಲ್ಲಿ ಅಲ್ಲ.

**ಶ್ರೀ ಎ.ಮಂಜು:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರೇ, ಅದು ಏನು ಸ್ವಾಮಿ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ಅದಕ್ಕೆ ಸಂಬಂಧಪಟ್ಟಂತೆ ನಿಮ್ಮ ಅಧಿಕಾರಿಗಳನ್ನು ಕೇಳಿ.

**ಶ್ರೀ ಎ.ಮಂಜು:-** ಮಾನ್ಯ ಸಭಾಪತಿಯವರೇ, ಅದೇ ನಿಯಮ.

**ಶ್ರೀ ಕೆ.ಎಸ್.ಈಶ್ವರಪ್ಪ:-** ಮಾನ್ಯ ಸಭಾಪತಿಯವರೇ, ನಾನು ಅದಕ್ಕೆ ಸಂಬಂಧಪಟ್ಟಿರುವುದನ್ನು ಹೇಳುವುದಕ್ಕೆ ಹೊರಟಿದ್ದೇನೆ. ಆ ಅಧಿಕಾರಿಗಳು ಹೇಳಿದ ತಕ್ಷಣ, ನಾವು ಹಕ್ಕುಪತ್ರವನ್ನು ಕೊಟ್ಟಿದ್ದೇವೆ. ಅದು ತಪ್ಪಾಗಿರುವುದಲ್ಲ, ಅದನ್ನು ಸರ್ಕಾರಿ ಅಧಿಕಾರಿಗಳು ಹೇಳಿದರು, ಅಧಿಕಾರಿಗಳು ಹೇಳಿದಂತೆ ಹಕ್ಕುಪತ್ರವನ್ನು ಕೊಟ್ಟಿದ್ದೇವೆ. ಹಕ್ಕುಪತ್ರ ಕೊಟ್ಟ ನಂತರ ಮತ್ತು ಈ ಚರ್ಚೆಗಳು ಆದ ನಂತರ ಇವತ್ತಿನವರೆವಿಗೂ ಉತ್ತರವಿಲ್ಲ. ನಾನು ಅದಕ್ಕೋಸ್ಕರ ಹೇಳುತ್ತಿರುವುದು, ಇವತ್ತಿನ ದಿವಸ ಮೂರು ಜನ ಮಂತ್ರಿಗಳು ಮೂರು ರೀತಿಯ ಉತ್ತರವನ್ನು ಕೊಟ್ಟಿದ್ದಾರೆ. 2004ರದ್ದನ್ನು ಅವರು ಓದಲಿಲ್ಲವೆ, ಡಾ.ಅಂಬರೀಶ್, ಶ್ರೀ ಎಂ.ಕೃಷ್ಣಪ್ಪ ಮತ್ತು ಶ್ರೀ ಕಾಗೋಡು ತಿಮ್ಮಪ್ಪ ನವರು ಆಗಲೂ ಓದಲಿಲ್ಲವೆ? ಈಗ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನೀವು ಒಂದು ಉತ್ತರವನ್ನು ಕೊಡುತ್ತಿದ್ದೀರಿ, ಇದು ನಾಲ್ಕನೆ ಉತ್ತರ. ಹಾಗಾದರೆ, ಇದರಲ್ಲಿ ಯಾರನ್ನು ನಂಬುವುದು, ಅದಕ್ಕೆ ನಾನು ಹೇಳುತ್ತಿರುವುದು.

(ಮುಂದು...)

(1102)20.11.2017-06.40-ಎಲ್‌ಎಲ್-ಕೆಎಸ್

(ಶ್ರೀ ಕೆ.ಎಸ್. ಈಶ್ವರಪ್ಪ):- ಮುಂದುವರೆದಿದ್ದು...

ಎರಡನೆಯದಾಗಿ, ಈ ದಿನ ಮಾನ್ಯ ಸಚಿವರೇ ಕೊಟ್ಟಿರುವಂತಹ ಉತ್ತರದಲ್ಲಿ, “ಸದರಿ ಸಮಿತಿಯು ದಿನಾಂಕ: 23.02.2015 ಹಾಗೂ 13.07.2015 ರಲ್ಲಿ 2 ಸಭೆಗಳನ್ನು ನಡೆಸಿದ್ದು, ಇನ್ನೂ ಪರಿಶೀಲನೆಯಲ್ಲಿರುವುದರಿಂದ, ಸರ್ಕಾರದಿಂದ ಅಂತಿಮ ನಿರ್ಣಯ ಕೈಗೊಂಡಿರುವುದಿಲ್ಲ” ಎಂದು ಅಖತ ಉತ್ತರ ನೀಡಿದ್ದಾರೆ. ಹಾಗಾದರೆ, ಏನು ಪರಿಶೀಲನೆ ಮಾಡುತ್ತಾರೆ? ಈ ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕು ಪತ್ರ ಕೊಡಬೇಕು, ಅವರಿಗೆ ಮನೆಗಳನ್ನು ಕಟ್ಟಿಕೊಡಬೇಕೆನ್ನುವ ವಿಚಾರದಲ್ಲಿ ಸ್ಪಷ್ಟನೆ ಇಲ್ಲದೇ ಇರುವುದರಿಂದ ಈ ಸರ್ಕಾರ ಬಡವರ ವಿರೋಧವಾಗಿದೆಯೆಂದು ಹೇಳಿ, ಈ ಸರ್ಕಾರದ ಧೋರಣೆಯನ್ನು ಖಂಡನೆ ಮಾಡಿ ನಾವು ಸಭಾ ತ್ಯಾಗ ಮಾಡುತ್ತಿದ್ದೇವೆ.

(ಈ ಹಂತದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರೂ ಸೇರಿದಂತೆ, ಭಾರತೀಯ ಜನತಾ ಪಕ್ಷದ ಎಲ್ಲಾ ಸದಸ್ಯರುಗಳು ಸರ್ಕಾರದ ಧೋರಣೆಯನ್ನು ಖಂಡಿಸಿ ಸಭಾತ್ಯಾಗ ಮಾಡಿದರು.)

(ಗೊಂದಲ)

ಶ್ರೀ ಎ. ಮಂಜು(ರೇಷ್ಮೆ ಮತ್ತು ಪಶುಸಂಗೋಪನೆ):- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಕೇಳಿರತಕ್ಕಂತಹದ್ದು ಏನಿದೆ, ಅದು ತಾವು ಅಧಿಕಾರದಲ್ಲಿದ್ದಾಗ ಮಾಡದೇ ಇರತಕ್ಕಂತಹ ಕೆಲಸವನ್ನು ನಮ್ಮಿಂದ ಮಾಡಿಸಬೇಕೆಂದು ಈ ಮಾತನ್ನು ಹೇಳುತ್ತಿದ್ದಾರೆ. ನಾವು ಈ ಕೆಲಸ ಮಾಡಬೇಕೆಂದು ಪ್ರಯತ್ನ ಮಾಡಿ, ನಮ್ಮ ಅಧಿಕಾರಿಗಳ ಸಭೆ ನಡೆಸುತ್ತಿದ್ದೇವೆ. ಬಹುಶಃ ನಮಗೆ ಆ ಕೆಲಸ ಮಾಡಬೇಕೆಂಬ ಇಚ್ಛಾಶಕ್ತಿ ಇರುವುದರಿಂದಲೇ ನಾವು ಇವತ್ತಿನ ದಿವಸ ಸಮಿತಿ ರಚನೆ ಮಾಡಿರತಕ್ಕಂತಹದ್ದು.

ಶ್ರೀ ಕೆ.ಟಿ. ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಮ್ಮ ಅನುಕೂಲಕ್ಕಾಗಿ...

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಉಪ ಸಭಾಪತಿಯವರು:-** ಮಾನ್ಯ ಶ್ರೀಕಂಠೇಗೌಡರವರೇ, ದಯಮಾಡಿ ಕುಳಿತುಕೊಳ್ಳಿ.

**ಶ್ರೀ ಎ. ಮಂಜು:-** ಮಾನ್ಯ ಸಭಾಪತಿಯವರೇ, ಈಗ ಮಾನ್ಯ ಸದಸ್ಯರು ಹಲವಾರು ಸಲಹೆಗಳನ್ನು ಕೊಟ್ಟಿದ್ದಾರೆ. ನಾವು ಕೂಡ ಕೊಳಚೆ ಪ್ರದೇಶದ ನಿವಾಸಿಗಳ ಪರವಾಗಿದ್ದೇವೆ. ನಾವು ಮತ್ತು ನಮ್ಮ ಸರ್ಕಾರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ಕಟ್ಟಿಕೊಡುತ್ತಿದ್ದೇವೆ, ಅವರಿಗೆ ಸದರಿ ಮನೆಯ ಮಾಲೀಕತ್ವ ಕೊಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಅಗತ್ಯವಿರುವ ಜಮೀನನ್ನು ಈಗ ಅಭಿವೃದ್ಧಿ ಮಾಡುತ್ತಿದ್ದೇವೆ. ಅದರಲ್ಲಿ ನಾವು ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುತ್ತಿದ್ದೇವೆ. ಸದರಿ ಅಪಾರ್ಟ್‌ಮೆಂಟ್‌ಗಳಲ್ಲಿ ಅವರಿಗೆ ಸಂಪೂರ್ಣವಾದಂತಹ ಮನೆಯ ಮಾಲೀಕತ್ವ ಸಿಗುವುದಿಲ್ಲ. ಬದಲಾಗಿ, ಕೆಲವೇ ಕೆಲವು ಅಧಿಕಾರಗಳನ್ನು ಮಾತ್ರ ಕೊಡುತ್ತೇವೆ. ಏಕೆಂದರೆ, Ground+3(G+3) floors ಕಟ್ಟುತ್ತೇವೆ, ಆ ಪ್ರಕಾರ ನೆಲಮಹಡಿಯ ಮಾಲೀಕತ್ವವನ್ನು ಒಬ್ಬನಿಗೆ ಕೊಟ್ಟರೆ, ಎರಡನೆಯ ಮಹಡಿ ಮತ್ತು ಮೂರನೆಯ ಮಹಡಿಯ ನಿವಾಸಿಗಳಿಗೆ ಮಾಲೀಕತ್ವದ ಅಧಿಕಾರ ಹೇಗೆ ಸಿಗುತ್ತದೆ? ಅದಕ್ಕೋಸ್ಕರ, ಈಗ ನಾವು ಏನು ಮಾಡುತ್ತಿದ್ದೇವೆಂದರೆ, ಮನೆಯ ಹಕ್ಕನ್ನು ಅವರಿಗೆ ಕೊಟ್ಟೇ ಕೊಡುತ್ತೇವೆ. ಆದರೆ, ಸದರಿ ಮನೆಯನ್ನು ಅವರು 15 ವರ್ಷ ಮಾರಾಟ ಮಾಡುವಂತಿಲ್ಲ. ಅದನ್ನು ಬಿಟ್ಟು ಉಳಿದಂತಹ ಅಧಿಕಾರಗಳು ಅದು ಸರ್ಕಾರದ ಸ್ವತ್ತಾಗಿರುತ್ತದೆ. ಆದರೆ, ಅನುಭವ ಇನ್ನಿತರ ಅಧಿಕಾರ ಆ ನಿವಾಸಿಗಳಿಗೆ ಇರುತ್ತದೆ. ಆದರೂ ಕೂಡ ಅವರಿಗೆ ಮಾಲೀಕತ್ವ ಕೊಡುವ ವಿಚಾರದ ಬಗ್ಗೆ ಅನೇಕ ಮಾನ್ಯ ಸದಸ್ಯರುಗಳು ಮತ್ತು ಶ್ರೀ ಪಿ.ಆರ್. ರಮೇಶ್‌ವರರು 'ಬದಲಾವಣೆ ತರಬಹುದೆಂದು' ನೀಡಿರುವ ಸಲಹೆಯನ್ನು ಸಂಬಂಧಪಟ್ಟ ಮಂತ್ರಿ ಮತ್ತು ನಮ್ಮ ಇಲಾಖೆಯ ಅಧಿಕಾರಿಗಳ ಜೊತೆ ಈ ಸದನದಲ್ಲಿ ನಡೆದಿರುವಂತಹ ಚರ್ಚೆ ಬಗ್ಗೆ ಹೇಳಿ, ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಿ, ಬಹುಶಃ ಇದು ಸಕಾರಾತ್ಮಕವಾಗಿ ಆಗಬೇಕು ಎನ್ನುವ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ತಿಳಿಸಿ ಈ ಕೆಲಸ ಮಾಡತಕ್ಕಂತಹ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂಬ ಉತ್ತರವನ್ನು ನೀಡುತ್ತೇನೆ.

**ಶ್ರೀ ಆರ್. ಚೌಡರೆಡ್ಡಿ ತೂಪಲ್ಲ(ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕೆಲವು ನಿವಾಸಿಗಳು ತಮ್ಮ ಸ್ವಂತ ಹೆಸರಿನಲ್ಲಿರುವ ಜಮೀನಿನಲ್ಲಿ ಮನೆ ಕಟ್ಟಿಕೊಳ್ಳುವುದಕ್ಕೆ ಹಕ್ಕು ಪತ್ರ ನೀಡುತ್ತಿಲ್ಲ.

**ಉಪ ಸಭಾಪತಿಯವರು:-** ಶ್ರೀ ಆರ್. ಚೌಡರೆಡ್ಡಿ ತೂಪಲ್ಲಯವರೇ, ದಯಮಾಡಿ ಕುಳಿತುಕೊಳ್ಳಿ ಸರ್, ಪ್ಲೀಸ್.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀ ಎ. ಮಂಜು:- ಮಾನ್ಯ ಸಭಾಪತಿಯವರೇ, ಅವರದ್ದೇ ಸ್ವಂತ ಜಮೀನು ಎಂದ ಮೇಲೆ ಹಕ್ಕುಪತ್ರ ಕೊಡಬೇಕಾದ ಪ್ರಮೇಯ ಹೇಗೆ ಬರುತ್ತದೆ? ಖಾತೆ ಅವರ ಹೆಸರಿನಲ್ಲಿಯೇ ಇರುತ್ತದೆಯಲ್ಲವೇ?

(ಗೊಂದಲ)

ಶ್ರೀ ಆರ್. ಜೌಡರೆಡ್ಡಿ ತೊಪ್ಪಲ್ಲ:- ಮಾನ್ಯ ಸಭಾಪತಿಯವರೇ, ಆ ಜಾಗವನ್ನು ಸರ್ಕಾರದವರು ಕೊಳಚಿ ಪ್ರದೇಶವೆಂದು declare ಮಾಡಿರುತ್ತಾರೆ.

(ಗೊಂದಲ)

ಶ್ರೀ ಎ. ಮಂಜು:- ಮಾನ್ಯ ಸಭಾಪತಿಯವರೇ, ಸ್ವಂತ ಜಾಗವೆಂದು ಹೇಳಿದರೆ ಏನು? ಅವರದ್ದೇ ಸ್ವಂತ ಜಾಗ, ಅವರು ಕಂದಾಯ ಕಟ್ಟಿರುತ್ತಾರೆ. ಆದುದರಿಂದ, ಆ ಜಾಗ ಅವರ ಹೆಸರಿಗೆ ಖಾತೆಯಾಗಿರುತ್ತದೆ.

ಶ್ರೀ ಆರ್. ಜೌಡರೆಡ್ಡಿ ತೊಪ್ಪಲ್ಲ:- ಮಾನ್ಯ ಸಭಾಪತಿಯವರೇ...

(ಗೊಂದಲ)

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಕೊಳಚಿ ಪ್ರದೇಶವೆಂದು declare ಮಾಡಿರುತ್ತಾರೆ.

ಉಪ ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ದಯಮಾಡಿ ಕುಳಿತುಕೊಳ್ಳಿ.

ಶ್ರೀ ಹಿ.ಆರ್. ರಮೇಶ್(ನಾಮ ನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅದನ್ನು Urban Poor area ಎಂದು ಕರೆಯುತ್ತಾರೆ. ಅವು ಕೊಳಚಿ ಪ್ರದೇಶಗಳಲ್ಲ.

ಶ್ರೀ ಎ. ಮಂಜು:- ಮಾನ್ಯ ಸಭಾಪತಿಯವರೇ, 2,739 ಕೊಳಚಿ ಪ್ರದೇಶಗಳು declare ಆಗಿರುವುದು ನಿಜ.

(ಗೊಂದಲ)

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದು ನಿಮಿಷ ಪೂರ್ತಿ ಹೇಳುವುದನ್ನು ಮಾನ್ಯ ಸದಸ್ಯರು ಕೇಳಲಿ. ನಮಗೆ ಅಡಚಣೆ ಬಂದಿರುವುದೆಂದರೆ, 2004ರಲ್ಲಿ ಕೇಂದ್ರ ಸರ್ಕಾರದ Guide lines ಆದ ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದನ್ನು ಮಾಡುವುದಕ್ಕೆ ಆಗುವುದಿಲ್ಲವೆಂದು ಅವರೇ ಆರ್ಡರ್ ಮಾಡುತ್ತಾರೆ.

*“There shall be no issue of patta for land in slum area for housing and instead vertical redevelopment of slums shall be taken up to give right to occupancy for 15 years.....”*

ಎಂದು ಅವರೇ ಈ ರೀತಿ ಆದೇಶ ಮಾಡಿರುತ್ತಾರೆ. ಇದು ನಮ್ಮ ಆದೇಶವಾಗಿರುವುದಿಲ್ಲ.

**ಶ್ರೀ ಕೆ.ಐ. ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, 2015 ರಲ್ಲಿ ಹಕ್ಕು ಪತ್ರ ಕೊಡುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರಲ್ಲವೇ?

(ಗೊಂದಲ)

**ಉಪ ಸಭಾಪತಿಯವರು:-** ಮಾನ್ಯ ಶ್ರೀಕಂಠೇಗೌಡರವರೇ, ದಯಮಾಡಿ ಕುಳಿತುಕೊಳ್ಳಿ.

**ಶ್ರೀ ಎ. ಮಂಜು:-** ಮಾನ್ಯ ಸಭಾಪತಿಯವರೇ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡುವುದಕ್ಕಾಗಿಯೇ ಈ ಸಭೆಯನ್ನು ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು ಹೇಳುವಂತಹದ್ದನ್ನು ನಮ್ಮ ಅಧಿಕಾರಗಳ ಮುಖಾಂತರ ಚರ್ಚಿಸಿ, ಇದರ ಜೊತೆಗೆ ಶ್ರೀ ಪಿ.ಆರ್. ರಮೇಶ್‌ರವರು ಕೂಡ ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ. ಅದರಂತೆ, ಈ ನಿಯಮವನ್ನು ಬದಲಾವಣೆ ಮಾಡಿ, ಕೊಳಚೆ ಪ್ರದೇಶದ ನಿವಾಸಿಗಳಿಗೆ ಮಾಲೀಕತ್ವ ಕೊಡುವಂತಹ ಅವಕಾಶ ಏನಾದರೂ ಇದ್ದರೆ ಅದನ್ನು ಮಾಡಿಸುವಂತಹ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ.

**ಉಪ ಸಭಾಪತಿಯವರು:-** ಈ ವಿಷಯ ಸಂಬಂಧ ಚರ್ಚೆ ಮುಕ್ತಾಯಗೊಂಡಿದೆ. ಸದನವನ್ನು ನಾಳೆ ಬೆಳಿಗ್ಗೆ 11.00 ಗಂಟೆಯವರೆಗೆ ಮುಂದೂಡಲಾಗಿದೆ.

(ಸದನವು ಸಾಯಂಕಾಲ 6 ಗಂಟೆ 44 ನಿಮಿಷಕ್ಕೆ ಮುಕ್ತಾಯಗೊಂಡು, ಮಂಗಳವಾರ 21ನೇ ಮಾಹೆ ನವೆಂಬರ್

2017 ರಂದು ಬೆಳಿಗ್ಗೆ 11.00 ಗಂಟೆಗೆ ಸಮಾವೇಶಗೊಳ್ಳಲು ತೀರ್ಮಾನಿಸಿತು)